

UNIVERSAL
LIBRARY

OU_200361

UNIVERSAL
LIBRARY

ಪ್ರತಿಭಾ ಸ್ವಂಧಸೂಲಿ, ಫಾರ್ಮಾಕೆ ನರ್ಸೆ ಕಿರ್ಸು ಇ

ಮರೆಯಲಾರದ ಮದದಿ

(ಪ್ರತಿಭಾ ಸಾರ್ವಜಿಕ ಕಾದಂಬರಿ)



ಶ್ರೀ. ಪೋಣಿನ್ನು ಲೋಡಿಗೆ ಶರಾಯ್ಯಾ

ಫ್ಲಾಟ್

ಬೆಲ್ಲೆ:

ಬೆಲ್ಲೆ



ನರಡು ರೂಪಾಯಿ.

ಪ್ರತಿಭಾ ಗ್ರಂಥಮಾಲೆ, ಧಾರವಾಡ

ಸಂಸಾದಕರು: ಭಾಲಚಂದ್ರ ಫಾಂಟೇಕರ

(ವಾರ್ಷಿಕ ಚಂದ್ರಾ: - ಅಂಚಿ ರಚಿಸ್ತುರ್ ಸೇರಿ ಹಿ ರೂ. ನಾಲ್ಕು)

ವರ್ಷದಲ್ಲಿ ಉತ್ತರಾಂಶ, ಶಾಸಕ ಪುಟಕ್ಕೆ ಮೇಲ್ಪಟ್ಟ ಸಾಂಪ್ರದ್ಯಾ! ಅಂವರಯಿಂದ ಜನೀವರಿ ವರೆಗೆ ದೂರದೂ ಪ್ರಕಟನೆಗಳನ್ನೆಲ್ಲ ಚಂದ್ರಾ ದಾರರಿಗೆ ಕೊಡಲಾಗುವದು.

ಇಂಳಿರ ಕಾದಂಬರಿಗಳು

೧. ಪಶ್ಚಿಮ (ನವಗಿರಿನಂದ)	೦	೩	೦
೨. ಪ್ರೌಜಾಫಲ (ನೇರಂಗ)	೦	೩	೦
೩. ಮರೆಯಲಾರದ ಮಾಡದಿ (ಯೋಗಿಶರಾವಾ)	೨	೦	೦
೪. ಸ್ವಾಂತಭಾಸು (ವಾವಾನವಲ್ಯ)	೦	೨	೦

ಮುಂದಿನ ಪ್ರಕಟನೆಗಳು

ಒನ್ನೇ ಉತ್ತರಾಂಶ	ಒಂದ್ದೆ ಒನ್ನೇ ತಾರಿಖಿಗೆ
ಒನ್ನೇ ಉತ್ತರಾಂಶ	ನವೆಂಬರ್ ಒನ್ನೇ ತಾರಿಖಿಗೆ

ಉತ್ತರಾಂಶ ಕಳಿಸಿ ಇಂದೇ ಚಂದ್ರಾವಾರ್ತಾಗಿರಿ

ಪ್ರತಿಭಾ ಗ್ರಂಥಮಾಲೆ, ಧಾರವಾಡ

— — — — —

ಮುನ್ತುಕರು:

೧೦. ಛ, ಕಾಲೀಕರ
ವಸ್ತಾತ ಮುದ್ರಣಾಲಯ
ಧಾರವಾಡ

ಪ್ರಕಾಶಕರು:

ಭಾಲಚಂದ್ರ ಫಾಂಟೇಕರ
ಪ್ರತಿಭಾ ಗ್ರಂಥಮಾಲೆ
ಧಾರವಾಡ

ಮರೀಯಲಾರದ ಮದದ

೧.

ಆಕಾಶದೊಡ್ಡ ದೃಷ್ಟಿಯನ್ನು ಗೋಡೆಯು ಕಡೆಗೆ ಹೊರಳಿಸಿದ ಲಲಿತೀಯ ಕಣ್ಣಿಗೆ ವೊದಲು ಇದ್ದಂತು, ಗೋಡೆಯು ಮೇಲಿನ ಕೆಲೆಂಡರಿನ ಆ ವರ್ಷದ ದಪ್ಪವಾದ ಅಂಕೆಗಳು. ಕೆಂಪಗಿದ್ದ ಅಪ್ಪಗಳನ್ನು ನಿಜವಾಗಿಯೂ ರಕ್ತ-ಬೆಂಕಿಗಳಿಂದ ಬರೆದ ಹಾಗಿತ್ತು. ಸೂರ್ಯನು ಸೈತ್ರಿಯ ಮೇಲಿಂದ ಮುಂದಕ್ಕೆ ಜಾರಿದ್ದರೂ ಬಿಸಿಲು ಪ್ರಖರವಾಗಿಯೇ ಇತ್ತು. ಕಿರೆ... ಜಪ್ಪರದ ಬಿರುಕು-ಕಂಡಿಗಳೂಳಿಗಂದ ತಫರಿಬಾದು ಸಿಮೆಂಟು ಹಾಕಿ ಅಂಗಳವನ್ನು ಸುದುತ್ತಿದ್ದವು. ಹೊರಗೆ ಮರಳು ಬೆಂಕ್ಕಿಗಾಗಿದ್ದು ದರ್ಬಾರ ಜನಸಂಚಾರವಿರಲಿಲ್ಲ. ಎಲ್ಲರೂ ಮಧ್ಯಾಷ್ಟದ ಸಿದ್ದಿಯಲ್ಲಿರುವ ಸಮಯ. ಸಮುದ್ರರಾಜನ ಕಲ್ಹೋರ ಗರ್ಜನೆಯೇನ್ಹೋ ಒಂದೇ ಸಮನೆ ಕೇಳಿ ಬರುತ್ತಿತ್ತು. ಆದರೆ, ಅದರಲ್ಲೇನೂ ಸ್ವಿನತೆಯಿರಲಿಲ್ಲ. ಸುತ್ತಣ ಗೇರು ಮರದ ಕಾಡುಗಳು ಸೂರ್ಯನ ಬೆಂಕಿಗೆ ಸಂಪೂರ್ಣವಾಗಿ ಬೆಂದು ಹೊಗಿದ್ದವು. ಆದರೆ, ಲಲಿತೀಗೆ ಇಡಾವುದರ ಪರಿವೇಯೇ ಇದ್ದ ಹಾಗಿರಲಿಲ್ಲ. ಸೂರ್ಯನ ಬೆಂಕಿಗಾತಲೂ ಬಿಳವಾದ ಬೆಂಕಿಯನ್ನು ಆ ಕೆಲೆಂಡರಿನ ಕೆಂಪು ಅಂಕೆಗಳು ಅವಳ ದ್ವಾರಾ ದಲ್ಲಿ ಹೊತ್ತಿಸಿದ್ದವು. ನಾಲ್ಕುವರ್ಷದ ಹೀಂದಿ ನೀಂದ ಇಂದಿನ ತನಕ ನಡೆದ ಘಟನೆಗಳೆಲ್ಲಾ ಆ ಕೆಂಪು ಅಂಕೆಗಳಿಂದ ಉದ್ಭವಿಸಿ ಅವಳಿಡೆಗೆ ಸಾಗಿ ಬರುವಂತಿತ್ತು.

ಲಲಿತೀಯ ಮದುವೆಯು ನಡೆದು ಇಂಥದೇ ಒಂದು ಬೇಸಗಿಯಲ್ಲಿ. ಆ ಮದುವೆಯ ವಿಷಯವೇ ಒಂದು ದೊಡ್ಡ ರಾಮಾಯಣ. ಸುದುವೆ ಶೂದು ಇಪ್ಪತ್ತನೇ ವಯಸ್ಸಿನಲ್ಲಾದರೂ, ಅವಳ ಹದಿನಾರನೇ ವರ್ಷ

ಪ್ರಾಯಂದಿಲೀ ವರ ಶೋಧನೆ ನಡೆದಿತ್ತು. ಅವಳ ತೊಡೆ ಗಣೀಶರಾಯರು ದುಟ್ಟಿದುದು ಇದೇ ತಣ್ಣೀರುಭಾವಿಯಲ್ಲಾದರೂ, ತಮ್ಮ ತಾರುಣ್ಯ ವಸ್ತುಲ್ಲಾ ಹೆಚ್ಚಾಗಿ ಕಳಿದ್ದು ತೆಲಗು, ತಮಿಳು ಜಿಲ್ಲೆಗಳಲ್ಲಿ ಪಾಂಡಿತ್ಯ ಹೆಚ್ಚು. ಕೊನೆಗೆ ರಿಟ್ಟೀರ್ ಆಗುವುದಕ್ಕೆ ನಾಲ್ಕು ವರ್ಷಗಳ ಮುಂಚೆ ಮಾತ್ರ, ಅವರಿಗೆ ಮಂಗಳೂರಲ್ಲಿ ಮುಸ್ಲಿಫರಾಗಿ ನೇಮಕವಾಯಿತು. ಮಂಗಳೂರಲ್ಲೀ ಆವರಿಗೆ ಎರಡನೇಷು ಮಂಗಳವಾಗಿ ಲಲಿತೆ ಹುಟ್ಟಿದಳು. ನೋದಲನೆಯು ಮಂಗಳವಾಗಿ ದಾಮೋದರನು ಇದಕ್ಕೆ ನಾಲ್ಕು ವರ್ಷಗಳೇ ಬಂದೆಯೇ ಕೊಯು ಮುತ್ತು ರಿನಲ್ಲಿ ಜನಿಸಿದ್ದನು.

ನೃಯವಾಗಿ ನಾಲ್ಕು ವರ್ಷ ಕೆಲಸ ವಾಡಬೇಕಾಗಿದ್ದರೂ, ಗಣೀಶರಾಯರು ಮಂಗಳೂರಲ್ಲಿ ಮುಸ್ಲಿಫರಾಗಿ ನಡೆಸಿದ್ದ ಮಾರುವರಿ ವರ್ಷ ಮಾತ್ರ. ಆ ಮಾರುವರಿ ವರ್ಷವಾದೊಡನೆ ತಾವು ಇಮು ತನಕ ತೆಗೆದು ಕೊಳ್ಳಬೇಕೆ ಬಾಕಿಯಾಗಿದ್ದ ಆರು ತಿಂಗಳ ರಚಯನ್ನು ಒಮ್ಮೆಲೀ ವಡೆದು ಕೊಂಡು, ಮಂಗಳೂರಿಸಿಂದ ತಮ್ಮ ಬಿಡ್ಡಾರವನ್ನು ಮಂಟಪರಾದ ತಣ್ಣೀರು ಭಾವಿಗೆ ರವಾನಿಸಿದ್ದರು. ಈಗ ಹೊಸತನವ ಗಾಳಿ ಎಲ್ಲಿಲ್ಲಿಯೂ ಬೀಸು ಶ್ರೀತ್ತು. ಜಳ್ಳಿಯವರೇ, ‘ಇದು ಜಳ್ಳಿ’ ಎಂಬ ತಾತ್ತ್ವಾರಿದಿಂದ, ಇದನ್ನು ಮರಿತು, ಪೇಟ್-ಪಟ್ಟಿಣಿಗೇ ವಲಸೆ ಹೋಗುವಾಗ, ಪಟ್ಟಿಣಿದಲ್ಲೀ ಇದ್ದ ಗಣೀಶರಾಯರು ಮಾತ್ರ ಇದಕ್ಕೆ ವಿರುದ್ಧವಾಗಿ ಚೆಳ್ಳಿಗೆ ಬಂತೆ ದಾಸ್ತಾ ಸೂರ್ಯಿ, ಎಲ್ಲರಿಗೂ ಆಢ್ಢಯ್ಯ ! ತಮ್ಮಿಡನೆ ಕೇಳುವದಿಗೆನೋ ರಾಯರು ಒಂದೊಂದು ರಿಂತಿಯಾಗಿ ದೇಳುತ್ತಿದ್ದೇ ಈ. ‘ಮಂಗಳೂರು, ಮಂಗಳೂರು ಎನ್ನುತ್ತಿರು. ಅಲ್ಲಿಗೆ ಹೋದ ಮೇಲೆಯೇ ಅಲ್ಲಿಯ ಉಪ್ಪು ಗೊತ್ತಾಗೆ ಗಿಂತಿ. ಮಂಗಳೂರು ಎಂಬ ಜೆಸರು ಮಾತ್ರವೇ ದೊಡ್ಡದು. ಈಗ ಎಲ್ಲರೂ ಈ ಜಳ್ಳಿಯನ್ನು ಬಿಟ್ಟು ಮಂಗಳೂರಿಗೆ ಹೋಗಿದ್ದಾರಲ್ಲಾ, ನಾಲ್ಕು ದಿನದಲ್ಲಿಯೇ ಮಂಗಳೂರಾಗಿ ಬಂದೆ ಬರಲಿಕ್ಕುಂಟು. ಏನು ಹೇಳುತ್ತಿರು? ಮಂಗಳೂರಲ್ಲಿ ಲಕ್ಷ್ಮಾಧಿಪತಿಯಾಗಿದ್ದವನೂ ಕೂಡಾ ಒಂದು ತರಕಾರಿ ತೆಗೆದುಕೊಳ್ಳುವುದರಲ್ಲೀ ಭಿಕ್ಷಾಧಿಪತಿಯಾಗಿ ಬಿಂತಾನೆ. ಎಪ್ಪು ಸಂಬಳ ವಿದ್ಧವನಾದರೂ ಕೂಡಾ ಮನೆ ಬಾಡಿಗೆ ಕೊಂಡುವದರಲ್ಲೀ ಬೇಡಿ ತಿನ್ನಬೇಕಾಗುತ್ತದೆ. ಇನ್ನು ವಿಲಾಸಪೂರ್, ಕೇಳಬೇಡಿ. ಅಲ್ಲಿಯ ಸೂಳೆಯ ಸೇಳಿಗೆ

ಎಂಥ ವಿರಕ್ತನಾದರೂ ಮರುಭಾಗಿ ಬಿಡುವುದೇ! ನಾನು ಮುಸ್ಲಿಫ್‌ನಾಗಿ ದ್ವಿವನೇ ಹೇಳುತ್ತೀನಲ್ಲ! ಕೋಟೀ ನಲ್ಲಿ ಬರುವ ಕೇಸುಗಳಲ್ಲಿ ಮುಕ್ಕಾಲು ಪಾಲು ಕೇಸುಗಳು ಇಂಥವೇ. ಸಾಲದ ವಸಾಲಿ, ಬಾಡಿಗೆ ವಸಾಲಿ, ಗಂಡ ಸೂಳಿಗೆ ಮಾರಿ ಹೊಗಿ, ತನ್ನ ಚಿನ್ನಾಭರಣವನ್ನು ಕಸಿಯುತ್ತಾನೆ, ಹೊಡೆಯುತ್ತಾನೆ, ಎಂಬ ದೂರು.....' 'ಅಯ್ಯೋ, ಮಹರಾಯೆ! ಮಂಗಳೂರಿನ ವಿಷಯ ಕೇಳುತ್ತೀರಾ? It is a dirty hell! ಮಂಗಳೂರಲ್ಲಿ ಬೀಡಿ, ಬೀದಿಗಳೂ ದೊಡ್ಡ ದೊಡ್ಡ ಯಾಸುತಲ್ಲಾಗಳಾಗಿ ಬಿಟ್ಟಿವೆ. ಜರಂಡಿಗಳಲ್ಲಿರುವ ಕೊಳ್ಳಿ ನೀರಿನ ವಾಸನೆ ಬೀಸಿತೆಂದರೆ, ಆಕಾಶಕ್ಕೇ ಹಾರಿ ಬಿಡೋಣ, ಎಂದು ಕಾಣಿಸುತ್ತದೆ. ಇನ್ನು ಬೀದಿಗೋಣ, ನೆಟ್ಟು ಯಾಕದೆ ಇಂಥುವುದಕ್ಕೇ ಇಲ್ಲ. ಎಲ್ಲೆಂದಿಲ್ಲ, ಸಿಕ್ಕೆ ಸಿಕ್ಕೆದಲ್ಲಿ ಎಂಜಲು ಡಾಕೆಗಳು, ತಾಂಬಾಲದ ಒಕ್ಕಾಳ, ಎಂಜಲು ಮುದ್ದೆ, ಕಷದರಾಶಿ, ಅಬುಬುಬ್ಬಿ.....! Hopeless, I say hopeless!'

ಇದನ್ನೆಲ್ಲಾ ಅವರ ಬಾಲಿಯಿಂದಲೇ ಕೇಳಬೇಕು. ಅಭಿನಯ ಪ್ರೋವಕಪಾಗಿ ಅವರು ಹೇಳುವಾಗ ಒಂದು ನಾಃಪತ್ರವನ್ನೇ ನೋಡಿದುತಾಗುತ್ತದೆ. ಮಂಗಳೂರನ್ನು ದೂರಿ ಹಲವು ಕಾರಣಗಳನ್ನು ಕೊಟ್ಟರೂ, ಗಡೆತರಾಯರು ಆರೋಗ್ಯ ದೃಷ್ಟಿಗಿಂತಲೂ ಹೆಚ್ಚಾಗಿ, ಅರ್ಥಕ ದೃಷ್ಟಿಯಿಂದಲೇ ವರ್ಣಿಗೆ ಬಂದುದೆಂದು ನನ್ನ ಅಭಿಪ್ರಾಯ. ಮಂಗಳೂರಲ್ಲೇ ಆಗಲಿ, ಶೈಲಿಗು-ತಮಿಕು ನಾಡಿನಲ್ಲೇ ಆಗಲಿ, ಅವರು ಮುಸ್ಲಿಫ್‌ರಾಗಿದ್ದಾಗ, ತರಕಾರಿ ವಾಕೆಯಿಂದು ಉಂಟಾದ ದೃಷ್ಟಿಗಳಿಂದಲ್ಲಿ ನಾನು ನೋಡಿದವರಲ್ಲ. ತಮಗೆ ಕಾಣಿಕೆಯಾಗಿ ಬರುತ್ತಿದ್ದ ಗುಳ್ಳಿ, ಬದನೆ, ಸೌತೆಗಳಿಂದಲೇ ಎಲ್ಲ ವನ್ನೂ ಸುದಾರಿಸಿಬಿಡುತ್ತಿದ್ದರವರು. ಹಳ್ಳಿಯಲ್ಲಾದರೆ ತಾವೇ ತರಕಾರಿ ಬೆಳೆಯಿಸಬಹುದೆಂದು ಅವರ ಆಲೋಚನೆ. ಹೊಟ್ಟಿಗಂತೂ ಕಾಲಿರಿಸಿದವರಲ್ಲಿ ನೆಂದು ಅವರೇ ಹೇಳುತ್ತಾರೆ. ಬಟ್ಟಿ ತೆಗೆದುಕೊಳ್ಳುವುದರಲ್ಲಿ ಕೂಡಾ ಅವರು ಬಹಳ ಸೂಕ್ಷ್ಮ. ವಷಕ್ಕೆ ಎರಡು ಸೀರೆ, ಫೋತರ, ತೆಗೆದುಕೊಂಡು ಬಿಟ್ಟರೆ, ಪುನಃ ಏನಾದರೂ, ಮರುವರುಷ ಯುಗಾದಿಗೇ ಜವಳಿ ಅಂಗಡಿಗೆ ಕಾಲಿದುವುದಷ್ಟೇ! ಅದರಲ್ಲಿ ಕೂಡಾ ಅಗ್ನಾದ ವಸ್ತುಗಳನ್ನೇ ಆರಿಸಿತೆಗೆಯಬೇಕು. ಹಳ್ಳಿಯಲ್ಲಾದರೆ ಈ ಗಲಾಟೆಯೇ ಇಲ್ಲವಲ್ಲ, ಹೆಂಗಕರನ್ನು ಬಿಟ್ಟು ಎಷ್ಟು ದೊಡ್ಡ ಗಂಡಸರಾದರೂ, ಲಂಗೋಟೆ ಉಟ್ಟೇ ತಿರುಗಿದರೆ

ಕೇಳುವವರಾರು ಎನ್ನುತ್ತಾರೆ. ಇನ್ನು ವಿಲಾಸಕ್ಕೂ, ಅವರು ಒಂದು ಹೈ ನಾಡಾ ಕೈ ಬಿಟ್ಟವರಲ್ಲ. ಉರಲ್ಲಿ ಏನಾದರೂ ಸಿನ್ನೆಮಾ, ನಾಟಕ ಬಂದರೆ ಕೊಂಡಿನೆಂಟರಿ ಪಾಸಿದ್ದರೆ ಪೂರ್ತವೇ ಅವರು ಹೋಗುವವರು. ಇಲ್ಲದಿದ್ದರೆ ಎಷ್ಟು ಉತ್ತಮ ಕನ್ನಡ-ತಮಿಳು ಚಿತ್ರಗಳೇ ಬರಲಿ, ಹತ್ತಿ ವ್ಯಯಿಸಿ ಹೋದವರಲ್ಲ. ರಾಗಿಂದು ಎಷ್ಟು ಹಾಳು ಚಿತ್ರವೇ ಆಗಲಿ, ಪಾಗಿದ್ದರೆ ಹೋಗದ ಬಿಟ್ಟವರಲ್ಲ. ಹೀಗೆ ಅವರ ಜಿಪ್ಪಣಿತನ-ಜಿಪ್ಪಣಿತನ ವಲ್ಲದಿದ್ದರೆ ಮಿತ್ತವ್ಯಯವಾಗಿರಬಹುದು—ದ ಈರಿತು ಒಂದು ದೊಡ್ಡ ಸಂಪುಟವನ್ನೇ ಬರಿಯುಬಹುದು. ಪಟ್ಟಣದಲ್ಲಿ ದಿನ ದಿನಕ್ಕೆ ಅಧಿಕವಾಗು ತ್ತಿರುವ ಫೇರೆನ್ನಿನ ಧಾರೆಯನ್ನು ಸೋಡಿ, ಎಲ್ಲಿ ತಮ್ಮ ಮಕ್ಕಳೂ ಬೆಳೆದ ಮೇಲೆ ಇದಕ್ಕೆ ಬಲಿಬಿಡ್ಡ, ಖಚಾನೆಯ ಭಾರ ಕಡಿಮೆಜಾಗುತ್ತೇದೋ ಎಂದು ಆಯ, ತಮ್ಮ, ರಥವನ್ನು ತಣ್ಣೀರುಭಾವಿಯಲ್ಲಿ ಶಾರಿ ಸಿಂತು ಬಿಟ್ಟಿದ್ದರು.

ತಣ್ಣೀರುಭಾವ ಅವರ ಪಾಲಿಗೆ ಅಳಕಾಪುರಿಯೇ ಆಯಿತ್ತೆನ್ನ ಬೇಕು. ಬೀರ ಕೆಲಸವಿಲ್ಲದಿದ್ದುದಕ್ಕೆ ಇಲ್ಲಿಗೆ ಬುದನೇಲೆ ಬೇಸಾಯವನ್ನೂ ಅವರು ಹಳೆಸಿಕೊಂಡರು, ಇದರಿಂದ ಆದಾಯ ವ್ಯಾಧಿಯಾದುದಲ್ಲದೆ, ಮನಸ್ಸಿಗೆ ಸುಖಾಂತರಿಯೂ ಅಭಿವಶ್ತೊಡಗಿತು ಪೆನ್ನಸ್ತಾ ಒಂದುದೆಲ್ಲಾ ನೇಲ ಖಚಾನೆಯೋಳಗೆ ಸೇರುತ್ತಿತ್ತು. ಅದರೂದಿಗೆ ಈ ಬೇಸಾಯದ ಆದಾಯವೂ ಸೇರಿ, ರಾಯರ ಮನೆಯಲ್ಲಿ ಒಂದು ದೊಡ್ಡ ಯಾವ ಹುತ್ತ ಸ್ವರಾಣಿ ವಾಯಿತು. ಮೇಲಾಗಿ ಸಮಯವನ್ನು ಬೇಸರವಿಟ್ಟಿದೆ ಹೋಗಲಾಡಿಸಲಿಕ್ಕೂ ಇದೊಂದು ಚಾರಿ. ಸಮುದ್ರತೀರಕ್ಕೆ ಹೋಗಿ, ಬಿಸ್ತುಗಳನ್ನು ಹಕ್ಕಿಯೇ ಕಾಲಹರಣ ನೂಡಬೇಕೆಂದಿಲ್ಲ. ಹೊಲದ ಸತ್ತು ತಿರುಗುತ್ತಾ, ಹೊಲಕ್ಕೆ ನುಗ್ಗಿ, ಬೆಳೆಯನ್ನು ಹಾಳು ನೂಡುವ ಗೋಪುಗಳನ್ನು ಅಟ್ಟಿ ಬಿಟ್ಟಿರಾಯಿತು.

ಬೀಗೆ ಏನೂ ಬಿದಲಾವಣೆಯಿಲ್ಲವಿ, ಏರು-ತಗ್ಗಿಗೊಳ್ಳದೆ ಹತ್ತು-ಹದಿ ನಾರು ವರ್ಷ ಕಳೆಯಿತು. ಇಷ್ಟು ವರ್ಷವೂ ರಾಯರು ಹಣ ಕೂಡಿ ಹಾಆ ವುದರಲ್ಲಿ ಮನಸ್ಸಿಟ್ಟಿದ್ದರಲ್ಲದೆ, ಬೇಕಾದುದಕ್ಕಾಗಲಿ, ಬೇಡದುದಕ್ಕಾಗಲಿ, ಅದನ್ನು ವ್ಯಯಿಸುವ ಗೋಜಿಗೆ ಹೋಗಿರಲಿಲ್ಲ. ಆದರೆ, ಈಗ ದೊಡ್ಡ ಖಚಿನ ವಿಚಾರವೊಮ್ಮೆ ಬಂದೊದಗಿತು. ಮಗ ದಾವೋದರನ ಕೊರಳಿಗೆ, ಬಾರಂಡ್ರಣರಾಗಿ ಹುಟ್ಟಿದ ಕರ್ಮಕ್ಕೆ ಒಂದು ಬಹ್ಯಗಂಟಿನ ನೂಲನ್ನು ತೊಡ

ಕಿಸಬೇಕಾಗಿ ಬಂತು. ಆಚಾರ್ಯರು, “ಈನು ರಾಯರೇ, ಜತ್ತೊಂಭತ್ತು ವರ್ಷವಾದರೂ ಇನ್ನೂ ನಿಮ್ಮ ಮಗನಿಗೆ ಉಪನಯನವಿಲ್ಲ ! ನಿವ್ಯಾಸು ಜಾತಿ-ಗೀತಿ ಬಿಡುವ ಮನಸ್ಸಿಡೆಯೇ?” ಎಂದು ಬೆದರಿಸಿದ್ದರು. ಆ ಬೆದರಿಕೆ ಗಾದರೂ ರಾಯರು ಉಪನ್ಯಾಸ ಮಾಡಬೇಕಾಗಿ ಬಂತು. ಸೇಲ-ಖಿಜಾನೆ ಯಿಂದ ಒಮ್ಮೆಲೇ ಎರಡು-ಮೂರು ಸಾವಿರ ರಣವಾಯಿ ಹೊರಗೆ ಬರಬೇಕಾಯಿತು.

ಬಂದು ಮುಂಜಾನೆ ಉಪನಯನ ನಡೆಯಿತು. ಆದಕ್ಕೆ ಬಂದ ಜನರ ಸಂಖ್ಯೆ ಸಾಧಾರಣ ನಾಲ್ಕೆಪ್ಪತ್ತು ಮಾನವರಾಗಬಂದು. ಮಂಗಳೂರಿನಿಂದ ರಾಯರ ಮಿಶ್ರರೂ ಬಂದಿದ್ದರು, ಗ್ರಾಮದವರೂ ಬಂದಿದ್ದರು. ಅದೇ ಗ್ರಾಮದ ‘ಕುಬೇರನ ತಂಗ’ ಎಂದು ಹೇಳಿಸಿ ಕೊಳ್ಳಿಲ್ಪಡುತ್ತಿದ್ದ ಕರುಲಮ್ಮೆ ನದೂ ಬರೋಣವಾಗಿತ್ತು. ಅವಳೇನು, ಹಾಗೆ ಉರಲಾಳಿದ ಮದುವೆ-ಮುಂಜಿಗಳಿಗೆಲ್ಲಾ ಹೋಗುವವಳಿಲ್ಲ. ಅದರೆ, ರಾಯರ ಗೃಹಿಣಿ ಸುತ್ತೇಲೆ ಬಹಳ ಒತ್ತಾಯ ಮಾಡಿದುದರಿಂದ ಬಂದಿದ್ದಳು. ಅವಳಿಗ ಗ್ರಾಮದಲ್ಲಿ ಸ್ವಲ್ಪ ಪ್ರಸಿದ್ಧ ಪ್ರಕ್ರಿಯೆಗಳಿಲ್ಲ. ಅವಳ ಗಂಡ ಜೀವಿಸಿದ್ದ ಕಾಲದಲ್ಲಿ, ಏನೋ ಸರ್ಕಾರ-ಗಿರ್ವಾನ್ ನೇರಿ ಬಹಳ ಹಳ್ಳಿ ಮಾಡಿದ್ದನೂತೆ. ಮಗ ರತ್ನಾಕರನು ಕೂಡಾ ಏನು ನಾಲ್ಕು ಕ್ಕಾನ್ ಪಾಸು ಮಾಡಿದ ಆಸಾಮಿಯಲ್ಲವಾದರೂ, ಈಗ ಮುಂಬಯಿಗೆ ಹೋಗಿ ದೊಡ್ಡ ಢೋರಿಯಾಗಿದ್ದಾಗೆನೇ. ಇದರಿಂದ ಧನ ದಿಂದ ಬರಬಹುದಾದ ಅರ್ಜಂಕಾರ, ಮ್ಯಾ, ಗರ್ವ, ಎಲ್ಲಾ ಕರುಲಮ್ಮೆನೂ ಬಂದಿತ್ತು.

ರತ್ನಾಕರನಿಗೇಗ ಮದುವೆಯ ವಯಸ್ಸಂತೆ; ಪ್ರಾಯ ಕೇಳಿದರೆ ಸಾಧಾರಣ ಇಪ್ಪತ್ತು-ಇಪ್ಪತ್ತಿರಡಾಗಿರಬಹುದು. ಪ್ರಾಯ ಹಾಗೇನೂ ನಿರಾಹಿಸಿರಿದ್ದರೂ, ಗಡ್ಡ ನಿರಸೆ ಹುಲುನಾಗಿ ಬೆಳೆಯುವಷ್ಟರ ಮಟ್ಟಿಗೆ ದೊಡ್ಡನ. ಅವನಿಗೇಗ ಹುಡುಗಿಯನ್ನು ಹುಡುಕುವ ಭಾರ ಕರುಲಮ್ಮೆನ ಮೇಲಿತ್ತು. ಈ ಎರಡು ವರ್ಷಗಳಿಂದಲೂ, ಎಪ್ಪು ಪ್ರಯುತ್ತುಪಟ್ಟರೂ, ಒಂದಾದರೂ ಹುಡುಗಿ ದೊರೆತಿರಲಿಲ್ಲ. ಹಾಗೆಂದು ಉರಲ್ಲಿ ಹುಡುಗಿಯರಿಗೇನು ಬರಗಾಲವಿಲ್ಲ. ಅದರೆ, ಶ್ರೀಮಂತರ ಮಕ್ಕಳಿಲ್ಲ. ಹಾಗೆಲ್ಲಾ ಬಡವರ, ಭಿಕಾರಿಗಳ ಮಕ್ಕಳನ್ನು ಸೊಸೆಯೆಂದು ತಾದುಕೊಳ್ಳುವೆದು ಕರುಲಮ್ಮೆನಿಗೆ ಇಪ್ಪುವಿರಲಿಲ್ಲ. ತಮ್ಮ ತಾಸಿನ ತೊಕ್ಕೆ ಸರಿಯಾಗಿದೆ

ಬೇಕು. ಅಂಥವರನ್ನು ಹುಡುಕುವುದರಲ್ಲಿ ಯೇ ಅವಳಿಗ ತನ್ನಯುಭಾಗಿ ದ್ದಳು.

ತಂದೆ, ತಾಯಿಗಳಿಗರಿಯದಿದ್ದರೂ, ಲಲಿತೆ ಚಿನ್ನಾಗಿ ಬಳಿದು ನಿಂತು ಬಿಟ್ಟಿದ್ದಳು. ಸೌಂದರ್ಯಪೂ ಬಂದು ಬೇರೆ ಸೇರಿಕೊಂಡಿತ್ತು. ಈ ಉಪನಿಷತ್ತನ ದಿನ ನಗು ನಗುತ್ತಾ ಅವಳು ಆಚೀಚಿ ಸುಳಿಯುತ್ತಿರುವಾಗ ಕಮಲಮೃನ ಹುಡುಕುವ ಕಣ್ಣಗಳಿಗೆ ಸಿಕ್ಕಿಬಿದ್ದಳು. ಕಮಲಮೃನಿಗೆ, ಅವಳು ಯಾರಿಂದು ತಿಳಿಯುವ ತವಕವುಂಟಾಯಿತು. ಸುಶೀಲೆಯನ್ನೇ ಕರೆದು ಕೇಳಿದ್ದಳು;

“ ಅದು, ಯಾರವ್ಯಾ, ಆ ಹುಡುಗಿ? ”

“ ಅಯ್ಯೋ! ಅದೂ ಗೊತ್ತಿಲ್ಲವೇ? ನನ್ನ ಮಗಳು; ಲಲಿತೆ. ”

“ ಮದುವೆಯಾಗಿದೆಯೇ? ”

“ ಇನ್ನೂ ಚಿಕ್ಕವಳಳು. ”

“ ಎಷ್ಟಾಗಬಹುದು, ವಾರ್ಯಾ? ”

“ ಹದಿನಾರು! ”

“ ಏನವ್ಯಾ, ಇದು! ವಾರ್ಯ ಹದಿನಾರು ಆಯಿತೆನ್ನುತ್ತಿರಿ.

ಅದರೂ ಚಿಕ್ಕವಳಿಸ್ತಿರಿ. ಬಹೆಳ ಚಿನ್ನಾಗಿದೆ ನಿಮ್ಮ ಮಾತು.....

ಇನ್ನೂ ಏನು ಹೇಳುತ್ತಿದ್ದಳೋ, ಆದರೆ ಸುಶೀಲೆಯನ್ನು ಯಾರೋ ಕರೆದುದರಿಂದ ಅವಳು ಅಲ್ಲಿಂದ ಹೊರಟು ಹೋದ್ದೇ.

ಕಮಲಮೃನ ಮಾತ್ರಾಗಳಿಂದ ಸುಶೀಲೆಯ ಘ್ರಾಂತಿಯದಲ್ಲಿ ವಿಚಾರದ ಕಿಡಿ ಉದ್ಘಾವವಾಯಿತು. ಇನ್ನೂ ಉರಲ್ಲಿಲ್ಲಾ ಇದೇ ಸುಧಿಯಾಗುತ್ತೋ ಏನೋ ಎಂದು ಅಂಜಕೆಯಾಯಿತು. ಅದೇ ರಾತ್ರಿ ಗುಡನೊಡನೆ ಹೇಳಿದಳು: “ನಿಮಗೇನು, ಲಲಿತೆಗೆ ಮದುವೆ ಮಾಡುವ ಆಲೋಚನೆಯಿಲ್ಲವೇ?”

“ ಏಕಿಲ್ಲ; ಲಲಿತೆಯೇನು ಸನ್ಯಾಸಿನಿಯ ವ್ರತ ಹಿಡಿಯಲಿಲ್ಲ. ”

“ ಮತ್ತೆ ವರ ಶೋಧನೆ ಏಕೆ ಮಾಡುತ್ತಾ ಇಲ್ಲ? ”

“ ಅಯ್ಯೋ! ಹುಣ್ಣೇ! ಲಲಿತೆ ಇನ್ನೂ ಚಿಕ್ಕವಳು! ”

“ ಚಿಕ್ಕವಳೇ ಸರಿ; ಉರಲ್ಲಿಲ್ಲಾ ಏನು ಹೇಳುತ್ತಾರೆ, ಗೊತ್ತೇ? ”

“ ಏನು ಹೇಳುತ್ತಾರೆ? ”

“ ಹದಿನಾರು ವರ್ಷದ ಹುಡುಗಿ ಚಿಕ್ಕವಳೇ? ಬಹೆಳ ಚಿನ್ನಾಗಿದೆ ಎಂತ. ”

“ ಉರುಲ್ಲಿ ಸಾವಿರ ಹೇಳುತ್ತಾರೆ. ಹಾಗೆಂದು ನಾವುಸಾಯಲಿಕ್ಕಾಗುತ್ತು ದೇವೀ? ಹೇಳು! ನೀನು ಸಮ್ಮನಿಸು. ”

ಆದರೆ, ರಾಯರ ಖವದೇಶ ಪ್ರಯೋಜನವಾಗಲಿಲ್ಲ. ಮರುಡಿನ ಸುಜ್ಞ ಹೊಲಬಿಂದ ಹಿಂದೆ ಮರಳುವಾಗ ಅವರೂ ಮಾನ್ಯನವದನರಾಗಿಯೇ ಬಂದರು. ದಾರಿಯಲ್ಲಿ ಸಂಧಿಸಿದ ಅವರ ಸ್ನೇಹಿತರೊಬ್ಬರು, “ ಏನಯ್ದೂ, ಗಳೇಶರಾಯರೇ! ಯದಿನಾರು ವರ್ಷ ಪ್ರಾಯದ ನಿಮ್ಮ ಮಗೆನ್ನು ಚಿಕ್ಕ ವರ್ಷ ಎಂದರಂತೆ ನಿಮ್ಮ ಹೆಂಡತಿ. ರಾಗಾದರೆ ಇನ್ನು ಗಡ್ಡು-ವಿನೆ ಬೆಳ್ಳದ ಮುದುಕರನ್ನೂ ಕೂಸುಂದು ಕರೆಯಬಹುದು. ” ಎಂದು ಹಾಸ್ಯ ಮಾಡಿ ಪರು.

ಗಳೇಶರಾಯರಿಗೆ ಲಲಿತೀಯ ಮುದುವೆಯ ಚಿಂತೆ ಸುರುವಾಯಿತು. ಮಂಗಳೂರಲ್ಲಿ ರುವ ತಮ್ಮ ರಾವ್ ಬಹಾದ್ದೂರ್, ದಿವಾನ್ ಬಹಾದ್ದೂರ್ ಮಿಶ್ರಿಗೆಲ್ಲಾ ತಮ್ಮ ಮಗಳಿಗೆ ವರ ಶೋಧನೆ ಮಾಡುವಂತೆ ಬಿಸ್ತುವಿನಿ ಕೊಂಡರು. ಅವರೂ, ‘ನೋಡೋಣ, ನೋಡೋಣ’ ಎಂದರು. ಆದರೆ, ಅದರಲ್ಲಿ ಲ್ಲಾ ನಂಬಿಕೆಯಿಂದುವಂತಿರಲಿಲ್ಲ. ಮುದುವೆಯೆಂಬುದು ಮನೋ ಭವನ ಕಾರ್ಯಕ್ಷೇತ್ರಲ್ಲಾ, ಕಮಲಭವನ ಕಾರ್ಯನೆಂದೇ ಹೆಚ್ಚು ನಂಬಿದ್ದ ಗಳೇಶರಾನುರು, ಬ್ರಹ್ಮ ಲಲಿತಿಗೆ ಗಂಡನನ್ನು ಎಲ್ಲಿ ಸೃಷ್ಟಿಸಿದ್ದಾ ನೋ ಎಂದು ಹೆಗಲಿರುಳ್ಳ ಚಿಂತಿಸತ್ತೆಂದರು. ಎಲ್ಲಿ ಮುದುಕೆಲಿ? ಎಂದು ಚಿಂತಿಗೆ ಮೊದಲಾಯಿತು. ಚಿಂತೆಯಿಂದ ಅನ್ವಯಾರ ಸೇರದಾಯಿತು.

ಕೆಲವು ದಿನಗಳು ಕಳೆದವು.

ಅಕಸ್ಮಾತ್ತಾಗಿ ಒಂದು ದಿನ ಸುಶೀಲೆಗೆ, ಕಮಲಮ್ಮ ದಾರಿಯಲ್ಲಿ ಸಂಧಿಸಿದವರು, ನಿಂತು ಮಾತನಾಡಿಸಿದಳು;

“ ಏನಮ್ಮ! ಎಲ್ಲಾ ಸೌಖ್ಯವೇ? ”

ಉರಲ್ಲಿ ತಮ್ಮ ಕುರಿತು ಏನೇನೆಲ್ಲಾ ಸುಧಿ ಹಬ್ಬಿಸಿದ ಅವಳೊಡನೆ ಸರಿಯಾಗಿ ಮಾತನಾಡುವ ಮನಸ್ಸಿರಲಿಲ್ಲ ಸುಶೀಲೆಗೆ.

“ ಸೌಖ್ಯ ” ಎಂದು ಹೊರಡಲನುವಾದಳು.

“ ತಡೆಯಿರಿ; ನಾನೋಂದು ಹೇಳುತ್ತೇನೆ. ಆದರೆ, ನೀವೇನೂ ತಿಳಿದು ಕೊಳ್ಳಬಾರದು. ”

“ ಇಲ್ಲ; ಹೇಳಿ. ”

“ ನಿಮ್ಮ ಮಗಳನ್ನು ಸನ್ನ ಮಗನಿಗೆ ತಂದುಕೊಳ್ಳಬೇಕೆಂದು ನನ್ನ ಆಶೆ.”

“ ಆಂ; ನಿಜವೇ?”

“ ನಿಜವಲ್ಲದೆ ಮತ್ತಿ? ಸುಮ್ಮ, ಸುಮ್ಮನೆ ಹೇಳುವ ಇಭ್ರಾಸವೇ ನನಗಿಲ್ಲ. ನೀವು ನಿಮ್ಮ ಮಗಳಾಡನೆಯೂ, ಯಜಮಾನರೊಡನೆಯೂ ವಿಚಾರಿಸಿ, ಅವರ ತೀವ್ರಾನವನನ್ನು ನನಗೆ ತಿಳಿಸಿ. ಮುಂದೆ ನೋಡೋಣ.”

ಆ ವಿಚಾರವನನ್ನು ಕೇಳಿ ಗಣೈಶರಾಯರು, “ ನಾನು ಒಲ್ಲೆ ಎನ್ನುವುದಂಟೀ?” ಎಂದರು. ಲಲತೆಯೂ “ಹೊಂ!” ಎಂದಳು. ಜೋಡಿಯಾಗಿ ದಕ್ಷಿಣ ತೆಗೆದುಕೊಂಡು ಜಾತಕವನ್ನು ಕೂಡಿಸಿಬಿಟ್ಟರು, ಕುಲಮ್ಮನಿಂದ ರತ್ನಕರನಿಗೆ ಮುಂಬಯಿಗೆ ಕಾಗದ ಹೊಡಿತು.

ರತ್ನಕರನಿಗೂ ಮದುವೆಯಾಗುವ ಮನಸ್ಸು; ತನಗೆ ಮದುವೆಯಾಗಬಹುದಾದ ಪಾರ್ಯ ಎಂದು ಅವನಿಗೆ ತಿಳಿದಿತ್ತು. ಸಿನೆಮಾಕ್ಕೆ ಹೋಗುವಾಗ, ಇಡ್ಡಾಡ ಹೋಗುವಾಗ, ವಾರ್ಕಿನಲ್ಲಿ ಸುಳಿಯುವಾಗ, ಬೀಚಿನಲ್ಲಿ, ಎಲ್ಲ ಹೋದರೂ ತನ್ನ ಪಾರ್ಯದವರೆಲ್ಲ ಇಬ್ಬರಾಗಿಯೇ ಬರುವುದನ್ನು ಸೋಡಿಯೇ ಆವನಿಗೆ ಮದುವೆಯೀಲ್ಲದ ಭಾಕು ವ್ಯಧರ ಎಂದೆನಿಸಲು ಕಾರಣ. ಅಗ್ನಿಯ ಮುಂದೆ ಕ್ಯೇ ಐಡಿದ ಹೆಂಡತಿ ಯಲ್ಲಿದ್ದರೂ. ಆ ಮದುವೆಯಾದ ಹೆಂಡತಿಯು ಕೊಡುವ ಸುಖವನ್ನೇ ಕೊಡುವ ಮುಂಬಯಿಯ ಮಹಿಳೆಯರ ಕಡೆಗೆ ಹೋಗಬೇಕೆಂದು ಬಂಟಿ ಜೀವನದಿಂದ ಬೀಸತ್ತೆ ಆವನು ಎಷ್ಟ್ವೇ ಬಾರಿ ಆಲೋಚಿಸಿದರೂ, ಆವನ ವಿವೇಕ ಆವನಸ್ಸು ಎಚ್ಚರಿಸಿತ್ತು. ತಾಯಿಯ ಕಾಗದವನ್ನು ಸೋಡಿ ಆವನಿಗೆ ದುಃಖವಾಯಿತೆಂದು ಹೇಳುವುದು ಹುಚ್ಚುತೆನವಾದಿತು. ಆವನ ಪತ್ರ ತಾಯಿಗೆ ತಲುಪಿತು; “ ಮದುವೆಯಾಗುವುದಕ್ಕೇನೂ ಅಭ್ಯಂತರವಿಲ್ಲ. ಆದರೆ, ಇದು ನಿಮ್ಮ ಶಳಿಯ ಕಾಲವಲ್ಲ; ಹೊಸಕಾಲ. ನೀವು ಸೋಡಿ ಚುನಾಯಿದ ಹುಡುಗಿ ನನಗೆ ಬೇಡ. ನಾನೇ ಸೋಡಿ ‘ಘೂಸ’ ಮಾಡಬೇಕು.” ಕುಮಲಮ್ಮ, “ ಆಗಲಿ! ” ಎಂದು ಉತ್ತರ ಬರಿದಳು. “ ಆದಕ್ಕೆ ಶ್ರೀಹೈದ್ರಿ ದಲ್ಲಿ ರಚಿ ತೆಗೆದುಕೊಂಡು ಉಂಟಿಗೆ ಬರಲಾದಿತು.” ಎಂದು ಮರುಷಿಪಾಲು ಬಂದಿತು.

ಒಂದು ತಿಂಗಳ ಮೇಲೆ ಪುಲಾ ಸೂಟಿನಲ್ಲಿ, ಸಿಗರೀಟ್‌ ಪೆಕ್ಕೆಟ್‌ ಗಳನ್ನು ಖಾಲಿ ಮಾಡುತ್ತಾ, ಹೇಗೂ ರತ್ನಕರನ ಮೂರ್ತಿ ಉರಿಗೆ

ಬಂದಿತು. ಮರುವೆಯಾಗುವುದಕ್ಕೆಂದೇ ಮಾರು ತಿಂಗಳ ರಚೆ ಪಡೆದು ಕೊಂಡು ಬಂದಿದ್ದನು. ಮನೆಗೆ ಬಂದ ಮರುದಿನದಿಂದಲೇ ಅವನಿಗೆ ಹುಡುಗಿಯನ್ನು ನೋಡುವ ತವಕವುಂಟಾಯಿತು.

“ನಾವೇ ಅಲ್ಲಿಗೆ ಹೋಗೋಣವೇನು? ” ಎಂದು ಕಮಲನ್ನು ಕೇಳಿದಳು.

ರತ್ನಾಕರನಿಗೆ ಅದು ನಾಚಿಕೆಯಿಂದು ತೋರಿದ್ದರಿಂದ “ಬೀಡು”ವೇದ.

“ಹಾಗಾದರೆ ಅವರನ್ನೇ ಇಲ್ಲಿಗೆ ಬರಹೇಳಲೇನು? ”

“ಹೂಂ! ” ಎಂದು.

“ಹಾಗಾದರೆ, ನಾಳೆ ಬರುವಂತೆ ಹೇಳುತ್ತೇನೆ. ”

ರತ್ನಾಕರ ಗಡಿಬಿಡಿಯಿಂದ “ಬೀಡವ್ಯಾ! ” ಎಂದು.

“ಎನೋ, ಇದು. ಮುಕ್ಕೆನ ಯಾಗಿ ಮಾಡುತ್ತೀ! ”

“ಹಾಗಲ್ಲಿವ್ಯಾ, ಹೆಡುಗಿಯನ್ನು ನೋಡಲೇದು ಹೋಗುವುದು ನಾಚಿಕೆ. ಹಾಗೆಯೇ ಹುಡುಗನನ್ನು ನೋಡಲೇಂದು ಬರುವುದೂ ನಾಚಿಕೆ. ನೋಡು, ನೀನು ಹೀಗೆ ಮಾಡು. ನಾಡದು ಅಪ್ಪನ ಶ್ರಾದ್ಧವಲ್ಲವೇ? ಅವರನ್ನು ಉಟಕ್ಕೆ ಬರಹೇಳು. ಉಟಕ್ಕೆಂದೇ ಬರಲಿ. ಆಗ ಪರಸ್ಪರ ನೋಡಿ ಕೊಳ್ಳಬಹುದು. ”

“ಬೀಞ್ಣ ಉಪಾಯ! ” ಎಂದು ಕಮಲನ್ನು ಹಾಗೆಯೇ ಮಾಡಿದಳು.

ಕಮಲನ್ನು ಉಟಕ್ಕೆಂದೇ ಬರಹೇಳಿದರೂ, ಇದು ಹುಡುಗಿಯನ್ನು ನೋಡಲು ಹೂಡಿದ ಉಪಾಯವೆಂದು ಗಣೀಶರಾಜುರಿಗೂ ಸುತ್ತಿಲೇಗೂ ಹೋಳಿಯದೆ ಇರಲಿಲ್ಲ. ಆವರು ತೆಳ್ಳಿನಿನ ದೇಹದ ಅವಳಿಗೆ, ಅವಕು ಹೊರಲಾದದಂಥ, ಭಾರವಾದ ಜರಿಸಿರೆ ಮನ್ನುಡಿಸಿದರು. ತಲೆಗೂದಲು, ಹೆಸರಿಗೂ ಕಾಣಬಾರದು ಎಂಬಂತೆ ಜಲ್ಲಿಮುದಿಸಿದರು. ಸುತ್ತಿಲೇಯ ಆಭರಣಗಳು ಸಾಲದೆಂದು, ಉದ್ದ ಇತರ ಹಂಗಸರ ಆಭರಣವನ್ನೂ ವರವಲಾಗಿ ತರಲಾಯಿತು. ಮುಖಕ್ಕೆ ಪವುಡರ್, ತುಟಿಗೆ ಲಿವಾ-ಸ್ವಿಕ್ ಹಜ್ಜುದಿದ್ದರೂ, ಬಟ್ಟೆಲಂಥ ಕುಂಕುಮವನ್ನು ಹಣ್ಣಿಡಲು ಮರೆಯಲ್ಲಿ. ಹೀಗೆ ವಿಚಿತ್ರವಾಗಿ, ಭೂತಶ್ಯಂಗಾರ ನಾಡಿ, ಅವಳನ್ನು ಕರೆದುಕೊಂಡು ಹೋದರು.

ಲಲಿತೆಯನ್ನು ರತ್ನಾಕರನಿಗೆ ಚೆನ್ನಾಗಿ ಪರಿಪ್ರೇಸಿ ನೋಡಲು ಅನುಕೂಲವಾಗಲೆಂದು ಒಂದು ಪ್ರತ್ಯೇಕ ಕೋಣ ಸುಲ್ಲಿ ಶುಳ್ಳಿಸಿದರು. ರತ್ನಾಕರನಿಗೆ ಆ ಕೋಣ ಯೋಳಗೆ ಹೋಗಲೂ ತುಂಬಾ ನಾಚಿಕೆಯಾಯಿತು. ಆದರೂ,

ಬಹಳ ಪ್ರಸ್ತುತಿಂದ ಲಜ್ಜೆಯನ್ನು ಬಡಿಗೊತ್ತಿ ಹೇಗೂ ಒಮ್ಮೆ ಕೋಣೆ ಯೋಳಿಗೆ ಹೋದ. ಒಮ್ಮೆ ಹೋದುದೇ ಸರಿ, ಮತ್ತೆ ಹೋಗಲಿಲ್ಲ. ಆಗಲೇ ಅವನ ನೋರೆ ನೋಡ ಮುಸುಕಿದ ಚಂದ್ರನಂತಾಗಿ ಬಿಟ್ಟುತ್ತು.

ಉಂಟವಾಗಿ ಎಲ್ಲ ಈ ತಂತಮ್ಮ ಮನಸೀಗಳಿಗೆ ಹೋದ ಮೇಲೆ, ತಾಯಿ ಮಗನನ್ನು ಕರೆದು ಕೇಳಿದಳು;

“ ಏನೋರೆ, ಹುಡುಗಿಯನ್ನು ನೋಡಿದೆಯೋ? ಅಥವಾ, ನಾಚಿಕೆಯೆಂದು ಸುಮ್ಮನೆ ಕುಳಿತೆಯೋ? ”

“ ಅವಾಗ್ಯಾ, ನಿನ್ನ ವರ್ಣನೆಯನ್ನು ಕೇಳಿ ನಾನು ಹುಚ್ಚಾಗಿದ್ದೆ. ಈಗ ನೋಡಿದರೆ ಸುಳ್ಳ ಹೇಳಬುದರಲ್ಲಿ ನಿನಗೂ ಜೀನ್ನಾಗಿ ‘ಸರ್ವಿಸ್’ ಆಗಿದೆಯೆಂದು ಕಾಣುತ್ತದೆ. ”

“ ಅದೇನು? ಹುಡುಗಿ ಜೀನ್ನಾಗಿಲ್ಲವೇ? ಒಳ್ಳೆ ಸುಂದರಿ; ಒಳ್ಳೆ ಬೀಳ ವಣಿಗೆ! ”

“ ರೂಪ, ಎತ್ತರವನ್ನು ಹೇಳುವದಲ್ಲವೇ ನೀನು? ಆಲ್ ರೈಟ್! ಒಪ್ಪು ತೈನೆ. ಆದರೆ, ಅವಳ ಮೈಕ್ರೋಟಿಪ್ಪು, ದೇಹವನ್ನು ಪರಿಸ್ಥಿತಿಧಿಯಾ! ಈಗ ತಾನೇ ಹುಟ್ಟಿದ ಮಗುವೂ ಅವಲಿಂದ ತೋರವಾಗಿದ್ದೀತು. A shameful body! ”

“ ಗಣೇಶರಾಯರು ತುಂಬಾ ಶ್ರೀಮಂತರು..... ”

“ ಇರಬಹುದು; ನಾವೇನು ಕಡಿಮೆ ಶ್ರೀಮಂತರೇ? ಅವರ ಶ್ರೀಮಂತಿಕೆಯಿಂದ ನಮಗೇನಾಗಬೇಕು? ಅವಳನ್ನು ಮದುಪರ್ಯಾಗಾಪ್ರದು ಬಿಲ್ಲಾಖುಲ್ಲಾ ಸಾಧ್ಯವಿಲ್ಲ. ಎಲ್ಲಿಷಾದರೂ ಇದರೆ, ನನ್ನ ಸಾಬಳವನ್ನೆಲ್ಲಾ ಅವಳಿಗೆ ವಿಟಿ ಮಿನ್ನ, ಟೂಮೆಟೊ, ಕಾಡ್ಲಿವರ್‌ ಅಯಿಲ್‌, ವಾಟರ್ ಬರೀಸ್ ಕಂಪೊಂಡ್ ತೆಗೆದು ಕೊಡಲಿಕ್ಕೇ ಬೇಕಾದಿತ್ತ. ಬೇಡವೇ ಬೇಡ ಈ ಮಲಾಮತ್ತು. ” ಎಂದು ಮುಂಬಯಿಗೆ ಹೊರಟು ಹೋದನು.

ರತ್ನಾಕರ ಮುಂಬಯಿಗೆ ಹೊರಟು ಹೋದನೆಂಬ ವಾತ್ತೆ ಗಣೇಶರಾಯರಿಗೂ ತಿಳಿಯಿತು. ಹಾಗಾದರೆ ನುಡುವೆಯ ವಿಚಾರವೇನು.....? ಸುಶೀಲಿ ಕಮಲಮ್ಮನ ಮನಸೀಗೆ ಹೋಗಿ ಕೇಳಿದಳು. ಕಮಲಮ್ಮ ಮುಖ ಸೊಟ್ಟಿಗೆ ನಾಡಿಕೊಂಡು, “ ಏನೋಮಾಗ್ಯಾ! ಏನೂ ಹೇಳಿದೆ ಮುಂಬಯಿಗೆ ಹೊರಟು ಹೋದ. ” ಎಂದಳು. ಆಗ ಸುಶೀಲಿಗೆ ಗೊತ್ತಾಯಿತು, ಇದು

ಮುದುವೆ ಆಗುವಂತಿಲ್ಲವೆಂದು.

ಗಂಡ-ಹೆಂಡಿರಬ್ಬಿಗೂ ಕಳಿದ ಚಿಂತೆ ಪುನಃ ಪ್ರಾರಂಭವಾಯಿತು. ಇದರೊಂದಿಗೇ ರತ್ನಾ ಕರನು ಲಲಿತೀಯ ದೇಹವನ್ನು ಹಾಸ್ಯ ಮಾಡಿ ಹೋದ ನೆಂಬುದೂ ಅಲ್ಲಲ್ಲಿ ಕೇಳಬರತ್ತೊಡಗಿತು. ಮೊದಲೇ ಇದ್ದು ಚಿಂತೆ ಇನ್ನೂ ಗಾಥವಾಯಿತು. ರಾಯರು ವರದಪ್ರಕ್ಷೇಯ ಆಸೆಯನ್ನು ಹುಟ್ಟಿಸಿದರು. ಪೇವರುಗಳನ್ನು ಒಂದೂ ಬಿಡಡಿ ಜಾಹೀರಾತು ಕೊಟ್ಟಿರು. ಆದರೆ, ಏನೂ ಸಫಲತೆಯುಂಟಾಗಲಿಲ್ಲ.

ಈಗೀಗ ಲಲಿತೀಯ ಮುದುವೆಯ ಚಿಂತೆ ರಾಯರನ್ನು ಬಯಕ್ಕಾಗಿ ಬಾಧಿಸುತ್ತೊಡಗಿದೆ. ಚಿಂತೆಯೇ ಅವರಿಗೆ ಮುಸ್ವಾಗಿದೆ. ಸಂಧ್ಯಾ ಸಮಯ ದಲ್ಲಿ ಹೋಲದ ಕಡೆಗೆ ಸುಳಿಯುವುದನ್ನು ಅವರು ಬಿಟ್ಟುದ್ದಾರಿ. ಇದಕ್ಕೆ ವಯೋಧಿಕ್ಯವು ಸ್ವಲ್ಪಮಟ್ಟಿಗೆ ಕಾರಣವಾದರೂ, ಲಲಿತೀಯ ಮುದುವೆಯ ಚಿಂತೆಯೇ ಬಹಳ ಮಟ್ಟಿಗೆ ಕಾರಣವಾಗಿತ್ತು. ಸ್ವಂತ ಬೇಸಾಯವನ್ನುಂತೂ ಅವರು ಬಿಟ್ಟು ಒಂದು ವರ್ಷವಾಗಿದೆ. ಸಂಜೀ ಸಮಯದಲ್ಲಿ ಥಾವಡಿಯಲ್ಲಿ ಕುಳಿತುಕೊಂಡು ಗಗನವನ್ನು ನೋಡತೊಡಗಿದರೆ, ಎಲ್ಲಿಲ್ಲದ ಚಿಂತೆ ಒಂದು ಅವರನ್ನು ಕಾಡುತ್ತಿತ್ತು. ಆ ಎಲ್ಲಾ ಚಿಂತೆಯೂ ಲಲಿತೀಯ ಮುದುವೆಯ ಚಿಂತೆಯಿ! ಸಶೀಲೆಯೂ ಬಳಿಯಲ್ಲೇ ಕುಳಿತುಕೊಂಡಿರುತ್ತಿದ್ದರೂ, ಅವಳಿ ಗೇನೂ ನುಡಿಯನ ಧೃತಿಯಾಗುತ್ತಿರಲಿಲ್ಲ. ಇದೇ ರೀತಿಯಾಗಿ ಒಂದು ವರ್ಷ ಕಳೆದಿದೆ. ಇನ್ನೊಂದು ವರ್ಷ ಕಳಿಯುವುದರಲ್ಲಿದೆ.

ಕೊನೆಗೊಂದು ದಿನ ಸುಶೀಲೆ ಧೃತಿ ತಂದುಕೊಂಡು ಕೇಳಿಯೇ ಬಿಟ್ಟುಕು;

“ ಇನ್ನೆಷ್ಟು ಸಮಯ ಹೀಗೆ ಸುಮ್ಮನೆ ಕುಳಿತುಕೊಳ್ಳುವುದು? ”

“ ಬ್ರಹ್ಮನಿಗೆ ಕರುಣೆ ಮೂಡುವ ತನಕ, ನಾನೇನು ಮಾಡಬೇಕೆನ್ನುತ್ತೀ ನಾನು ಮಾಡಿದ ಪ್ರಯತ್ನವೇನು ಅಲ್ಲಸ್ವಲ್ಪವೇ? ”

“ ಸುಮ್ಮನೆ ಕುಳಿತುಕೊಂಡರೆ ವರಸೆಲ್ಲಿ ದೊರೆಬುತ್ತಾನೆ? ಬೇರೆ ಕಡೆಗೆ ಹೋಗಿಯಾದರೂ ನೋಡಬಹುದಿತ್ತು! ”

“ ನನಗೆ ಈ ಪ್ರಾಯದಲ್ಲಿ ಹಾಗೆಲ್ಲಾ ಹೋಗಲು ಸಾಧ್ಯವೇ? ”

“ ದಾಮುವನನ್ನಾದರೂ ಕಳುಹಿಸಬಾರದೇ? ”

“ ಅವನಿಂದೇನಾದಿತು? ಅವನು ತೇಣು ದಡ್ಡ! ”

ಆ ಬಳಿಕ ಯಾರೂ ಬಾಯಿತ್ತು ಲಿಲ್. ಕತ್ತಲೆ ಸಾವಧಾನವಾಗಿ ಹೆಚ್ಚಿತ್ತು.

ಕೊನೆಗೆಂದರು ಗಣೇಶರಾಯರು; “ಆಗಲಿ, ನೋಡೋಣ. ಪುತ್ತೂರಿನಲ್ಲಿ ನನ್ನ ಹಳೀಯ ಸ್ವೇಹಿತನೊಬ್ಬಿನಿದ್ದೂ ನೇ. ನಾಳೆ ಅವನಲ್ಲಿ ಹೋಗಿ ಕಟ್ಟಿದೆಯ ಪ್ರಯತ್ನವೊಂದನ್ನು ವಾಡುತ್ತೇನೆ. ಮುಂದೆ ದೇವರಿಷ್ಟೆಯಂತೆ ಆಗಲಿ.”

ಮರುದಿನ ರಾಯರು ಗಂಟು-ಮೂಟಿ ಕಟ್ಟಿಕೊಂಡು ಹೊರಡಲನು ವಾದರು. ಹೊರಡುವ ಮುನ್ನ ದಂಪತಿಗಳಿಬ್ಬರೂ, ಈ ಬಾರಿಷಾದರೂ ಜಯವಾಗಲೆಂದು ದೇವರಿಗೆ ಕೃಮುಗಿದರು. ಮಂಗಳಾರಿನ ವರಿಗೂ ರಾಯರೊಡನೆ ದಾವೋದರನೂ ಹೋಗಿದ್ದನು. ಒಸ್ತು ಏರುವಾಗ ರಾಯರು, “ಅಲ್ಲಿ ಹೋದಕೂಡಲೇ ಪತ್ರ ಬರಿಯುತ್ತೇನೆ. ಮನೆಯ ಕಡೆ ಜಾಗ್ರತೆ.” ಎಂದು ಎಚ್ಚುರಿಸಿದರು. ದಾವೋದರನು ನಾಲ್ಕು ಹಗಲಿರುಳು ಮಂಗಳಾರಿನಲ್ಲಿ ಇದು ಬಳಿಕ ಉರಿಗೆ ಮರುಳಿದನು.

ಒಸ್ತು ಓಡುತ್ತಿದ್ದುಂತೆಯೇ ದಾರಿಯಲ್ಲಿ ಗಣೇಶರಾಯರಿಗೆ ಆಲೋಚನೆಗೆ ನೋಡಲಾಯಿತು. ತಾವು ಬಂದುದೇನೋ ನಿಜ. ಆದರೆ, ಜಯಶೀಲ ರಾಗಬಹುದೇ? ಈ ವಿಷಯವನ್ನು ತನ್ನ ಹಳೆ ಸ್ವೇಹಿತ ಗಣಪ್ಪನಿಗೆ ತಿಳಿಸು ದಾದರೂ ಹೇಗೆ? ಕೇಳಿ, ಅವರು ಹಾಸ್ಯವಾಡಿ ನಕ್ಕು ಬಿಡಲಿಕ್ಕಿಲ್ಲವೇ? ಮುಂತಾಗಿ, ಮುಂತಾಗಿ..... ವಿಚಾರ ಸಮುದ್ರದಲ್ಲಿ ದಡಸೇರದ ನಾವಿಕನಂತಾದರು ಅವರು. ಅಂತೂ ಪುತ್ತೂರು ಬಸ್ತು ಸ್ವೇಶನ್ ಬಂದಾಗ ಅವರ ವಿಚಾರ ಶರಧಿ ಇನ್ನೂ ಇಳಿದಿರಲಿಲ್ಲ. ಎಲ್ಲರೂ ಇಳಿದುದನ್ನು ನೋಡಿ, ವಿಚಾರಿಸುವುದನ್ನು ಅಲ್ಲಿಗೇ ಬಿಟ್ಟು ತಾವೂ ಇಳಿದರು.

ಇಂದ ಮೇಲೆ ಮಾತ್ರ ಕಕ್ಷಾಬಿಕ್ಕಿಯಾದರು. ಗಣಪಯ್ಯ ಅವರ ಸ್ವೇಹಿತರಾದರೂ, ಹುಟ್ಟಿದಂದಿನಿಂದ ಇಂದಿನ ತನಕ ಅವರು ಪುತ್ತೂರನ್ನೇ ನೋಡಿದವರಲ್ಲ, ಎಂದ ಮೇಲೆ ಗಣಪಯ್ಯನ ಮನೆಯಿನ್ನು ನೋಡಿದವರಲ್ಲ ವೆನ್ನಬೇಕೇ? ಹೀಗೆ ಅಚ್ಚಿಸಿ ನೋಡುತ್ತಿರುವಾಗಲೇ, ದೂರದಲ್ಲಿ ಗಣಪಯ್ಯ ಇವರನ್ನು ನೋಡಿದರು. ತಮ್ಮ ಬಂಧುವೊಬ್ಬನನ್ನು ಮಂಗಳಾರಿಗೆ ಕಳಹಿಸಿ ಕೊಡಲು ಅವರು ಸ್ವೇಶನಿಗೆ ಬಂದಿದ್ದರು. ನೋಡಲು ಇವರೇ ಅವರ ಕಣ್ಣಿಗೆ ಬಿಂದುರು.

“ ಯಾರದು? ಗಡೀಶನೋ! ”

“ ಹೌದು ಗಟಪ! ” ಎಂದರು ಗಡೀಶರಾಯರು.

ಗೆಳೆಯರಿಬ್ಬರೂ ಗಾಥವಾಗಿ ಅಲಿಂಗಿಸಿಕೊಂಡರು.

“ ಹೂಂ, ಇರಲಿ ಗಡೀಶಾ! ಇಷ್ಟ ದಿನದ ಮೇಲಾದರೂ ಹಳೇ ಸ್ನೇಹಿ ತನ ನೇನವು ಬಂತಲ್ಲ! ” ಎಂದರು ಗಟಪಯ್ಯ.

ಗಡೀಶರಾಯರ ಉತ್ತರ; “ ನಿನಗೇನು ಗೊತ್ತು ಮಹಾರಾಜು, ನನ್ನ ಸಂಕಷ್ಟಿ! ನನಗೆ ಪುರುಷೋತ್ತಮತ್ತು? ಇವತ್ತು ಕೊಯಮುತ್ತೂರಾದರೆ ನಾಳಿ ಸೇಲಂ. ನಾಳಿ ಸೇಲಮಾದರೆ, ನಾಡು ಟ್ರಿಚಿ. ”

“ ಒಂದು ಕಾರ್ಡನಾನ್ನದರೂ ಬರೆದು ಬದುಕಿದ್ದೀಯೋ, ಸತ್ತಿದ್ದೀಯೋ ಎಂದಾದರೂ ತಿಳಿಸುತ್ತಾ ಇರಬಹುದಿತ್ತಲ್ಲ. ”

“ ನಿನ್ನ ಎಡೆಸ್ನೂ ಸರಿಯಾಗಿ ಗೊತ್ತಿರಲಿಲ್ಲಯ್ಯ! ”

“ ಆಗಲಿ; ನಡಿ, ಮನಿಗೆ ಹೋಗೋಣ. ”

ಗಡೀಶರಾಯರೂ, ಗಟಪಯ್ಯನದೂ ಬಹಳ ಹಿಂದಿನ ಸ್ನೇಹ. ಅವರು ಮಂಗಳೂರಿನಲ್ಲಿ ಒಂದೇ ಶಾಲೆಯಲ್ಲಿ ಒಂದೇ ಕ್ಲಾಸಿನಲ್ಲಿ ಕಲಿತವರು. ಗಟಪಯ್ಯ S. S. L. C. ಯಲ್ಲಿ ಮಾರನೆಯ ಬಾರಿ ಫೈಲಾದಾಗ, ಗಡೀಶರಾಯರು ಹಿಂದಿನ ಕ್ಲಾಸಿನಲ್ಲಿ ಪಾಸಾಗಿ ಎಸ್. ಎಸ್. ಎಲ್. ಐ. ಗಿ ಒಂದು ಸೇರಿದರು. ಅಲ್ಲಿಯೇ ಇಬ್ಬರಿಗೂ ಸ್ನೇಹವುಂಟಾದುದು. ಗಟಪಯ್ಯನ ಹಾಸ್ಯಗುಣವೇ ಗಡೀಶರಾಯರನ್ನು ಹೆಚ್ಚಾಗಿ ಆಕರ್ಷಿಸಲು ಕಾರಣ. ಆದೆ, ಮುಂದೆ ಗಟಪಯ್ಯನಿಗೆ ನಾಲ್ಕುನೇಯ ಬಾರಿಖೂ ಪರೀಕ್ಷೆ ಕ್ರೆಡಿಟ್ ಲತ್ತೆ ಕೊಟ್ಟಿವು. ಗಡೀಶ ಮೇಲೆರಿ ಕಾಲೇಜಿಗೆ ಹೋದ. ಗಟಪಯ್ಯ ‘ವಿದ್ಯೆಯಾವ ಮಣಿಗೆ?’ ಎಂದುಕೊಂಡು ಉರಿಗೆ ಹಿಂದಿರುಗಿ, ಅಡಿಕೆ ವ್ಯಾಪಾರ, ಹೊಲಬೇಸಾಯಗಳಲ್ಲಿ ತಲೆಹಾಕಿದ್ದ.

ಇಬ್ಬರೂ ಅರ್ಥದಾರಿಯನ್ನು ನೈಡಿದ್ದರು. ಗಟಪಯ್ಯ ಒಮ್ಮೆಲೇ, “ ಭಾ, ಮಹಾರಾಯ! ಒಂದೊಂದು ಸಿಂಗಲ್ ಶರಾಬು ಕುಡಿಯೋಣ. ” ಎಂದರು.

ಗಡೀಶರಾಯರಿಗೆ ಗಲಿಬಿಲಿಯಾಯಿತು. “ ನನಗೆ ಬೇಡಪ್ಪ! ”

“ ಹೆದರಬೇಡವಯ್ಯಾ! ನಾನಿಲ್ಲವೇ? ಏನು ಅಮಲು ಗಮಲು ಹೆಚ್ಚಾಗ ಲಿಕ್ಕಿಲ್ಲ. ” ಎಂದು ಎಳಿದುಕೊಂಡೇ ಹೋದರು.

ಅಲ್ಲೇ ಒಂದು ಸಣ್ಣ ಮನೆಯ ಹಾಗಿತ್ತು. ಮಾಡಿನ ಮೇಲಿನ ನೇಳಗೆ ಯಿಂದ ಹೊಗಿ ಹೋಗುವುದನ್ನು ನೋಡಿ ಯಾರಾದರೂ, ಕಾರ್ಬಾನೆ ಎಂದು ಕೊಳ್ಳಬೇಕು. ಇಬ್ಬರೂ ಒಳಹೋಗಿ, ಜೀರ್ಣವಾದ ಟೀಬಲಿನ ಮುಂದೆ ಕಾಲುಮುರಿದ ಬೆಂಚಿನಲ್ಲಿ ಮಂಡಿಸಿದರು. ಕೂಡಲೇ ಹರಿದ ಚಲ್ಲಣವ ಕೊಳ್ಳಕು ಪ್ರಸ್ತೀ-ಅಲ್ಲ-ಮಾಣಿಯೋಂದರ ಅವಶಾರವಾಯಿತು; ‘ಏನು ಕೂಡಲಿ ತಿಂಡಿ?’ ಗಣೇಶರಾಯರು, ‘ಇವನೇನು ಹೇಳುತ್ತಾನೋ?’ ಎಂದು ಹೆದರಿದರು. ಗಣಪತ್ಯಾನದ ಲಾಡು, ಹಲನಾ, ಚಿಟೋಟಿ, ಮಸಾಲೆ ಗಳಿಗೆ ‘ಒಡರಾ’ಯಿತು. ಗಣೇಶರಾಯರಿಗೆ ಅತ್ಯಾಶ್ಚಯಃ! ಗಡಂಗಿ ನಲ್ಲಿಯೂ ಇವುಗಳನ್ನೆಲ್ಲಾ ತಯಾರಿಸುತ್ತಾರೆಯೇ?

ತಿಂಡಿಯ ಸ್ಥಾಟಿಸೋಂದಿಗೆ ಎರಡು ಗಾಳಿನಲ್ಲಿ ಬಿಸಿ ಬಿಸಿ ಕಾಷಿ ಬಂದಿತು. ಆಗ ಗಣೇಶರಾಯರಿಗೆ ಅರ್ಥವಾಯಿತು.

“ ಇದೇ ಏನಯ್ಯಾ, ನಿನ್ನ ಶರಾಬು? ”

“ ಮತ್ತಲ್ಲಿವೇ? ”

“ ನೀನೊಬಿ ಹುಚ್ಚ! ”

“ ಹಾಗಲ್ಲ, ಗಣೇಶಾ! ನಿನಗರಿಯದು. ಶರಾಬು, ಕಾಷಿ ಎಂದೂ ಸರಿ ಸವಾನವೇ. ಒಮ್ಮೆ ಅಭ್ಯಾಸ ಮಾಡಿದವೋ, ಕೊನೆಗೆ ಸಾಯುವ ವರಿಗೂ ಅದೇ ಮರಭ್ಯಾಸವಾಗಿಬಿಡುತ್ತೇ! ”

ಗಣೇಶರಾಯರು ನಗುತ್ತಾ, “ ಜಿನಾಂದ ಮಾತು! ” ಎಂದರು.

ಕಾಷಿ ಫಲಾಹಾರ ಮುಗಿಯುವಷ್ಟರಲ್ಲಿ ಗಣಪತ್ಯಾನ ಎತ್ತಿನ ಬಂಡಿಯೇ ಅಲ್ಲಿಗೆ ಬಂದಿತು. ‘ಇನ್ನು ಸುಲಭವಾಯಿತು’ ಎಂದು ಇಬ್ಬರೂ ಅದನ್ನೇರಿದರು. ಬಂಡಿ ಹೊರಟಿತು. ಗಣಪತ್ಯಾ ಜೀಬಿನಿಂದ ಬೀಂಡ ಕಟ್ಟಿನ್ನಾಂ, ಬೆಂಕಿವೆಟ್ಟಿಗೆಯನ್ನಾ ಹೊರಗೆ ತೆಗೆಯುತ್ತಾ “ ಸೇದುವ ಅಭ್ಯಾಸ ವಾಗಿದೆಯೇ? ” ಎಂದು ಕೇಳಿದರು. “ಇಲ್ಲ.” ಎಂಬ ಉತ್ತರ ದೊರೆಯಿತು. “ ಮಾಡಿದ್ದುದೇ ಒಳೆಯದಾಯಿತು! ” ಎಂದು ತಾವು ಕೆಣ್ಣಿಮುಚ್ಚಿ ಸೇದತ್ತಿದ್ದಿದರು. ಗಣೇಶರಾಯರು ಬಂಡಿಯ ಹೊರಗೆ ತಲೆಕಾಳಿ ಸುತ್ತುಣ ನೋಟವನ್ನವಲೋಕಿಸತ್ತೊಡಗಿದರು.

ಗಗನಚಂಬಿಗಳಾದ ತೆಂಗು, ಕೌಂಗುಗಳು, ತೀಡುತ್ತಿರುವ ತಂಗಾಳಿಯಲ್ಲಿ ಅವುಗಳ ಮನೋವೋಹಕವಾದ ಸೆರ್ವಿಸ್, ಹಂತ ಹೊಲಗಳ ಸಮ್ಮಾಂಜ್ಯ,

సహి నడిగేయు దారి, ఎడగడియల్లి ఉత్సుంగవాద పనితతీర్ణి, అప్పగిళ మేలి గొల్లరె, గోవుగిళ మేళ, మేరవణగి, దూరద శాంతారదింద తీడువ కాళ్ళుసుమగళ మధుర, శుందర, రుచిర సురబి, దృష్టిగప్పశ్వవాద హళ్ళు, హొళిగిళ ‘జుళు, జుళు’ ఎంబ జల నూరప, తంపాద హొంబిసిలు ఎల్లక్కూ మిగిలాగి ఎత్తుగిళ కొరళ గంటియ ‘గిణి, గిణి’ నాద, గాడియాళన వ్యుదు మధురవాద లాలి, మోదలీ ప్రకృతి ప్రేమియాద రాజుర మనస్సినల్లి భావ తరంగగిళ స్నేచ్ఛిసిదవు. ఆ సంధ్యాశమయద రమణీయ సౌందయాసుభూతి యింద మనస్సు హాసికెవాగి పులకితవాయితు. గణపయ్య యావా గలో సిద్ధిసి గురుకాయిసుత్తిదరు. ఇవరూ ఒరగిద తష్టణవే సుప్తాయివస్తియన్నేదిదరు.

గాడియాళు బందు ఇబ్బరన్నూ ఎళ్ళిసిదను. మనే బందితు. గణీశరాయురు కలేయిత్తి సోఇదరు. హళియదాదరూ బంగలే యంథ; విశాలవాద మనే. విస్తూరవాద అంగళ. దొడ్డ కంపాండు.

“బారుయ్య, బా, ఒళగి బా.” ఎందు గణపయ్య మనేయోళగి కరిదుకొండు హోచరు. అంగళదల్లి సరపళియే కారదింద ఖింగరిసి కొండిద్ద నాయి, ‘చై! ’ ఎందు ఒగుళితు.

దినవేరడు మహా సంభ్రాదల్లీ కళీయితః. మధ్యాశ్వ భోజన, పరమాన్న, ఖీరిన బైతణ, సమారాథనే, సాచుంకాల వాదరి వ్యుసూరపాకా, ఇడ్లి, బిస్కూటింబడె, హీర, రిమ్జున్ కాఫి గిళ పాటిఁ, కాఫియాద నేలి, కౌంగిన తోటక్కోఁ, కేయ్వూలద కడిగోఁ, గుడ్డద మేలక్కోఁ పచుణ. ఆ ఎరడు దినగిళల్లి గణపయ్య తమ్మ ఉఱినల్లిద్ద నేతిష్ట్యగిళన్నేల్లా తోరిసిదరు. సాధారణ నాల్సీపుదు ఎకరియష్టిద్ద తమ్మ కౌంగిన తోటక్కే కరిదు కొండు హోచరు. ఒందు వ్యులష్య విస్తూరవాద బాళి తోటిద సందర్శనవన్ను మాడిసిదరు. ఈ వస్త ఆవర పూగ వనక్కే కొళే రోగ తగలి ఒహళ కావళయాయితంతి. సాధారణ ఒంధు లక్ష్మీ

ರೂಪಾಯಿಗಳನ್ನು ಹಾನಿ. ಬಾಳಿ ಮರಗಳಂತೂ ಒಂದಾದರೂ ಗೊನೆ ಹಾಕದೆ ಬಂಜೆಯರಾಗಿಬಿಟ್ಟವೇ.

ಅಲ್ಲಿಂದ ಪರಿಷಾರ ಕಾಡಿನ ಕಡೆಗೆ ಹೊರಟಿತು. ಕಾನನದ ಕಡೆಗೆ ಹೋಗುವುದೆಂದರೆ ಸರಿ, ಗಣಪಯ್ಯ ದೊಡ್ಡ ಕಲಿಯಾಗಿಬಿಡುತ್ತಿದ್ದರು. ಏನು, ವೀರಾವೇಶ! ಹುರುವು! ಉತ್ಸಾಹ! ಧೈಯ! ಸುಮೃನೀಯೇ? ಈಗ ನಾಲ್ಕು ತಿಂಗಳ ಹಿಂದೆ, ಯಾವ ದೊಡ್ಡ ಫೋರೆಗಳಿಂದಲೂ, ಪ್ರಸಿದ್ಧ ಬೀಬಿ ಗಾರರಿಂದಲೂ ಸಂಹರಿಸಲಿಕ್ಕಾಗದ ಒಂದು ದೊಡ್ಡ ಹಬ್ಬಲಿಯ ಹರಣ ವನ್ನು, ಅವರು ಒಂದೇ ಗುಂಡಿನಿಂದ ಈಚೆಗೆ ತೆಗೆಯಲಿಲ್ಲವೇ? ಆ ಆಖ್ಯಾನ ವನ್ನೇ ಇಂದು ಅವರು ಗಣೇಶರಾಯರಿಗೆ ನಿರೂಪಿಸುತ್ತಿದ್ದರು.

ಗಣಪಯ್ಯ ಆ ದಿನ ಮಧ್ಯಕ್ಕೆ ನಿದ್ದೆಯಿಂದೆದ್ದ ಹೊರಗೆ ಬರುವಾಗ, ಗೊಲ್ಲರ ಮಾದ ಕಣ್ಣೀರು ಸುರಿಸುತ್ತಾ ನಿಂತಿದ್ದೆ. ಗಣಪಯ್ಯನಿಗೆ ಅಚ್ಚರಿ ಯಾಯಿತು.

“ ಏನಾಯಿತೋ? ” ಎಂದು ಬಳಗೆ ಬಂದು ಕೇಳಿದರು.

ಮಾದನು ಹಾಗೆಯೇ ಕಣ್ಣೀರು ಸುರಿಸುತ್ತಾ “ ಕಾಡಿನಲ್ಲಿ ಹುಲಿ ಬಂದಿದೆ. ” ಎಂದನು.

ಗಣಪಯ್ಯ ಒಂದೇ ಮೆಟ್ಟಿಗೆ ಹಾರಿಬಿದ್ದರು. ಹಾಗಾದರೆ ತಮ್ಮ ಪಶುಗಳ ಹರಣಕ್ಕೇನಾದರೂ ಸಂಚಕಾರ ಬಂದಿದೆಯೋ? ಅದನ್ನೇ ಕೇಳಿದರು

“ ದನವನ್ನೇನಾದರೂ ಕೊಂಡು ಹಾಕಿದೆಯೇ? ”

“ ನರಸಪ್ಯಯ್ಯನವರ ಕಾಳಿಯನ್ನು! ”

ಹಾಗಾದರೆ ತಮ್ಮದನ್ನೂಲ್ಲ. ಅಬ್ಬಬಾ! ಗಣಪಯ್ಯನಿಗೆ ಸಂದ ಹರಣ ಮರಳ ಬಂದಂತಾಯಿತು.

“ ಆಗಲಿ: ನೀನಿಗ ಹೋಗು. ನೋಡೋಣ. ” ಎಂದು ಅವನನ್ನು ಅತ್ತು ಕಳುಹಿಸಿದರು.

ಅದೇ ದಿನವೇ ಗಣಪಯ್ಯ ತಮಗೆ ಪರಿಚಯವಿದ್ದ ಬೀಬಿಗಾರರಿಗೆಲ್ಲ ಟಿಪ್ಪಣಿ ಬರಿದರು. ವೃತ್ತಾಂತ ಪತ್ರಿಕೆಗಳಿಗೂ ಬರಿದು ಕಳುಹಿಸಿದರು. ಅದನ್ನು ಲಪ್ಪಿಸಿಯೇ ಎನ್ನೋ ಮಂದಿ ಬೀಬಿಗಾರರು ಪುತ್ತೊರಿಗೆ ಬಂದರು. ಆದರೆ, ಯಾರೂ ಆ ಹುಲಿಯ ಹರಣಗೊಂಡು ಕೃತಾಧರಾಗಲಿಲ್ಲ.

ಉರಲ್ಲಾ ದರೋ ದಿನಕ್ಕೊಂದೇ ದನ ಕಡಿಮೆಯಾಗುತ್ತಿತ್ತು. ಕೋನೆಗೆ ಗಣಪಯ್ಯ ತಾವೇ ಆ ಹುಲಿಯನ್ನು ಕೊಲ್ಲುವ ನಿಧಾರ ಮಾಡಿದರು. ಅವರ ಮನೆ ರೂಲ್‌ ಹಿಂದೆ ಅವರ ಜನ್ಮದಾರೆ ಉಪಯೋಗಿಸಿದ್ದ ಹಳೀಯ ಕೋವಿಯೋಂದಿತ್ತು. ಅದನ್ನೇ ಹಿಡಿದುಕೊಂಡು ಒಂದು ನಡುವಿರುಳು ಬೀಟೀಗಾಗಿ ತೆರಳಿದರು.

ನಶ್ಯದ ಸಹಾಯದಿಂದ ರಾತ್ರಿ ಹನ್ನೆರಡು ಗಂಟೆಯ ತನಕವೂ ನಿದ್ರಾ ವಶರಾಗದೆ ಕುಳಿತ್ತರು. ಅವರು ಕುಳಿತ ವ್ಯಕ್ತದ ಕೆಳಗೇ ಹುಲಿ ಅರ್ಥಮಧ್ಯ ಶಿಂದು ಬಿಟ್ಟುಹೊಗಿದ್ದ ಪಶುವಿನ ಶವವಿತ್ತು. ರಾತ್ರಿ ಹನ್ನೆರಡು ಗಂಟೆ ಹೊಡಿಯಿತು. ಅದೇ ಸಮಯಕ್ಕೆ ಸರಿಯಾಗಿ ಹುಲಿಯ ಆಗಮನವಾಯಿತು. ಆ ಫೋರಾಂಥಿಕಾರದಲ್ಲಿ ಅದರ ದೃಷ್ಟಿಗಳಿರುತ್ತಾ ಪಂಚನಂತೆ ಡಾಳಿಸಿದವೇ. ಅದನ್ನು ನೈಎಡಿದ ಕಾಡಲೇ ಗಣಪಯ್ಯನ ಎರೆಯಾಮೈ ತನ್ನ ಬಡಿದಾಟಿ ವನ್ನು ಸಂಪೂರ್ಣವಾಗಿ ನಿಲ್ಲಿಸಿತು. ಮಹಾಕಾರದ ಹೆಬ್ಬಿಲಿ.....? ಕೋವಿಸುನ್ನು ಸಿದ್ಧ ಪಡಿಸಿಕೊಂಡು ಕುಳಿತರು.

ಹುಲಿ ಭೋಜನಕ್ಕಾರಂಭಿಸಿತು. ಗಣಪಯ್ಯ ಯೋಗ್ಯ ಸಮಯ ವನ್ನೇ ಎದುರು ನೋಡುತ್ತಾ ಕುಳಿತುಕೊಂಡಿದ್ದರು. ಒಮ್ಮೆ ಹುಲಿರಾಯನು ತನ್ನ ಮೊಗವನ್ನು ಗಣಪಯ್ಯ ಆಶೀನವಾಗಿದ್ದ ವ್ಯಕ್ತದ ದಿಕ್ಕಿಗೆ ಸರಿಯಾಗಿ ತಿರುಗಿಸಿತು. ಅಗಲೇ ಗಣಪಯ್ಯನ ಗುಂಡು ಹಾರಿತು. ಭೂಕಂಪ ವಾದಂತಾಯಿತು. ಹುಲಿ ಗುಂಡು ಮೇಲೆ ಹಾರಿತು. ಅದರಿ ಮೇಲೇರೆ ಲಾಗಲಿಲ್ಲ. ಗುಂಡು ಮರ್ಮಸ್ಥಳಕ್ಕೆ ನಾಟಿತ್ತು. ಗಣಪಯ್ಯ ಇನ್ನೊಂದು ಗುಂಡುಹೊಡೆ: ಯವ ಮೊದಲೇ ಹುಲಿ ಗತಾಸುವಾಗಿತ್ತು.

ಸೂರ್ಯನು ಆಕಾಶ ಸಿಂಹಾಸನದ ಮೇಲೆ ಪಟ್ಟಾಭಿಷಿಕ್ತನಾದನು. ಅಕನಿಯಂತೆ ಈ ಸುದ್ದಿ ಎಲ್ಲೆಲ್ಲಿಗೂ ವ್ಯಾಪಿಸಿಕೊಂಡಿತು. ಸರಕಾರದವರು ಚಿನ್ನದ ಪದಕವನ್ನಿತ್ತು ಗಣಪಯ್ಯನನ್ನು ಮನ್ನಿಸಿದರು. ಆದ್ಯವ್ಯಾಪಿಯೆ ಯಿಂದಾದ ಈ ಕಾರ್ಯವನ್ನು ತಮ್ಮ ಸಾಹಸದಿಂದಾದ ಕಾರ್ಯವೇಂದೇ ಗಣಪಯ್ಯ ತಿಳಿದುಕೊಂಡಿದ್ದರು!

ಇದೇ ರೀತಿಯಾಗಿ ಏರಡು ದಿನ ಕಳೀಯಿತು. ಹಗಲೆಲ್ಲಾ ಈ ಮಾತು ಕಢಿ, ಉಟ್ಟ, ಉಪಚಾರ, ವಿನೋದ, ಹಾಸ್ಯಗಳಲ್ಲೇ ಕತ್ತಲಾಗುತ್ತಿತ್ತು. ಗಣೀಶರಾಮರಿಗೆ ತಾವು ಬಂದ ಉದ್ದೇಶ ಸಾಧನೆಗೆ ಸ್ವಲ್ಪವೂ ಅವಕಾಶ

ದೊರೆಯಲಿಲ್ಲ. ಆದರೆ ರಾತ್ರಿ ಪವಡಿಸಿದರೆಂದರೆ, ಅವರ ವಿಚಾರನಾಹಿನಿ ಹೊನಲಿಡಲು ಹೊದಲಾಗುತ್ತಿತ್ತು. ಬಂದುದೇನು? ಏತಕ್ಕೆ? ಇಲ್ಲಿ ಮಾಡುತ್ತಿರುವುದೇನು? ಏನು ಮಾಡಲಿ? ಇನ್ನೂ ಬೊಮ್ಮೆಗೆ ನನ್ನ ಮೇಲೆ ಕರುಹಿಯಲ್ಲವೇ? ಸಿದ್ದಿ ಬಂದರೂ ಅದೇ ಕನಸು, ಮರುಕ್ಕಣವೇ ಎಟ್ಟರ.... ಗಣೀಶರಾಯರ ಮನಸ್ಸಿನಲ್ಲಿ ಮಹಾಕಾಂತಿಯಾಗಿತ್ತು. ಲಲಿತೆಗೆ ಮದುವೆಯಾಗದೆ ಅದು ಶಾಂತವಾಗುವಂತಿರಲಿಲ್ಲ.

ಮೂರನೆಯ ದಿನ; ಮದ್ರಾಸಿನಲ್ಲಿ ಎಂ. ಎ. ಅನ್ಸೆಫ ಕಲಿಯುತ್ತಿದ್ದ ಗಣಪಯ್ಯನ ಮಗ ಶಂಕರನ್ನು ಉರಿಗೆ ಬರೋಣವಾಯಿತು. ರಜೆ ದೊರೆತು ಎಷ್ಟೋ ಸಮಯವಾಗಿದ್ದರೂ, ‘ರಿರ್ಫುಲ್ಸ್’ ಬಾರದೆ ಉರಿಗೆ ಹೋಗುವದಿಲ್ಲವೆಂದು ಅವನು ಭಲವಿಡಿದುದರಿಂದ, ಉರಿಗೆ ಬರಲು ಇವ್ವು ತಡವಾಯಿತು. ಮಗನಿಗೆ ಗ್ರೇಡ ಉಪಚಾರದೊಂದಿಗೆ ಗಣೀಶರಾಯರಿಗೂ ಉಪಚಾರವಾಯಿತು.

ಗಣೀಶರಾಯರಿಗೆ ಈ ಉಟ್ಟಿ, ಉಪಚಾರವೊಂದೂ ಬೇಕಾಗಿರಲಿಲ್ಲ. ಆವರು ತಮ್ಮ ಉದ್ದೀಕ್ತ ಸಾಧನೆಗೆ ಅನುಕೂಲವಾದ ಸಮಯವನ್ನು ಇದಿರು ನೋಡುತ್ತಿದ್ದರು. ಅಂಥಃ ಸಮಯವೂ ಬಂತು ಆ ದಿನ ಮಧ್ಯಾಹ್ನಾ ಉಟ್ಟಿ ಮಾಡುತ್ತಿರುವಾಗ ಗಣಪಯ್ಯ ಹೇಳಿದರು:

“ನೋಡಯಾ, ಗಣೀಶ! ನಿನ್ನಿಂದ ಒಂದು ಉಪಕಾರವಾದಿತೋಽಿ?”

“ಏನುದು?”

“ನಮ್ಮ ಶಂಕರ ಎಂ. ಎ. ಅನ್ಸೆಫ ಪಾಸಾಗಿದ್ದಾನಷ್ಟೆ; ಅವನಿಗೆ ಇಂಗಾಲ್‌ಓಂಡಿಗೆ ಹೋಗಿ ಬಾರ್-ಅಟ್‌-ಲಾ ಕಲಿಯಬೇಕೆಂಬಾಸೆ.”

“ಒಳ್ಳೆಯದೇ!”

“ಒಳ್ಳೆಯದಲ್ಲವೆಂದು ನಾನೆನೆಂದೆನೇ! ಆದರೆ, ದುಡ್ಡಿನ ವಿಚಾರ ಆಲೋಚಿಸಬೇಕಾಗೇ? ಇವನು ವಿಲಾಯತಿಗೆ ಹೋಗಿ ಬೆರಿಸ್ಟರ್ ಆಗಿ ಬರುವುದ್ದೀಕಾಗಿ ನಾನು ಅಡಿಕೆ ತೋಟ, ಹೊಲಗದ್ದೆಗಳನ್ನೇಲ್ಲಾ ಕಳೆದುಕೊಂಡು ಬಿರಗ್ಮಿಯಾಗುವುದು ಖಂಡಿತ. ಆದ ದಂಂದ ಇವನ ವಿಧೀಯ ಖಚಿತಗೆ ಸಹಾಯವಾಗುವ ದಾರಿ ಹುಡಕೋಣ ಅಂತಿದ್ದೇನೇ.”

“ಯಾವುದುದು?”

“ಇವನಿಗೊಂದು ಮದುವೆ ಮಾಡೋಣವೆಂಬ ಆಲೋಚನೆ. ಹಾಗೇನು

ಪ್ರಾಯ ವಿಾರಿ ಹೋಗದಿದ್ದರೂ, ಪುದುವೆಯಾಗದಿರುವಪ್ಪು ಚಿಕ್ಕ ಪ್ರಾಯ ನೇನ್ನಲ್ಲಿ, ಇವನಿಗೆ. ಹಾಗೆ ಹೆಣ್ಣು ಕೊಡುವವನು ಸ್ವಲ್ಪ ಹಣವಂತನಾಗಿರ ಬೇಕು. ನಾನು ಇಲ್ಲಿ ಲ್ಲಾ ಹುಡುಕಿದೆ. ಅದರೆ ಶರಿಯಾದುದು ಒಂದೂ ಸಿಕ್ಕಲಿಲ್ಲ. ಹಣವಿದ್ದಲ್ಲಿ ಹೆಚ್ಚಿಲ್ಲ, ಹೆಚ್ಚಿದ್ದಲ್ಲಿ ಹಣವಿಲ್ಲ. ನಿಮ್ಮತ್ತ ಲಾಗೆ ಎರಡೂ ಅನುಕೂಲವಾದುದು ಯಾವುದಾದರೂ ಉಂಟಿಂಬೋ? ”

“ ಹಾಂ! ನಮ್ಮ ಕಡೆಯಲ್ಲಿ ೧೦ದು ಹೆಚ್ಚಿದೆ. ಇದಕ್ಕಿಣಿ, ನೀವು ಹತ್ತು ಸಾವಿರ, ಹದಿಸ್ಯೆದು ಸಾವಿರವೆಂದರೆ ಹದಿಸ್ಯೆದು ಸಾವಿರ ಅವರು ಕೊಟ್ಟಾರು.”

“ ಹಾಗಾದರೆ ತೊಂದರೆಯೇ ಇಲ್ಲ. ”

“ ಏನೋ ಶಂಕರ? ”

“ ಹುಡುಗಿಯನ್ನು ನಾನು ನೋಡಬೇಕಲ್ಲಾ, ಗಣೇಶರಾಯರೇ! ”

“ ನೋಡಲಿಕ್ಕೆ ಅದೇನು ಇನೆನೂ ಸ್ವರ್ದರ್ಶನವಲ್ಲ. ಅಥವಾ ನಾವೇನು ರಕ್ಕಿಸಿಯನ್ನು ತಂದು ನಿನಗೆ ಮುದುವೆ ಮಾಡಲಿಕ್ಕಿಲ್ಲ. ”

“ ಹಾಗಾದರೆ, ನನಗೆ ಮುದುವೆಯೂ ಬೇಡ, ಬಾರ್-ಎಟ್-ಲಾಪ್ರಾ ಜೀಡ್. ”

“ ಆಯಿತಪ್ಪ; ನಿನ್ನ ಹಟ್ಟಿಕ್ಕೆ ಮತ್ತೀನು ಮಾಡುವುದು? ಏನೋ, ಗಣೇಶ. ”

“ ಸರಿ. ”

“ ಹುಡುಗಿಯನ್ನು ನೋಡುವುದಕ್ಕೆ ಯಾವಾಗ ಬರುತ್ತೀರಿ? ”

“ ಯಾವಾಗಂದರೆ ಆವಾಗ; ನಾಳೆಯಾದರೆ, ನಾಳೆ, ನಾಡ ದಾದರೆ, ನಾಡು. ಯಾವಾಗಾದಿತು ಶಂಕರ? ”

“ ನಾಡು ಹೋಗೋಣ. ”

ಗಣೇಶರಾಯರು ಮನಸೆ ಅವಸರವನೆಡವಾಗಿ ಪತ್ತೆ ಬರಿದು ಸರ್ವ ವಿಚಾರವನ್ನು ತಿಳಿಸಿದರು. ಈ ಮುದುವೆ ಆದ ಹಾಗೆಯೇ! ಎಂದು ಮನಸಿ ನಲ್ಲಿ ತೀಮಾರ್ಪಿಸಿದರು.

ಆ ನಾಡು ಬಂದಿತು. ಗಣಪಯ್ಯ, ಗಣೇಶರಾಯರು, ಶಂಕರ ಮೂವರು ಹೊರಟಿರು. ಮಂಗಳೂರಿನಿಂದ ಬೋಳೂರಿನ ತನಕ ಸಿಟಿ ಬಸ್ಸಿ ನಲ್ಲಿ ಹೋಡದ್ದ್ವಾಯಿತು. ಆ ಮೇಲೆ ದೋಳಿಯ ಪ್ರಯಾಣ. ಬಿಸಿಲು ಏರುತ್ತು ಬರುತ್ತಿದ್ದರೂ, ಪರ್ಯಾಣಿಗರನ್ನು ಅದು ಜೆನ್ನಾಗಿ ಸುಧುತ್ತಿದ್ದರೂ, ಅವರಾರಿಗೂ ಅದರ ಗಮನವಿಲಿಲ್ಲ. ಅವರೆಲ್ಲರೂ ಚಿಂತೆಯಲ್ಲಿ ಮುಳುಗ

ದ್ವಿತೀಯ ಬ್ರಹ್ಮಾನಂದ ಬಗೆಯಚಿಂತಿ. ಗಣಪಯ್ಯನಿಗೆ ಹೆಸ್ತೀನ ತಂದೆಯಿಂದ ವರದಸ್ತೀತಿಯಿಂದು ಎಪ್ಪು ಸುಲ್ಲಾಲಿಕ್ಕೆ ಬಂದಿತು? ಎಂಬ ಚಿಂತಿ. ಶಂಕರನು, ಹೆಸ್ತೀ ಹೇಗೆರಬಹುದಾ? ಈಪವತಿಯಾಗಿರ ಬಹುದೇ? ಮುಂತಾದ ಚಿಂತೆಯಲ್ಲಿ ಮುಳುಗಿದ್ದನು. ಗಣೇಶರಾಯರ ಚಿಂತೆಯೇ ಬೇರೆಯಾಗಿತ್ತು. ಈ ಮದುವೆಯಾದರೂ ಸಾಂಗವಾಗಿ ನಡೆದಿತೋ, ಇಲ್ಲವೋ? ಎಂಬ ಭಯ ಅವರನ್ನಾವರಿಸಿತ್ತು.

ನಾವೆ ದಡವನ್ನು ಸೇರಿತು.

“ ಈಗ ಮೊದಲು ಎಲ್ಲಿಗೆ ಹೋಗುವುದು? ” ಎಂದು ಬೆಸಗೊಂಡರು ಗಣಪಯ್ಯ ದೋಷಿಯಿಂದಿಳಿಯುತ್ತಾ.

“ ನಮ್ಮ ಮನಸೆಗೇ! ”

“ ಹಾಗಾದರೆ, ಹುಡಿಗಿಯನ್ನು ನೋಡಲು ಹೋಗುವುದು ಉಂಟಾಗ? ”

“ ನಮ್ಮ ಮನಸೆಗೆ ಬನ್ನಿಯಪ್ಪ; ಹುಡಿಗಿಯನ್ನು ತೋರಿಸುತ್ತೇನೆ. ”

“ ಹಾಗಾದರೆ, ವಧು.....? ”

“ ನನ್ನ ಮಗಳೇ! ”

ಗಣಪಯ್ಯ ನಕ್ಕು ಗಣೇಶರಾಯರ ಬೆನ್ನು ತಟ್ಟಿತ್ತಾ, “ ಹೋ! ಹೋ! ಹೀಗೆ ಮೊದಲೇ ಹೇಳಬಾರದಾಗಿತ್ತೇನಯ್ಯ! ” ಎಂದರು.

ಲಲಿತಿ ದಾಮೋದರ ಇಬ್ಬರೂ ಕೂಡಿ ಆ ದಿನ ಮನಸೆಯನ್ನು ಚೆನ್ನಾಗಿ ಸಿಂಗರಿಸಿದ್ದರು. ಗಣೇಶರಾಯರು ಗಣಪಯ್ಯ, ಶಂಕರ ಇಬ್ಬರನ್ನು ಕರೆದು ಕೊಂಡು ಹೋಗಿ ಟೀಬಲ್ ಕಾಲ್ತಾ ಹಾಸಿದ ಮೇஜಿನ ಮುಂದೆ ಖುಷನ್ನಿನ ಖುಚೀಯಲ್ಲಿ ಕುಳ್ಳಿರಿಸಿದರು. ಗ್ರಿಷ್ಮಕಾಲವಾದುದರಿಂದ ಕಾಫಿ, ಇಡ್ಲಿಗಳ ಬದಲಾಗಿ ಶರಬತ್ತು ಏನ ಕ್ರಿಮುಗಳೇ ಬಂದವು. ಎರಡನ್ನೂ ಮುಗಿಸಿ, ಶಂಕರ ಸಿಗರೀಟಿಗೆ ಚೆಂಕಿ ಹಚ್ಚಿ ಅತ್ತಿತ್ತ ನೋಡಿದ.

ಗಣೇಶರಾಯರಿಗೆ ಗೊತ್ತಾಯಿತು.

“ ಹೋ! ಅಲಂಕಾರಾಯರು ಹೊಡತಿಯನ್ನು ನೋಡಲು ಅವಶರಪದುತ್ತಿರುವ ಹಾಗೆ ಕಾಣುತ್ತದೆ. ಆಗಲಿ; ಬರಲು ಹೇಳಿತ್ತೇನೆ. ” ಎಂದು ಒಳಗೆ ಹೋಡರು.

ಶಂಕರ ನಕ್ಕು.

ಲಲಿತಿ ಬಿಜಯಂಗ್ರೇಡಳು.

ಕೈಯ್ಯಲ್ಲಿಂದು ಲೋಟಿ ತಣ್ಣೀರನ್ನು ತಂದು ಮೇಚಿನ ಮೇಲಿರಿಸಿದಳು. ಬನಾರಸ್ ಸೀರೆ, ಜರತಾರಿ, ಕುಪುಸಗಳನ್ನು ತೊಟ್ಟು. ಚಿನ್ನದ ಹಾಂವನ್ನು ಸೀರೆಯ ಮೇಲಿ ಕಾಣಿವಂತೆ ಇಳಿಸಿದಳು. ತುರುಬಿನಲ್ಲಿ ಮಲ್ಲಿಗೆ ಹೂವು. ಅದರ ಮಥುರ ಸುವಾಸನೆ ಭಾವಡಿಗೆಲ್ಲಾ ಬೀಸಿತು. ಶಂಕರ ಅವಳಿಗೆ ಮೆಚ್ಚಿಗೆಯಾದ. ಅದರೆ.....ಅವನಿಗೆ.....ಅವಳು.....?

“ ಮಗು! ನನ್ನ ಮಾನವಿಗೆ ನಮಸ್ಕಾರ ವಾಡು.” ಎಂದರು ಗಣೇಶ ರಾಯರು.

ಲಲಿತೆ ನಮಸ್ಕರಿಸಿದುದಾಯಿತು.

“ ಆಗಲಿ; ಆಗಲಿ; ” ಎಂದು ಗಣಪತ್ಯ, “ ಕುಳಿತು ಹೊಳ್ಳುವ್ಯಾ! ”

ಲಲಿತೆ ಅಲ್ಲೇ ಹಾಸಿದ ಜಮಖಾನದ ಮೇಲೆ ಮಂಡಿಸಿದಳು.

“ ಸಂಗಿತ ಗಿಂಗಿತ ಏನಾದರೂ ಬರುತ್ತೋ? ” ಗಣಪತ್ಯನ ಪ್ರಶ್ನೆ.

“ ಓಹೋ! ನಾಲ್ಕು ವರ್ಷ ಪ್ರಾಯಿಕ್ಕೇಣ ಆಗಿದೆ. ಹೇಳವಾಗ್ಯ ಲಂಬೋದರ ಲಕುಮಿಕರ್ ” ಗಣೇಶರಾಯರ ಆಣತಿಯಾಯಿತು.

ದಾವೋದರನೂ ನಕ್ಕು ಹೇಳಿದ: “ ಹೊಂ, ಪ್ರಾರಂಭವಾಗಲಿ ಸಂಗಿತ! ತಾಳ—ತಂಬಾರಿ ಏನಾದರೂ ಬೇಕೋ? ”

ಲಲಿತೆ ಸುರುಮಾಡಬೇಕೆಂದಿರುವವ್ಯಾರಲ್ಲಿ ಶಂಕರ, “ ಸಂಗಿತವೇನೂ ಬೇಡ! ನನಗೆ ಅದರಲ್ಲಿ ಅಪ್ಯೋಂದು ಅಭಿರುಚಿಯಿಲ್ಲ ” ಎಂದು ಬಿಟ್ಟು.

‘ ಸಂಗಿತದಲ್ಲಿ ಅಭಿರುಚಿಯಿಲ್ಲದ ಇವನೆಂಥ; ಮನುಷ್ಯ! ’ ಎಂದು ಕೊಂಡಳು ಲಲಿತೆ.

ಆ ಮೇಲೆ ಮಾತು ಸಾಗಲಿಲ್ಲ. ಸ್ವಲ್ಪ ಹೊತ್ತು ಕುಳಿತಿದ್ದ ಲಲಿತೆ ಒಳಗೆ ಹೋದಳು. ಅವಳು ಒಳಗೆ ಹೋದುದನ್ನು ನೋಡಿದವನೇ ಶಂಕರ;

“ ರಾಯರೇ! ನಿನ್ನ ಮಗಳಿಗೆ ಹೀ. ಬಿ. ‘ಗೀಬಿ’ ಏನಾದರೂ..... ”

“ ಅಯ್ಯಯ್ಯಾ! ಇಲ್ಲವು; ದೇವರ ದಸುದಿಂದ ಅದು ಬಾರದಿರಲಿ. ”

“ ಹಾಗಲ್ಲ; ಮತ್ತೀನು ಅಪ್ಯು ಸಪೂರವಾಗಿದ್ದಾ ಶೇಂದು ಕೇಳಿದೆ. ”

“ ಸಪೂರವಾಗಿದ್ದಾ ಈ. ಅದಕ್ಕೇನು ಮಾಡುವದವ್ಯ! ಒಬ್ಬಾಬ್ಬರ ದೇಹ ಪ್ರಕೃತಿ ಒಂದೊಂದು ರೀತಿ. ಇವಳು ಹುಟ್ಟಿದಾಗ, ಇವಳು ನಾಲ್ಕು ದಿನ ಬದುಕುವದಿಲ್ಲವೆಂದು ಪ್ರತಿಯೊಬ್ಬರೂ ಕಣಿಯಿಟ್ಟು ನುಡಿದವರೇ! ಆದರೆ, ನೋಡಿ. ಇಷ್ಟರ ತನಕ ಬದುಕಿದ್ದಾ ಈ. ಆಗಲೇ ಸತ್ತು ಬಿಡುತ್ತಿದ್ದರೆ,

ನನಗೆ ಈ ವರಶೋಧನೆಯ ತೊಂದೆಯಾದರೂ ತಪ್ಪುತ್ತಿತ್ತು. ”

“ ಸ್ವಲ್ಪ ಮೆಲ್ಲ, ಮೆಲ್ಲ; ಎಲ್ಲಿಯಾದರೂ ಕೇಳಬಿಟ್ಟರೆ ಗತಿ.....? ”
ಗಣಪಯ್ಯನ ಎಚ್ಚರಿಕೆಯಾಯಿತು.

ಶಂಕರ ವಾಗುದೊಂದು ಸಿಗರೀಟಿಗೆ ಬೆಂಕಿ ಹಚ್ಚುತ್ತಾ, “ ಇನ್ನು
ಹೋಗೋಣವೇನವ್? ” ಎಂದ ತಂದೆಯೊಡನೆ.

“ ಬಿರುತ್ತೇವೆ, ಗಣೇಶರಾಯರೇ! ” ಎಂದು ಇಟ್ಟರೂ ಹೊರಟಿರು.
ಗಣೇಶರಾಯರು ಹಿಂಬಾಲಿಸಿದರು. ಅಂಗಳಕ್ಕೆ ಕಾಲಿಡುತ್ತಲೇ ಹೇಳಿದ
ಶಂಕರ; “ ಹೋದ ಮೇಲೆ ಯಾವುದಕ್ಕೂ ಬರೆಖುತ್ತೇವೆ ರಾಯರೇ! ”
ಗಣೇಶರಾಯರು ಮನೆಯೋಳಗೆ ಬಂದರು.

“ ಏನಂತೆ? ಏನಂತೆ? ” ಎಂದು ಸತೀಲೆ ಓಡಿಬಂದಳು.

“ ಹೋಗಿ ಬರೆಯುತ್ತಾರಂತೆ. ”

“ ಇವನಾದರೂ ಮದುವೆಯಾಗದೆ ಇರಲಿಕ್ಕಿಲ್ಲ. ”

“ ಹೇಗೆ ಹೇಳುವುದು? ”

ಹೋದ ಕೂಡಲೇ ಬರೆಯುತ್ತೇವೆ, ಎಂದವರು ಹೋಗಿ ನಾಲ್ಕು
ತಿಂಗಳಾದರೂ ಬರೆಯಿಲಿಲ್ಲ ಗಣೇಶರಾಯರೂ, ಸತೀಲೆಯೂ. ಏನಿರ
ಬಕ್ಕುದು? ಏನಿರಬಕ್ಕದು? ಎಂದು ಆಲೋಚಿಸುತ್ತಿರುವಾಗಲೇ ಕೂನೆ
ಗೊಂದು ಪತ್ರ ಬಂದಿತು. ಗಣೇಶರಾಯರು ಆತುರದಿಂದ ಕವರನ್ನೊಡು
ನೋಡಿದರು. ಆದರೆ, ಒಳಗಿದ್ದುದೇನು.....? ಮದುವೆಯ ಆಮಂತ್ರಣ
ಪತ್ರಿಕೆ! ಶಂಕರನಿಗೆ ಬೀರಿಕಡಿ ಮದುವೆ ನಿಶ್ಚಯವಾಗಿತ್ತು. ಗಣೇಶರಾಯರು
ನಿರಾಶಿಯ ರಸಾತಳಕ್ಕೇ ಕುಸಿದು ಬಿಡ್ಡರು. ‘ ಇನ್ನು ಏನು ಬೇಕಾದರೂ
ಆಗಲಿ, ಲಲಿತೆಗೆ ಮದುವೆಯಾಗಲಿ, ಆಗದಿರಲಿ, ನಾನಂತರೂ ಇನ್ನು ಈ ವರ
ಹುಲಿಗಳ ಬೆಟ್ಟಿಗೆ ಹೋಗುವುದಿಲ್ಲ ’ ಎಂದುಕೊಂಡರು. ಪಾಪ! ಅವರಿಗೆ
ಅಷ್ಟು ನಿರಾಶಿಯುಂಟಾಗಿತ್ತು.

ಲಲಿತೆಯ ಕರಯ ಇಪ್ಪತ್ತರ ಸಮಾಪ ನಡೆಯುತ್ತಾ ಬರುತ್ತಿತ್ತು.
ಇದು ತನಕ ತನ್ನನ್ನು ನೋಡಲು ಬಂದು ತಾನು ಸಪೂರ, ಸಪೂರ ಎಂದು
ತಿರಸ್ಕರಿಸಿ ಹೊರಟು ಹೋದವರ ಮೇಲೆಲ್ಲಾ ತಿರಸ್ಕಾರ, ಬೀಸರ, ಕೋಪ,
ಎಲ್ಲಾ ಬಂದಿತ್ತು ಆವಳಿಗೆ. ‘ ನಾನು ಸಪೂರವಾಗಿದ್ದರೇನಾಯಿತು? ನನಗೆ
ತೋರವಾಗಿ ಏನಾದರೂ ಕಾಡು ಕಡಿಯಲಿಕ್ಕಿದೆಯೇ ಅಥವಾ ಗುಡ್ಡ

ಮುಗುಚೆಲಕ್ಕಿದೆಯೇ? ಇನ್ನು ಹಾಗಾದರೆ, ಅವರೆಲ್ಲ ಕಂದಿಯಂತೆ ನೈಯುಳ್ಳ ಕೊಳಕು ಜಾತಿಯವರನ್ನೇ ವಿವಾಹವಾಗಲಿ! ನಾನು ಆಜನ್ನೆ ಬ್ರಹ್ಮಚಾರಿಯಾಗಿಯೇ ಇರುತ್ತೇನೆ. ’ ನಿರಾಶೀಯಪರವಾನಧಿ!

ಲಲಿತೆ ಹೋಲಿಗೆ ಕೆಲಸದಲ್ಲಿದ್ದಳು; “ ಲಲಿತೆ! ” ಅವಳ ತಾಯಿ ಕರೆದಳು.

“ ಏನವ್ಯಾ ? ”

“ ಸ್ವಲ್ಪ ನೇರಿಮನೆಗೆ ಹೋಗಿ ಬರೋಣ. ಬಾ! ”

“ ನೀನು ನೇರಿಮನೆಗೆ ಹೋಗುವುದಕ್ಕೆ ನಾನೇಕವ್ಯಾ? ”

“ ಹೆಚ್ಚು ಮಾತಾಡಬೇಡ. ಸುಮೃನೆ ಹೇಳಿದ ಹಾಗೆ ಕೇಳು. ಬಾ! ”

ಲಲಿತೆ ಹೆಚ್ಚು ಮಾತಾಡದೆ ತಾಯಿಯನ್ನು ಹಿಂಬಾಲಿಸಿದಳು. ಅಂಗ ಇಕ್ಕೆ ಕಾಲಿಡುತ್ತಲೇ ತಾಯಿ, “ ಸಾಯಲಿ; ನೇರಿಮನೆಗೆ ಹೋಗುವುದು ಬೇಡ. ಹಿಂದೆ ಹೋಗೋಣ. ” ಎಂದಳು. ಲಲಿತೆಗೆ ಅತ್ಯಾಶ್ಚಯ ವಾದರೂ, ಮೂಕಳಾಗಿ ಹಿಂದಿರುಗಿದಳು. ಅವಳು ಹೋಗುವಾಗ ನೋಡಿರಲಿಲ್ಲ. ಈಗ ಹಿಂದೆ ಬರುವಾಗ ಚಾನಡಿಯಲ್ಲಿ ತಮ್ಮ ಮುದುನೆಗೆ ಖಡುಗೊರೆಯಾಗಿ ಸಿಕ್ಕಿದ್ದ ಆ ಹಳೆಯ ವಲ್ಲಿಯನ್ನೇ ಧರಿಸಿದ ಒಬ್ಬ ಮಂಗಳೂರಿನ ಫೋರೆಯೂ ಕುಳಿತುಕೊಂಡಿದ್ದಾರೆ. ಲಲಿತೆ, ‘ಯಾರೋ ಏನೋ?’ ಎಂದು ಕೊಂಡು ಗಮನಿಸದೆ ಅವಸರವಸರವಾಗ ಒಳಗೆ ಹೋದಳು. ಆದರೆ ಹೊರಿನವರ ಮಾತು ಒಳಗೂ ಕೇಳಿಸಿತು.

“ ಏನೋ, ರಾಜಾರಾಮ ಹುಡುಗಿಯನ್ನು ಚಿಸ್ತಾಗಿ ನೋಡಿದೆಯೋ ಇಲ್ಲವೋ? ”

“ ನಾನು ಮೋದಲೇ ಹೇಳಿಲ್ಲವೇ, ಆಚಾರ್ಯರೇ ನಿಮಗೆ! ‘ ಹುಡುಗಿಯನ್ನು ನೋಡುವ ಆಗತ್ಯವೇ ಇಲ್ಲ’ ಎಂತ. ”

“ ಹಾಗಾದರೆ ಮುದುನೆಯಾಗುವ ಮೋದಲು ಹುಡುಗಿಯನ್ನು ನೋಡಬಾರದೆಂಬ ಆ ಹಳೆ ಕಾನೂನಿನಲ್ಲಿ ಇನ್ನೂ ನಿಮಗೆ ನಂಬಿಕೆ ಇದೆ! ” ಗಣೇಶ ರಾಘವ ಹೇಳಿದರು.

“ ಹಾಗೆಲ್ಲ; ನೋಡಿದರೆ ಎಲ್ಲಿ ದೃಷ್ಟಿಯಾಗಿ ಬಿಡುತ್ತೋ ಎಂದು ಹೆದರುತ್ತಾನೆ. ”

“ ಇನ್ನು ಹೋಗೋಣವೇನು, ಆಚಾರ್ಯರೇ! ” ಎಂದು ರಾಜಾರಾಮ

ಕೇಳಿದಾಗ, “ ನೀನು ಹೋಗು ನಾನಿಗೆ ಬರುತ್ತೇನೆ ” ಎಂದರು ಆಚಾರ್ಯರು ರಾಜಾರಾಮ ಹೊರಟ್.

“ ಮಂದುವೆಯಾದ ಹಾಗೇ, ಗಣೇಶರಾಯರೇ! ” ಎಂದರು ಆಚಾರ್ಯರು ರಾಜಾರಾಮ ಅತ್ತ ತೆಂಳಿದ ಮೇಲೆ.

“ ನಿಮ್ಮದು ಬಹೆಳ ಉಪಕಾರವಾಯಿತು, ಆಚಾರ್ಯರೇ! ”

“ ಅದರಲ್ಲೇನು, ರಾಯರೇ! ಮನುಷ್ಯರಾಗಿ ಹುಟ್ಟುವುದೇ ಉಪಕಾರ ಮಾಡುವುದಕ್ಕೆ. ಹಾಗೆ ನೋಡಿದರೆ, ಈಗ ನಿಮ್ಮಿಂದಲೂ ನನಗೆ ಉಪಕಾರ ವಾಗಲಿಲ್ಲವೇ? ನೀವಿಗೆ ಇನ್ನ ಮಗನ ಉಪನಯನಕ್ಕೆ ಒಂದು ಸಾವಿರ ಕೇಳಿದ ತತ್ತಾರ್ಥಣ ಕೊಡಲಿಲ್ಲವೇ? ”

“ ಹುಡುಗಿ ಅವನಿಗೆ ಒಪ್ಪಿಗೆಯಾಯಿತೇನು? ”

“ ಅವನು ಹೇಳಿದ್ದಲ್ಲವೇ! ಆ ವಿಷಯ ಕೇಳುವುದೇ ಬೇಡ? ನೀವು ನಿಮ್ಮ ಹುಡುಗಿಗೆ ಹುಡುಗನಿಲ್ಲದೆ ಎಷ್ಟು ಕಷ್ಟ ಪಡುತ್ತೇದ್ದೀರೋ ಆಷ್ಟು ಕಷ್ಟ ಪಡುತ್ತಿದ್ದಾನೆ, ಅವನು ಹುಡುಗಿ ಸಿಕ್ಕಿದೆ. ”

“ ”

“ ಇರಲಿ; ನಾನು ಶೃಂಖಲುಕೊರ್ತೆ ನೋಡಿ ಮತ್ತೆ ಕಾಗದ ಬರೆಯು ತ್ತೇನೆ. ನಮಸ್ಕಾರ! ”

“ ನಮಸ್ಕಾರ! ”

ಆಚಾರ್ಯರು ಹೊರಟ್ ಹೋದರು. ಗಣೇಶರಾಯರಿಗೆ ಸ್ವರ್ಗವೇ ಕೈಗೆ ಸಿಕ್ಕಿದಪ್ಪೆ ಸಂತೋಷವಾಯಿತು.

ಲಲಿತೀಯೂ ಹಿರಿ ಹಿರಿ ಹಿಗ್ಗಿದಳು. ಹಾಗಾದರೆ ಬ್ರಹ್ಮನು ತನಗೂ ಒಬ್ಬ ಗಂಡನನ್ನು ಸ್ವಷ್ಟಿಸಿದ್ದಾನೆ.

ಆಚಾರ್ಯರು ಹೇಳಿದಂತೆ, ಲಲಿತೆ ಗಂಡು ಸಿಕ್ಕಿದೆ ಕೊಳೆಯುತ್ತಿದ್ದಂತೆ, ರಾಜಾರಾಮನೂ ಹೆಣ್ಣು ಸಿಕ್ಕಿದೆ ಹೇಳಾಡುತ್ತಿದ್ದು. ಇದಕ್ಕೆ ಲಲಿತೀಯ ದೇಹಸ್ಥಿತಿ ಎಷ್ಟು ಮಟ್ಟಿಗೆ ಕತ್ತಲೋ, ಅಷ್ಟೇ ಕತ್ತ ರಾಜಾರಾಮನ ದೇಹಸ್ಥಿತಿ. ಅವನು ಜನಸ್ವಿಯ ಉದರದಿಂದ ಕೆಳಗೆ ಬಿಳಿವಾಗಲೇ ಇದು ವರ್ಣದೆ ಶಿಶುವಿನಪ್ಪು ದೀರ್ಘ ದೇಹ ಭಾರಿಯಾಗಿದ್ದು. ಇದಕ್ಕಾಗಿಯೇ ಅವನ ತಾಯಿ ಅವನನ್ನು ಪ್ರಸವಿಸುವಾಗ ನಾಲ್ಕು ದಿನ ಹಗಲು ರಾತ್ರಿಯೆನ್ನದೆ ನೋವು ತಿನ್ನಬೇಕಾಯಿತು. ಮುಂದೆ ವರ್ಣಗಳು ಕಳೆದಂತೆ ಭೂತಗಳೂ

ಹೆದರುವಂತೆ ಅವನು ಬಳಿದು ಬಿಟ್ಟು. ಇತಿಹಾಸಕಾರರು ಭಾಬರನು ಕಂಚು ಜಲ್ಲಿ, ಎರಡು ಆಳುಗಳನ್ನು ತುರುಕೆಕೊಂಡು ಗೋಡೆಯ ಮೇಲೆ ಓಡಾಡು ತ್ತಿದ್ದ, ಎಂದು ನುಂತಾಗಿ ಉಲ್ಲೇಖಿಸಿದ್ದಾರೆ. ರಾಜಾರಾಮ ಭಾಬರನಿ ಗಂತಲೂ ಮಹಾಪುರುಷ. ಅವನು ಶಿರದ ಮೇಲೆ, ತೋಳ್ಳಲೆ ಮು ಮೇಲೆ, ಕರಗಳಲ್ಲಿ, ಬೆನ್ನಿನ ಮೇಲೆ, ಒಂದೇ ಭಾರಿ ಎಂಟು ಬಾಲಕರನ್ನೇರಿಸಿಕೊಂಡು ರಾಘುಲ್ ಮೆಯಿಲ್ ಸ್ವೀಡಿನಲ್ಲಿ ಹರದಾರಿಗಳ ದೂರಕ್ಕೆ ಓಡುತ್ತಿದ್ದ. ಅವನ ವೇಗಕ್ಕೆ ಕುಳಿತುಕೊಂಡರಿಗೆ ಉಸಿಗ್ರಿಟ್ಟಿ, ಅವರೇ, ‘ಸಾಕು ನುಹ ರಾಯ, ದಮ್ಮಯ್ಯ, ಇಳಿಸಿಬಿಡು’ ಎನ್ನಬೇಕೇ ಹೊರತು, ಅವನಾಗಿಯೇ ಎಂದೂ ಇಳಿಸುವವನಲ್ಲ. ಇಷ್ಟಾದರೂ ಪುಣ್ಯಾತ್ಮಕ ಹಣಿಯಲ್ಲಿ ಒಂದು ಹನಿಯಾದರೂ ಬೆನರು ಮೂಡುತ್ತಿರಲಿಲ್ಲ. ಮುಂದೆ ಪ್ರಾಯ ಹೆಚ್ಚಿ ಮುದುವೆಗೆ ಸಿದ್ಧಾನಾದಾಗ ಒಬ್ಬರೂ ಇವನಿಗೆ ಹೆಣ್ಣು ಕೊಡಲು ಸಮೃತಿಸಲಿಲ್ಲ. ಹುಡುಗಿಯರಂತೂ ಇವನನ್ನು ನೋಡಿದ ಮಾತ್ರಕ್ಕೇ ಹರದಾರಿ ಮಾರ ಸರಿಖುತ್ತಿದ್ದರು. “ ಇದು ಬೇಡವಪ್ಪ; ಇದು ಪ್ಯೆಲಾನಾನರ ಜಾತಿ. ಎಲ್ಲ ಯಾದರೂ ಮುದುವೆಯಾದರೆ, ಮುಂದೆ ನಮ್ಮನ್ನು ಕುಸ್ತಿಗೆ ಕರಿದರೆ ಏನು ಗತಿ? ” ಎಂದು ಹೆದರುತ್ತಿದ್ದರು. ಇಂಥನಿಗೂ, ಲಲಿತಿಗೂ ಬ್ರಹ್ಮಗಂಟು ಹಾಕಿದ್ದ.

ಆಚಾರ್ಯರು ಹೇಳಿದಂತೆ ಶುಭಮುಹಾರ್ತವನ್ನು ನೋಡಿ ಟೆಪ್ಪಾಲು ಬರೆದರು. ಒಬ್ಬಳೇ ಮಗಳ ಮುದುವೆಯಾದುದರಿಂದ ವಿಜ್ಞಂಭಣೆಗೇನೂ ಕಡಿಮೆಯಾಗಲಿಲ್ಲ. ಆಚಾರ್ಯರಿಗೆ ಕೈತುಂಬಾ ದಕ್ಷಿಣ, ಭಾಯ್ತುಂಬಾ ತವಲಾಯ ದೊರಕಿತು. ಬೆಟ್ಟಿದಂಥಃ ಹೊಟ್ಟಿಯವರ ಹೊಟ್ಟಿಯೋಳಗೆ ಬಿದ್ದ ಹೋಳಿಗೆ, ಲಾಡುಗಳ ಗಟಿತವನ್ನು ಯಾರೂ ಮಾಡಿದವರಿಲ್ಲ. ಆ ಹೋಳಿಗೆಗಳ ಮೇಲೆ ಸುರಿದ ತುಪ್ಪವೆಷ್ಟಾದಿತೋ, ಸುರಿದವರಿಗೇ ಗೊತ್ತು. ಆದರೆ, ವಧೂವರರು ಮಾತ್ರ ನಾಚಿಕೆಯಿಂದ ಒಂದೇ ಹೋಳಿಗೆಯನ್ನಾಗಲೇ ಮುಟ್ಟಿದವರಿಲ್ಲ. ಬಡಿಸುತ್ತಾ ಬಂದ ದಾನೋದರನೇ ಹೋಳಿದನು:

“ ಏನು ಭಾವಾ ಇದು? ಬಡಿಸಿದ್ದಲ್ಲಾ ಹಾಗೆಯೇ ಎಲೆಯಲ್ಲಿ ಇದೆ ಯಲ್ಲ! ನಿಮಗೇನು ಹೋಳಿಗೆ, ಲಾಡು ಸೇರುವುದಿಲ್ಲವೇ? ನೀವು ಎಂಥಃ ಭಿಮನಂಥಃ ಆಳು. ನೀವು ಕಡಿಮೆ ಪಕ್ಕ ಒಂದು ಖಂಡ ಹೋಳಿಗೆ, ಎರಡು ಹಂಡೆ ಪಾಯಸವನ್ನು ಖಚು ಮಾಡಲೇಬೇಕು. ”

ರಾಜಾರಾಮನು ಹೇಳಿದ್ದರೆ “ ಸರಿ; ನಿನು ಹೇಳಿದಷ್ಟುನ್ನು ತಿನ್ನ ವುತ್ತಿದ್ದರೂ, ಮದುವೆಯ ಸನುಯದಲ್ಲಿ ತಿನ್ನಲೇಬಾರದೆಂದು ಕಾನೂನೀ ಇದೆಯಲ್ಲ! ”

“ ಯಾರು ಹೇಳಿದವರು ನಿಮಗೆ? ”

“ ಮತ್ತೆ ಮದುವೆಯೆಂದರೆ ವಿಶೇಷವೇನು? ”

“ ಭೀ! ಇದೆಲ್ಲಾ ಸಾಗದು. ನೋಡಿ, ನಿನು ತಿನ್ನಲಿಲ್ಲವೆಂದು ಲಲಿತೀಯಾ ಮುಟ್ಟಿಲಿಲ್ಲ. ” ಎಂದು ರಾಜಾರಾಮ ಬೇಡವೆಂದರೂ ಕೇಳಿದೆ ತುದದ್ದನ್ನೆಲ್ಲಾ ಎಲೆಯ ಮೇಲಿ ಸುರಿದು ಬಿಟ್ಟುನು.

ರಾಜಾರಾಮನೂ ಏನೂ ವಿನೋದ ತಿಳಿಯದವನಲ್ಲ. “ ಏನು ಮಹರಾಯ! ಮಾಡಿದ ಪಾಯವೆಲ್ಲಾ ಮುಗಿಯಿತೇ? ಇದ್ದರೆ ಇನ್ನುಷ್ಟು ತಂದು ಹಾಕು. ಬೇಕಾದರೆ ಲಲಿತೀಯ ಪಾಲೂ ಇಲ್ಲಿ. ”

ಖಚಿತನಲ್ಲಿ ಒಪಳ ಸೂಕ್ತರಾದ ಗಣೀಶರಾಘವರೂ ದೂರದಲ್ಲೀ ಕುಳಿತುಕೊಂಡಿದ್ದರು. ಗಟ್ಟಿ ಹೇಳುವಂತಿಲ್ಲವಾದ್ದರಿಂದ ಮನಸ್ಸಿನಲ್ಲೀ ಎಂದುಕೊಂಡರು ಅವರು. “ ಬೇಡವಾದರೆ ಬೇಡ. ಸುಮೃನೆ ಬೇಡವಾದವ ರಿಗೆ ಹಾಕಿ ಯಾಕೆ ಹಾಳು ಮಾಡುತ್ತಾನವ್ವು! ”

ಮದುವೆಯ ಮೂರೂ ದಿನಗಳೂ ಹಿಗೆ ಗದ್ದಲದಲ್ಲಿಯೇ ಇನ್ನಿಲ್ಲ ವಾದವು. ಈ ಮೂರೂ ದಿನವೂ ಉಟಿಮಾಡುವಾಗಲೂ, ಹನೆಯು ಮೇಲೂ ಒಡನೆಯೇ ಕುಳಿತುಕೊಂಡಿದ್ದರೂ, ಲಲಿತೆ ಗಂಡನ ಮುಖವನ್ನು ನೋಡಿ ದವಳಲ್ಲ. ಹಾಗೆ ನೋಡಲು ಲಜ್ಜೆ ಬಿಡಲಿಲ್ಲ. ಒಂದು ಹೇಳಿ ನೋಡುವು ದಾದರೂ ಕಳ್ಳಿರಂತೆ ಓರಿಗಣ್ಣಿಸಿದ ನೋಡಬೇಕು. ಆದೆಲ್ಲ ಲಲಿತೀಗೆ ಮನಸ್ಸಿರಲಿಲ್ಲ. ‘ನೋಡುವುದಾದರೆ ಸರ್ವಾಗಿ ನೋಡಬೇಕು. ಇಲ್ಲ ವಾದರೆ ನೋಡುವುದೇ ಬೇಡ’ ಎಂದು ತೀವ್ರಾನಿಸಿಕೊಂಡಿದ್ದಳು.

ಮದುವೆಯ ಮರುದಿನ ಮದುವಾಗಳು ಪತಿಗೃಹಕ್ಕೆ ಹೋಗಿ, ಮೂರ ನೆಯ ದಿನ ಗಾಡನೆಂದಿಗೇ ತವರು ಮನೆಗೆ ಬಂದಳು. ಆ ದಿನ ಮಾತ್ರ ಗಂಡನನ್ನು ಚೆನ್ನಾಗಿ ನೋಡುವುದಕ್ಕೆ ಯಾವ ಅಭ್ಯಂತರವೂ ಇರಲಿಲ್ಲ. ಎಂದೇ ಅವಳು ಆ ದಿನ ಗಂಡನನ್ನು ಚೆನ್ನಾಗಿ ನೋಡಿದಳು. ರಾಜಾರಾಮನ ದೇಹ ಹೇಸಿಗೆ ಹೊರತಾಗಿ ಮುಖವೇನೂ ಹೇಸಿಗೆ ಖಾಗಿರಲಿಲ್ಲ. ಅದೇ ರಾತ್ರಿ ಲಲಿತೀಯನ್ನು ತವರು ಮನೆಯಲ್ಲಿಯೇ ಬಿಟ್ಟು ರಾಜಾರಾಮ ಮಾತ್ರ

ತನ್ನ ಮನೆಗೆ ಹೋದ. ಆ ದಿನ ಇನ್ನೂ ಅವಳಿಗೆ ಚೆನ್ನಾಗಿ ಸ್ತುರಣೆಯಲ್ಲಿದೆ. ಆಕಾಶದಲ್ಲಿ ಶೀತಕರನುದಯಿಸಿ ಮೇಲೆರುತ್ತಾ ಬರುತ್ತಿದ್ದ. ತಂಗಾಳಿ ಎಡಿ ಬಿಡದೆ ತೀಡುತ್ತಿತ್ತು. ಹೊಳಿಯಲ್ಲಿ ಅಂಬಿಗ ದೋಣಿಯಲ್ಲಿ ಕಾಯುತ್ತಿದ್ದ. ಅಂಬಿಗನ ಹಾಬಿನೊಂದಿಗೆ ದೋಣಿ ತೇಲುತ್ತಾ ಹೋದಂತೆ, ರಾಜಾರಾಮನು ಲಲಿತೆಯ ಕಣ್ಣು ಮುಂದಿಂದ ತೇಲುತ್ತಾ ಹೋದ. ದೋಣಿ ಕಣ್ಣರೆ ಯಾಗುವವರಿಗೂ ಅವಳು ನಿಂತು ನೋಡುತ್ತಿದ್ದಳು. ಆ ದಿನ ಬಹಳ ಹೊತ್ತಿನ ತನಕ ಅವಳಿಗೆ ನಿದ್ದೆ ಬರಲಿಬ್ಬ.

ಲಲಿತೆ ಈ ನೊದಲೇ ಬಹಿಷ್ಮೈಯಾಗಿದ್ದ ಳು. ಮುದುವೆಯಾದ ನಾಲ್ಕು ತಿಂಗಳ ಮೇಲೆ ಒಂದು ದಿನ ಗಣೇಶರಾಯರಿಗೆ ರಾಜಾರಾಮನ ಪತ್ರ ಬಂದಿತು. ಸಂಸಾರ ಹೂಡುವ ತನ್ನ ಅಭಿಲಾಷೆಯನ್ನು ಅದರಲ್ಲಿ ತಿಳಿಸಿದ್ದ. ಗಣೇಶರಾಯರ ಉತ್ತರ ಹೋಯಿತು.

ಚಿ. ರಾಜಾರಾಮನಿಗೆ,

ನಿನ್ನ ಪತ್ರ ತಲುಪಿ ಅಭಿಪ್ರಾಯವಾಯಿತು. ಅದಾಗಿ, ನಾವು ನಿನಗೆ ತಿಳಿಸುವುದೇನಂದರೆ, ನೀನು ನಿನ್ನ ತಾಯಿಯನ್ನು ಬಿಟ್ಟು, ನೀನೂ ಉಲ್ಲಿಂಧು ಇಬ್ಬೆ ಸಂಸಾರ ಹೂಡಬೇಕು. ಹಾಗಾದರೆ ನೂತ್ರ ಲಲಿತೆಯನ್ನು ಕಳುಹಿಸಿಕೊಡುವೇವೆ. ಇಲ್ಲವಾದರೆ ಕಳುಹಿಸಿಕೊಡಲು ಸಾಧ್ಯ ವಿಲ್ಲ ಎಂದು ತಿಳಿಸಲು ದುಃಖವಾಗುತ್ತದೆ.

ಇತಿ, ನಿನ್ನ ಮಾನ

ಗಣೇಶರಾಯ.

ರಾಜಾರಾಮನ ತಾಯಿ ಬಹಳ ಜೋರು, ದುಷ್ಪ ಎಂದು ಸುಶೀಲೆ ಕೇಳಿದ್ದ ಳು. ಅಂಥವಳ ನಡುವೆ ಲಲಿತೆಯ ಬಾಳು ಕಣ್ಣೇರಾಗಬಹುದೆಂದು ಅಂಜಿ, ಹಾಗೆ ಪತ್ರ ಬರೆಯಿಸಿದ್ದ ಳು.

ನೋಡಿ ರಾಜಾರಾಮನಿಗೆ ಕೋಪ ಬಂದಿತು. ಅವನಿಗೆ ತಾಯಿಯ ಮೇಲೆ ಸ್ತ್ರೀತಿ ಇದ್ದಿತೆಂದಲ್ಲ; ತನ್ನ ಹೆಂಡತಿಯ ಮನೆಯವರು ತನ್ನ ಮೇಲೆ ಅಧಿಕಾರ ನಡೆಯಿಸುವುದು ಆತನಿಗೆ ಮನಸ್ಸಿರಲಿಲ್ಲ. ಆದುದರಿಂದಲೇ ತಾಯಿ, “ಹಾಗಾದರೆ ಹಾಗೇ ಮಾಡಷ್ಟು; ನನಗೇನು? ನನಗೆ ಹೊಟ್ಟಿ-ಬಟ್ಟಿಗೆ ಕಡಿಮೆಯಾಗದಿದ್ದರಿ ಸರಿ! ” ಎಂದರೂ ಒಲ್ಲದೆ ಹಿಂದೆ ಕಾಗದ ಬರೆದನು: ಅದರಲ್ಲಿ—

ತೀ. ಸ. ವರ್ಣನವರಿಗೆ,

ನಿಮ್ಮ ಪತ್ರ ತಲ್ಲಿತು. ಓದಿ ಬಹಳ ಸಂಶೋಧವಾಯಿತು. ಅದರಲ್ಲೂ ಲಲಿತೀಯನ್ನು ನಿಮ್ಮ ಮನೆಗೆ ಕಳುಹಿಸುವುದು ಮನಸ್ಸಿಲ್ಲವೆಂದು ತಿಳಿದು ಅತ್ಯಾನಂದವಾಯಿತು. ಚೆಂತಲ್ಲ. ನನ್ನ ತಾಯಿಯನ್ನು ಬೇರೆ ಹಾಕದೆ, ನನ್ನೊಂದಿಗೆ ಸಂಸಾರ ಹೂಡುವ ಹುಡುಗಿಯನ್ನೇ ನಾನು ಮದುವೆಯಾಗುತ್ತೇನೆ. ಲಲಿತೀ ಕೂಡಾ ಬೇರೆ ಮದುವೆ ನಾಗುವುದಕ್ಕೆ ಆಕ್ಷೇಪವಿಲ್ಲ.

ಇತಿ,

ರಾಜಾರಾಮ.

ಓದಿ ಗಣೇಶರಾಯರಿಗೆ ಸಿದಿಲು ಒಡೆದಂತಾಯಿತು. ಕೂಡಲೇ ಕ್ಷಮೆ ಕೊರಿ ಕಾಗದಗಳನ್ನು ಬರೆದರು. ಎಷ್ಟು ಕಾಗದಗಳನ್ನು ಬರೆದರೂ ರಾಜಾರಾಮ ಬಗ್ಗೆ ಲಿಲ್ಲ. ಸುಶೀಲೆ, “ಒಹೋ! ಅವನಿಗೆ ಅನ್ನು ಅಹಂಕಾರವಿದೆಯೆಂದಾದರೆ, ಇಲ್ಲೇ ಇರಲಿ ಲಲಿತೀ. ನಮಗೇನು ನಿಮ್ಮ ಮಗಳು ಭಾರವಾಗಲಾರಳು.” ಎಂದಷ್ಟು. ಲಲಿತೀಗೆ ಕಷ್ಟದಿಂದ ಮದುವೆಯಾದ್ದೂ, ಕೊನೆಗೆ ತವರು ಮನೆಯೇ ಗತಿಯಾಯಿತು.

ಹಾಗೆಯೇ ಎರಡು ಸಂವತ್ಸರಗಳು ಅಧೃತವಾದವು. ಸುಶೀಲೆಯೂ, ರಾಜಾರಾಮನ ತಾಯಿಯೂ ಕಾಲವಾಗಿ ಹೋದರು. ಇನ್ನು ತಾಯಿಯ ಪರಲೋಕನಿಯಾಂಜಿದ ಬಳಿಕ ರಾಜಾರಾಮನು ಮಂಗಳಾರನ್ನು ಬಿಟ್ಟು ಎಲ್ಲಿ ಹೋದನೆಂಬುದು ಯಾರಿಗೂ ಅರಿಯುದ ವಿಷಯವಾಗಿತ್ತು. ಈಗ ನಾಲ್ಕು ಅಬ್ಜಗಳೇ ಮುಗಿದಿವೆ. ಈ ನಾಲ್ಕು ವತ್ಸರವೂ ಲಲಿತೀ ಅಗಲಿದ ತನ್ನ ಸ್ವಾಮಿಯ ಧ್ವನಿಲ್ಲೇ ಇದ್ದಳು, ಆದರೆ, ತಾಯಿ ಸುಶೀಲೆ ಎಲ್ಲಕ್ಕೂ ಮೂಲವಾಗಿ ಅವಳ ಬಾಳ್ಳೆಯನ್ನೇ ಕೆಡಿಸಿದ್ದಳು.

ಲಲಿತೀಯ ಪೂರ್ವಸ್ಥರಣೆಯ ಹೊನಲು ಬರಿದಾಗುತ್ತಿರುವಂತೆಯೇ, ಗಣೇಶರಾಮರು ತಮ್ಮ ಮಧ್ಯಾಹ್ನದ ಶ್ವಾಸನಿದ್ರೆಯನ್ನು ಮುಗಿಸಿಕೊಂಡು ಹೋರಿಗೆ ಬಂದರು.

“ಲಲಿತೀ!”

“ಏನವ್ವು?”

“ಗಂಟೆ ನಾಲ್ಕು ಟಿಂಟಲ್ಲವೇ? ಇನ್ನು ಕಾಫಿಗೆ ಒಲೆಹಚ್ಚು. ಹಾಗೆಯೇ ಇವತ್ತು ಸಲ್ಪ ಹೆಚ್ಚು ಕಾಫಿ ತಯಾರಾಗಲಿ!”

“ అజేళవ్వు, ఇవత్తు అమ్మాందు బాయారికేయే? ”

“ అయ్యో!, హుళ్ళీ! కాఫికుడిదరి బాయారికే హోగుత్తు దేయే? నాను హేళలిల్లవే నినగే? ”

“ ఏనదు? ”

“ హేళలే ఇల్లవే, కాగాదరి, దామువిన ముంబయి పత్రద కురించు! ”

“ ఇల్ల! ”

“ కాగాదరి వసేతే చిట్టుడే. దామువిగే ముంబయియల్లి రాజారామ లిక్కిద్దానుంతి. ఇవత్తు అవనన్ను శరీదుకొందు బరు తైసేందు కాగద కాశిద్దానే. ”

“ అవరు బరలు ఒస్పిదరే? ”

“ ఫక్కనే ఒప్పలిల్లవంతి. నావు కాగె కాగద కాశిద సిట్టు ఇన్నా అవనిగే హోగిల్ల. కొనేగే ఇనన ఒత్తాయక్కే హం, ఎన్నె జీకాయితు. మద్దాస్ లేయినినల్లి హోరపిద్దారే. ఇవత్తు బంధారు. ”

“ కాగాదరి, అవరు బరువాగ ఒంభత్తు గంటి హేగూ ఆగుత్తుడే. ఆగ ఉటిద సమయవల్లవే! కాఫి ఏతక్కే? ”

“ ఏనాయితు? కాఫి శుడిదే ఉటి మాడుత్తారే. నీసిగ హోగు. కాఫి మాడు. ”

లలితి సంతోషదింద అడుగి మనిగే తీరళిదళు.

దామోదరను తన్న ఆంగ్ల గ్రంథమొందన్ను ప్రకటిసేగాగి ముంబయిగే కళుహిసిద్దను. ప్రకాశకరు స్ఫుతః బందు మాతానాడు వంతి కాగద బరీదుదరింద ముంబయిగే హోగబీకాయితు. ముంబయియల్లి లాజ్ఞ హోసిన మూరసేయ నూళిగేయ మూరసే కోణి మన్నే బాడిగిగి తెగిదుకొండను. అవన కోణియ ఆఱిగిరు వుదు కడే కోణి. ఒందు దివు సంజీ ఆ కోణియవను ఆడ్డాడ్డ హోగువాగ దామోదరను ఆకస్మాత అవనన్ను సోడిదను_రాజారామ! రాజారామను దామోదరనన్ను సోడిదరూ, సోడ

ದವನಂತಿ, ಗುರುತರಿಯದವನಂತಿ ಹೊರಟ್ಟಿ ಹೋದನು. ಆದರೆ, ದಾವೋ ದರ ಬಿಡಲಿಲ್ಲ. ಅದೇ ರಾತ್ರಿ, ರಾಜಾರಾಮ ಬರುವುದನ್ನೇ ಕಾದುಕೊಂಡಿದ್ದು, ನೇರಾಗ ಅವನ ಕೋಣೆಗೇ ಹೋದನು.

“ ಏನು, ಭಾವಾ! ನಿಮಗೆ ನನ್ನ ಮೇಲೆಯೂ ಸಿಟ್ಟಿ? ”

“ ನನಗೆ ಯಾರ ಮೇಲೆಯೂ ಸಿಟ್ಟಿಲ್ಲವವ್ವು! ”

“ ಮತ್ತೀಕೆ ನೋಡಿದರೂ ಮಾತ್ರನಾಡದೆ ಹಾಗೆಯೇ ಹೋದಿರಿ. ”

“ ನಾನು ನೋಡಲಿಲ್ಲ. ”

“ ಅವು ನಿಮ್ಮನ್ನು ಮನೆಗೆ ಕರೆದುಕೊಂಡು ಹೋಗಲು ನನ್ನನ್ನು ಕಳುಹಿಸಿದ್ದಾರೆ. ” ಎಂದು ಸುಳ್ಳಾಡಿದನು.

“ ನಾನು! ನಿಮ್ಮ ಮನೆಗೆ? ”

“ ಹೂಂ! ಏನು, ಬರುವುದು ತಪ್ಪೇ? ”

“ ನಮ್ಮ-ನಿಮ್ಮ ಸಂಬಂಧ ಅವತ್ತೀ ಕಡಿಮೆ ಹೋಗಿದೆ. ”

“ ಹಾಗಾದೇ, ಉಲತ್ತಿ ನಿಮ್ಮನ್ನು ಉರ್ವಿಳಿಯುಂತೆ ಕಾದುಕೊಂಡಿದ್ದಾಳಿಲ್ಲಾ! ”

“ ಅದು ಅಗತ್ಯವೇ ಇರಲಿಲ್ಲ. ಅವಳಿಗೆ ಮನಸ್ಸಿದ್ದಾರೆ, ಅವತ್ತೀ ನಮ್ಮ ಮನೆಗೆ ಬರಬಹುದಿತ್ತಲ್ಲ! ಹಾಗೆಲ್ಲ ಕಾಗದ ಬರೆಯುವ ಅಗತ್ಯವೇನಿತ್ತು? ”

“ ಓಹೋ! ಹಾಗಾದರೆ ಆ ಕಾಗದದ ಸಿಟ್ಟು ಇನ್ನೂ ನಿಮಗೆ ಹೋಗಿಲ್ಲ ವೆಂದಂತಾಯಿತು. ಕೇಳಿ, ಭಾವಯಾ! ಅದೆಲ್ಲ ಅನ್ನನ ತಪ್ಪು; ಉಲತ್ತಿಗೂ ಆಗ ಬುದ್ಧಿಯರಲಿಲ್ಲ. ಏನೆಂದರೂ ಚಿಕ್ಕ ವಯಸ್ಸಲ್ಲವೇ? ಈಗ ಅಮ್ಮ ಸತ್ತ ಮೇಲೆ..... ”

“ ಏನು, ನಿನ್ನನ್ನು ಸತ್ತುಹೋದಾಯಿತೋ? ”

“ ಎರಡು ವರ್ಷವಾಯಿತು. ಈಗ ಎಲ್ಲರಿಗೂ ಬುದ್ಧಿ ಬಂದಿದೆ. ಅಪ್ಪನೂ ನಿಮ್ಮ ಕಾಲು ಹಿಡಿದು ಕ್ಷಮೆ ಯಾಚಿಸಲು ತಯಾರಾಗಿದ್ದಾರೆ. ”

“ ಹಾಗಾದರೆ, ನಾನು ಬರಬೇಕೆಂದು ನೀನು ಹೇಳುವುದೇ? ”

“ ಹೂಂ! ”

“ ಅಯಿತು; ” ಎಂದನು ರಾಜಾರಾಮ.

ರಾಜಾರಾಮನೂ, ದಾವೋದರನೂ ರೈಲಿನಿಂದಿಳಿದು ಮನೆ ಮುಟ್ಟು

ಬೇಕಾದರೆ ರಾತ್ರಿ ಒಂಭತ್ತು ಗಂಟೆಯಾಗಿತ್ತು. ಗಣೇಶರಾಯರೇ ಸ್ವಾಗತಿ ಸಿದರು. ಲಲಿತೆಗೆ ಹಾಜಾರಾಮ ಬಾಮದರಿಂದ ಸಂತೋಷವನಾದರೂ, ನಾಚಿಕೆಯಿಂದ ಹೊರಗೆ ಬರಲಿಲ್ಲ. ಕೊನೆಗೆ ಗಣೇಶರಾಯರು ಕಾಫಿ ತರ ಹೇಳಿದಾಗಲೂ, ಲಜ್ಜೆಯಿಂದಲೇ ಹೊರಗೆ ಬಂದಳು.

“ಅಯ್ಯೋ! ಲಜ್ಜೆ ಬೇಡಾ! ನಾವೇನು ಪರಕೀಯರಲ್ಲ.” ಎಂದು ರಾಜಾರಾಮನೂ ಹೇಳಿದನು. ಆದರೂ ಲಲಿತೆ ನಾಚಿಕೆಯಿಂದಲೇ ಒಳಗೆ ಹೊರಿದಳು.

ದಾವೋದರನೂ, ರಾಜಾರಾಮನೂ ಹೊರಗೆ ಭಾವಡಿಯಲ್ಲಿ ತಂಗಾ ಇಗೆ ಮೈಯೊಡಿ ವೂತುಕಥೆಯಾಡುತ್ತಿದ್ದರು. ಹನ್ನೊಂದು ಗಂಟೆಯಾ ಯಿತು. ಲಲಿತೆಯೇ ಉಟಕ್ಕೆ ಕರೆಯಬಂದಳು. ಉಟಕ್ಕೆ ಕರೆದು ಒಳಗೆ ಓದುಷ್ಟದರಲ್ಲಿದ್ದಳು. ರಾಜಾರಾಮ ಕೈಪುಡಿದು ನಿಲ್ಲಿಸಿಕೊಂಡ.

“ಓಡಬೇಡಾ! ನಾವೇನು ಹುಲಿಗಳಲ್ಲ; ನಿನ್ನನ್ನು ತಿನ್ನಲಿಕ್ಕೆ ಬರುವು ದಿಲ್ಲಿ!”

“ಹಾಂ! ಭಾವಾ! ನೀವು ಚೊಂಬಾಯಿಯಿಂದ ಲಲಿತೆಗೇನೋ ಬಹು ಮಾನ ತಂದಿದ್ದಿರೆಂದು ಹೇಳಿದಿಲ್ಲವೇ! ಅದನ್ನು ಕೊಡಲಿಕ್ಕಿಲ್ಲವೇ?” ಎಂದು ಕೇಳಿದನು ದಾವೋದರ.

“ಅದಕ್ಕಿಲ್ಲವೇ ಕೈಪುಡಿದು ನಿಲ್ಲಿಸಿಕೊಂಡದ್ದು.”

“ಅಯ್ಯೋ! ಕೈಬಿಡಿ.” ಎಂದಳು ಲಲಿತೆ.

“ನಾಲ್ಕು ವರ್ಷದ ಹಿಂದೆಯೇ ಹಿಡಿದಿದ್ದೇನೇ ಕೈ. ಇನ್ನು ಬಿಡುವುದು ಹೇಗೆ?” ಎಂದನು ರಾಜಾರಾಮ.

“ಮೊದಲು ಬಹುಮಾನ ತೋರಿಸಿ ಖಷ್ಪಿ.” ಎಂದನು ದಾವೋದರ.

“ಆಗಲಿ, ಎಂದು ರಾಜಾರಾಮ ಟ್ರಂಕಿನ ಬಾಗಿಲು ತೆರೆದನು. ಒಳಗೆ ಒಂದು ಕಪೂರರದ ಚೆಲುವಾದ ಗೊಂಬೆ ಸುಖವಾಗಿ ಮಲಗಿ ನಿಡ್ಡ ಮಾಡು ಶ್ರೀತ್ತ.

“ಹಾ! ಚೊಂಬೆ!” ಎಂದಳು ಲಲಿತೆ.

ದಾವೋದರನೂ, “ಥೂ! ಇದು ಗಸಂಟ್ ಪ್ರಸೆಂಟ್!” ಎಂದನು.

“ಹಾಗಲ್ಲವಯ್ಯಾ! ನಿನಗರಿಯದು. ‘ಚೊಂಬೆ’ ಗೆ ಹೋದ ಮೇಲೆ ಚೊಂಬೆ ತರದೆ ಇದ್ದರಿಗುತ್ತದೆಯೇ?”

“ ಓಹೋ! ಗೊತ್ತಾಯಿತು! ಕಪ್ಪುರದ ಗೊಂಬೆ ಹಿಡಿದು ಆಡುತ್ತಾಲಿತೆ, ಇನ್ನು ಸ್ವಲ್ಪ ಸಮಯದಲ್ಲಿಯೇ ಜೀವವುಳ್ಳ ಗೊಂಬೆಯನ್ನು ಹಿಡಿದು ಆಡಲಿ, ಎಂದಲ್ಲವೇ ನಿಮ್ಮ ಯೋಚನೆ? ”

ಮೂವರೂ ನಕ್ಕರು.

ಒಳಗಿನಿಂದ “ ಉಟಕ್ಕೆ ಬಸ್ಸಿಇಪ್ಪ! ” ಎಂದು ಕರೆದರು ಗಣೇಶ ರಾಯರು. ಎಲ್ಲರೂ ಒಳಗೆ ಹೋದರು.

ಉಟವು ನಿಶೇವನಾಗಿತ್ತು. ದಾಮೋದರನು, “ ಭಾವಾ! ಇವತ್ತು ಮದುವೆಯಲ್ಲವನ್ನೇ! ಇವತ್ತು ಎರಡು ಮಣ ಮೈಸೂರ ಒಡೆ ಹೊಡೆಯ ಬಾರದೆಂದು ಕಾನೂನೇನೂ ಇಲ್ಲವನ್ನೇ! ” ಎಂದನು.

“ ಆದರೂ ಹೆಂಡತಿಯ ಮನೆಯಲ್ಲಿ ಇನ್ನುಬಾರದೆಂದು ಶಾಖಾನಿಂದ ಮಹರಾಯ! ” ರಾಜಾರಾಮನ ಉತ್ತರ ದೊರೆಯಿತು.

ಆದಿನವೂ ಕಳೆಯಿತು. ಮರುದಿನ ಸಂಚಿ ದಾಮೋದರನು ಭಾವ ನನ್ನ ಸಮುದ್ರ ತೀರಕ್ಕೆ ಕರೆದುಕೊಂಡು ಹೋದನು. ಸಮುದ್ರವು ಏರು ಹೊಗವಾಗಿತ್ತು. ನಗಗಳೊಂದಾದರೂ ಚಲಿಸುತ್ತಿರಲ್ಲ. ಆಂತರಿಕ್ವವನ್ನೇಲ್ಲ ತಾನೇ ತಾನಾಗಿ ವಾತ್ಸಿಸಿಕೊಂಡ ಬೆಳ್ಳುಗಿಲ ವಚರಸ್ಸಿನಿಂದ ಆ ಮುನ್ನೀರ ವರ್ಣವು ನಿರ್ಮಿಲವಾಗಿತ್ತು. ಅಲ್ಲಲ್ಲಿ ಕೆಲವು ಬೆಸ್ತುರು ಬಲೆಗಳನ್ನು ಬೀಸಿದ್ದರು. ದಾಮೋದರನೂ, ರಾಜಾರಾಮನೂ ಎಷ್ಟೋ ಹೊತ್ತು ಚಿಕ್ಕ ಮಕ್ಕಳಂತೆ ಮರಳ ಪುಂಜದ ಮೇಲೆ ‘ ಜುರ್, ಜುರ್ ’ ಎಂದು ಸದ್ವಾಗು ವಂತೆ ನಡೆದರು. ಸುತ್ತು ಎಲ್ಲೆಲ್ಲಾ ಬಣ್ಣ ಬಣ್ಣದ ವಿವಿಧಾಕಾರದ ಚಿಪ್ಪುಗಳು ಹರಡಿಕೊಂಡಿದ್ದವು. ಇಬ್ಬರೂ ಅದನ್ನು ಹೆಕ್ಕಲಾರಂಭಿಸಿದರು. ಹೆಕ್ಕತ್ತಾ, ಹೆಕ್ಕತ್ತಾ ಇಬ್ಬರೂ ಒಬ್ಬರೊಬ್ಬರ ಕಣ್ಣಿಗೆ ಕಾಣದಪ್ಪ ದೂರ ವಾಗ ಬಿಟ್ಟರು.

“ ಹಲೆಲ್ಲೋ! ರಾಜಾರಾಂ! ”

ರಾಜಾರಾಮ ಹಿಂದಿರುಗಿ ನೋಡಿದನು. ಕೊಂಚ ದೂರದಲ್ಲೋ ಯಾರೋ ಒಬ್ಬ ಬರ್ತುತ್ತಿದ್ದನು.

“ ರತ್ನಾಕರನೇ? ”

“ ಹೂಂ! ಏನು ಮಹರಾಯ, ನೀನು ಮುಂಬಯಿಯಿಂದ ಹೇಳದೆ ಕೇಳದೆ ಜಾರಿಬಿಟ್ಟೇ. ನಮಗೆಲ್ಲಾ ಬಹಳ ಆಶ್ಚರ್ಯವಾಯಿತು! ”

“ ಪರಿಸ್ಥಿತಿ ಹಾಗೆ ಬಂತೆಯಾಗ್ಯ, ಅಲ್ಲಿದೆ ಮಂದನೆಯಾದವರು ಎಷ್ಟು ಸಮಯ ತಾನೇ ಮುಂಬಯಿ, ದೀಲ್ಲಿ ಎಂದಿರುವುದಕ್ಕಾಗುತ್ತೇ! ”

“ ನಿನಗೆ ಮಂದನೆಯಾಗಿದೆಯೇ? ಅಶ್ವಯು! ಇಷ್ಟರ ತನಕ ಕೇಳಿರ ಲಿಲ್ಲ. ನನಗೇತಕಯ್ಯ ಹೇಳಲಿಲ್ಲ? ನಾನು ಬಂದರೇನು ಎರಡು ಖಂಡಿ ಲಾಡು ಖಚಾದಿತೆಂದು ಹೆದರಿದಿಯಾ? ”

“ ಇವತ್ತು ಬಾ, ಮಂದನೆಯ ಕಾಫಿಷುನ್ನೂ ಕೊಡಿಸುತ್ತೇನೇ. ನನ್ನ ಹೆಂಡತಿಯನ್ನೂ ತೋರಿಸುತ್ತೇನೇ. ”

“ ಹೇಗೆ? ”

“ ನೀನೇ ನೋಡಿ ಹೇಳಿ. ”

“ ಸಂತೋಷ! ”

“ ಇರಲಿ; ನೀನೇತಕ್ಕೆ ಬಂದೆ ಈಗ? ”

ಬರಬೇಕಾಯಿತು. ನನ್ನ ಹೆಂಡತಿ ಕ್ರಯದಿಂದ ಸಂಪೂರ್ಣ ಸೋರಗಿದ್ದಳಿ. ಅವಳಿಗೆ ಹಳ್ಳಿಯ ಹನೆಯೇ ಒಳ್ಳಿಯದೆಂದರು ಡಾಕ್ಟರ್! ”

“ ಗ್ರಹಚಾರ! ”

ದೂರದಲ್ಲಿ ಡಾವೋದರನು ಬರುತ್ತಿದ್ದನು

“ ಯಾರು ಡಾವೋದರನೇ? ” ಎಂದನು ರತ್ನಾಕರ.

“ ರತ್ನಾಕರನಿಗೆ ಸಲಾಹು! ” ಹೇಳದನು ಡಾವೋದರ.

ಮೂವರೂ ಮನೆಯ ಕಡೆಗೆ ವೋಗದಿರುಗಿಸಿದರು. ಗಣೇಶರಾಯರು ಇವರನ್ನು ನೋಡಿದ ಕೂಡಲೇ.

“ ಏತಕ್ಕಾಗಿ ಇಷ್ಟು ಹೊತ್ತಾಯಿತು? ” ಎಂದು ಕೇಳಿದಿರಲಿಲ್ಲ.

ರಾಜಾರಾಮನು ನಗುತ್ತಾ, “ ಏನು, ನಾವು ಹೋದವರು ಸಮುದ್ರದಲ್ಲಿ ಮುಳುಗಿ ತೇಲಿ ಹೋದಿವೆಂದು ಭಾವಿಸಿದಿರಾ? ” ಎಂದನು.

“ ಸ್ವಲ್ಪ ಅಂಜಿಕೆಯಾಯಿತು. ” ಎನ್ನತ್ತಾ ಗಣೇಶರಾಯರು ರತ್ನಾಕರನ ಕಡೆಗೆ ತಿರುಗಿ, “ ನೀನು ಯಾವಾಗಪ್ಪಾ ಬಂದಿ, ರತ್ನಾಕರ? ”

“ ನಾಲ್ಕು ದಿನವಾಯಿತು. ”

“ ಹಾಗೋ! ಒಳಗೆ ಬಸ್ತಿ. ” ಎಂದು ಕರೆದುಕೊಂಡು ಹೋದರು. ರಾಜಾರಾಮನೂ ರತ್ನಾಕರನೂ ಖುಚಿಯ ಮೇಲೆ ಕುಳಿತುಕೊಂಡರು. ಡಾವೋದರನ ಸಾಮಾರಿ ಒಳಗೆ ಹೋಯಿತು.

ದಾಮೋದರನು ಕಾಣಿಸುತ್ತಾನ್ನು, ಲಲಿತೆ ತಿಂಡಿಯ ತಟ್ಟಿಯನ್ನೂ
ಹೊದುಕೊಂಡು ಬಂದರು. ಲಲಿತೆ ಒಳಗೆ ಹೋದ ಮೇಲೆ,

“ ಏನು, ನಿನ್ನ ‘ ಎಸ್ವಿಂಟ್ ಉಂಟೋ ಇಲ್ಲವೇ? ’ ” ಎಂದನು
ರಾಜಾರಾಮ.

“ ಅದೆಯೋ? ”

“ ಹೊಂ! ”

“ ನಾನು ನೋಡುವಾಗೆ ಒಹಳ ಸಪೂರವಾಗಿದ್ದ ಅಲ್ಲಾ! ”

“ ಹೌದು; ಇದ್ದಹಾಗೆಯೇ ಇರುತ್ತಾ ಈನು? ಈಗ ಒಳಿದು ಬಿಟ್ಟ
ದ್ದಾ ಈ. ”

ರತ್ನಾಕರನು ಹೆಚ್ಚಾದ. ಈಗಳ ಲಲಿತೆಯನ್ನೂ, ತನ್ನ ಪತ್ತಿಯನ್ನೂ
ಹೋಲಿಸಿಕೊಂಡ. ನಾಲ್ಕು ವರ್ಷಗಳ ಒಂದೆ ಲಲಿತೆ ಸಪೂರವಾಗಿದ್ದ ಈ. ಅವನ ಪತ್ತಿ
ತೋರುತ್ತೇನೆ ತೋರುತ್ತೇನೆ. ಈಗ ಲಲಿತೆ ತೋರುತ್ತೇನೆ, ಅವನ ಪತ್ತಿ
ನಾಲ್ಕು ವರ್ಷದ ಹಿಂದಿನ ಲಲಿತೆಗಿಂತಲೂ ಸಪೂರವಾಗಿದ್ದ ಈ. ಇದೆಂಥಿ:
ನೈರಂತರಿತ್ಯಾ! ರೂಪ, ದೇಹಾಕೃತಿಗಳಿಗೆ ಮರುಳಾಗಬೇಡ ಎಂದು ದೇವರೇ
ತನಗೆ ಹೀಗೆ ಬುದ್ಧಿಗಳಿಸಿದನ್ನೇ? ಎಂದು ಮುಂತಾಗಿ ವೇದಾಂತದ ಕಡೆಗೂ
ಅವನ ಮನಸ್ಸು ಓದಿತು.

ಮರುಧಿನಪೂ ಯಥಾ ಪರಿ ಕಡಲ ಕೆನಾರಿ: ಆ ದಿನ ಸಂಜೀ
ರಾಜಾರಾಮನು ಮಂಗಳಾರಿಗೆ ದೋಸುವವನಾದ ಕಾರಣ ಲಲಿತೆಯೂ,
ರಜಾರಾಮನೂ ಮಂಜಾನೆಯೇ ಕಡಲತೆಗಿ ತೆರಳಿದರು. ಅಲ್ಲಿ ಮರಳಿ
ನಲ್ಲಿ ಶಾಧಾರಣ ವಾಡು. ನಾಲ್ಕು ತಾಸು ಕುಳಿತು ಏಳುತ್ತಾ ಬೀಳುತ್ತಿರುವ
ತೀರಿಗಳ ಗಣಿತವನ್ನು ವರಾಡಿದರು. ಇವುಗಳ ವಾರ್ಧ್ಯ ಪ್ರಣಯ ವಿಲಾಸ,
ಹಾವ ಭಾವ, ಶ್ರಂಗಾರ ಹೇಷ್ಟೆಗಳಿಷ್ಟೂ ನಷ್ಟಿದವು.

ಶಾಧಾರಣ ನಾಲ್ಕು ಗಂಟೆಗೆ ಜೊರಡಲು ಸಿದ್ಧನಾಗಿ ರಾಜಾರಾಮನು
ಲಲಿತೆಯೊಡನೆಯೂ, ಗಣೇಶರಾಯನೊಡನೆಯೂ, ‘ ಹೋಗಿಬರುತ್ತೇನೆ. ’
ಎಂದು ಹೇಳಿ ಮುಗಿಸಿ ದಾಮೋದರನ ಒಳಗೆ ಹೋದನು.

“ ದಾಮೂ! ಹೋಗಿ ಬರುತ್ತೇನೆ. ”

“ ಹೊಂ! ”

“ ಬೆಳಗೆ ನಿನೆಂಬುಂದಿಗೆ ಸಮುದ್ರತೀರದಲ್ಲಿ ಒಬ್ಬ ಕಿಕೊರಿಯಿದ್ದ ಅಲ್ಲಾ! ”

ಯಾರವಳು? ”

ದಾಮೋದರನ ಮೋರೀ ಕೆಂಪು ಕೆಂಪಾಯಿತು.

“ ಓಹೊ! ಗೊತ್ತಾಯಿತು! ಹಾಗಾದರೆ ಇದೇ ರಚೆಯಲ್ಲಿ ಹೋಚಿಗೆ ಹಾಕಿಸಿಬಿಡು. ”

“ಅನುಕೂಲವಾದರೆ ನೋಡೋಣ. ” ಎಂದನು ದಾಮೋದರ.

ರಾಜಾರಾಮನು ಮಂಗಳೂರಿಗೆ ತೆರಳಿದನು.

೩

ರಾಜಾರಾಮ ಮಂಗಳೂರಿಗೆ ಹೋದ ಮೇಲೆ, ಲಲಿತೀಯನ್ನೂ ಮಂಗಳೂರಿಗೆ ಕರೆಯಿಸಿಕೊಳ್ಳಲು ಸಾಧಾರಣ ನಾಲ್ಕುರು ತಿಂಗಳೇ ಹಿಡಿಯಿತು. ಅವನಿಗೆ ಗುಮಾಸ್ತೇಷು ಕೆಲಸವೇನೋ ಹುಜೂರ್ ಕಭೇರಿಯಲ್ಲಿ ಮಿತ್ರರೊಬ್ಬರ ಪ್ರಭಾವದಿಂದ ಅನಾಯಾಸವಾಗಿ ಢೋರೆಯಿತು. ಆದರೆ, ಕೃಷ್ಣಭವನದಲ್ಲಿ ಬಾಡಿಗೆಗೆ ಒಂದು ಕೋಟಿ ಸಿಗಬೇಕಾದರೆ ಬಹಳ ವೇಚಾಡ ಬೇಕಾಯಿತು. ಮಂಗಳೂರಲ್ಲಿ ನಾಲ್ಕುರು ಮಾಳಿಗೆಯ ಕಟ್ಟಡದ ಉಟ್ಟದ ಹೋಟಲುಗಳು ವರ್ಷದಲ್ಲಿ ನೂರಾರು ತಲೆಯೆತ್ತುತ್ತಿದ್ದವು. ಆದರೂ, ಬಾಡಿಗೆಯ ಕೋಟಿ ಸಿಗಲು ಕಷ್ಟವಾಗುತ್ತಿತ್ತು. ಹಾಗೆಂದು ಮಂಗಳೂರಲ್ಲಿ ಸಾಯುವನವರ ಸಂಖ್ಯೆಯೇನೂ ಇಂದಿರಿಲ್ಲ. ಸಾಯುವನವರ ಸಂಖ್ಯೆ ಹೆಚ್ಚುಗಿದ್ದುದರಿಂದಲೇ ಸವುದೆಗೆ ಕೂಡಾ ಕ್ರಯ ಹೆಚ್ಚುಗಿತ್ತು. ಆದರೆ ದಿನಕ್ಕೊಂಡಿರು ಮಾಡಿದರೆ, ದಿನಕ್ಕೆ ಹತ್ತು ಮಂದಿ ಬೆಂಬಳುಗುತ್ತಿದ್ದರು. ಇಂಥಃ ಸ್ತಿತಿಯಲ್ಲಿ ರಾಜಾರಾಮನಿಗೆ ಬಾಡಿಗೆ ಮನೆ ಸಿಕ್ಕಲಿಲ್ಲವೆಂದರೆ ಯಾರೂ ಆಶ್ಚರ್ಯಪಡಬೇಕಾಗಿಬ್ಬ. House To let ಎಂದು ಯಾವ ಮನೆಯ ಮುಂದಿಯೂ ಬೋಡ್‌ ತೊಗಾಡಿಕೊಂಡಿರಲ್ಲ. ಆದರೂ ಮನೆ ಹುಡುಕುವ ಅವನ ಕಾರ್ಯ ಭರದಿಂದ ಸಾಗಿಯೇ ಇತ್ತು.

ಲಲಿತಿಗೆ ರಾಜಾರಾಮನಿಂದ ದಿನಕ್ಕೊಂಡು ಪತ್ರ ಬರುತ್ತಿತ್ತು. ಲಲಿತಿ ಬರೆಯುತ್ತಿದ್ದ ಪ್ರತಿಯೊಂದು ಪತ್ರದಲ್ಲಿಯೂ ‘ ಮನೆ ಸಿಕ್ಕತೇ? ಸಿಕ್ಕತೇ? ’ ಎಂದು ಕೇಳಿಯೇ ಕೇಳುತ್ತಿದ್ದಳು. ರಾಜಾರಾಮನಿಗೆ ‘ಇಲ್ಲ, ಇಲ್ಲ ’ ಎಂದು ಬರೆಯುಷ್ಟದೇ ಕೆಲಸವಾಗಿತ್ತು. ನಾಲ್ಕುರು ತಿಂಗಳುಗಳವರೆಗೂ ಈ ‘ಇಲ್ಲ, ಇಲ್ಲ ’ ವನ್ನು ಓದಿ ಸಾಕಾಯಿತು ಲಲಿತಿಗೆ. ಬೇಸರ ಬಂದಿತು. ‘ ಒಂದು ಮನೆ ಹುಡುಕಾಡಲಿಕ್ಕಾಗಿದವರು ಇನ್ನು ಬಾಕ್ಕೆ ಹೇಗೆ ಹೂಡುತ್ತಾರೋ?

ಎಂದುಕೊಂಡಳು. ‘ಇನ್ನೇನಾದರೂ ಆಗಲಿ, ಮನೆಯ ಸುದ್ಧಿಯನ್ನು ಬರೆಯುವುದೇ ಇಲ್ಲ’ ಎಂದು ನಿಂಬಾಯಿಸಿದಳು. ಆದರೆ, ರಾಜಾರಾಮನಿಂದಲೇ ಪತ್ತೆ ಬಂದಿತು.

ಚಿಂ ಲಲಿತೀಗೆ,

ಅಶೀವಾದಗಳು. ನಿನಗೆ ಇನ್ನೂ ಇಲ್ಲ ಮನೆ ಸಿಗಲಿಲ್ಲವೆಂದ ತಿಳಿದು ಬಹಳ ಬೇಸರವಾಗಿದೆ ಎಂಬುದನ್ನು ನಾನು ಬಲ್ಲಿ. ಆದರೆ, ಏನು ಮಾಡಲಿ ಲಲಿತೆ? ಮನೆ ಹುಡುಕುವುದೆಂಬುದು ಬಹಳ ಪ್ರಯೋಸವಾಗಿದೆ. ಇನ್ನೊಂದು ತಿಂಗಳು ನಾನಿಲ್ಲಿದ್ದು ಮನೆ ಹುಡುಕುತ್ತೇನೆ. ಅಷ್ಟೇಂದರೆ ಸಿಕ್ಕುದಿದ್ದರೆ ನಾನೇ ನಿಷ್ಟ ಬಳಿಗೆ ಬರುತ್ತೇನೆ. ಬೇರೆಲ್ಲಿಗಾದರೂ ಹೋಗೋಣ. ಬೊಂಬಾಯಿಗಾದರೂ ಬೊಂಬಾಯಿಗೆ ಅಂತೂ ತಾಳೈ ಯಿರಲಿ. ಬೇಸರ ಬೇಡ.

ರಾಜಾರಾಮ.

ಆದರೆ, ರಾಜಾರಾಮನು ಲಲಿತೀಯೆ ಬಳಿಗೆ ಬರಬೇಕಾಗಲಿಲ್ಲ. ಮುಂದೆ ನಾಲ್ಕುರು ದಿನಗಳಲ್ಲಿಯೇ ಮನೆಸಿಕ್ಕಿದ ವಾರ್ತೆಯ ಪತ್ತೆ ಲಲಿತೀಗೆ ಬಂತು. ಲಲಿತೆ ಹಿರಿಹಿರಿ ಹಿಗಿ ದಳು.

ರಾಜಾರಾಮನಿಗೆ ಗುಮಾಸೈಯಾ ಉದ್ಯೋಗವನ್ನು ದೊರಕಿಸಿಕೊಟ್ಟು ಮಿಶ್ರನಿಂದಲೇ ಈ ಮನೆಗುಂಡಿ ದೇರಕಿತು. ಅವನು ಇದು ತನಕ ಜೋಡು ಮಟ್ಟದಲ್ಲಿರುವ ತನ್ನ ಜಿಕ್ಕೆ ಮನೆ ನಿಲ್ಲಿಯೇ ಇದ್ದವನು. ಅವನಿಗಾಗಿ ಹೊಸ ಮನೆಯೊಂದು ಪೆಟ್ಟಾಲ್ಯಂಡ್ ಹೇಬೆಯಲ್ಲಿಸಿದ ವಾಗಿತ್ತು. ಹೊಸಮನ್ನೇ ಜೋಗುವ ಮುನ್ನ ರಾಜಾರಾಮನನ್ನು ಕರೆದು ಅವನು ಹೇಳಿದನು:

“ ರಾಜಾರಾಂ ರಾಖಾರೇ! ನಿಷ್ಪ ಮನೆಬೇಕು, ಮನೆಬೇಕು ಎಂದು ಹೇಳಿದಿಲ್ಲವೇ ನಮ್ಮೊಡನೆ? ”

“ ಹೌದು! ”

“ ಎಲ್ಲಿಯಾದರೂ ಸಿಕ್ಕುತ್ತೇ? ”

“ ಇನ್ನೂ ಇಲ್ಲ! ”

“ ಹಾಗಾದರೆ ನಮ್ಮ ಮನೆಗೆ ಬಸ್ತಿ. ”

“ ನಿಮ್ಮ ಮನೆಗೋ? ನಿಷ್ಪ ಎಲ್ಲಿ? ”

“ ನಾವೇ? ಹಿಮಗೆ ಗೈತಿಲ್ಲವೇ ನಾನು ಪೆಟ್ಟಾಲ್ಯಂಡ್ ಹೇಬೆಯಲ್ಲಿ

ಹೊಸಮನೆ ಕಟ್ಟಿಸಿದ್ದು. ಅದೀಗ ಪ್ರಣಾವಾಗಿ ಸಿದ್ಧವಾಗಿದೆ. ನಾಳೆ ಯಿಂದಲೇ ಅಲ್ಲಿ ವಾಸಿಸುವುದೆಂದು ತೀವರಾರ್ಥಿಸಿದ್ದೇನೆ. ಹೇಗೆ? ”

“ ಸಂತೋಷ! ಹಾಗಾದರೆ ಸಿಮ್ಮೆ ಈ ಮನೆಯಲ್ಲಿ? ”

“ ಅದೂ ಸಹಾ ಗೊತ್ತಿಲ್ಲವೇ? ಜೋಡುಮರುತ ವಾಮನರಾಯನೆಂದು ಪ್ರಸಿದ್ಧನಾಗಿದ್ದೇನೆ ನಾನು ಸಿನುಗೆ ಪುಣೆಗೊತ್ತಿದ್ದರೆ ಬೇಕಾದರೆ ಈಗ ಬರಬಹುದು ಮನೆ ನೋಡಿಕ್ಕೆ. ಏನು, ಬರುತ್ತೀರಾ? ”

“ ಆಗಲಿ; ಜೋಗೋಣ. ”

ಹೋಗಿ ನೋಡಿದರು ರಾಜಾರಾಮನಿಗೆ ಆ ಮನೆಯೇನೂ ಶೃಂಗಿ ಯಾಗದಿದ್ದ ರೂ, ಮಂಗಳಾರಿಗೆ ಬರಬೇಕೆಂಬ ಲಲತೆಯ ಹಿರಿಯಾಸಿಗಾಗಿ ‘ಆಗಬಹುದು’ ಎಂದು ಒಪ್ಪಿದನು.

“ ಬಾಡಿಗೆ ಯೆಷ್ಟು? ”

“ ಅಯ್ಯಾಯ್ಯೋ! ಬಾಡಿಗೆ ತೆಗೆದುಕೊಂಡು ಮಾಲಿಗೆ ಹಾಕಬೇಕೆಂಬ ಇಚ್ಛೆಯಿಂದ ನಾನು ಈ ಮನೆಯನ್ನು ನಿನುಗೆ ಕೊಡುತ್ತಿಲ್ಲ. ನೋಡಿ, ನಾವು ಬೇರೆ ಮನೆಗೆ ಹೋಗ್ತುತ್ತೀವೆ. ಈ ಮನೆ ಒಕ್ಕಲಿಲ್ಲದೆ ಹಾಳಾಗಬಾರದಷ್ಟೇ! ಹಾಗೆ ಏನಾದರೂ ಕೊಡಲೇ ಬೇಕೆಂದು ಮನಸ್ಸಿದ್ದರೆ ನಿನುಗೆ ನೋಡಿ, ತೋಟದಲ್ಲಿ ತೆಂಗು, ಅಡಿಕೆ, ಇನ್ನೂ ಕೆಲವು ಫಲವ್ಯಕ್ತಗಳಿವೆ. ಅವುಗಳಲ್ಲಿ ನಿನ್ನ ಉಪಯೋಗಕ್ಕೆ ಮಿಕ್ಕೆ ಏನಾದರೂ ಉಳಿದರೆ ಮಾರಿ ಬಾದ ನಫೆಯನ್ನು ನಮಗೆ ಕೊಟ್ಟುಬಿಡಿ. ಸಾಕು! ”

“ ಹಾಗಿದ್ದರೆ ಆಗಬಹುದು! ”

“ ಹಾಗಾದರೇನು ಬರುತ್ತೀರಾ? ನಾಳೆಯೇ ರಿಪೇರಿ ನಾಡಿಸಲಿಕ್ಕೆ ಮೇಸ್ತಿಯನ್ನು ಕರೆಯಿಸಲೇ? ”

“ ಹೂಂ! ”

ರಿಪೇರಿಯೆಲ್ಲ ಮುಗಿದು ಮನೆಯನ್ನು ವಾಮನರಾಯನು ರಾಜಾರಾಮರಾಯನ ವಶಕ್ಕೊಣಿಸಿದ ಮೇಲೆ ಬಂದು ದಿನ ರಾಜಾರಾಮನೇ ಹೋಗಿ ಲಲತೆಯನ್ನು ಕರೆದುಕೊಂಡು ಬಂದನು. ಲಲತೆಯೊಂದಿಗೆ ದಾವೋದರನೂ ಭಾವನ ಹೊಸಮನೆಯನ್ನು ನೋಡುವ ಅತ್ಯಾತುರದಿಂದ ಬಂದನು. ರಾಜಾರಾಮನು ಜೋಡುಮರಕ್ಕೆ ಕರೆದುಕೊಂಡು ಬಂದು ‘ಇದೇ ಮನೆ! ’ ಎಂದಾಗ ಲಲತೆ ದಾವೋದರ ಇಬ್ಬಿಗೂ ಉಂಟಾದ ಅಷ್ಟರಿ ಅಷ್ಟಷ್ಟಲ್ಲ.

“ ಅಯ್ಯೋ! ಇದುವೆಯೇ ಮನೆ? ” ಎಂದಳು ಲಲಿತೆ. ಅವಳ ದಸ್ಯ ಯಲ್ಲಿ ಬೇಸರ್-ಅಫ್ಕ್ಯೂನಿಟ್.

“ ಇದಾದರೂ ಸಿಕ್ಕಿದ್ದು ನಮ್ಮ ಭಾಗ್ಯವೆನ್ನು ಬೇಕು ಲಲಿತೆ! ” ಎಂದನು ರಾಜಾರಾಮ.

“ ಅಯ್ಯೋ! ಹಾಳು ಮಂಗಳೂರೇ! ” ಎಂದಳು ಲಲಿತೆ.

ಆ ಮನೆ ಜೋಡುಮರದ ಒಂದು ಮೂಲೆಯಲ್ಲಿತ್ತು. ಬಹಳ ಹಳತ್ತಾದ ಮನೆ. ಮಣ್ಣಿನ ಗೋಡೆ; ಮಾಡಿನ ತೊಲೆ, ಕಂಬಗಳು ಯಾವಾಗಲೋ ಜೀಣವಾಗಿದ್ದವು. ಮನೆಯಲ್ಲಿ ಚಿಕ್ಕ, ಚಿಕ್ಕ ಮೂರು ಕೋಣೆಗಳಿದ್ದವು. ಅವು ಕೂಡಾ ಜ್ಯೇಶ್ವರನ ಕೋಣೆಗಳಂತೆ. ಗಾಳಿ, ಬೆಳಕು ಎರಡಕ್ಕೂ ಬರಲು ಸರಿಯಾದ ದಾರಿಯಿರಲಿಲ್ಲ. ಮನೆಯು ಹಿಂಬದಿಯಲ್ಲಿ ಒಂದು ಚಿಕ್ಕ ತೊಟೆವಿದ್ದಿತು. ಅದರಲ್ಲಿ ಯಾಂ ಆಳಿತ್ತರಕ್ಕೆ ಹುಲ್ಲು ಬೆಳೆದು ನಿಂತಿದ್ದಿತ್ತಾದೆ, ಹೊಗಿಡಗಳಿರಲಿಲ್ಲ. ಮನೆಯು ಮುಂದಿಂದ ಹಾದು ಹೋಗುವ ಬೀದಿ ಕೂಡಾ ರಾಜಮಾರ್ಗವಲ್ಲ. ಮಳೆ ನೀರು ಬಿದ್ದು ಅಲ್ಲಲ್ಲಿ ಕುಳಿಯೆದ್ದು ಅಂಕುಡೊಂಕಾದ ಆ ಬೀದಿಯ ಇಬ್ಬದಿಗಳಲ್ಲಾ ಹೊಳೆಯಷ್ಟು ಆಗಲವಾದ ಚರಂಡಿಗಳು ಅವುಗಳಲ್ಲಿ ದಪ್ಪ ದಪ್ಪವಾದ ಕೆಸರು. ಅದನ್ನು ನೋಡಿ ದೊಡನೆ ದಾಮೋದರನು ‘ಕಷ್ಟ ನೋಸರು’ ಎಂದು ಅದಕ್ಕೆ ನಾಮಕರಣ ವಾಡಬಿಟ್ಟುನು. ಮಂಗಳೂರೆಂದರೆ ದಿವಿಜಮಂಡಲವೆಂದೇ ಭಾವಿಸಿದ್ದೀಲಿತೆಗೆ ಮಂಗಳೂರೆಂದರೆ ಭೂನರಕವೆಂಬುದರ ಕಲ್ಪನೆಯಾಯಿತು.

ಜೋಡುಮಂಡಲ್ಲಿ ಲಲಿತೆ-ರಾಜಾರಾಮರ ಸಂಪಾದಕ್ಕೆ ವೋದಲಾಯಿತು. ರಾಜಾರಾಮ ಬೆಳಗೆ ಹತ್ತು ಗಂಟಿಗೆ ಉಂಟಮುಗಿಸಿ ಆಫ್ರಿಸಿಗೆ ಜೋಡರೆ, ಮತ್ತೆ ಮರಳಿ ಬರುವುದು ರಾತ್ರಿ ಹತ್ತು ಗಂಟಿಗೇ ಸರಿ. ಅವು ಸಮಯ ವಸ್ತು ಉತ್ತಿರ್ಪಿಸಿದ್ದಿನಿಂದಲೂ ಹೆಚ್ಚಾಗಿ ಹಳ್ಳಿಯಲ್ಲೇ ಬೆಳೆದ ಅವಳಿಗೆ ಈ ಪೇಟಿಯ ವಾತಾವರಣ ಮೆಚ್ಚಿಗೆಯಾಗಲಿಲ್ಲ. ಹಳ್ಳಿಯಲ್ಲಾದರೆ ಮನೆಯು ಮುಂದೆ ಕೊನೆಯಿಲ್ಲದಂತೆ ಹಾಸಿರುವ ಬಿಳಿ ಮರಳು. ಅವುಗಳ ಮುಂದೆ ಹೆಸರು ಸೀರೆಯನ್ನಿಟ್ಟು, ಅನಂತವಾದ ಹೊಲಗಳು, ಅವುಗಳ ನಡುವೆ ಹಣೆಯ ಮೇಲೆ, ತುರುಬಿನ ಮೇಲೆ ಮುಡಿದಂತೆ ತೋರುವ ಕಿಸಗಾರ ಹೂಗಳು; ಎತ್ತು ನೋಡಿದತ್ತ ಸರಸುಗಳ ರಾಜ್ಯ; ನದಿ ಹರಿಯುವ ಮನೋಹರವಾದ

ನೋಟ; ಇವುಗಳ ಸೋಗಸೇನು? ಇಲ್ಲಾದರೋ ಮಾರ್ಗದಲ್ಲಿ ಗಂಟಿಗೊಮೈ ಓಡಾಡುವ ವೋಟುಗಾ ಗಾಡಿಗಳು ಧೂಳಿನ ವೋಡಗಳನ್ನು ಮನೆಯೊಳಗೂ ಹಾರಿಸಿ, ಮತಿವಾಳನ ಕಡೆಗೋ ವ್ಯೇದ್ಯನ ಕಡೆಗೋ ಹೋಗುವಾತೆ ಮಾಡುತ್ತಿದೆ.

ಎಲ್ಲಕ್ಕೊತಲೂ ಮಿಗಿಲಾಗಿ ಜೋಡುಮಳವ ಆ ಬೀದಿ ಸೂಳಿಯರ ಗಲ್ಲಿಯೊಮು ಪ್ರಸಿದ್ಧವಾಗಿತ್ತು. ಫಲತಃ ಅವನ ಮನೆಯು ಮುಂದಿನ ಇಡೀ ಸಾಲು ಸೂಳಿಯರಗಾಗಿಯೇ ಕಾದಿಡಲ್ಪಟ್ಟಿಂತ್ತು. ಶಾರ್ಚನು ಮರೀಷಾ ದರೆ ಸಾಕು, ಅಲ್ಲಿಂದ ಮಲ್ಲಿಗೆ, ಗುಲಾಬಿಗಳ ಸುವಾಸನೆ, ಅಗರಬತ್ತಿಯ ಪರಿಮಳ, ಸೆಂಟಿನ ಗಂಧ ಹೊರಡಲು ವೋಡಲಾಗುತ್ತಿತ್ತು. ಸಾಲದುದಕ್ಕೆ ಕಾಲಿಗೆ ಗೆಣ್ಣಿ ಕಟ್ಟಿಕೊಂಡು ನಾಚಿಗೆ ವೋದಲು: ‘ನಾಚೊ, ನಾಚೊ ಪ್ರಯೋ ಮನಾಕೆ ವೋರ್.’ ಇವರ ಜೋತಿಗೇ ತಬಲೆಯ ‘ಧಿಗಣ ಧಿಗಣ ತು’ ಇತರರನ್ನು ನಿದ್ರಿಸಲು ಬಿಡದಂತೆ. ಕಣ್ಣ ಕುಕ್ಕನುವಾತೆ ಇಲ್ಲಿಕ್ಕೂ ಲ್ಯಾಟಿನ ಪ್ರಕಾಶ ಬೇರೆ—

ಇದು ರಾತ್ರಿಯ ಷ್ವವಹಾರ.

“ ಈ ಮುಂಡಿಯರಿಂದಾಗಿ ಉಳಿಗಾಲವಿಶ್ವವಪ್ಪ: ಒಂದು ನಿವಿಸಲಿಕ್ಕೂ ಇಲ್ಲ. ಹೀಗೆ ಉಮುಬತ್ತಿ ಹಚ್ಚಲಿಕ್ಕೆ ಅಲ್ಲೀನು ಯಾರಾದರೂ ಸತ್ತಿದ್ದಾರೆಯೋ? ”

ಲಲಿತೆಯ ವಾತಿಗೆ ರಾಜಾರಾಮ ನಕ್ಕು ಹೇಳುತ್ತಿದ್ದ: “ ನಿಜ ಲಲಿತಾ, ವಾತು ಎರಡು ರೀತಿಯಲ್ಲಿ ನಿಜ. ”

“ ಅದು ಹೇಗೆ? ”

“ ಹೋದವರು ಎರಡು ರೀತಿಯಂದ ಸತ್ತುಬರುತ್ತಾರೆ. ಒಂದು ದುಡ್ಡಿನ ವಿಷಯದಲ್ಲಿ ಎರಡನೆಯದಾಗಿ ಉಳಿಲ್ಲಿಲ್ಲದ ರೋಗಗಳನ್ನೆಲ್ಲಾ ಹಿಡಿಸಿ ಕೊಂಡು ಬರುತ್ತಾರೆ. ”

ಮರಗಳ ಭಾರೀಗಳು ‘ಸುಜೆಬಾಣಿತು’ ಎನ್ನುತ್ತಿದ್ದವೇ ದಾರಿ ಯಲ್ಲಿ ಹೆಚ್ಚುಗುವ ಜನಶಾಶ್ವತುಗೂ, ‘ಇನ್ನೇನು ಕತ್ತಲೆಯಾಗಲು ಹೆಚ್ಚು ಸಮಯವಿಲ್ಲ’ ಎಂಬುದರ ಸಂಚನೆಯಾಗಿತ್ತು. ವಿನುಸ್ರತಿಗೂ ಸಂಜೀಯಾದೊಡನೆ ಬಾಗಿಲ ಬಳಿ ನೀತುಕೊಂಡು ಬಿಡಿಯಲ್ಲಿ ಹೋಗುವ ಜನರ ಶಾನೇಶಮಾರಿಗೆ ತೊಡಗುವುದು ಲಲಿತೆಯ ಕ್ರಮಗಳಲ್ಲಿಂದಾ

ಗತ್ತು. ಸಮಯವನ್ನು ಕಳೆಯಲು, ಅದವ್ಯು ಬೇಸರವನ್ನು ಹೋಗಲಾಡಿ ಸಲು ಇದೂ ಒಂದು ಉಪಾಯ.

ಇಂದೂ ಅವಳು ಹಾಗೆಯೇ ನಿಂತುಕೊಂಡಿದ್ದಾಳೆ. ಎದುರುಮನೆಯ ಒಬ್ಬ ಸೂಳೆಯೂ ತನ್ನ ಬಾಗಿಲಿನಲ್ಲಿ ಬೀದಿಗೆ ಮುಖಮಾಡಿ ನಿಂತುಕೊಂಡಿದ್ದಳು. ಲಲಿತೆ ನಿಲ್ಲಿವುದು ಬೇಸರವನ್ನು ಹೋಗಲಾಡಿಸಲಿಕ್ಕಾದರೆ, ಆ ಸೂಳೆ ನಿಲ್ಲಿವುದು ಜೀವನ ಸಾಗಿಸಲಿಕ್ಕಾಗಿ; ದಾರಿಯಲ್ಲಿ ಹೋಗುವ ದುಡ್ಡಿದ್ದ ಗಂಡಸರ ಬೇಟೆಯಾಡಲು—ಹೀಗೆ ಲಲಿತೆ ಸು ಆಲೋಚನೆ.

ಲಲಿತೆ ಬೀದಿಯ ಜನಸಂಚಾರವನ್ನು ನೋಡುತ್ತಿದ್ದವಳು ಒಮ್ಮೆ ಫಕ್ಕನೇ ಆ ಕಡೆಗೆ ನೋಡಿದಳು. ಅವಳು ಇವಳನ್ನೇ ನೋಡುತ್ತಿದ್ದಳು. ಲಲಿತೆಯು ತನ್ನನ್ನು ನೋಡುತ್ತೆಲ್ಲ ಮೆಲ್ಲನೇ ನಕ್ಕಳು. ಲಲಿತೆಗೆ ಮನಸ್ಸಿಲ್ಲ ದಿದ್ದರೂ, ಅವಳು ನಕ್ಕ ಮೇಲೆ ತಾನು ನಗದಿರುವುದು ಸಮವಲ್ಲವೆಂದು ತಾನೂ ಪ್ರತಿರೂಪಿಸಿಕ್ಕಾಗಿ ನಕ್ಕಳು.

“ ಏನಮಾತ್ತು, ಬೇಸರವಾದುದಕ್ಕೆ ಸಿಂತಿದ್ದೀರಾ? ” ಆ ಹೆಂಗಸು ಕೇಳಿದಳು.

“ ಹೊಂ! ”

“ ಯಾಜಮಾನರು ಹೋರಗೆ ಹೋಗಿದ್ದಾರೆಯೇ? ”

“ ಹೊಂ! ”

“ ಬರುವಾಗ ಹೋತ್ತು ಗುತ್ತು ದೆಯೋ? ”

“ ಹೊಂ! ”

ಮುಂದೆ ಮಾತು ಸುಧೀಫ್ರವಾಗಿ ಬೆಳೆಯಿತು. ಪರಸ್ಪರ ಹಸೆರುಗಳನ್ನು ವಿಚಾರಿಸಿಕೊಂಡುದಾಯಿತು. ಲಲಿತೆಗೆ ಆ ವೈಯಾರಿಯ ಹೆಸರು ‘ಹೀರಾ’ ಎಂದು ತಿಳಿಯಿತು. ‘ಹೀರೆಕಾಯಿ’ ಎಂದು ಕೊಂಡಳು ಮನಸ್ಸಿನಲ್ಲಿ ಲಲಿತೆ.

ಹೀರಾ ಮಾತ್ನಾಡುತ್ತಾ, ಮಾತ್ನಾಡುತ್ತಾ ಬೀದಿಗಿಳಿದು ಸೆಟ್ಟಿಗೆ ಲಲಿತೆಯಿದ್ದಲ್ಲಿಗೇ ಬಂದಳು. ಲಲಿತೆಗೆ, “ ಒಳಗೆ ಬಸ್ಸಿಯಮ್ಮು ” ಎಂದು ಹೇಳದೆ ನಿವಾಹಹೆರಲಿಲ್ಲ.

ಲಲಿತೆ ಹಾಸಿದ ಹಸೆಯ ಮೇಲೆ ಕುಳತುಕೊಂಡು ಎಲ್ಲಕ್ಕೂ ಮೋದಿಲಾಗಿಯೇ ಹೀರಾ, “ ಕಾಫಿ-ಗೀಫಿ ಏನೂ ಮಾಡುವುದು ಬೇಡವಮ್ಮು! ”

ఎందళు.

“ ఎలా! బోఇ....మనగళే! ” ఎందు మనస్సినల్లిందుకొండరూ లలితీ, “ స్వల్ప కుడిదుబిట్టరే ఏనాగుత్తడి? ” ఎందు కాఫి మాడి తండళు. ఆదరే, నిరిగి కాఫి హుడియన్న హాశువాగ బహళ జాగ్రత్త నాడనే ఇరలిల్ల.

కాఫి సత్కారవాద మేలే తాంబూల సేవనే నడియితు. అంగళ మారిగుడియ అంగళదంతాదంతీ, మాతుకథేయూ శరాగవాగి హరి యితు. ఆదర నెడునే హీరేయ సంపూజ్మ ఇతికాషవు లలితీగి గొత్తు యితు. ఆదు బహళ కరుణకథే. హేళుత్త దునపళు కణ్ణీరు సురిసిదంతీ, కేళువనళగూ కణ్ణీరు సురిసదిరలాగలిల్ల.

హీరా హుట్టిదందినింద ఆవళ తాయ్తుందిగళగే చింతిగే నొద లాగిత్తు. ఆవళ జన్మపత్రికేయల్లి అవళు నిరితిగెండుత్త ద్వాళిందూ, కులకలింకినియాగుత్తాళిందూ బరెదిద్దితు. ఇదే చింతి ఆవరన్న హగలిరుళు పీడిసుత్తుద్ద రూ, మదువేయాగువ హుడుగి, ఈ విచార తేచరే, ఒబ్బునూ మదువేయాగలార ఎందు ఆంజి, ఇదన్న బహిరంగ పడిసిరలిల్ల. ఆవర నేడుమనియల్లియే ఇద్ద హీరెగింత నాల్చువష్ట పెరియంనాద రాముగోవాలనిగే ఆవళన్న మదువేవనాడికొడువ దేందు ఆవరు చిక్కుందినల్లియే నిష్పత్తిసిద్ద రు. రాముగోవాలన తెండిగే బీంకివల్లి సాథారణ హత్తుసావిర రూపాయిఁ ఇ వరిగే ఘృవ హారవిత్తు. అల్లిదే స్వంత మనే, హిత్తులు, జమిను ఎల్లపూ ఇత్తు. లక్ష్మాధిపతియల్లిదిద్ద రూ, భిక్ష్మాధిపతియేనల్లి. ఆవనూ ఈ సంబంధచ్చే ఒప్పిద. ఇన్న హుడుగ-హుడుగియరు దొడ్డ వరాద మేలే ఆవర మనస్సు ఒప్పిదరే ఈ మదువేయాగువదక్కే యావ ఆఖ్యంతరమ్మ ఇర లిల్ల. ఆదరే, ఈ హస్క్యియ మేలే ముదిబేడసొభ్యును బలెబిసిద.

రామయ్య; ఆదే ఉఱిన దొడ్డ సాహుకార. ఆవన ఐసిరియన్న హళ్ళిగరు ఒందేమాతినల్లి హేళుత్త ద్ద రు; ఆ ఇడిఁ ఉఱన్నీ క్రయ కొట్టు కొళ్ళువష్ట ఆవను శ్రీమంతనంతే. ప్రాయ ఆవనిగే పవ త్తర మేలే హత్తుగిత్తు. యారాదరూ వయస్సు కేళదరే ఆవను

ನಿಜವನ್ನೇ ಹೇಳುತ್ತಿದ್ದ ನಲ್ಲಿದೆ, ‘ಇನ್ನೂ ಇಪ್ಪತ್ತಷ್ಟೇ! ’ ಎಂದೆನ್ನುತ್ತಿರಲಿಲ್ಲ. “ನನಗೆ ಪ್ರಾಯ ಅರುವತ್ತಾಗಿದೆ. ಹುಡುಗಿ ಕೊಡಿ” ಎಂದು ಕೇಳುತ್ತಿದ್ದನು. ‘ತಾನು ಇಪ್ಪು ಶ್ರೀಮಂತ; ಈ ಬಡ ಒಕ್ಕಲಿಗರು ತನಗೆ ಹುಡುಗಿಯನ್ನು ಕೊಡದೇ ಇದ್ದಾರೇ? ’ ಎಂದು ಅವನ ಜಂಭ. ಆದರೆ, ಅವನ ಜಂಭ ವನ್ನು ಪೂರಾ ಇಳಿಸಿಬಿಟ್ಟಿರು ಒಕ್ಕಲಿಗರು ಕೈಣ್ಣಿ ಕೊಡದೆ. ಕೊನೆಯದಾಗಿ ಹೀರೆಯ ತಂದೆ ನಾರಾಯಣರಾಘವನ ಸರದಿಯೂ ಬಂತು. ನಾರಾಯಣ ರಾಯ ಇವನಿಗೆ ಹೆದರಿ ಮಗಳನ್ನು ಬೇಗನೇ ರಾಮಗೋಪಾಲನಿಗೆ ದಾನ ಮಾಡಿಬಿಟ್ಟು. ರಾಮಗೋಪಾಲ ಹೀರೆಯನ್ನು ಮದುವೆಯಾದದ್ದೇ ತಡ, ಹೀರೆಯ ದೌಭಾಗ್ಯವೆನ್ನಬೇಕು. ಸಟ್ಟಾ ಆಡಿ ಸಂಪತ್ತಿ ಲಾಲ್ ಅವನ ಕೈ ಬಿಟ್ಟು ಹೊರಿಯಿತು. ಮುಂದೆ ಉದರ ಸಿವಾರಹಕ್ಕೆ ಆದೇ ಹಳ್ಳಿಯಲ್ಲಿ ನಾಕರಿಗಾಗಿ ಅಲೆಯಲಾರಂಭಿಸಿದ. ರಾಮಯ್ಯ ಯಾವುದೋ ಆಲೋಚನೆಯಿಂದ ಅವನನ್ನು ಕರಿದು ತನ್ನ ಗುಮಾಸ್ತೇಯನ್ನಾಗಿ ನೇರಿಸಿಕೊಂಡನು. ಹೀರೆ ಸೂಕ್ಷ್ಮಯಾಗಲು ಇದೇ ಪೀರಿಕೆಯಾಯಿತ್ತೆನ್ನಬೇಕು.

ಒಂದುದಿನ ರಾಮಯ್ಯ ತವ್ಯ ಗುಮಾಸ್ತೇಯನ್ನು ಕುಳ್ಳಿರಿಸಿಕೊಂಡು ಎಲೆ ಅಡಿಕೆ ಕೊಟ್ಟಿ ಮಾತಿಗಾರಂಭಿಸಿದನು;

“ನೋಡು ಗೋಪಾಲ, ನನಗೆ ನಿಸ್ಮಿಂದ ಒಂದು ಉಪಕಾರವಾಗಬೇಕಿತ್ತು.”

“ ಏನಾದು, ಸ್ವಾಮಿಯಾ? ಹೇಳಿ!”

“ನೋಡು ನೊನ್ನೆ ನಮ್ಮೆ ಮನೆಕೆಲಸದವಳು ಸೇಸಿ ನಮಗೆಲ್ಲಾ ಕಂಡಾಬಟ್ಟೆ ಬ್ಯಾದು ಕೆಲಸಬಟ್ಟೆ ಹೋದದ್ದು ನಿನಗೆ ಗೊತ್ತೇ ಇವೆಯಲ್ಲ! ”

“ಹೌದು ಸ್ವಾಮಿಯಾ! ಅವಳಿದು ಅಹಂಕಾರ ಬಹಳ ಹೆಚ್ಚಾಯಿತು. ನೀವು ಅವಳ ಸೋಂಟ ಮುರಿದೇ ಕಳಿಸಬೇಕಾಗಿತ್ತು.”

“ಸಾಯಂಲಿ, ಅವಳಿ! ಅವಳಿಗೆ ಬುದ್ಧಿಯಿಲ್ಲವೆಂದು ನನಗೆ ಬುದ್ಧಿಯಿಲ್ಲವೇ! ‘ಈಗ ನೋಡು, ನನ್ನ ಅಡುಗೆ ಕೆಲಸದವಳು ಬಹಳ ನಿತ್ಯಾಳಿ. ಮನೆಯೋಳಗಿನ ಕೆಲಸ, ಹೋರಗಿನ ಕೆಲಸ, ಎರಡೂ ಮಾಡುವದು ಅವಳಿಂದ ಶಾಧ್ಯವಿಲ್ಲ. ನೀನೇ ಯೋಚಿಸಿ ನೋಡು. ಯಾರಾದರೂ ಒಬ್ಬ ಕೆಲಸದವ ಇನ್ನು ನೀನಿಗೆ ‘ತಲಾಸ’ ಮಾಡಿಕೊಡಬೇಕು.’ ”

ಅಹ್ಮೇ, ಸ್ವಾಮಿಯಾ! ನಾನೆಲ್ಲಿ ಹುಡುಕಲು ಹೋಗಲಿ? ಈಗ ಕೆಲಸ

ದವರಿಗೆ ಬಂದಿರುನವ್ವು ಕೋಡು ಯಾರಿಗೂ ಬಂದಿಭ್ಲ. ಎವ್ವು ಕಾಫಿ-ತಿಂಡಿ ಕೊಟ್ಟಿರೂ ತೈಸ್ತಿಯಿಲ್ಲ. ಎವ್ವು ಸಂಬಳ ಕೊಟ್ಟಿರೂ ಸಂತೋಷವಿಲ್ಲ. ”

“ ಯಾರು ಯಾಕೆ ? ನಿನ್ನ ಹೆಂಡತಿಯೇ ಬರಬಾರಹೇ ? ”

ರಾಮಗೋಪಾಲನ ಮುಖ ಬಂದು ವಿಧವಾದುದನ್ನು ನೋಡಿ, “ಅದರ ಲೀನು? ನಾವೇನು ಧರ್ಮಕ್ಕೆ ಕೆಲಸ ಮಾಡಿಸುವವರೇ, ಸಂಬಳ ಕೊಡುವ ದಿಲ್ಲವೇ? ನಿನಗೆ ಈಗ ಸಿಗುವ ಸಂಬಳ ಎಲ್ಲಿಗೆ ಸಾಕು? ಬಂದು ವೇಳೆ ಸಾಕಾದರೂ, ಸ್ವಲ್ಪ ಹೆಚ್ಚು ಹಣವಿದ್ದರೇನು ಕಹಿಯಾಗುತ್ತದೆಯೇ? ಅವಳು ಮನೆಯಲ್ಲಿ ವ್ಯಧಿ ಕಳೆಯುವ ಹೊತ್ತನ್ನು ಇಲ್ಲಿ ಬಂದು ಕೆಲಸ ಮಾಡಿ ಕಳೆದರಾಯಿತು. ” ಎಂದನು.

ರಾಮಗೋಪಾಲನಿಗೆ ಇದು ಮನಸ್ಸಿಲ್ಲದಿದ್ದರೂ, ಎಲ್ಲಿ ‘ಒಲ್ಲೆ’ ಎಂದರೆ ತನ್ನ ವೃತ್ತಿಗೂ ಸಂಜಕಾರ ಬರುತ್ತದೋ, ಎಂದು ಆಳುಕಿ ‘ಆಯಿತು’ಎಂದು ಒಪ್ಪಿದನು. ಹೀರೆ ಈ ಸುದ್ದಿಯನ್ನು ಕೇಳಿಮೊಡನೆಯೇ ಹಿರಿ ಹಿರಿ ಹಿಗ್ಗಿ ಕುಣಿದಾಡಿದಳು. ಕ್ವಣದಲ್ಲಿ ಅವಳ ಕಣ್ಣ ಮುಂದೆ ಚಿನ್ನದ ಹಾರ, ಬಳ, ಉಂಗುರುಗಳು ಸುಳಿದಾಡಿದವು.

ಹೀರೆ ರಾಮಯ್ಯನಲ್ಲಿ ಕಲಸಕ್ಕೆ ಹೇರಿ ಬಂದು ತಿಂಗಳಾರ್ಧಿತು. ಈ ಅವಧಿಯಲ್ಲಿ ರಾಮಯ್ಯ ಹೀರೆಯೊಡನೆ ಸರಸಸಲಾಳಿಪಕ್ಕೆ ತೊಡಗಿದ್ದರು. ಹೀರೆಯೂ ಅವರನ್ನು ಸಂತೋಷ ಪಡಿಸಿದರೆ ತನಗೆ ಸಂಬಳ ಹೆಚ್ಚಾಗಬಹುದು. ದೆಂಬ ದುರಾಶೀಯಿಂದ ತಾನೂ ಸರಸವಾಗಿ ಮಾತನಾಡಲೊಡಗಿದಳು ಬಂದುದಿನ ಏನೋ ನೆವನವನನ್ನು ಮುಂದೊಡಿ, ರಾಮಯ್ಯ ರಾಮಗೋಪಾಲ ನನ್ನು ಪರವ್ಯಾರಿಗೆ ಕಳುಹಿಸಿದನು. ಅವನ ಅನುಪಸ್ಥಿತಿಯಲ್ಲಿ ಹೀರೆಯ ಸರಸವೇ ಅವಳಿಗೆ ವಿರಸವಾಯಿತು.

ರಾಮಗೋಪಾಲ ಹೀಂತಿರುಗಿ ಬಂದಾಗ ಹೀರೆ ಮನೆಯಲ್ಲಿ ಹಾಸಿಗೆಯ ಮೇಲೆ ಮಲಗಿಕೊಂಡಿದ್ದಳು. ಏನು ಪ್ರತ್ಯೇಕಿಸಿದರೂ ಉತ್ತರವೇಷಿಲ್ಲ. ಅವನು ಹೆದರಿ ಹೊಗಿ ಬೇಗ ಡಾಕ್ಟರನನ್ನು ಕರೆದು ತಂದನು. ಡಾಕ್ಟರನು ಪರೀಕ್ಷೆಸಿ Mental Shock (ಮಾನಸಿಕ ಆಫಾತ) ಎಂದನು. ಬಹಳ ಪ್ರಯತ್ನ ದಿಂದ ಹೀರೆಯ ಬಾಯಿಬಿಡಿಸಿ ರಾಮಗೋಪಾಲನು ಇದರ ಕಾರಣವನ್ನು ತಿಳಿದು ಕೊಂಡನು. ತಿಳಿದ ಕೂಡಲೇ ಅವನಿಗೆ ಚಂಡಾಲ ಕೊಪಬಂದಿತು. ‘ ರಾಮಯ್ಯನನ್ನು ಕೊಂಡು ತಾನೂ ಹಾಕಿಕಂಬಕ್ಕೇರುತ್ತೇನೇ ’ ಎಂದು

ಕೊಡಲಿಯಾನ್ನೇ ತೆಗೆದುಕೊಂಡು ಹೊರಟಿನು.

ಅಧ್ಯ ದಾರಿಯಲ್ಲೇ ರಾಮಗೋಪಾಲನಿಗೆ ಅವನೆ ಸಾಲಿಗರು ಭೀಷ್ಟ ಯಾದರು. ಸಟ್ಟು ಆಡಿ ಸಂಪತ್ತನ್ನು ಕಳೆದುಕೊಂಡು ಮಾತ್ರವಲ್ಲದೆ, ದೊಡ್ಡ ಸಾಲದ ಹೊರಿಯನ್ನು ರಾಮಗೋಪಾಲನು ಹೊತ್ತು ಕೊಂಡಿದ್ದನು.

“ ಹೇಗೂ ಇವತ್ತೊಮ್ಮೆ ಸಿಕ್ಕಿದನಪ್ಪಾ, ಕತ್ತೇಮಗ!” ಒಬ್ಬನೆಂದ.

“ ಏನೋಇ, ಮುಂಡೇ ಮಗನೇ! ನಾವೇನು ನಿನಗೆ ಹಣವನ್ನು ಧರ್ಮಾರ್ಥವಾಗಿ ದಾನವಾಡಿದ್ದೇವೆಂದು ತಿಳಿದುಕೊಂಡಿದ್ದೀರೂ?”

“ ಯಾವಾಗ ಕೊಡುತ್ತೀರೋ, ಬೇಗ ಬಗುಳೊಇ.....ಮಗನೇ!”

ರಾಮಗೋಪಾಲನಿಗೆ ಉಭಯ ಸಂಶಿಷ್ಟ ಪ್ರಾಪ್ತವಾಯಿತು. ಒಂದು ಕಡೆ ರಾಮಯ್ಯನ ಮೇಲೆ ದೈತ್ಯ; ಇನ್ನೊಂದು ಕಡೆ ಸಾಲಕೊಟ್ಟಿವರ ಸೀಡಿ.

“ ಒಳ್ಳೀ ಮಾತಿಗೆ ಹೇಳಿದರೆ ಆಯಿತು; ಇಲ್ಲವಾದರೆ ಬಿಗಿಯೋಣ ಇದೇ ಲಾರಿಯಂದ.”

ಕೊನೆಗೂ ನಾಳಿ ಕೊಡುತ್ತೀಸೆಂದು ಅವರನ್ನು ಸಮಜಾಯಿಸಿ ಕಳುಹಿಸಬೇಕಾದರೆ, ರಾಮಗೋಪಾಲನಿಗೆ ಸಾಕು ಬೇಕಾಯಿತು

“ ನಾಳಿ ಹೇಳಿದ ಮಾತಿಗೆ ತಪ್ಪಿದರೆ ನೀನೇನು ಬದುಕಿ ಉಳಿಯುವ ಹಾಗಿಲ್ಲ, ಮಗನೇ!” ಎಂದು ಅವರು ಹೊರಟು ಹೋದರು.

ರಾಮಗೋಪಾಲ ಮುಂದುವರಿದ.

ರಾಮಗೋಪಾಲ ತನ್ನ ಸಂಹಾರಕ್ಕೆ ಬರುತ್ತಿದ್ದಾನೆಂಬ ಸುದ್ದಿತಿಳಿದು ರಾಮಯ್ಯ ನಡುಗಿದನು. ಬೇಗನೇ ಆಚಾರ್ಯರನ್ನು ಕರೆದು ಅವರ ಕೈ ಬಿಚ್ಚಿಗೆ ಮಾಡಿ ಬರುವ ಕಂಟಿಕವನ್ನು ನಿವಾರಿಸಬೇಕೆಂದು ಪ್ರಾರ್ಥಿಸಿದರು.

ರಾಮಗೋಪಾಲ ರಾಮಯ್ಯನ ಮನೆಯ ಹತ್ತಿರಕ್ಕೆ ಬಂದಿದ್ದು. ಆ ಚಾರ್ಯರು ಒಮ್ಮೆಲೇ ತಡೆದು;

“ ಏನಪ್ಪಾ ರಾಮಗೋಪಾಲ ಇದು? ಎಲ್ಲಿಗೆ ಪರಶುರಾಮನ ಹಾಗೆ ಹೊರಟಿ?”

ರಾಮಗೋಪಾಲ ಉತ್ತರಿಸದೆ ಮುಂಬರಿದ.

“ ಸಿಲ್ಲೊಇ! ನಿಲ್ಲೊಇ! ಯಾಕಿಷ್ಯ ಗಡಿಬಿಡಿ?” ಎಂದರು ಆಚಾರ್ಯರು

“ ನನ್ನನ್ನು ತಡಿಯಬೇಡಿ, ಆಚಾರ್ಯರೇ !”

“ ಸಂಗತಿಯಾದರೂ ಏನು ಹೇಳಿ ಮಹರಾಯ !”

ಸಂಗತಿಯನ್ನು ಕೇಳಿ ಆಚಾರ್ಯರೆ ನಕ್ಕು, “ಓಹೋ ! ಇನ್ನೀಯೇ ?
“ಎಂದರು

“ ಏನೆಡು ಆಚಾರ್ಯರೇ !”

“ ಇದನ್ನು ಯಾರೂ ತಪ್ಪಿಸಲಾರೆರು ಹೀರಾ ಶೋಳಿಯಾಗುತ್ತಾ ಈಂದು
ಅವಳ ಜಾತಕದಲ್ಲಿಯೇ ಇದೆ.”

“ ಅದರಲ್ಲಿಲ್ಲ ನನಗೆ ಸಂಬಿಕೆಯಿಲ್ಲ ನಾನು ರಾಮಯ್ಯನನ್ನು
ಕೊಂಡೇ ಮರಳಿ ಹೋಗುವದಷ್ಟೇ !”

“ ನಿಂನಿಗೆ ರಾಮಯ್ಯನನ್ನು ಕೊಂಡರೆ, ನಿನ್ನ ಗತಯೇನೆಂದು
ಯೋಚಿಸಿದ್ದೀಯಾ ?”

“ ನಾನು ಕೂಡಾ ಮಡಿಯಲು ನಿಧ್ಯಾನಾಗಿಯೇ ಬಂದಿದ್ದೇನೆ.”

“ ಮಡಿಯುವದು ಅಷ್ಟೇನು ಸುಲಭವೆಂದು ಭಾವಿಸಿದ್ದೀಯಾ ?
ನಿಂನಿಗೆ ರಾಮಯ್ಯನನ್ನು ಕೊಂಡರೆ ಸರಕಾರದವರೇನು ನಿನ್ನನ್ನು ಘಾತೀ
ಕಂಬಕ್ಕೇರಿಸುವುದಿಲ್ಲ.”

“ ಮತ್ತೆ ! ?”

“ ಸಾಯಂ ತನಕವೂ ಕತ್ತಲೆ ಕೋಣೆಯಲ್ಲಿ ಹಾಕುತ್ತಾರೆ. ಇಲ್ಲ
ವಾದರೆ ಅಂದಮಾನಿಗೆ ಕಳುಹಿಸುತ್ತಾರೆ. ಅಲ್ಲಿ ಯುಗಯುಗಗಳತನಕ
ಕೊಳೆತು ಸಾಯಬೇಕು !”

“ ಹೀಗಿದೆಯೇ ? ಹಾಗಾದರೆ ನಿಂನಿಗೆ ಏನು ವಾಡಬೇಕೆಂದು
ನಿಂವೇ ಹೇಳಬೇಕು ?”

“ ರಾಮಯ್ಯನನ್ನು ಕೊಲ್ಲಬೇಡ !”

“ ಏನು ? ಇದು ಒಳ್ಳೆ ! ಉಪಾಯ ! ಓಹೋ ! ಗೊತ್ತಾಯಿತು !
ನಿಂವೇ ಆ ದುರಾತ್ಮನ ವುತ್ತಾ ಲಿಕರಾಗಿ ನನ್ನ ಬಳಿಗೆ ಬಂದಿದ್ದೀರಿ.”

“ ಹೋದು ಒಮ್ಮೆ ಏನೋ ದುರದೃಷ್ಟವಶಾತ್ ರಾಮಯ್ಯ ತಪ್ಪಿಬಿಡ.
ಇನ್ನು ಸತ್ತರೂ ಹಿಗೆ ಮಾಡುವುದಿಲ್ಲವೆಂದು ಅವನು ನನ್ನ ಕಾಲು ಹಿಡಿದು
ಹೇಳಿದ್ದಾನೆ. ನಿಂನಿಗೆ ಸುಮೃನಿರುವುದಾದರೆ ನಿನ್ನ ೫,೦೦೦ರಾವಾಯಿ
ಸಾಲವಿಲ್ಲವೇ ? ಅವನು ಅವನ್ನು ತೀರಿಸುತ್ತಾನೆ ”

“ ನಿಜವೇ ?”

“ ಮತ್ತೆ ಸುಳ್ಳೇ ? ನೀನು ನಾತ್ತೆ ದುಡುಕಬಾರದು !”

ಪ್ರಣದಲ್ಲಿ ರಾಮಗೋಪಾಲ ಎಲ್ಲವನ್ನೂ ಮರಿತುಬಿಟ್ಟು. ಆದರೆ ಉರೆ ವರ ಬಾಯಿಯಲ್ಲಿವಾತ್ತೆ ಅವನು ಬಚಾವಾಗಲಿಲ್ಲ. ಎಲ್ಲರೂ ಅವನಿಗೆ ‘ಹಣಕ್ಕಾಗಿ ಹೆಂಡತಿಯ ಮಾನವನ್ನು ಬಲಿಗೊಟ್ಟಿ ದುರಾತ್ಮ !’ ಎಂದು ಭೀ ಹಾಕಿದರು. ಅವನು ದಾರಿಖಾಲ್ಲಿ ಹೋಗುವಾಗ ಮಕ್ಕಳು ಅಡಗಿಕೆಂಡು ತಿದ್ದು ಅವನ ಮೇಲೆ ಕಲ್ಲಿಗಳನ್ನೆಸೆಯ ಕೊಡಿಗಿದರು ಹೆಂಗಸರು ಅವನ ಮುಖದ ಮೇಲೆಯೇ ‘ಭೂ !’ ಎಂದು ಉಗುಳತೊಡಗಿದರು. ರಾಮಗೋಪಾಲ ಆ ಉರಲ್ಲಿ ನಿಲ್ಲುವುದೇ ಅಸಾಧ್ಯವಾಯಿತು. ಇಷ್ಟೇಲ್ಲಕ್ಕೂ ಕಾರಣ ನಾದ ರಾಮಯ್ಯನ ಬಳಗೇ ಹೋಗಿ ಅವನು “ಮುಂದೇನು ಗತಿ ?” ಎಂದ.

“ ಹಿಂದಿನದೇ ಗತಿ ! ಮಾನಮಾರಿಯೇ ಜೀವನ !”

ರಾಮಗೋಪಾಲ ಹೆಂಡತಿಯನ್ನು ಕಟ್ಟಿಕೊಂಡು ಮಂಗಳೂರಿಗೆ ಬಂದ, ಆ ಮೇಲೆ ಹೀರಾ ಪಕ್ಕಾ ಸೂಳಿಯಾದಳು.

ಕಥೆಯನ್ನು ಕೇಳಿ ಲಲತೆ, “ಲೋಕದಲ್ಲಿ ಇಂಥಾಗಿ ಗಂಡಂದಿರೂ ಇದ್ದಾರೆನವ್ವಾ ?” ಎಂದಳು.

ಹೊತ್ತು ಬರುತ್ತಾಯಿತು. ಕತ್ತಲಾಯಿತು. ಸದ್ವಾಯಿತು. ಇಬ್ಬರೂ ನೋಡಿದರು. ರಾಜಾರಾಮ ಒಳಗೆ ಬಂದ. ಹೀರೆ ತಲೆಗೆ ಸೀರಗನ್ನೆಳಿದು ಕೊಂಡು ಮನೆಗೆ ಹೊರಟು ಹೋದಳು,

“ ಈಗ ನನ್ನೊಡನೆ ಮಾತನಾಡುತ್ತಿದ್ದವರು ಯಾರು ಗೊತ್ತೇ ನಿಮಗೇ ? ” ಕೇಳಿದಳು ಲಲತೆ ರಾಜಾರಾಮನೋಡನೆ.

“ ಯಾರಾದರೆ ನನಗೇನಾಯಿತು ? ”

“ ಹಾಗಾದರೆ ನಿಮಗೆ ಗೊತ್ತಿಲ್ಲ. ”

“ ಇಲ್ಲ; ಗೊತ್ತಿದ್ದ ಆಗಬೇಕಾದ್ದೇನು ? ”

“ ಏನೂ ಇಲ್ಲ; ಅವಳು ನೇರಿಮನೆಯ ಸೂಳಿ! ”

“ ಇದೇನು ಲಲತೆ? ಸಾರ್ಥಿಯರಿಗೆ ಇಪ್ಪು ಚೈಯಾತ್ತಿದ್ದ ನೀನೇ ಈಗ ಸೂಳಿಯರ ಸ್ವೇಹಕ್ಕೆ ಹೊರಟಿ! ”

“ ಏನಾಯಿತು? ನಾನೇನು ಗಂಡಸು ಅಲ್ಲವಲ್ಲಾ! ” ಎಂದು ನಕ್ಕಲಲತೆ, “ ಸೂಳಿಯಲಲ್ಲೂ ಒಳ್ಳಿಯವರದ್ದಾರೆ. ” ಎಂದಳು.

“ ಅವಳ ಬೆಣ್ಣೆಯಂಥ: ಮಾತಿಗೆ ನೀನು ಮರುಳಾದೆಯೆಂದು ತೋರು

ತ್ತದೆ.”

“ನಾನೇನು ಅನ್ವ್ಯ ದಂಡವೆಂದು ಭಾವಿಸಿದ್ದೀರಾ? ನೀವು ಏನೇ ಹೇಳಿ: ಈ ‘ಹೀರಾ’ ಸೂಕ್ತಿ ಬಹಳ ಒಳ್ಳೆಯವಳಾಗಲ್ಲಿ, ಕೆಟ್ಟಿವಳಾಗಲ್ಲಿ ನನಗೇನು?”

“ಆಗಲಪ್ಪ; ಅವು ಒಳ್ಳೆಯವಳಾಗಲ್ಲಿ, ಕೆಟ್ಟಿವಳಾಗಲ್ಲಿ ನನಗೇನು? ನಡಿ, ವಲೆ ರಾಕು, ಹೋಗು. ಉಂಟ ವಾಡೋಣ.”

ಮರುದಿನ ರಾಜಾರಾಮನು ಕಚೇರಿಯಿಂದ ಸಂಚೆ ಏದು ಗಂಟಿಗೇ ಮನೆಗೆ ಬಂದ. ಲಲಿತೆ ಸೂಕ್ತಿಯ ಮನೆಯಲ್ಲಿದ್ದಳು. ಬಾಗಿಲಿಗೆ ಬೀಗ ಹಾಕಿದ್ದು ದರಿಂದ ಅರ್ಥ ಗಂಟಿಯವರೆಗೆ ‘ಎಲ್ಲಿ ಸತ್ತೆಳಪ್ಪ ಇವಳು’ ಎಂದು ಬೀದಿಯಲ್ಲೇ ಕಾಮಬೀಕಾಯಿತು. ಅರ್ಥ ಗಂಟಿಯ ಮೇಲೆ ಹಾಗೆ ಮೇಲು ಅವಳ ಸ್ವಾರಿ ಬಂದು ಬಾಗಿಲ ಬೀಗ ತೆರಿಯಿತು.

“ಇವತ್ತೇನು ಇಷ್ಟ್ಯ ಬೀಗ ಬಂದು ಬಿಟ್ಟಿರಿ? ಹೀರಾ ಬಂದು ಬಹಳ ಒತ್ತಾಯ ವಾಡಿದ್ದೀರಿದ ಅವಳ ಮನೆಗೆ ಹೋಗಿದ್ದೆ.”

ರಾಜಾರಾಮ ವಾತನಾಡದೆ ತನ್ನ ಕೊಳಣಿಗೆ ಹೋದ.

ಲಲಿತೆಗೆ ಆಶ್ಚರ್ಯವಾಯಿತು. ‘ಸಂಗತಿಯಾದರೂ ಏನು?’

“ಏನು? ಏಕೆ? ಏನಾಯಿತು? ಸಂಗತಿಯೇನು? ಹೇಳಬಾರದೇ!”

“ಹೇಳುವದೇನು? ನನ್ನ ಕೆಲಸ ಹೋಯಿತು!”

“ಅಂ!”

ರಾಜಾರಾಮನಿಗೆ ‘ಹರ್ಮಿಂತರ’ ಕಬ್ಬಿರಿ ಯಲ್ಲಿ ಕೆಲಸ ದೋರಿತಿದ್ದ ರೂ ಅದು ‘ಶ್ರಾಯಗ್ರ’ ಕೆಲಸವಾಗಿರಲಿಲ್ಲ. ಗುವಾಕ್ಷಿಯೊಬ್ಬನು ರಜೆ ತೆಗೆದು ಕೊಂಡಿದ್ದನು. ಅವನ ಸ್ಥಾನದಲ್ಲಿ ರಾಜಾರಾಮನನ್ನು ನೇಮಿಸಿದ್ದ ರು. ಈಗ ವೋದಲಿನ ಗುವಾಕ್ಷಿ ರಜೆ ವುಗಿದು ಮರಳಿ ಕೆಲಸಕ್ಕೆ ಬಂದುದರಿಂದ ರಾಜಾರಾಮನು ಮನೆಗೆ ಮರಳಬೀಕಾಯಿತು.

ರಾಜಾರಾಮನು ಇದನ್ನೇನೂ ಅಪ್ಪೊಂದು ಮನಸ್ಸಿಗೆ ಹಜ್ಜುಕೊಂಡಿರಲಿಲ್ಲ. ಅದಕ್ಕೆ ಆ ದಿನ ಚೆಳಿಗ್ಗೆ ಅವನಿಗೆ ಬಂದೊಂದು ಪತ್ರನೇ ಕಾರಣವಾಗಿತ್ತು. ಅವನಿಗೇನಾದರೂ ಕೊಂಡ ವ್ಯಧಿಯಾಗಿದ್ದರೆ, ಅದು ‘ಕೆಲಸವಿಲ್ಲದೆ ಸಮಯವನ್ನು ಹೇಗೆ ಕಳೆಯಲಿ?’ ಎಂಬುದಕ್ಕಾಗಿ. ಆದರೆ, ಲಲಿತೆಯ ಚಂತೆ ಅಫಾರವಾಗಿತ್ತು. ಇನ್ನು ಗತಿಯೇನು? ಭಿಕ್ಕಿಬೇಡಿ ತಿನ್ನವುದೇ? ರಾತ್ರಿ; ಇಬ್ಬರೂ ಶಖನಿಸಿದ್ದ ರು. ರಾಜಾರಾಮನು ಲಲಿತೆಯ

ಕಡೆಗೆ ಹೊರಳಿ ನೋಡಿದನು. ಕಿಟಕಿಯ ಮೂಲಕ ಹರಿದು ಬರುತ್ತಿದ್ದ ಚಂದ್ರನ ಬೆಳಕಿನಲ್ಲಿ ಅವನಿಗೆ ಲಲಿತೀಯ ಮುಖ ಸರಿಯಾಗಿ ಗೋಚರಿಸಿತು. ನೋಡಿ, ಅವನಿಗೆ ಅಷ್ಟು ರೂಪಾಯಿತು.

“ ಏಕೆ ಲಲಿತಾ! ಕಣ್ಣಲ್ಲಿ ನೀರು? ”

ಲಲಿತೀ ಸ್ವಲ್ಪ ಹೊತ್ತು ಮಾತನಾಡಲಿಲ್ಲ. ಮತ್ತೆ ಮೇಲ್ಲನೇ, “ನಿಮ್ಮ ಕೆಲಸ ಹೋಯಿತಷ್ಟೇ! ಇನ್ನು ನಮ್ಮ ಗತಿಯೇನು? ” “ಅಯ್ಯಾ! ಹುಚ್ಚೇ! ಇಹೊಂದು ಅಲ್ಲಿಕಾರಣಕ್ಕಾಗಿ ಯಾರಾದರೂ ದುಃಖಿಸುತ್ತಾರೆಯೇ? ಕೆಲಸ ಹೋದರೇನಾಯಿತು? ನಾನೀಗ ಅಧ್ಯ ಲಕ್ಷ್ಯ ರೂಪಾಯಿಗ ಇಗೆ ಒಡೆಯನಲ್ಲವೇ? ”

“ ಆಂ ! ನಿಜವೇ? ” ಲಲಿತೀ ಚಕ್ಕಿತಳಾಗಿ ಕೇಳಿದಳು.

ಆ ಒಂದು ದಿನ ಅವಳಿಗಾದಷ್ಟು ಸಂತೋಷ, ಮುಂದೆ ಅವಳಿಗೆಂದೂ ಅವಳ ಜೀವನಾನದಲ್ಲಿ ಉಂಟಾಗಲಿಲ್ಲ.

ರಾಜಾರಾಮನು ಅಧ್ಯಲಕ್ಷ್ಯರೂಪಾಯಿಗೆ ಒಡೆಯನಾಗಲು ಅವನ ಅದ್ವಷ್ಟನೇ ಕಾರಣವೆಂದು ಹೇಳಬೇಕು. ಹುಟ್ಟಿದಂದಿನಿಂದಲೂ ಖಾಡುಪಿಯಿಂದ ಒಂದು ಮೆಟ್ಟುಲು ಈಚೆಗೆ ಬಂದವನಲ್ಲ ಅವನ ದೊಡ್ಡಪ್ಪ. ಅವನು ಹಣಮಾಡಿದುದು ಹೇಗೆ ಎಂಬ ಪ್ರಶ್ನೆಗೆ ಒಬ್ಬೊಬ್ಬರು ಒಂದೊಂದು ರೀತಿಯಾಗಿ ಉತ್ತರಿಸುತ್ತಾರೆ. ‘ಅವನ ಅದ್ವಷ್ಟ; ಗೋವಾಲಾಟಿರುಲ್ಲಿ ಹತ್ತುಸಾವಿರ ಹೊಡೆದಿದ್ದಾನೆ’ ಎಂದೊಬ್ಬರು. ಇನ್ನೊಬ್ಬರು, ‘ಯಾರಾ ರದೋ ತಲೆಹೊಡೆದು ಮಾಡಿನ್ನು ಯಾಗ್ಯಾ ಗಂಟು! ಇಲ್ಲವಾದರೆ ಅಧ್ಯಲಕ್ಷ್ಯ ನೆಂದರೆ ಚೆಲ್ಲರೆಯೇ? ’ ಎಂದರು. ಆದರೆ ಅವನು ‘ಕೃಪಣ’ ಎಂದೊಬ್ಬರೆಂದರೆ, ಇನ್ನೊಬ್ಬರು ಸುಲಭ ಶೈಲಿಯ ಅಷ್ಟುಗನ್ನಡ ಪದವನ್ನೇ ಅರಸಿ, ಬಳಸಿ, ‘ಜಿಪುಣ(?)’ ಎಂದರೂ ಅಧ್ಯದಲ್ಲಿನೂ ತಾರತಮ್ಯವಿಲ್ಲ. ಆದರೆ, ಆ ಕೇಶವಯ್ಯ ಮಾತ್ರ ಯಾರಾದರೂ ತನ್ನನ್ನು ‘ಲೋಭಿ’ಯೆಂದು ಸಂಭೋಧಿಸಿದರೆ, ‘ಅವರಿಗೆ ಖಚಿತಮಾಡುವುದಕ್ಕೆ ಬಹಳ ಆಶೆ’ ಎಂದರೆ ಸಿಡಿದೇಳುತ್ತಿದ್ದರು. “ಹೌದೊಮು; ಅಲ್ಲಾ ಅಂದವರಾರು? ನನಗೆ ದುಡ್ಡ ವ್ಯಯಿಸುವದರಲ್ಲಿ ಪರಮ ಆಶೆಯಿದೆ. ನಾನು ಕಷ್ಟಬಟ್ಟು ಸಂಪಾದಿಸಿದ್ದೇನೆ. ನನ್ನ ದುಡ್ಡ; ನನಗೆ ಆಸೆಯಿದೆ. ನನಗೆ ಆಸೆಯಿನ್ನು ವ ಆ ಮುಂಡೆ ಮಕ್ಕಳೇನಾದರೂ, ನನಗೆ ದುಡ್ಡ ಕೊಡಲು ಬರುತ್ತಾರೆಯೇ? ” ಇಂಥಃ

ಲೋಭಿ ಮಹಾಶಯನನ್ನು ದೊಡ್ಡಪ್ಪನೆಂದು ಕರೆಯುವ ಭಾಗ್ಗು ರಾಜಾರಾಮನನ್ನು.

ಏಳಿಂಟು ವರ್ಷಗಳಪ್ಪು ಹಿಂದೆಯೇ ರಾಜಾರಾಮನು ತನ್ನ ದೊಡ್ಡಪ್ಪನೆಂದನೆ ಕಲಹನೆಸಿಗಿ ಬಂದಿದ್ದನು. ರಾಜಾರಾಮನು ಚಿಕ್ಕಾಂದಿನಲ್ಲಿಯೇ ತಂಡತಾಯಿಗಳನ್ನು ಕಳೆದುಕೊಂಡ ಅನಾಥ; ಸಂಗಳೂರಿನಲ್ಲಿ S. S. L. C. ಯ ವರೀಗೆ ಹಾಗೂ ಒಿಗ್ರಾ ಬಂದರದ ಸಾಹುಕಾರರ ಕಾಲು ಹಿಡಿದು ಬೇಡಿ ಅವನು ಮೇಲೇರಿದನು. ಆದರೆ, ಮುಂದೆ ಗ್ರಾಜುಯೇಟ್‌ನಾಗಬೇಕೆಂಬ ಆಸೆ ಅವನಿಗೆ ತಲೆದೊರಿದರೆ, ಆದು ಬಂದರದ ಸಾಹುಕಾರರ ನೇರವಿನಿಂದ ಪೂರ್ವಿಸುವ ಬಾಬೇ? ಆದರೂ, ರಾಜಾರಾಮನಿನಿಂದ ಗ್ರಾಜುಯೇಟ್‌ನಾಗಬೇಕೆಂಬ ಆಸೆಯನ್ನು ಹಿಂಗಿಸಿ ಕೊಳ್ಳಲಿಕ್ಕಾಗಲಿಲ್ಲ. ಆದುದರಿಂದಲೇ ಒಂದು ಶುಭಮುಹೂರ್ತವನ್ನು ನೋಡಿ ಉಡುಪಿಗೇ ಹೊಡನು. ಉಡುಪಿಯಲ್ಲಿ ಬಸ್ ಸ್ವೇಶನಿನಲ್ಲೇ ಕೇಶವಯ್ಯ ವೊಗದೋರಿಸಿದರು. ಅವರ ಭಾವ ಮೈದನನನ್ನೇನೋ ಕುಂದಾಪುರಕ್ಕೆ ರವಾನೆ ಹಾಕಲು ಬಸ್‌ಸ್ವೇಶನಿಗೆ ಶವರದು ಬರೋಣ ವಾಗಿತ್ತು.

ತಮ್ಮ ಸತ್ತೆ ಬಳಿಕ ಇದು ತನಕ ಒಮ್ಮೆಯಾದರೂ ತಮ್ಮನ ಮಗ ನಾದರೂ ಬದುಕಿಕೊಂಡಿದ್ದಾನೇ ಇಲ್ಲವೋ ಎಂಬುದನ್ನು ಕೂಡಾ ವಿಚಾರಿಸದ ಫಂವಂತ ಕೇಶವಯ್ಯ. ಆದರೂ, ಈಗ ರಾಜಾರಾಮನನ್ನು ನೋಡಿ ದೊಡನೆ

“ ಯಾರು ಮಗೂ, ರಾಜಾರಾಮನೋ? ” ಎಂದರು.

“ ಹೂಂ! ” ಎಂದ.

“ ನಿಮಗೆ ‘ಸ್ವಾಲ್ಪಿ’ಗೆ ರಜಾಸಿಕ್ಕಿತ್ತೇ? ”

“ ರಜಾ ಸಿಕ್ಕು ನಾಲ್ಕುದಿನವಾಯಿತು! ”

ಇನ್ನು ಮಾತನಾಡುವಾಗ ಇಬ್ಬರೂ ಬಸ್‌ಸ್ವೇಶನಿಂದ ನಾಲ್ಕು ಮಾರು ಕಂಡಿಗೆ ಬಂದಾಗಿತ್ತು. ಮಾತು ಮುಂದುವರಿಯುತ್ತೇ ಲೇ ಇತ್ತು.

“ ಮತ್ತೇನು ನಿನ್ನ ವಿದ್ಯಾ-ಗಿದ್ಯಾ ಎಲ್ಲ ಪೂರ್ಣವಾಯಿತೇ? ”

“ ಹೂಂ; ಇವೇ ಈಗ ಎಸ್. ಎಸ್. ಎಲ್. ಸಿ. ಯಷ್ಟಾಯಿತು! ”

“ ಅಂದರೆ, ಆದೇ ಕೊನೆಯದಲ್ಲಿವೇ? ಏನು ವಾಸಾದೆಯೋ? ”

ಅಥವಾ ಇನ್ನೊಂದು ವರ್ಷ ಕುಳಿತುಕೊಳ್ಳುವ ಮನಸ್ಸು ಮಾಡಿದೆಯೋ? ”

“ ರಿಜಲ್ಟ್ ಇನ್ನೂ ಗೊತ್ತಿಲ್ಲ. ಬರಲಿಲ್ಲ. ಆದರೂ ಪಾಶಾಗು ವೈದಕ್ಕೆ ಯಾವ ಅಡ್ಡಿಯೂ ಇಲ್ಲವೆಂದು ಹೇಳಬಹುದು. ಅಪ್ಪು ಚಿನ್ನಾಗಿ ಮಾಡಿದ್ದೇನೇ. ”

‘ ಬ್ರಿ! ’ ನಾಯಿ ಕೂಗಿತು. ರಾಜಾರಾಮ ನೋಡಿದ. ಮನೆಯು ಬಳಗೆ ಅವರು ಬಂದಿದ್ದರು. ನಾಯಿಯಾದರೂ ತನ್ನನ್ನು ಸಾಪ್ತಗತಿಸಿತಲ್ಲಾ ಎಂದು ಹಷಣಿಸಿದ ರಾಜಾರಾಮ. ಭಾವೀಕಟ್ಟಿಯಲ್ಲಿದ್ದ ಸೀರಿಸಿಂದ ಕೈ ಶಾಲು ತೋಳಿದು ಇಬ್ಬರೂ ಭಾವಡಿಯನ್ನೇರಿದರು.

ಅವರ ಮನೆ ತೆಂಕನೇರೆಯಲ್ಲಿತ್ತು. ಮನೆಕಟ್ಟಿಡ ಚಿಕ್ಕದಾದರೂ ವಿಸ್ತಾರವಾದ ವಲಾರ. ಅಲ್ಲಲ್ಲಿ ತೆಂಗು, ಚೂತವ್ಯಕ್ತಗಳು. ಯಾವಾಗಲೂ ಎಡಿಬಿಡದೆ ತೀಡುತ್ತಿರುವ ತಂಗಾಳಿ. ರಾಜಾರಾಮ ವಾತಾವರಣಕ್ಕೆ ಮನ ಸೋತೆ.

ರಾಜಾರಾಮ ಅಪರೂಪವಾಗಿ, ಹೊಸದಾಗಿ ದೊಡ್ಡಪ್ಪನ ಮನೆಗೆ ಹೋಗಿದ್ದ ದಾದರೂ, ಮಧ್ಯಾಹ್ನ ಉಟ್ಟಿದ ಹೊತ್ತಿಗೆ ಪಾಯಸ ಬಡಿಸಲಿಲ್ಲ. ಲಾಡು, ಚರೋಟಿಗಳು ಕಾಲೆಸಲಿಲ್ಲ. ತುಪ್ಪಕ್ಕೆ ಎಲ್ಲರ ಎಲೆಗಿ ಚಿನ್ನಾಗಿ ಬಿದ್ದರೂ, ರಾಜಾರಾಮನ ಎಲೆಗೆ ಬೀಳಲು ಮಾತ್ರ ಮನಸ್ಸಿರಲಿಲ್ಲ. ಕೇಶವ ಯ್ಯಾನ ಹೆಂಡತಿಯ ಉಬ್ಬಿದ ಮುಖವನ್ನು ನೋಡಿ, ‘ ತಾನೇಕೆ ಇಲ್ಲಿಗೆ ಉಟಕ್ಕೆ ಬಂದೆನಪ್ಪಾ! ’ ಎಂದೆನಿಸದಿರಲಿಲ್ಲ ಅವನಿಗೆ.

ಮಧ್ಯಾಹ್ನ ಉಟ್ಟಿವಾದ ಮೇಲೆ ಕೇಶವಯ್ಯ ರಾಜಾರಾಮನನ್ನು ಕುಳ್ಳಿರಿಸಿಕೊಂಡು ನಾತನಾಡಿದರು.

“ ನೋಡು, ರಾಜಾರಾಮ! ನಾನಿಗ ಹೊಸದಾಗಿ ಒಂದು ಬಟ್ಟಿಯ ಅಾಗಡಿ ತೆರಿದಿದ್ದೇನೆ. ನಿನಿಗ ಬಂದುದು ಬಹಳಶಸ್ತರಾಗಿ ಕೂಲವಾಯಿತು. ನಿನು ಸ್ವಲ್ಪ ಅದರ ವಹಿವಾಟಿ ನೋಡಿಕೊ. ನಿನ್ನ ನಿದ್ಯೆಯ ಗುರಿ ಹೇಗೂ ಮುಟ್ಟಿಯಾಯಿತಲ್ಲ. ನಿನಗೆ ಸಂಬಳ-ಗಿಂಬಳ ಏನೂ ಕೊಡುವುದಿಲ್ಲ. ಹಾಗೆ ನೋಡಿದರೆ ನಿನಗೆ ಸಂಭಳವಾದರೂ ಯಾಕೆ? ನನ್ನ ನಂತರ, ನನ್ನ ಆಸ್ತಿ, ಚಿನ್ನಾಭರಣ ಎಲ್ಲಾ ನಿನಗೇ ಅಲ್ಲವೇ? ನನಗೇನಾದರೂ ಮಕ್ಕಳು ವೋನ್ನುಕ್ಕಳಿ? ಹಾಗೆ ನಿನಗೇನಾದರೂ, ಒಂದಾಣ, ಎರಡಾಣ ಬೇಕಾದರೆ ನನ್ನ ಹತ್ತಿರ ಕೇಳು; ನಾನು ಕೊಡುತ್ತೇನೆ! ”

“.....”

“ ఏను ? మాతనాదు ! ”

“ ననగే ఇష్టు బేగనే ఉద్యోగద కెవ్వాశదల్లి బీళువ మనస్సిల్ల దొడ్డ పాప ! ”

“ కాగాదరేను హాగే బీది బీది తిరుగబేచేన్నపియా ? ”

“ ననగే కాలేజిగే హోగువ మనస్సి ! ”

“ ఏను, బి. ఎ. ఎరబేసంతియా ? ఎల్లా సుమ్మనే దుదు చండ ! ఏను బి. ఎ. కలితపరిగే దొడ్డ కేలస సిగుత్తదే ఎందేనో దరూ ఉంటే, ఈగిన కాలదల్లి ? హాగే సోడిదరే ఎసా. ఎసా. ఎలా. సి. యవరిగిరువష్టు సందభి బి. ఎ. యవరిగిల్ల. జిల్లారే పల్లురీ కేలస సాలదు, యోగ్యతిగి కడిమే. దొడ్డ కేలస ఇల్ల. కోనేగి తీర్శంకు స్ఫుగ్వమే గతి ! ”

“ విద్యా-బుధి ఎల్లా సంస్కృతి హేచ్చువుడచ్చే తానే హోరతు, ఆధ్వర్యక ప్రయోజనశేఖందు యారు హేళిదవరు ? నాను బి. ఎ. కలియువుదు దొడ్డ సంభాద కేలస దొరశిసికొళ్లిక్కుల్ల ! ”

“ కాగాదరి, నాను హేళిద హాగే ! దుడ్డ హాళు మాడలిక్కే స్థిను కలియువుదు ! ”

“ హేచ్చేనిల్ల; ఒండ్లేదు సావిర రూపాయి ఖచాఫగిలుదు ! ”

“ ఐదు సావిర ! ఎలా మగనే ! ఒందు సై క్యేబిట్టు తెందరి నన్ను జీవ ఇబ్బాగవాగుత్తదే. సినగేగ ఐదు సావిర ! బరే బి. ఎ. ఆగలిక్క ! ”

“ ఒందు వేళి ఖచాఫదరూ ఏనాయితు, దొడ్డప్ప ! ఇష్టు ముందే హేగూ నిమ్మ దుడ్డ ననగే అల్లవే ? ”

“ యారు హేళిదవరు సినగి ? ”

“ సీవే హేళిడ్లివే ! ”

“ ఆచెల్లా అనాధ్య; సీను నన్న జవుల అంగదియల్లి కుళితు కొళ్లిపేకు ! ”

ఆ దిన రాత్రి పవడిసువ తనకన్నా ఇదే విచారవాగి బిరుసాగి

ಇಬ್ಬರೊಳಗೂ ವಾಗ್ಪಾದ ನಡೆಯಿತು. ಇಬ್ಬರೂ ಭಲವಾದಿಗಳು; ಅಭಿಪ್ರಾಯವನ್ನು ವ್ಯತ್ಯಾಸಗೊಳಿಸುವವರಲ್ಲ. ವಿಜಯ ಮಾಲೆ ಯಾರ ಕೊರಳೊಳಗೂ ಬೀಳಲಿಲ್ಲ. ಕೊನೆಗೆ ನಿದ್ರಾದೇವಿಯೇ ‘ಸಾಕು ಇಂದಿಗೆ’ ಎಂದು ಇಬ್ಬರನ್ನೂ ತಟ್ಟಿ ಮಲಗಿಸಿದಳು.

ಮರುದಿನ ಬೆಳಗಾಯಿತು; ಹಕ್ಕಿಗಳೊಂದಿಗೆ ತಾನೂ ಎದ್ದು ರಾಜಾರಾಮ, “ಹಾಗಾದರೆ, ನಾನು ಹೊರಟೆ.” ಎಂದನು.

“ಎಲ್ಲಿಗೋ, ನಿಷ್ಟ ಅಪ್ಪನ ಮನಗೊ ? ”

“.....”

“ಒಕ್ಕೆಯದಕ್ಕೆ ನನ್ನ ಮಾತು ಕೇಳು. ಇಲ್ಲವಾದಲ್ಲಿ ನಿನ್ನ ಗತಿ ನೇಟ್ಟಾಗಲಿಕ್ಕಿಲ್ಲ. ನನ್ನ ಮಾತೆಂದರೆ ಸುಮೃನೆಯೇ ? ಅದನ್ನು ಧಿಕ್ಕರಿಸುವುದೇನು ಮುಡುಗಾಟಿಕೆ ಎಂದು ತಿಳಿದಿದ್ದೀಯಾ ? ”

“ನೀವು ನನ್ನನ್ನು ಕಾಲೇಜಿಗೆ ಕಳುಹಿಸುವುದಿಲ್ಲವನ್ನೇ ! ”

“ಪುನಃ ಪುನಃ ಅದೇ ಮಾತು. ನಾನು ಹೇಳುವುದು ನಿನಗೆ ಗೊತ್ತಾಗುವುದಿಲ್ಲವೇನು ? ”

“ಹಾಗಾದರೆ, ಹೊರಟೆ ! ” ರಾಜಾರಾಮ ಹೊರಟೆ.

“ಹೋಗಬೇಡ! ನಿಲ್ಲು, ನಿಲ್ಲು! ಜೋಕೆ! ನನ್ನ ಆಸ್ತಿ ಒಂದು ಚೂರೂ, ಸಿಕ್ಕಲಾರದು.”

ರಾಜಾರಾಮ ಮುಂದುವರಿದ್ದರೆ. “ಬೀದಿಗೆ ಬಂದ ಮೇಲೂ, “ನನ್ನದ ನ್ನೆಲ್ಲ ಸರಕಾರಕ್ಕೆ ಕೊಟ್ಟಿಟ್ಟ ಬಿಡುತ್ತೇನೆ.” ಎನ್ನುವ ಕೇಶವಯ್ಯನ ಮಾತು ಅವನಿಗೆ ಕೇಳಿಸಿತು.

ಆ ಮೇಲೆ ರಾಜಾರಾಮ ಅತ್ತೆ ಹೋಗಲಿಲ್ಲ. ಕಾಲೇಜಿಗೆ ಹೋಗಬೇಕೆಂಬ ಅವನಾಸೆಯುತ್ತೂ ಬಯಲಾಸೆಯಾಯಿತು. ಕ್ರಮೇಣ ದೊಡ್ಡಪ್ಪನನ್ನು ಅವನು ಸಂಶೂಳಿಸಿ ಮರಿತು ಬಿಟ್ಟಿನು. ಆದರೆ, ಈ ದಿನ ಬಂದ ಪತ್ರವು ಪುನಃ ಆ ನೆನಪನ್ನು ಹುಟ್ಟಿಸಿತು. ತನ್ನ ಕೆಲಸ ಹೋದರೂ ಅವನು ಅದನ್ನು ಅಷ್ಟೋಂದು ಗಮನಿಸಿರಲಿಲ್ಲ.

ಮರುದಿನ ಕೇಶವಯ್ಯನ ಎಟನ್‌ಯೇ ಮಂಗಳೂರಿಗೆ ಬಂದನು. ಅವನೊಂದಿಗೆ ಕೇಶವಯ್ಯನ ಆಸ್ತಿ, ಹೊಲಗಡ್ಡೆಗಳಿರುವ ಸ್ಥಳಗಳಿಗಲ್ಲಾ ರಾಜಾರಾಮನು ಹೋಗಿಬಂದನು. ದಾರಿಯಲ್ಲಿ ಎಟನ್ ಕೇಶವಯ್ಯನ

ನಿಯಾರ್ಥಕಾಲದ ಕಥೆಯನ್ನು ರಾಜಾರಾಮನಿಗೆ ಪಾರಾಯಣ ಮಾಡಿಸಿ ದನು.

ಕೇಶವಯ್ಯ ಕೆಲ್ಲೇಧದಿಂದ , ನನ್ನದಸ್ಯೀಲ್ ಸರಕಾರಕ್ಕೆ ಕೊಟ್ಟು ಬಿಡುತ್ತೇನೆ' ಎಂದಿದ್ದರೂ ಅವರಿಗೆ ಹಾಗೆ ಮಾಡುವ ಮನಸ್ಸಿರಲ್ಲ. ಅವರ ಹೆಂಡತಿ ತನ್ನ ತನ್ನ ಮಗನನ್ನು ದತ್ತು ತೆಗೆದುಕೊಳ್ಳುವಂತೆ ಯಾವಾಗಲೂ ಹೀಡಿಸುತ್ತಿದ್ದರೂ, ಅವರೆಲ್ಲಾ ಅನೀತಿವಂತರಾದುದಿಂದ 'ಅಲ್ಲಿರ ಸಂಗ ಅಭಿಮಾನ ಭಂಗ' ಎಂದುಕೊಂಡು ಕೇಶವಯ್ಯ ಹಾಗೂ ಮಾಡಿರಲ್ಲ. ಇದರಿಂದಲೇ ಕೇಶವಯ್ಯ ಕೊನೆಗೆ ಭಯಂಕರ ವ್ಯಾಧಿಗ್ರಹಿತ ರಾದಾಗ ಅವರ ಪತ್ತಿ ಅವರನ್ನು ತೋರಿದು ತವರು ಮನೆಗೆ ಹೋಗಿಬಿಟ್ಟಳು. ಕೇಶವಯ್ಯ ರಾಜಾರಾಮನನ್ನು ಕರೆಯಿಸಿಕೊಳ್ಳಲಿಷ್ಟಿಸಿದರು. ಆದರೆ, ರಾಜಾರಾಮನ ಗೊತ್ತು ಗುರಿ ಯಾರಿಗೂ ತಿಳಿದಿರಲಿಲ್ಲ. ಬೇರೀನೂ ಉಪಾಯಗಾಳಿದೆ ಕೇಶವಯ್ಯ ಎಟನ್‌ಯನ್ನು ಕರೆಯಿಸಿ ಉಲ್ಲಿಂಬು ಬರೆಯಿಸಿದರು. ಆದರಲ್ಲಿ ತನ್ನ ಸಕಲ ಸಂಪತ್ತನ್ನೂ ರಾಜಾರಾಮನಿಗೆ ಕೊಟ್ಟಿದ್ದರು.

ಕೇಶವಯ್ಯ ಸತ್ಯ ಮೂರು ವರ್ಷಗಳ ಮೇಲಾದರೂ ಉಲ್ಲಿಂಬು ಎಟನ್‌ಯ ಬಳಿಯಲ್ಲೇ ಇತ್ತು. ಕೇಶವಯ್ಯನ ಹೆಂಡತಿ ತನ್ನ ತವರು ಮನೆಯವರ ಸಹಾಯದಿಂದ ಗುಡನ ಸಂಪತ್ತಿಗಾಗಿ ಹೋರಾಡಿ ನಿರಾಶಾದಳಿಗೆ ಅದರಲ್ಲಿ ತನ್ನ ಸಕಲ ಸಂಪತ್ತನ್ನೂ ರಾಜಾರಾಮನಿಗೆ ಕೊಟ್ಟಿದ್ದರು.

ರಾಜಾರಾಮನು ದೊಡ್ಡಪ್ಪನ ಆಸ್ತಿಗೆ ಅಧಿಕಾರಿಯಾಗಿ ಮಹಾಸಂಭ್ರಮದಿಂದ ಮೃತತ್ವಿಧಿಯನ್ನೆ ಸಗಿದನು. ಎಟನ್‌ಯ ತನ್ನ ಬುದ್ಧಿನಂತಿಕೆಯನ್ನು ಪರೋಗಿಸಿದನು. ಸಾಧಾರಣ ಎರಡು ಸಾವಿರದುರ್ಭ್ವ ಕವಳಿಸಿಕೊಂಡು ಹೋದನು. ಆ ಎರಡುವಾರ ಜೋಡುಮಂಟದ ಅವರ ಆ ಮನೆ ಮದುವೆಯ ಮನೆಯಂತೆ, ಉತ್ತರವದ ಮನೆಯಂತೆ ಕಂಗೊಳಸುತ್ತಿತ್ತು. ಈ ಅವಧಿಯಲ್ಲಿ ಲಲಿತೀಯ ಸಂತೋಷ ಸಂಭರ್ಮವೋ ವಣಿನಾ ಬಾಹಿರವಾದು.

ಇ

ರಾಜಾರಾಮನು ಅಧರಲಕ್ಷ್ಯಾಧಿಕೀರ್ಣನಾದನು. ಆದರೆ, ಕಾಲಕ್ರಮದ ಚಿಂತಿಗೆ ಮೋದಲಾಯಿತು. ದ್ರವ್ಯಭಾವವಿರದಿದ್ದರೂ, ಉದ್ದೋಧಾವ ವಿದೆಯಷ್ಟೇ ! ಸಮಯವನ್ನು ಯಾವುದರಿಂದ ಅಳೆಯುವದು ? ಒಂದು ಮಣಿ

ಸಿಗರೀಟನ ಬೂದಿಯಿಂದಲೇ, ಒಂದು ಹಂಡೆ ಡಿಕಾಕ್ಸನ್ ಕಾಫಿಯಿಂದಲೇ ? ಒಂದೆರಡು ದಿನ ಲಾಯಿಟ್ ಹೌಸಿಗೆ ಹೋಗಿ ಬಂದನು. ಆದರೆ, ನೋಡಲು ಅಲ್ಲೇನಿದೆ ? ಪ್ರಚೀನ ವಿಶಿಷ್ಟ ಕುರುಹಾದ ಈದ್ವಾ ಪ್ರಾಧ್ಯನಾ ಮಂದಿರವೇನೋ ಇದೆ. ಆದರೆ, ದಿನವೂ ಅದನ್ನೇ ನು ನೋಡುವದು ? ದಿನದಿನವೂ ಅದನ್ನು ನೋಡಿದಂತೆ ಸೋಗಸು ವಿರಳವಾಗುತ್ತಿದ್ದೀತೇ ವಿನಾ ವಿಸುಲವಾಗುತ್ತಿರಲಿಲ್ಲ. ಅಲ್ಲೇ ಇರುವ ಮುಸ್ಲಿಮಲ್ ವಾಚನಾಲಯವೂ ಅವು ಕ್ರಷ್ಣ ! ಕನ್ನಡ ಮಾಸಪತ್ರಿಕೆಗಳೊಂದೂ ಇಲ್ಲ. ಅಂಗ್ಲಪತ್ರಿಕೆಗಳು ಕೂಡಾ ಯಥೋಪರಿ. ಹಿಂದೂ ಎಕ್ಸ್‌ಪ್ರೈಸ್‌ಗಳನ್ನು ಬಿಟ್ಟು ಅಮೃತ ಬರ್ಯಾರ, ಭಾಡತಜ್ಞೋತಿ, ಬಾಂಬೀ ಕ್ರಾನಿಕಲ್ ಪತ್ರಿಕೆಗಳ ದೇಸರಾದರೂ ಬೇಕೆ ಅಲ್ಲಿ ? ಸರ್ವದಂತ ಗಳಿಯನ್ನಾದರೂ ಸೇವಿಸಿ ಕುಳಿತು ಕೊಳ್ಳೋ ಇವೆಂದರೆ ಆ ಗುಡ್ಡದ ಮೇಲೆ ಏನಿದೆ ? ಕಾಲು ತುಂಡಾದ, ಸೀಟಿಲ್ಲದ ನೋವಾಗ್ ! ಎರಡು ಮೂರು ದಿನ ಅಲ್ಲಿಗೆ ಹೋದುದೇ ಸಾಕಾಯಿತು. ರಾಜಾರಾಮನಿಗೆ, ಅಲ್ಲಿಯ ಹಣೆಬರಹ ತಿಳಿಯಲು ಲಾಯಿಟ್ ಹೌಸ್ ಬಿಟ್ಟು ಲಾಯಿನ್ ಮೈದಾನಿಗೆ ಹೋಗಲು ಪ್ರಾರಂಭವಾಯಿತು. ಆದರೆ, ಲಾಯಿನ್ ಮೈದಾನಿಗಾದರೂ ಸಂಚೆ ಮಾತ್ರ ಹೋಗಬೇಕು. ಇಂದ್ರ ಜಾಲಿಗರನ್ನೋ, ಮಣಿಸರಕಿನವರನ್ನೋ, ಮದ್ದಿನ ವಿಜಂಟರನ್ನೋ ನೋಡಲು ಅಥವಾ ಸಂಗೀತವನ್ನು ಕುಡಿಯಲು, ಬೇಳಿಗೆ, ಮಧ್ಯಾಷ್ಟ ಹೋದರೆ ಅಲ್ಲಿ ನುಸಿಗಳು ಕೂಡಾ ಇರುವುದಿಲ್ಲ. ಲಾಯಿನ್ ಮೈದಾನ್ ಜೂತಿಗೆ ಅರುಂಡೇಲ ಗವಿ, ಸುಲ್ತಾನ ಬತ್ತೇರಿ, ಉಳ್ಳಾಲ ಸಂಕ, ಉಭಯಗಿರಿಗಳಿಗೆ ಹೋಗಲು ಮೊದಲಾಯಿತು. ಆದರೆ ಇದಾವುದೂ ಸಮಯವನ್ನು ಕಳೆಯಲು ಬೇಸರವನ್ನು ಹೋಗಲಾಡಿಸಲು ನೀರವಾಗಲಿಲ್ಲ. ಸಿಗರೀಟು, ಕಾಫಿಗಳಲ್ಲಿ ಬೇಸರ ಬಂದಿತು.

ಮಂಗಳೂರಲ್ಲಿ ಒಮ್ಮೆಲೇ ಹತ್ತಾರು ಮಾಸಪತ್ರಿಕೆಗಳು ಹೊರಟಿ ದನ್ನು ನೋಡಿ ತಾನೂ ಒಂದು ಮಾಸಪತ್ರಿಕೆಯನ್ನು ಹೊರಡಿಸೋಣ ಎಂಬಾ ಲೋಚನೆಯಿಂಟಾಯಿತು ರಾಜಾರಾಮನಿಗೆ. ಅವನು ಪತ್ರಿಕೆಯನ್ನು ಹೊರಡಿಸಲು ಸಂಕಲ್ಪಿಸಿದು ಕನ್ನಡವು ಉದ್ದಾರವಾಗಬೇಕೆಂಬ ಭಾವಾ ದೃಷ್ಟಿಯಿಂದಲ್ಲ; ದ್ರವ್ಯಸಂಸಾದನೆ ಮಾಡಬೇಕೆಂಬ ವ್ಯಾಪಾರಿ ದೃಷ್ಟಿಯಿಂದಲೂ ಅಲ್ಲ. ತನ್ನ ಕೆಲವು ಕೃತಿಗಳನ್ನು ಆಚ್ಚಿನಲ್ಲಿ ಕಾಣಬೇಕೆಂಬ

ಮಹದಭಿಲಾಷೆಯಿಂದ. ಚಿಕ್ಕಂದಿನಿಂದಲೂ ಅವನಿಗೆ ಓದುವುದೆಂದರೆ ಒಂದು ದೊಡ್ಡ ಹುಳ್ಳು. ಮೋದಲೇ ಅವನಲ್ಲಿದ್ದ ರಚನಾ ಸಾಮಧ್ಯವು ಪ್ರಸ್ತುತಿ ಕದ ಪರಣದಿಂದ ವರ್ಧಿಸಿ ಅವನನ್ನು ಲೇಖನಿ ಹಿಡಿಯುವಂತೆ ಪ್ರೇರೇ ಸಿಸಿತ್ತು. ಮೋದಲು ಬರೆದ ಒಂದೆರಡು ಕತೆ, ಕವಿತೆಗಳು ಕನಡ ಬುಟ್ಟಿಗಾದವು. ಅವುಗಳನ್ನು ಪತ್ರಿಕೆಗಳಿಗೆ ಕಳುಹಿಸಬೇಕು, ಅಚ್ಚಿನಲ್ಲಿ ಕಾಣಬೇಕು ಎಂಬ ಆಲೋಚನೆಯು ತಿಲವಾತ್ರವಾದರೂ ಆಗ ಆತನಿಗಿರಲಿಲ್ಲ. ಆದರೆ, ದಿನದಿನವೂ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಹಲವಾರು ಕತೆಗಳನ್ನು ನೋಡಿ, ತನ್ನದೂ ಒಂದು ಇರಲಿ, ಎಂಬ ಭಾವನೆಯಿಂದ ಕೊನೆಗೆ ಸ್ಥಳೀಯ ಪತ್ರಿಕೆಯೊಂದಕ್ಕೆ ಕತೆಯನ್ನು ಕಳುಹಿಸಿಕೊಟ್ಟಿನು. ಮೂರು ವಾರಗಳ ಶೈಕ್ಷಣಿಕ ಕಾದರೂ ನಿರಾಶನಾಗಬೇಕಾಯಿತು. ಅದುವರಿಗೆ, ಬರೆದುದೆಲ್ಲಾ, ಕಳುಹಿಸಿದುದೆಲ್ಲಾ ಪ್ರಕಟವಾಗುತ್ತದೆಂಬ ಭಾವನೆಯನ್ನಿಟ್ಟುಕೊಂಡ ರಾಜಾರಾಮನಿಗೆ ಮೋದಲ ಬಾರಿಗೆ ಭಾವನಿರಸನವಾಯಿತು. ಆದರೂ, ಅವನೇನು ಎದೆಗುಂದಲಿಲ್ಲ, ಕರ್ತವ್ಯಚ್ಯಾತನಾಗಲಿಲ್ಲ. ಅವನ ಓದು ಎಡಬಿಡದೆ ಸಾಗಿತ್ತು. ಅದರೊಂದಿಗೆ ಬರವಣಿಗೆಯ ಕೆಲಸವೂ ಅವಿರತವಾಗಿ ಸಾಗಿತ್ತು. ಓದಿನ ಬಂಡವಾಳ ಅಧಿಕವಾದಂತೆ, ಕೃಪಾಳಿದಂತೆ, ರಾಜಾರಾಮನ ಕೃತಿಗಳೂ ಉತ್ತಮ ಷ್ಟೋಪಾಗಕೊಡಗಿದವು. ಇವುಗಳಾದರೂ ಪ್ರಕಟವಾಗದಿರಲಾರ ವೆಂದು ನೇರಿನಂಬಿ ಕಳುಹಿಸಿದ ರಾಜಾರಾಮನಿಗೆ ಅಂಚೆ ವೆಚ್ಚಿ ನಷ್ಟವಾಯಿತ್ತಲ್ಲದೆ ಬೇರೀನೂ ಲಾಭವಾಗಲಿಲ್ಲ. ಆಗಲೇ ಸಂಪಾದಕನ ಮೇಲೆ ಎಲ್ಲಿಲ್ಲದ ದೈತ್ಯ ಬಂದಿತನಿಗೆ. ಒಬ್ಬಿಬ್ಬರು, ‘ನಿಮ್ಮ ಕತೆ ಚೆನ್ನಾಗಿದ್ದರೂ, ಸ್ಥಳಾಭಾವದಿಂದ ಪ್ರಕಟಿಸಲಾಗಲಿಲ್ಲ’ ವೆಂದು ಕತೆಯನ್ನು ಹಿಂದಕ್ಕೆ ಕಳುಹಿಸಿದರೂ, ಹಿಂದಕ್ಕೆ ಕಳುಹಿಸದವರೇ ಹೆಚ್ಚು ಮಂದಿ. ಎಲ್ಲರೂ ಕತೆಗಳನ್ನು ತಮ್ಮ ಫಾಯಿಲ್‌ನಲ್ಲಿ ಭದ್ರವಾಗಿಟ್ಟು ಎರಡು ಮೂರು ಮಣಿ ಭಾರದಷ್ಟುದ ಮೇಲೆ ಹೊರಟಿಗೋಳಿ, ಜೀನಸಿನ ಅಂಗಡಿಗೋಳಿ ಕಳುಹಿಸುವ ಆಲೋಚನೆಯುಳ್ಳವರು.

ರಾಜಾರಾಮ ಎಷ್ಟು ಪ್ರಯತ್ನ ಪಟ್ಟಿರೂ, ಅವನಿಗೆ ತನ್ನ ಕತೆಯೊಂದನ್ನಾದರೂ ಅಚ್ಚಿನಲ್ಲಿ ಕಾಣುವ ಸುಯೋಗ ಮೋದಗಲಿಲ್ಲ. ಒಬ್ಬ ಸಂಪಾದಕರು ವಾರಂಪ್ರತಿಯಾ ತನ್ನ ಮಕ್ಕಳ ಕತೆಗಳನ್ನೇ, ಅವುಗಳ ಯೋಗ್ಯತೆಯ ಕಡೆಗೆ ಗಮನವೀಯದೆ ಪ್ರಕಟಿಸುತ್ತಿರುವದನ್ನು ನೋಡಿ,

ತನ್ನ ತಂದೆಯೂ ಹೀಗೆಯೇ ಒಂದು ಪಶ್ಚಿಕೆಯನ್ನು ಹೊರಡಿಸಬಾರ ದಾಗಿತ್ತೇ ಎಂದುಕೊಳ್ಳುತ್ತಿದ್ದನು. ಆದರೆ, ತಂದೆಯೇ ಇಲ್ಲದ ಮೇಲೆ ಪಶ್ಚಿಕೆ ಎಲ್ಲಿಂದ? ಕೆಲವು ಪಶ್ಚಿಕೆಯವರು ಒಂದೆರಡು ಗ್ರಂಥಗಳನ್ನು ಪ್ರಕಟಿಸಿ ಪ್ರಸಿದ್ಧಿಗೆ ಬಂದವರು ಬರೆದ ಕಂಪನ್ಯೇ, ರಸವನೆಂದು ತಿಳಿದು ಪ್ರಕಟಿಸುತ್ತಿರುವುದನ್ನು ನೋಡಿ, ತಾನೂ ಒಂದೆರಡು ಗ್ರಂಥಗಳನ್ನು ಬರಿದು ಪ್ರಕಟಿಸುತ್ತೋಣ ಎಂದು ಅಲೋಚಿಸಿದನು. ಆದರೆ, ಪ್ರಕಾಶಕರಿಗೆ ಬರೆದರೆ, ಕೆಲವರು ವೋನವಾಗಿ ಕುಳಿತರೆ, ಕೆಲವರದು ‘ಕಾಗದದ ಅಭಾವದಿಂದ ನಿನ್ನ ಗ್ರಂಥವನ್ನು ಪ್ರಕಟಿಸಲು ಸಾಧ್ಯವಿಲ್ಲಿಂದು ತಿಳಿಸಲು ವಿಷಾದವಾಗುತ್ತದೆ.’ ಎಂಬ ಉತ್ತರ. ತನ್ನ ಗ್ರಂಥವನ್ನು ಪ್ರಕಟಿಸುವುದಕ್ಕೆ ಕಾಗದದ ಅಭಾವ ವಾದರೆ, ಸಾಹಿತ್ಯಗಳಿಂದು ಹೇಳಿಸಿಕೊಳ್ಳುವವರ ಗ್ರಂಥಗಳು ವರ್ಣಕ್ಕೆ ಸಾಮಾರಾರು ಪ್ರಕಟಿಸಾಗುತ್ತಿದ್ದುಷ್ಟಿ! ಅವರಿಗೆಲ್ಲಾ ಕಾಗದದ ಅಭಾವವಿಲ್ಲವೇ ಎಂಬುದೇ ಅವನ ದೊಡ್ಡ ಸಮಸ್ಯೆ. ಒಟ್ಟಾರೆ ಇದೆಲ್ಲಾ ಸಂಪಾದಕರ, ಪ್ರಕಾಶಕರ ಪಾಸಿಂಗತನ ಎಂದು ಯಾರೂ ಅವನಿಗೆ ಬೋಧಿಸಬೇಕಾಗಿರಲಿಲ್ಲ. ಆದರೆ, ತನ್ನ ಆಭಿಪ್ರಾಯಕ್ಕೆ ನುಡಿಯರೂಪಗಳಿಟ್ಟರೆ ವಾತ್ರ ಹಲವರ ವೈರವನ್ನು ಕಟ್ಟಿಕೊಳ್ಳಬೇಕಾಗುತ್ತಿತ್ತು. ಇನ್ನು ಕರ್ತೀಗಳಿಗಾಗಿಯೇ ಮಾಸಲಾಗಿಟ್ಟ ಮಾಸಪಶ್ಚಿಕೆಗಳಾದರೋ ದೊಡ್ಡ ಮೋಸ ಪಶ್ಚಿಕೆಗಳು. ಹೊಸಬರಿಗೆ ತುಂಬಾ ಪ್ರೇತಾಜ ಎಂದು ಅಭ್ಯರಿಸಿ, ಕೊನೆಗೆ ಹೊಸಬರು ವೃಧ್ಬವಾಗಿ, ಅಂಚಿಗಾಗಿ ವೆಚ್ಚುಮಾಡುವಂತೆ ಪ್ರೇರೀಸಿಸುವ ಪಶ್ಚಿಕೆಗಳು. ಇಂಥಃ ಒಯಮಾನ, ಸನ್ನಾನ. ಆದರಗಳು ಪಶ್ಚಿಕೆಯವರಿಂದ ದೊರಕ್ಕಾತ್ಮದ್ವಾರ ರಾಜಾರಾಮನೆಂಬಿಗೆ ಮಾತ್ರವಲ್ಲ. ಅವನ ಸಮವಯಸ್ಸಿನವರೆಲ್ಲಿ, ಪಶ್ಚಿಕೋಽದ್ಯೋಗಿಗಳ ಕಡೆಗೆ ಸದಭಿಪ್ರಾಯವನ್ನಿಟ್ಟು ಕೊಂಡವರಾರೂ ಇರಲಿಲ್ಲ. ಅಂತೂ ಇನ್ನೆಲ್ಲವುಗಳ ದೇಸೆಯಿಂದಾಗಿ ರಾಜಾರಾಮನು ಹೈಸ್ನಾನಿಸಿಂದ ಹೊರಬರುವಾಗ ಓದುವುದನ್ನು ವರ್ಣಿಸಿರದಿದ್ದರೂ, ಬರೆಯುವುದನ್ನು ಸಂಪೂರ್ಣವಾಗಿ ಬಿಟ್ಟು ಬಿಟ್ಟಿದ್ದನು. ಇದಕ್ಕೆ ಪ್ರೇತಾಜದ ಅಭಾವವೇ ಮೂಲಕಾರಣವೆಂದರೆ ಸುಳಾಗಲಾರದು.

ರಾಜಾರಾಮನು ಪಶ್ಚಿಕೆಯನ್ನು ಹೊರಡಿಸಲು ಸಂಕಲ್ಪಿಸಿದ ಕಾಲಕ್ಕೇ, ಗೆಳೆಯನೊಬ್ಬನ ಸಹಾಯವೂ ದೊರಕಿತು. ಒಂದು ದಿನ, ಅವನು ಸಂಚೇದಾರಿಯಲ್ಲಿ ಹೋಗುವಾಗ, “ರಾಜಾರಾಮ!” ಎಂದು ಹಂಡಿಸಿದ್ದ ಕರೆ.

ರಾಜಾರಾಮ ಹಿಂದಿರುಗಿ ಸೋಡಿದುದು ತನ್ನ ಹಳೆಯ ಸ್ವೇಚ್ಛಿತ ನರ ಹಿಂಹನನ್ನು.

“ಎನಿಯಾಗ್ಯ, ಲಕ್ಷ್ಮಿ ಧೀತಿ !”

“ಲಕ್ಷ್ಮಿ ಧೀತಿನಲ್ಲಿ: ಅಥ ಲಕ್ಷ್ಮಾಧೀತಿ !”

“ಎನ್ನ, ಕಡಿಮೆಯಾಯಿತೇ ?”

“ಹಾಗೆಂದೇನೇ ?”

“ಸೀನೊಬ್ಬ ದೊಡ್ಡ ‘ಉಕ್ಕೇಮೆನ್ನ’ ಕಾಣಯ್ಯಿ !”

“ಎಂಥಃ ಲಕ್ಕ್ಯಿಯಾಗ್ಯ ! ಕೆಲಸವಿಲ್ಲದೆ ಜೀವನ ಬೇಜಾರಾಗಿದೆ.”

“ಉಹ್ಯೋ ! ಸೀಸ್ರಿಗ ನಿರುದ್ದೋಗಿಯೇ ?”

“ಗೊತ್ತಿಲ್ಲವೇ ?”

“ಅಹ್ಯೋ, ಮಂಕೇ ! ಅಥ ಲಕ್ಷ್ಮಾಧೀತಿನಾಗಿ ಇದಕ್ಕೆ ಇಷ್ಟೋಂದು ವ್ಯಧೀಯೇ ?”

“ಈಮಾಯವನ್ನು ಹೇಗೆ ಕಳೆಯಲಾಗ್ಯ ?”

“ಆದಕ್ಕೇಕೆ ಇಲ್ಲೋಚನೆ? ನಿನಗೆ ಗೊತ್ತಿಲ್ಲವೇ ಮಂಗಳಾರಿನಲ್ಲಿ ಈಗ ಕೆತ್ತಾರು ಮಾಸ ಪತ್ರಿಕೆಗಳು ಹೊರಟಿದ್ದು.”

“ನಿನ್ನ ಆಲೋಚನೆ ಕೂಡಾ ಹಾಗೇನು ? ನಾನಂತರ ಹಾಗೆಯೇ ತೇಮಾರಾಸಿದ್ದೇನೇ.”

“ಎನ್ನ, ಪತ್ರಿಕೆ ಹೊರಡಿಸುವುದೇ ? ಹಾಗಾದರೆ, ಪಸಂದಾಯಿತು ! ಚೀಕಾದರೆ ನಾನೂ ಬರುತ್ತೇನೆ ಜೊತೆಗೆ. ಸರಾಯಕ್ಕೆ !”

“ನೀನು ಬೇಕೇಬೇಕು !”

‘ನಾಳಿ ಮನೆಗ ಬರುತ್ತೇನೆಂ’ ದು ನರಸಿಂಹ ರಾಜಾರಾಮನನ್ನು ಬೀಳ್ಳೋಂಡನು.

ಮರುದಿನ ರಾಜಾರಾಮನ ಮನೆಂಬಲ್ಲಿ ದೊಡ್ಡ ಚಚ್ಚೆ ನಡೆಯಿತು. ಮೌದಲ ಪ್ರಥಾನ ಚಚ್ಚೆ ಪತ್ರಿಕೆಗೆ ಹೆಸರನ್ನಿಡುವುದರ ಕುರಿತು. ಯಾವ ಯಾವ ಡಿಕ್ಕನರಿಗಳ ಹೆಸರುಗಳೂ ಸಂಪಾದಕರುಗಳಿಗೆ ಒಪ್ಪಿಗೆಯಾಗಲಿಲ್ಲ. ಕೊನೆಗೆ ನರಸಿಂಹನ ಬಾಯಿಯಿಂದ ‘ಯತಿಪತಿ’ ಎಂಬ ಹೆಸರನ್ನು ಸೂಚಿಸಿದಾಗ, ವಾಣಿಯ ಆಲೋಚನೆಗೆ ಬ್ರಹ್ಮನು ರಾಜಾರಾಮನಿಂದ ಒಪ್ಪಿಗೆಯ ಮುದ್ರೆಯನ್ನು ಹಾಕಿಸಿದನು. ಮರುದಿನ ಇಬ್ಬರೂ ರಥಭಿಂದಿಯಲ್ಲಿ ಸಂಚ

ರಿಸಿ, ಹುಡುಕಿ, ಒಂದು ಕೋಟಿಯ ಮಾಳಿಗೆಯನ್ನು ಅದರ ಯಜವಾನನು ಕೊಡಲಾಗುವುದಿಲ್ಲವೆಂದರೂ ಕೇಳಬೇಕೆಂದು ಅವನ ಪ್ರಾಣ ಹೀರಿ ಬಾಡಿಗೆಗೆ ಹಿಡಿದರು. ಹೇಂಟಿಂಗಿನವರಿಗೆ ‘ಒಡೆರಾ’ ಗಿ ಯತ್ತಿಪತಿ ಕಾರ್ಯಾಲಯ’ದ ಹಲಗೆ ಮಾಳಿಗೆಯ ಮುಂದೆ ಹೊಸ ಪ್ರುಸನ್ನ ವದನದಿಂದ ತೂಗಾಡಿತು. ನರಸಿಂಹನು ಹೋಗಿ ಸಾಧಾರಣ ಒಂದು ವರ್ಷಕ್ಕೆ ಬೇಕಾಗುವಷ್ಟು ಕಾಗದ ಸಂಗ್ರಹವನ್ನು ಮಾಡಿ ತಂದನು. ಆ ಮೇಲೆ ಸಂಪಾದಕರಿಬ್ಬರೂ ಆಫೀಸಿ ನಲ್ಲಿ ಒಡೆತ್ತೋಲಗನಾದಾಗ ಜಾಹೀರಾತು ಬರಿಮು ಕಳುಹಿಸುವ ಚಚ್ಚೆಗೆ ಮೊದಲಾಯಿತು.

ರಾಜಾರಾಮು ಹೇಳಿದೆ: “ಅದಕ್ಕೇಕವ್ವಾ, ಆಷ್ಟು ಆಲೋಚನೆ ? ಬರಿಮು ಬಿಡು. ‘ಯತ್ತಿಪತಿ’ ಕನ್ನಡದಲ್ಲಿರುವ ಒಂದೇ ಒಂದು ಮೇಲ್ತುರ ಗತಿಯ ಬಿಸಿ ಹೊಸ ಮಾಸಪತ್ರಿಕೆ. ಕಷಿಗಳು ಕಾಗೆಗಳಂತೆ ಕವಿತೆಗಳನ್ನು ಹಾಡುವರು. ಹೊಸ ಹೊಸ ಕತ್ತಿಗಾರರ ಲತ್ತಿಗಳು ಕಾಣಿಸಿಕೊಳ್ಳುವವು. ಹೊಂ, ಹಾಗೆಯೇ ಮುಂದುವರಿಯಲಿ.”

“ಭೀ! ಭೀ! ಭೀ! ಏನು, ತಮಾನೆಯೇ ? ಓದಿದವರು ಪಾದರಕ್ಕೆ ಕೈಗೆ ತೆಗೆದುಕೊಂಡಾರು !”

“ಹಾಗಾದರೆ ಇನ್ನು ಚಚ್ಚೆಯಿಲ್ಲ, ನಿನಗ ಹೇಗೆ ತೋರುತ್ತೋ ಹಾಗೆ ಬರಿಯಲು ಸಂಪೂರ್ಣ ಇಧಿಕಾರ ಕೊಟ್ಟಿದ್ದೇನೇ.”

“ಹೊಸ ಕವಿತೆಗಳು ಎಂದು ಬರಿಯಲೇ, ನವಕವಿತೆಗಳು ಎಂದು ಬರಿಯಲೇ ?”

“ನವ ಎಂದರೆ ಏನದು ! ಯಾವ ಭಾಷೆಯ ಶಬ್ದ ? ಕನಾರಟಕರ್ನೋ, ಸಂಸ್ಕೃತವೋ ?”

“ಗೊತ್ತಿಳ್ಳ; ಪಂಡಿತರನ್ನು ಕೇಳಬೇಕಾಯಿತು.”

“ಕನ್ನಡ, ಸಂಸ್ಕೃತ, ಎರಡೂ ಅಲ್ಲದಿದ್ದರೆ ಚೀಣಿಯೇ ಇರಬೇಕು. ಹೇಗೂ ಇರಲಿ. ಹೊಸ ಎಂಬ ಶಬ್ದಕ್ಕೆ ಇಕ್ಕೆನೆಯಲ್ಲಿ ಅಧ್ಯವಿಲ್ಲ. ಅದರೆ, ‘ನವ’ ಎಂಬ ಶಬ್ದಕ್ಕೆ ಹೊಸ ಎಂಬ ಅಧ್ಯವಿದೆ. ಎಂದನೇಲೇ, ನವ ಎಂಬುದು ಕವ್ಯ ಶಬ್ದವೆಂದ ಹಾಗಾಯಿತು. ಕವ್ಯ ಶಬ್ದವನ್ನು ಓದಿದೋಡನೆ ನಮ್ಮ ಜನರಿಗೆ ತಲೆ ಬಿಸಿಯಾಗತ್ತುದೆ. ಆದ್ದರಿಂದ ಹೊಸ ಎಂದೇ ಇರಲಿ.”

“ಸರಿ; ಇನ್ನು ಹೊಸಬರಿಗೆ ಬಹಳ ಪ್ರೋತ್ಸಾಹವೆಂದು ಬರಿಯಬೇಕೋ, ಬೇಡವೋ ? ”

“ಅಯ್ಯಿಯ್ಯೋ ! ಹಾಗೆ ಬರಿಷುದೆ ಇದ್ದರೆ ನಮ್ಮ ಘಾಯ್ಲು ತುಂಬಿತೋ ? ”

“ಹೂಂ; ಆಯಿತು. ಇನ್ನು ಪ್ರಥಾನ ಸಂಪಾದಕನು ನೀನು. ಉವ ಸಂಪಾದಕನು ನಾನು ಎಂದು ಪ್ರಸಿದ್ಧಿಸುವುದಿಲ್ಲವೇ ? ”

“ಧತ್ತಾ ! ಧತ್ತಾ ! ಧತ್ತಾ ! ಹಾಗ್ಗಳ್ಳ, ಸಂಪಾದಕನು ನೀನು, ಪ್ರಕಾಶ ಕನು ನಾನು. ”

“ಹಾಗಾದರೆ ಹಾಗೆ! ಪತ್ರಿಕೆಗೆ ಬೆಲೆ ಎಷ್ಟುವುದು ? ”

“ಬೆಲೆಯೇ ? ಒಂದು ಬಿಲ್ಲೆ ಇಡೋಣ ! ”

“ಪತ್ರಿಕೆಯು ಖಚಾದರೂ ಹುಟ್ಟೋತ್ತೋ ? ” ಎಂದು ಸಂಶಯ ನರ ಸಂಕ್ಷಿಪ್ತಿ.

“ಹಾಗಾದರೆ ನಾ ಕಾಣೆ” ಎಂದನು ರಾಜಾರಾಮ.

“ಸರಿ. ಆದದ್ದುಗಲಿ; ನಾಲ್ಕುಕೆಯೇ ಇಟ್ಟುಬಿಡ್ಡೋಣ. ” ಎಂದು ಹೇಳಿದನು ನರಸಿಂಹ.

“ಆಯಿತಪ್ಪೆ ! ಇನ್ನಾದರೂ ಚಚ್ಚೆ ಮುಗಿಯಿತಪ್ಪೆ ! ”

“ತಡೆ; ತಡೆ; ಜಾಹೀರಾತು ದರ ನಿರ್ಣಯ ಇನ್ನಾ ಅಗಲ್ಲಿ ! ”

“ಎಪ್ಪಾದರೂ ಇಡುಸ್ಯ ದರ! ಏನು ಉಕ್ಕದ್ರ ನಿನ್ನದು ? ಆ ಜಾಹೀರಾತ್ನೇ ಈಂಥಾರು ಹಾಡ್ಯಿಸಿಕೊಂಡಿದ್ದಾರೆ. ಜಾಹೀರಾತು ಒಂದೂ ಬರದಿದ್ದರೂ ನಾನು ಪತ್ರಿಕೆಯನ್ನು ಹೊರಡಿಸುವವನೇ ! ”

“ನೀನೋಂದು ಎಂಥಃ ಜನವಪ್ಪ ! ” ಎಂದು ನರಸಿಂಹನು ದರವನ್ನು ತಾನೇ ನಿರ್ಣಯಿಸಿ, ಆ ಸಾಯಂಕಾಲದೊಳಗಾಗಿ ಕನ್ನಡ ನಾಡಿನ ಹಲವು ಪತ್ರಿಕೆಗಳಿಗೆ ಜಾಹೀರಾತು ಕಳಿಸಿದನು.

ಆಷ್ಟೇನಿಂದ ಮನೆಗಿ ಹೋಗುವಾಗ ರಾಜಾರಾಮನು, “ಹಾಂ ! ನರಸಿಂಹ ! ನಾನು ನಾಲ್ಕು ಕತೆಗಳನ್ನೂ, ಕವಿತೆಗಳನ್ನೂ ನಾಳೆಯೇ ಬರಿದು ಕೊಡುತ್ತೇನೆ. ಅದನ್ನು ಈ ಮೊದಲ ಸಂಚಿಕೆಯಲ್ಲಿಯೇ ಹಾಕಲು ಮರಿಯ ಬೇಡ ! ” ಎಂದು ಎಚ್ಚರಿಸಿದನು.

ನರಸಿಂಹನು, “ಹೂಂ ! ” ಎಂದು ಅದರೊಂದಿಗೆ ತನ್ನ ನಾಲ್ಕು ಕತೆ

ಕವಿತೆಗಳನ್ನೂ ಸೇರಿಸುವ ಆಲೋಚನೆ ಮಾಡಿದನು.

ಪಶ್ರಿಕೆಯ ಪ್ರಚಾರವು ತಕ್ಕಣ್ಣಾಯಿತು. ಹೊಸನಶ್ರಿಕೆಯೆಂದು ಎಲ್ಲರ ದೃಷ್ಟಿಗಳೂ ಆ ಕಡೆಗೆ ತಿರುಗಿ ಕನಾರ್ಕಟಿಕದ ಅನೇಕ ಏಜಂಟರಿಂದ ಮುಂಗಡ ಹಣದೊಂದಿಗೆ ಕೇಳಿಕೆ ಬಂದುಬಿಟ್ಟು. ಚಂದಾಹಣ ರಾಶಿರಾಶಿ ಯಾಗಿ ಸುರಿಯತೊಡಗಿತು. ನರಸಿಂಹನಿಗೆ ಒಮ್ಮೆಲೇ ಒಂದು ಸಾವಿರಪ್ರತಿ ಗಳನ್ನು ಮುದಿಸುವಪ್ಪು ಧೈರ್ಯ ಬಂದಿತು. ಅದರೆ, ಜಾಹೀರಾತನ್ನು ನೋಡಿದ ತಾಕ್ಷಣವೇ ಕನಾರ್ಕಟಿಕದ ಹಿರಿಯ, ಶಿರಿಯ, ಸುಪ್ರಸಿದ್ಧ ಸಾಹಿ ತಿಗಳಿಲ್ಲರೂ ತಮ್ಮ ಅಮೂಲ್ಯ ಲೇಖನಗಳನ್ನು ರಚಿಸ್ತೇರ್ಜಿಸ್ತೇ ಮಾಡಿ ಕಳಸುತ್ತಾರೆಂದು ನೆರಿನಂಬಿದ್ದ ನರಸಿಂಹನಿಗೆ ಪಶ್ರಿಕೆ ಪ್ರಕಟವಾಗಲು ಇನ್ನು ಒಂದೇ ವಾರವಿದೆ ಎನ್ನವಾಗಲೂ ಒಂದಾದರೂ ಲೇಖನ ಬರದಿದ್ದುದನ್ನು ನೋಡಿ ದಿಗಿಲು ಭುಗಿಲೇಂದಿತು. ಹೊಸಬರ ಕತೆ, ಕವಿತೆಗಳನ್ನು ಹೊತ್ತು ಕೊಂಡ ಕಾಗದಗಳೇ ನೋಡಿಸಂಪ್ರತಿಯೂ ಖಾಡಿಗಟ್ಟಿಯಾಗಿ ಬರುತ್ತಿದ್ದರೂ, ಅವುಗಳನ್ನು ಹಾಕಿದರೆ ಪಶ್ರಿಕೆ ಮಾರಾಟವಾದಿತ್ತೇ? ಎಂದು ಅಂಜಿಕೆಯಾಯಿತು ನರಸಿಂಹನಿಗೆ. ಅವನು ರಾಜಾರಾಮನ ಬಳಗೇ ಬಂದು, “ ಏನು ಮಾಡೋಣಾಯ್ ? ” ಎಂದನು.

“ ಅಯ್ಯಾಯ್ಯಾಯ್ ! ನನಗೊಂಡೂ ಗೊತ್ತಿಲ್ಲ ! ನನಗೆ ‘ ನೀನಿಲ್ಲ ದಾರ್ಗತಿ. ತೀ ಲಕ್ಷ್ಮೀಪತ್ತ ! ’ ” ಎಂದು ಪುರಂದರ ದಾಸನಂತೆ, ಮೊನ್ನೆ ತಾನೇ ಲಕ್ಷ್ಮೀಯನ್ನು ಮುದುವೆಯಾದ ನರಸಿಂಹನ ಮುಂದೆ ರಾಜಾರಾಮನು ಕಾಡಿದನು.

ನರಸಿಂಹನು ಒಟ್ಟಾರೆ ಸಂಕಟದಲ್ಲಿ ಸಿಕ್ಕಿಬಿಡ್ದನು. ಇನ್ನು ಲೇಖನಗಳನ್ನು ಯಾಚಿಸದೆ ಉಪಾಯವಿರಲಿಲ್ಲ. ಅದರೆ, ಯಾಚಿಸಿದರೂ ಯಾರು ಬರೆದು ಕೊಡುತ್ತಾರೆಂದು ಬೇಡನೇ? ಮಂಗಳಾರಲ್ಲಿ ನಾಲ್ಕು ಅಕ್ಷರಗೀಚಲು ಬಳ್ಳವರೆಲ್ಲರೂ ತಾಪ್ತ ತಾವೇ ಒಂದು ಪಶ್ರಿಕೆಯನ್ನು ಹೊರಡಿಸುತ್ತಿದ್ದರು. ತಮ್ಮ ಪಶ್ರಿಕೆಗಳಿಗೆ ಲೇಖನಗಳನ್ನು ಬರೆಸುದೇ ಅವರಿಗೆ ಕಷ್ಟವಾಗಿತ್ತು. ಅಂಥವರೊಬ್ಬರ ಬಳಿಸಾರಿ ನರಸಿಂಹನು, “ನಾವೊಂದು ಪಶ್ರಿಕೆಯನ್ನು ಹೊರಡಿಸಲು ಸಂಕಲ್ಪಿಸಿದ್ದೇವೆ. ನಿಮ್ಮದೊಂದು ಲೇಖನ.....” ಎಂದು ಪೂಣಿಗೊಳಿಸುವುದಕ್ಕೆ ಮುಂಚಿತವಾಗಿಯೇ ಅವರು, “ ನಿನ ಬೇರೆ ಜಾಬರವಿಲ್ಲವೇನಯ್ಯಾ ! ಪಶ್ರಿಕೆಯಂತೆ, ಪಶ್ರಿಕೆ ! ನನ್ನಿಂದ ಸಾಧ್ಯ

విల్ల లేఖన బరియువదు.” ఎందు బిట్టురు, “ననగి పురసొత్తిల్లవయ్యా!” ఎందు మాతనాడలూ పురసొత్తిల్లదన రంతి, నిల్లదే, స్మీకల మేలిమేరీ ఒడిదదు. ఒందు వేళ పురుసొత్తి ద్వరూ, అవరు ఒందు దొడ్డగ్రంథవన్నే ఒరిదు ప్రకటిసి కీర్తి సంపాదిసుపుదర జోతిగె విత్తవన్నూ సంపాదిసువవరల్లదే ధమఁక్కే లేఖనగళన్ను బరిదుకొట్టు ఏకి తమ్మ సమయవన్ను కాశుమాది యాదు? నరసింహసిగి ‘ఆ పత్రిక మణ్ణ తిందే హోగలి’ ఎన్నవష్టుర మట్టగి నిరాతియుంటాగదిరల్లి.

ముందేను? కన్నడ నాడిన ముఖ్య పట్టణగళాద బెంగ ఛూరిగోర, మైశూరిగోర, ధారవాడకోర్కె, హుబ్బెగోర హోగి శ్రీనృసాహితిగళగే దండవతా ప్రణామ మాడి, సాప్పాంగ నమస్కరిసి ఒందు హత్తిప్పత్తు లేఖనగళన్ను సంగ్రహిసికొండు ఒందుదాయితు. ఇప్పగళ జోతిగేరి సంపాదకర, ప్రకారకర, కలవు కృతిగళు, అవర గేళేయర కృతిగళు, హోసబరల్లి కేలవు అద్భుతాలిగళ కృతిగళు,— ఇప్పగళ నేరవినింద పత్రిక కుంటిత్త ముంద సాగితు. ముందే కొంచ సమయదల్లియే, కాసూ లుచ్చెల్లదే ఒందు పుస్తక భాండార వన్ను తెరియబయచేబ ఆలోచనేయింద రాజారామను తన్న పత్రి కొచుల్లి ఒందు విమశాభాగవన్ను తెరిదను. విమశాగాగి ఒంద పుస్తకగళల్లి తన్న గేళేయర, తనగే బేంకాదవర పుస్తకగళన్ను హోగ జువుదు, బేండాదవర పుస్తకగళన్ను తెగళువుదు, సాహిత్యదల్లిరువ జలవర దృష్టిగళల్లి తమ్మ దృష్టియే మేలెందు వాదిశుపుదు-మోద లాయితు. ఇదరోడనే కతెగాగియే వింశలాగిట్ట ‘యత్కషతి’ రాజ కేయ రంగక్కూ ధువుకి ఒందు పాటిఁగే ఒత్తానే నీడతోడగితు.

అంకూ ముగిరిసదె, ఎడవచే, ‘యత్కషతి’ సంపాదక-ప్రకారశకర అమితత్తుమదింద ఏళింటు హెజ్జెగళల్నిట్టుతు.

X X X X

ఓరియ ఆధ్వర్యక స్థితి దినే దినే కుగ్గుత్తా బరుత్తిత్తు. అవళ మైయోళగిన రోగ హిగి దంతి అవళల్లిగే బరువ గిరాశిగళ సంబ్యేయూ మెల్లమెల్లనే కుగ్గుతోడగితు. ఒమ్మ గండనాగద్ద రూ, ఈగ అవళన్ను

ಹಲವರ ಪಾಲು ಮಾಡಿ, ತನ್ನ ವೃಕ್ಷತ್ವವನ್ನೇ ಕಳೆದುಕೊಂಡ ರಾಮಗೋ ಪಾಲನೂ ಅವಳಿಗೆ ಇಂಥು: ಸಂದರ್ಭಗಳಲ್ಲಿ ಲ್ಲಾ ದೊಡ್ಡ ಸಲಹೆಗಾರ. ಅವಳಿಗೆ ಯಾರ ಮೇಲೆ ಕಣ್ಣಿ ದೆಯೋ, ಅಂಥವರ ಮೇಲೆ ಬಲೆಬೀಸಿ, ಉಪ: ಯ ವಾಗಿ ಅವರನ್ನು ಬಳಿಗೆ ಸೆಳೆದುಕೊಂಡು ಕೊಲ್ಲಿವುದರಲ್ಲಿ ಅವಳಿಗೆ ಅವನಿಗೂ ಹೆಚ್ಚಿನ ಸಹಾಯವಿತ್ತು.

ಹೀರೆಗೆ ಮೋಲನಿಂದಲೂ ರಾಜಾರಾಮನ ಮೇಲೆ ಕಣ್ಣಿತ್ತು. ಅವನು ಅಧ್ಯ ಲಕ್ಷ್ಯಾಧಿಕ್ಷೇಸಿಂದು ತಿಳಿದ ವೇ ಏಲೆ ಆದು ಇನ್ನುವ್ಯಾ ಪ್ರಬಲವಾಯಿತು. ಹೇಗಾದರೂ ಮಾಡಿ ಅವನನ್ನು ತನ್ನ ಬಲೆಯೋಳಿಗೆ ಕೆಡೆಯಲೇಬೇಕೆಂದು ಸಂಕಲ್ಪಿಸಿದಳು. ಇದಕ್ಕೆ ರಾಮಗೋಪಾಲನ ಸಹಾಯವೂ . ಸಾಕಷ್ಟು ದೊರೆಯಿತು.

ಮೊದಮೊದಲು ರಾಜಾರಾಮನು ಮನೆಯಿಂದ ಆಫೀಸಿಗೆ ಹೋಗು ವಾಗಲೂ, ಆಫೀಸಿನಿಂದ ಮನೆಗೆ ಪುರಳುವಾಗಲೂ ಬೀದಿ ಬಾಗಿಲ ಸವಿಂದ ದಲ್ಲಿ ನಿಂತುಕೊಂಡು ದೇವರು ತನಗೆಕೊಟ್ಟಿ ಬುದ್ಧಿ ವಂತಿಕೆಯನ್ನು ಲ್ಲಾ ಉಪ ಯೋಗಿಸಿ ನೋಡಿದಳು. ಆದರೆ, ಏನೂ ಪ್ರಯೋಜನವಾಗಲಿಲ್ಲ. ಹೀರೆ ಅಲೋಚಿಸಿದಳು. ರಾಮಗೋಪಾಲನು ಸಲಹೆಯನ್ನೀರುಲು ಬಂದನು.

“ತದೆಲ್ಲಾ ಪ್ರಯೋಜನವಿಲ್ಲ; ನಿನೇ ಹೇಗಾದರೂ ಒಮ್ಮೆ ಅವನೊ ಡನೆ ಮಾತನಾಡಿ ಅವನನ್ನು ವಶ ಮಾಡಿಕೊಳ್ಳಬೇಕು.”

“ಆದು ಹೇಗೆ ಸಾಧ್ಯ? ಆದನು ನನ್ನೊಡನೆ ಮಾತನಾಡುವನೆ?”

“ಆದಕ್ಕೆ ಉಪಾಯ ಎಂಬೆಬೇಕು! ಅವನು ಪತ್ರಿಕಾ ಸಂಪಾದಕನ ಲ್ಲವೇ? ಒಂದು ಕತೆ ಬರಿದು ಕಳಿಸು. ನಾಲ್ಕು ದಿನದ ಮೇಲೆ ನನ್ನ ಕತೆ ಚೆನ್ನಾಗಿದೆಯೇ? ಹಾಕುತ್ತಿರಾ? ಎಂದು ಕೇಳಿಕೊಂಡೇ ಹೋದರಾ ಯಿತು.” ಎಂದನು.

“ಇದು ಚಲೋ ಉಪಾಯ!”

ಅದೇ ರಾತ್ರಿಯೇ ಒಂದು ಕತೆ ಬರಿದು ಸಿದ್ಧವಾಯಿತು. ಮರುದಿನ ಬೆಳಿಗ್ಗೆ ಇದು ಗಂಟಿಗೇ ಮೋರೆಗೆ ಮಸಿಹಚ್ಚಿಕೊಂಡು ಆದು ‘ಯತಿಪತಿ ಶಾಯಾಲಯ’ ದ ಹಾದಿಯನ್ನು ಹಿಡಿದಿತ್ತು.

“ದಯಮಾಡಿ ನನಗೆ ಸಂಪಾದಕನ ವೃತ್ತಿಯಿಂದ ನಿವೃತ್ತಿ ಕೊಡಿಸು ಶ್ರೀಯಾ?” ಎಂದು ನರಸಿಂಹನು ಕೇಳಿದಾಗ ರಾಜಾರಾಮನು ಕಂಗೆಟ್ಟಿನು.

“ಫೇ! ಫೇ! ಫೇ! ಅದೆಲ್ಲ ಸಾಧ್ಯವಿಲ್ಲ ನುಹಾರಾಯ! ನೀನು ಹೋದರೆ ನಮ್ಮ ಪತ್ರಿಕೆಯು ಗತಿಯೇನು?”

ಆದರೆ, ನರಸಿಂಹನು ತನ್ನ ಕೋಟಿನ ಜೇಬಿನಿಂದ ಟಿಳಿಗ್ರಾಮನ್ನು ತೆಗೆದುಕೊಟ್ಟಿನು. ಅದರಲ್ಲಿ ಅವನ ಅಪ್ಪನ ಮರಣ ವಾತ್ಮೆಯಿತ್ತು.

“ಹಾಗಾದರೆ ನೀನಿನ್ನ ಹಿಂದೆ ಬರುವುದು ಯಾವಾಗ?”

“ಇನ್ನು ಹಿಂದೆ ಬರಲಿಕ್ಕುಂಟಿ? ನಾನು ಹಿಂದೆ ಬಂದರೆ ಅಲ್ಲಿ ಅಡಿಕೆ, ಹೊಲಬೇಸಾಯವನ್ನು ನೋಡಿಕೊಳ್ಳುವವರು ಯಾರು?”

“ಹಾಗಾದರೆ ಪತ್ರಿಕೆಯನ್ನು ನಿಲ್ಲಿಸುವುದೆನ್ನು ತ್ತೀರ್ಯಾ?”

“ವಿತಕ್ಕೇ? ಈ ಬಂದು ವರ್ಷದ ಅನುಭವವೇನು ನಿನಗೆ ಸಾಲದೆ? ಹಾಗೆ ಕೊನೆಗೂ ಸಾಲದಿದ್ದರೆ ಬೇರೆ ಯಾರನ್ನಾದರೂ ಹಿಡಿ.”

ಅಂತೊ ನರಸಿಂಹನು ಹೊರಟು ಹೋದನು. ರಾಜಾರಾಮನೇ ಸಂಪಾದಕ, ಪ್ರಕಾಶಕ, ಇಬ್ಬರ ಕೆಲಸವನ್ನಾ ಮಾಡಬೇಕಾಯಿತು. ಇದು ಅವನಿಗೆ ಬಹಳ ಕಷ್ಟ ಕರವಾಯಿತು. ಬಂದ ಲೇಖನಗಳನ್ನು ಒದುತ್ತಾ, ಒದುತ್ತಾ, ಸಂಪಾದಕನಿಗೆ ಯಾವೆದನ್ನು ರಾಕೋಣ, ಯಾವುದನ್ನು ಬಿಡೋಣ ಎಂದು ತಿಳಿಯುತ್ತಿರಲಿಲ್ಲ. ಇದುತನಕ ನರಸಿಂಹನೇ ಆ ಕೆಲಸವನ್ನು ಮಾಡಿದವನಲ್ಲವೇ ರಾಜಾರಾಮನು ಅದರಲ್ಲಿ ಕೃಹಾಕಾರಿಲಿಲ್ಲ. ಕೊನೆಗೆ ಬೇರೇನೂ ಬಗೆಹರಿಯದೆ ಸಂಪಾದಕನು ಯೋಗ್ಯತೆಯ ಕಡೆಗೆ ಗಮನವಿರುತ್ತದೆ ಸುಪ್ರಸಿದ್ಧರ ಕೃತಿಗಳನ್ನೇ ಹಾಕತೊಡಗಿದನು; ಅಪ್ರಸಿದ್ಧರನ್ನು ಕಡೆಗಡಿಸತ್ತೊಡಗಿದನು. ಇದರಿಂದಾದಿಗೇ ಲೇಖಕರು ಕಾಖಾರಲ ಯಕ್ಕೇ ಬಂದು ತೊಂದರೆ ಕೊಡತೊಡಗಿದರು. “ನನ್ನದನ್ನು ಒದಿದ್ದಿರಾ? ಒದಿದ್ದಿರಾ? ಚೆನ್ನಾಗಿದೆಯೇ” ಚೆನ್ನಾಗಿಲ್ಲವೆಂದು ಹೇಳುವುದು ಹೇಗೆ? ಸಂಪಾದನು, “ಒದಲಿಲ್ಲ, ಒದುತ್ತೀನೇ.” ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದನು. ಎಪ್ಪೋಇ ಸಮಯದ ವರಿಗೆ ಕಾದು, ಕಾದು, ಒಂದೇ ಬಗೆಯು ಉತ್ತರವನ್ನು ಕೇಳಿ, ಕೇಳಿ, ಬೇಸತ್ತು ಕೊನೆಗೆ ಅವರು; “ನನ್ನ ಲೇಖನವನ್ನು ಹಿಂದೆ ಕೊಡುತ್ತೀರಾ?” ಎಂದು ಬೇಡಿಕೊಂಡಾಗ, “ಹೋಗಲಿ ಬಂದು ಮಲಾಮತ್ತು.” ಎಂದು ಬೇಗ ಕೊಟ್ಟಿಬಿಡುತ್ತಿದ್ದನು. ಹಾಗೆ ಬಂದು ಕೇಳಿದವರ ಕಸ-ರಸಗಳನ್ನು ಲಾಲ ಘಾಯಿಲ್ಲ ಹೊತ್ತು ಕೊಳ್ಳುತ್ತಿದ್ದಿತು.

ಎರಡು, ಮೂರು ತಿಂಗಳ ಮೇಲೆ ಒಂದು ದಿನ ಸೇವಕನು ಬಂದು, “ಯಾರೋ ಒಬ್ಬ ಹೆಂಗಸು ಬಂದಿದ್ದಾಳೆ” ಎಂದನು.

“ಬೆಲಿ,” ಎಂದು ಅಪ್ಪಣಿಯಾಯಿತು.

ಬಂದವೆನ್ನ ನೋಡಿ ರಾಜಾರಾಮನಿಗೆ ಅತ್ಯಾಶ್ಚಯವಾಯಿತು. -ಹೀರಾ? ಸೂಲೆಯಾದರೂ, ಬಂದವಲು ಹಂಗಸಲ್ಲವೇ! ಉಪೇಚಾರ ವಾಡದಿರುವುದು, ಹೇಗೆ? ಎಂದು “ಬಸ್ಯಿಯನ್ನು! ಕುಳಿತುಕೊಳ್ಳಿ. ಖುಚೀಯಿರು” ಎಂದು ಖುಚೀಯನ್ನು ತೋರಿಸಿದನು-

ಹೀರೆ ಕುಳಿತುಕೊಳ್ಳುತ್ತಾ, “ನಾನೋಂದು ಕತೆಯನ್ನು ಕಳಿಸಿದ್ದೆ” ಎಂದಳು.

“ನೀವೇ? ಕತೆಯೇ?”

“ಉಂ! ಹೇಗೆ? ಓದಿದ್ದೀರಾ! ಜೆನ್ನಾಗಿದೆಯೇ? ಹಾಕುತ್ತಿರಾ?”

“ನಾನೋ, ಕತೆ ಬಂದದ್ದು ನನಗೆ ನೇನಪಿಲ್ಲ. ಫಾಯ್ಲನಲ್ಲಿ: ನೋಡಿ ನಾಳೆ ಹೇಳುತ್ತೇನೆ.” ಎಂದು ಹಿಂದೆ ಇಂಧಿಸಿದನು.

ತನಗೆ ತಿಂಡಿ-ತೀರ್ಥ ತರಿಸಿಕೊಟ್ಟು ಸನ್ಯಾಸ ವಾಡುತ್ತಾನೆಂದು ಕೊಂಡಿದ್ದ ಹೀರೆಗೆ ಸ್ವಲ್ಪ ನಿರಾಶೆಯಂಟಾದರೂ, ಅವಕು ಸಂಪೂರ್ಣವಾಗಿ ಎದೆಗುಂದಲಿಲ್ಲ. ನಾಳೆ ಒಂದು ಕ್ಯೇ ನೋಡಿ ಬಿಡೋಣ ಎಂದು ಹಿಂದೆ ಬಂದಳು.

ಹೀರೆ ಕೆಳಗಿಳಿದ ಕೂಡಲೇ ರಾಜಾರಾಮನು; ಫಾಯ್ಲನಲ್ಲಿ ಹುದುಕಿ ಕತೆಯನ್ನು ಇಡಿಗೆ ತೆಗೆದನು. ಸೂಳೆ, ಸೂಳೆಯ ವಿವರಗಾಗಿಯೇ ಕತೆಯನ್ನು ಬರೆದಿದ್ದಳು. ರಾಜಾರಾಮನಿಗೆ ಕಥಾ ವಿವರ, ಶೈಲಿಗಳು ಏನೂ ರುಚಿಸಲಿಲ್ಲ. ಅದೇ ರಾತ್ರಿಯೋಳಗಾಗಿ ಒಂದು ಕಾಗದದಲ್ಲಿ ‘ನಿಮ್ಮ ಕತೆಯನ್ನು ಪ್ರಕಟಿಸುವುದು ಸಾಧ್ಯವಿಲ್ಲ. ಕ್ವಮಿಸಬೇಕು.’ ಎಂದು ಬರೆದು ಕಾಗದವನ್ನೂ, ಕತೆಯನ್ನೂ ಸೇವಕನ ಮುಖಾಂತರ ಮರಳಿ ಕಳುಹಿಸಿದನು.

ಹೀರೆಗೆ ತನ್ನ ಕತೆ ಹಿಂದಕ್ಕೆ ಬಂದುದನ್ನು ನೋಡಿ ಆಕಾಶ-ವಾತಾಳದಮ್ಮೆ ನಿರಾಶೆಯಂಟಾಯಿತು. ಆದರೆ ರಾಮಗೋಪಾಲ ಸುಮೃನಿರದೆ, “ಅಪ್ಪೇಂದಕ್ಕೆ ಅಪ್ಪೇಕೆ ನಿರಾಶೆ, ಹೀರೆ? ಹೇಗಾದರೂ ಮಾಡಿ ರಾಜಾರಾಮನು ನಿನ್ನ ಕಾಲ ಬಳಗೆ ಬರುವಂತೆ ನಾನು ಮಾಡಿದರೆ ಸರಿಯಷ್ಟೇ!” ಎಂದನು.

ಹೀರೆ ಆ ಸುಸಂಧಿಯನ್ನು ಹಾರ್ಡೆಸ್‌ಕ್ಲಿಡಿಗಿದಳು.

X X x X

“ ಏನು, ಸಾಯುವವರೆಗೂ ಈ ರಾಳುಕೊಂಪೆಯಲ್ಲೇ ಕೊಳಿಯ ಬೀಕೆಂದು ನಿಪ್ಪಣಿಸಿದ್ದೀರಾ ? ”

“ ಮತ್ತೆ ! ಹಳ್ಳಿಗೇ ಹೀ ದೆ ಹೋಗೋಣವೇ ? ”

“ ಏಕೆ ? ಬೀರೆ ಕೆಲಸವಿಲ್ಲವೆಂದೇ ? ”

“ ಮತ್ತೇನು, ಲಲಿತೆ ? ನಿನಗೆ ಹಳ್ಳಿ, ರಾಳಾಯ್ತು; ದಿಳ್ಳಿ, ಪಟ್ಟಣ ವಾಯ್ತು. ಹಾಗಾದರೆ, ಇನ್ನೇನು ಶ್ರೀಶಂಕು ಮಾರ್ಗವನ್ನು ಹಿಡಿಯ ಬೀಕೆಂತಿರೂ ? ”

“ ರಾಗಲ್ಲಿ; ಸ್ವಂತಕೆ ಒಂದು ಮನೆಯನ್ನು ಕೊಳ್ಳಬಾರದೇ ? ”

“ ಹಾಂ ! ಇದು ಒಳ್ಳೆ ಸಲಹೆ. ಬಾಡಿಗೆಗೆ ಒಂದು ಮನೆ ಸಿಗಬೇಕಾದ ರೆನೇ ನಾನು ಅಧ್ಯ ಸತ್ತೆ. ಇನ್ನು ಸ್ವಂತ ಮನೆ ಹುಡುಕಿ ಪೂರ್ಣ ಸಾಯಬೇಕೇ ? ”

“ ನಿರ್ವೇಷಭರು ಏಳುವರೂ ಹೇಳುವವರು ! ಹಾಗಾದರೆ ಉರಲ್ಲಿ ಎಲ್ಲರೂ ಹೀಗೆ ಬಾಡಿಗೆಯ ಮನೆಯಲ್ಲಿಯೇ ಇರುವರೇ ! ಮತ್ತೆ, ನಿವಾಗಿ ಅಧ್ಯ ಲಕ್ಷ್ಯವೇಕೇ ? ”

“ ತಿಗಲಿ, ಲಲಿತೆ ನೋಡೋಣ; ಬೇಸರ ಬೇಡ ! ”

ಅಂತೂ, ಕೊನೆಗೆ ರಾಜಾರಾಮನು ಸ್ವಂತಕ್ಕೆ ಒಂದು ಮನೆಯನ್ನು ಕೊಳ್ಳಲ್ಲಿಬೇಕಾಯಿತು. ಒಂದು ದಿನ ಅವನು ಪತ್ರಿಕಾ ಕಾರ್ಯಾಲಯದಲ್ಲಿ ರುವಾಗಲೇ ವಾಮನರಾಯರು ಅವನನ್ನು ಹುಡುಕಿಕೊಂಡು ಬಂದರು.

“ ಏನು, ರಾಜಾರಾಮರಾಯರೇ ! ನನ್ನ ಗುರುತಿದೆಯೇ ? ”

“ ಅಯ್ಯಾ ! ಹಾಗೆಲ್ಲಾ ಗುರುತು ಮರಿತುಹೋಡಿತೇ ? ” ಎಂದು ರಾಜಾರಾಮನು ಬೇಗನೇ ಖಚಿತಯನ್ನು ಮುಂದೆ ಸರಿಸಿದನು. ಸೇವಕನು ಕಾಫಿ ತಿಂಡಿ ತರಲು ಆ ಕೂಡಲೇ ತಾಜಮಹಾಲಿಗೆ ಹೋಗಿದ್ದನು.

ರಾಜಾರಾಮನ ಮಾತಿಗೆ ವಾಮನರಾಯರೆಂದರು. “ ಹೇಗೆ ಹೇಳು ಶುದು ? ಈಗಿನ ಕಾಲವಲ್ಲವೇ ? ನಂಬಲಿಕ್ಕೆ ಬರುತ್ತದೆಯೇ ? ”

“ ಹೇಗೆ ? ಸಾಖ್ಯವೇ ! ”

“ನಾವೆಲ್ಲಾ ಸಾಖ್ಯ! ನೀವು?.....ಒಹ್ಮೇ! ಇದೇನು, ಪೇಪರ್ ಮನು ಮಾಡಿದ್ದೀರಾ?”

“ಏನು, ಒಕೆಯದಲ್ಲಿವೇ?”

“ಒಳ್ಳೆಯಾಡಲ್ಲಾ ಹೌದು; ಆದರೆ, ಒಮ್ಮೆ ಕನ್ನಕರವಾದ ಕೆಲಸ!”

“ರಾಗಾದರೆ, ನಿವ ಗೆ ಗೊತ್ತಿದೆ ಎಂದಾಯಿತು.”

“ಗೊತ್ತಿಲ್ಲದೆ? ನಾನೇನು ಚಿಲ್ಲರೆಯೇ? ನನಗೆ ಎಲ್ಲಾ ಅನುಭವವೂ ಇದೆ. ನಾನು ಬೀಡಿಯನ್ನೂ ಕಟ್ಟಿದ್ದೇನೆ, ಮುಂಡಾಶೂ ಕಟ್ಟಿದ್ದೇನೆ. ನಾನು ಒಂದು ಹೇವು ಆಫ್ಫಿನು, ಬುಕ್ ಡಿಪ್ರೆಟ್ ಎಲ್ಲಾ ತೆರೆದಿದ್ದೆ. ಆದರೆ....?”

“ಏನಾಯಿತು?”

“ಆಗುವುದೇನು? ಇದ್ದ ಹಣ ಕಳೆದುಕೊಂಡದ್ದಲ್ಲದೆ ದೊಡ್ಡ ಸಾಲವೂ ಆಯಿತು.”

“ಹಾಗೋ? ಆದರೆ, ನಾನಿದನ್ನು ಒಂದು ಉದ್ದೇಷ್ಯಿಗನೆಂದು ತಿಳಿದಿಲ್ಲ. ಇದು ನನಗೆ ಬರೇ ಒಂದು ‘ಹೊರ್ಕಿ’!”

“ಹಾಗಿದೆಯೇ? ಒಳ್ಳೆಯಾಡು; ಇಡಲಿ. ಹರಟೆಯಲ್ಲಿ ನಾನು ಒಂದು ಉದ್ದೇಶವನ್ನೇ ವರಿಕೆ. ನನಗೆ ಆ ಮನೆಯನ್ನು ಬಿಟ್ಟುಕೊಡಬೇಕು.”

“ಏಕೆ? ಸಂಗತಿ ಏನು?”

“ಅಂದರೆ ಹೀಗೆ! ನನ್ನ ತಮ್ಮನೇಷಣಿಂದ ಇದುತನಕ ಉದ್ದೇಶಿಯಲ್ಲಿ ‘ಕಾರ್ಕಾರ್’ ಆಗಿ; ಈಗ ಅವನಿಗೆ ‘ಪೆನ್ನನಾ’ಯಿತು. ಅವನಿಗೇ ವಂಗ ಇಂಗಿ ಒರುವ ಆಸೆ. ಅವನ ಮಕ್ಕಳನಾರಿ ತುಂಬ. ನನ್ನ ಮನೆಯಲ್ಲಿ ಜಾಗ ಸಾಕಾಗಲಿಕ್ಕಿಲ್ಲ. ಅವನನ್ನು ಜೋಡುವ ಟಿಪ್ಪಣಿ ಇಂಥಿಸಿ ಬಿಡುತ್ತೇನೆ.”

“ಒಟ್ಟುರೆ, ನಾನು ‘ಪಟ್ಟು’ ಈಗ ನಾನೇನು ಮಾಡುವುದು?”

“ನಿಮಗೇನು ಕುಳಿರಿಗೆ! ಸ್ವಂತಕ್ಕೆ ಒಂದು ಮನೆಯನ್ನು ಕೊಳ್ಳಲಾಗುವದಿಲ್ಲವೇ? ನೀವು ಅಧ್ಯ ಲಕ್ಷ್ಮಿಇರಾಗಿ ಆ ಹಾಳಾದ ಮನೆಯಲ್ಲಿರು ವುದೆಂದರೆ ಯಾರಾದರೂ ನೋಡಿದವರು ನಕ್ಕಾರು!”

“ಸರಿಯೇ! ಲಲಿತೆಯೂ ಹಾಗೆಯೇ ಹೇಳುತ್ತಿದ್ದಳು. ಆದರೆ, ಮನೆ ಎಲ್ಲಿ ಸಿಕ್ಕುತ್ತದೆ?”

“ಹುಡುಕಿದರೆ ಎಲ್ಲಾ ಸಿಕ್ಕುತ್ತಪ್ಪೆ.”

“ನೀವೇ ಒಂದು ಹುಡುಕಿ ಕೊಡಿ, ನೋಡೊಣ.”

“ హాం ! నీవు ఎల్లదక్కు నన్న ప్రాతి తిన్ను వనరు.”

“ మత్తీను మాడలి ? ననగేను తిళియువదు! నీవాదరి కెలనరిగి పరిచయశ్శరు; ఆనుభవికరు. నిష్ట ఉత్తీర హేళి బిట్టరే కెలచ సుః భుజల్లి, శైష్ట్రుజల్లి ఆగుత్తడి.”

శాఖి, ఇడ్లి. సాంబార ఒందితు.

“ ననగే శాఖి కొడలిచ్చే ఇవత్తు నిపాగే మదుపేయిను, రాజు రామరావు ! ” ఎందరు వాకపురాణాలు నగుత్తారు.

“ నన్న మదుపేగే కొడలిల్లివాట్టి ? ఆడక్కేగ కొడువుదరల్లి తప్పేను ? ” ఎందను రాజురామను నగుత్తారు.

వానునరాయఁరు సాకష్టు ‘ బేడ, బేడ వేన్నుత్తా బేచమ్మ ఇల్లి సాంబార ఖాలి మాడిదరు.

కొనేగే హోగువాగ, రాజురామను “ నాను హేళిద్ద.... ? ” ఎందను.

“ ఆగలి; నేండ్రేంద్రం.”

భ

ఇల్లి ఒందెడియల్లి మహోత్తుంగవాద కదియ పవిత్రీణి రారాజిశుత్తిడ. కత్తలెయు మేల్లిమేల్లనే కాళీగేవ సమయి; ప్రశాంత వాతావరణ. తీడుత్తా బండ తంగాళి దక్కిపక్కిగళ, పరుప్రాణిగళ సుషుప్తియ తెరియస్తుక్కడిసి హోగిది. బగకతియ సుమనోహర వాద ఆ ప్రభాటిగితీయి వాణియ గాయనశాలీయ పలవారు గాయ సోపకరణగళింద హోదటి, మేళయిసి, ఏకసాదవాగి బరువంతి కేళుత్తిడి. సూర్యాను రథవేరువ మున్న కొంగుదెంగు కదిళి వ్యుషుగళు భీతాళగళంతి నాట్యవాడుత్తినే. ఆపుగళంతు తాండ్రవసేసగు తీరువాగ ఉంటాగువ కొలాహలద ఉష్ణరాబ్చరవేను! ఆకాశ మాగ్రాల్లి కోట్ట్యాంతర వణగళ మేరపణిగె; ఒయ్యియ్యనే ఆ బళ్ళగళన్న భేదిసి, కావళద పేదరియిన్న నిగి, అగసగన్నియి సిరి మేగదంతి తైళగి బెళగుత్తా, తన్న నిస్సిమ తేజస్సినింద సోల

ದಿಕ್ತಪಿಗಳನ್ನೂ ಬೆಳಗಿಸುತ್ತಾ, ಚಂದನಲೀಧಿತನಾಗಿ, ಆಕಾಶವು ಹಿಡಿದು ಕೊಂಡ ಜಕ್ಕುಯುಧದಂತಿ ಬರುತ್ತಿದ್ದಾನೆ ಶಿಶುಭಾನು! ಕದ್ದಿಗಿರಿಯ ಮೇಲಿಲುವ ಆ ಅಪ್ಪತಟ್ಟಾಗಳು ಹೊಸದಾಗಿ ಗಿರಿಯು ಬೆಸನಾದ ಕೂಸು ಗಳಂತೆ, ಸೂರ್ಯನ ಪ್ರಚಂಡ ಬೆಳಕಿಳಲ್ಲಿ ಶೈತ್ಯೋನ್ನಿಲಿತವಾಗಿ, ಕಿಳಕಿಳನೆ ನಗುತ್ತಿವೆ. ಅವುಗಳಾ ಜಲನಾಸ್ವಾದವು ವರಂಣದೇವನು ಸೂರ್ಯನ ಸ್ವಾಗತಸಂಭ್ರಮಕ್ಕಾಗಿ ದಂಡಿಗೆಯ ಅಪ್ಪತಂತ್ರಾಳನ್ನು ವಿಷಟ್ಟುವುದರಿಂದ ಉದ್ದವನಾಗುತ್ತಿರುವುದಲ್ಲಿದೆ ಬೇರೇನು? ಸನಿಯುದ್ದೇ ರೋಮುಖಿದಿಂದ ಸುರಿಯುತ್ತಿರುವ ಆ ತೀಥಫುಷೆ ಎಡಿಬಿಡದೆ ಮದ್ದಳಿಯನ್ನು ಸೂಳಯಿಸುವಂತೆ ಕೇಳುತ್ತಿದೆ. ಮನಸಂದಂತಾಗಿದ್ದ ಜಗತ್ತು ಖತ್ತಾತ, ಉಲ್ಲಾಸ, ಹೊನವು ಗಳ ತವರೂರಾಗಿದೆ. ಜನಸಂಚಾರವಿಲ್ಲದ ಬತ್ತಲೆಯಾದ ಬೀದಿಗಳು, ಒನ್ನ ವಾಹನಗಳ ಸಂಚಾರದಿಂದ ತುಳುಕಾಡುತ್ತಿವೆ.

ಕದ್ದಿಗಿರಿಯ ಮೇಲಿನಾ ಅಪ್ಪತಟ್ಟಾಕಗಳಲ್ಲಿ ಕೆಲವು ಬಾಲಕರು ಶಾಜಾಡುತ್ತಿದ್ದರು. ಕೆರೆಯ ಸೇಂಪಾನವಂತ್ತಿಗಳ ಮೇಲೆ ಆಗ ತಾನೇ ಮಜ್ಜನವನ್ನು ಮುಗಿಸಿ ರಾಜಾರಾಮನೂ, ವಾಮನರಾಯರೂ ಕುಳಿತ್ತಿದ್ದರೆ. ಉದಯದನೇ ಯನ್ನೇ ನಿರುಕ್ತಿಸುತ್ತಿದ್ದ ವಾಮನರಾಯರು ಮೇಲ್ಲಿನೆ ರಾಜಾರಾಮನ ಕಡೆಗೆ ತಿರುಗಿ “ನೇಂದಿದಿರಾ, ರಾಜಾರಾಮರಾಯರೇ!” ಎಂದರು.

“ ಹೂಂ !”

“ ಸೋಣಿ; ನಾನೇನು ಕವಿಯಲ್ಲ. ಆದರೂ ಇಲ್ಲಿಗೆ ಮೌದಲು ಬಂದುದೇ ಕವಿಗಿಂತಲೂ ಹೆಚ್ಚಾಗಿ ಸೊಂದರ್ಶನವನ್ನು ಕಂಡು ಆನಂದಿಸಿದ್ದೇನೇ.”

ರಾಜಾರಾಮನು ಹೌನವಾಗಿವ್ಯಾನು. ವಾಮನರಾಯರು ಪ್ರಣಾ ದಿಕ್ಕಿಗೆ ವೋಗದಿರುಗಿಸಿದರು. ವೇಲ್ಲವೇಲ್ಲನೆ ಸೋಬಗೆಲ್ಲವೂ ಮಾತುವಾಗಿ ಸೂರ್ಯನು ಅಗ್ನಿ ಮುಖಿಯಾಗುತ್ತಾ ಬರುತ್ತಿದ್ದನು.

“ ಹೊತ್ತಾಯಿತು; ಇನ್ನು ಹೋಗೋಣವೇನು ವಾಮನರಾಯರೇ ! ” ಎಂದು ಕುಳಿತಲ್ಲಿಂದ ಎದ್ದನು ರಾಜಾರಾಮ.

ಇಬ್ಬರೂ ಗುಡ್ಡವನ್ನು ಇದರು. ಕದಿರೆಯ ಪಾವನಜಲದಲ್ಲಿ ಮುಳುಗ ಲೀಂದದೆವ್ಯೋ ಮಂದಿ ಗುಡ್ಡವನ್ನು ರೋಹಿಸುತ್ತಿದ್ದರು. ಕಿಳಗೆ ಗಂಭೀರವಾದ ಘಂಟಾನಾದದ್ವೋಂದಿಗೆ ಮಂಜುನಾಥನಿಗೆ ಪೂಜೆಯಾಗುತ್ತಿತ್ತು. ಅಲ್ಲಿ ಬಂದು ನಿಮಿಷ ನಿಂತು, ಎತ್ತುನ ಆರಕಿಯನ್ನು ನೋಡುತ್ತಿದ್ದು ಇಬ್ಬರೂ ವ.ರಳಿದರು.

ಹಿಂದಿರುಗುವಾಗ ಬಂದ ರಾಜಮಾರ್ಗವನ್ನು ಚಿಟ್ಟು ಬಯಲುದಾರಿ ಯನ್ನು ಹಿಡಿದರು. ಅಲ್ಲಿಯೂ ಸುಮನೋರವಾದ, ವರ್ಣನೋಚಿತವಾದ ದೃಶ್ಯಸೌಂದರ್ಯವನ್ನು ವಲೋಕಿಸಿ ಮನದಣಿಯೇ ಸವಿದರು.

ಒಕ್ಕೆಲಗಳಲ್ಲಿಯೂ ನಿಬಿಡವಾಗಿರುವ ಒಕುಳಪ್ಪುಕ್ಕೆ ಶ್ರೀಎಂ, ಆರ್ಜಿ, ಸೋರಿಗಿ, ಮಂಸಿಯಾದ ಒಕುಳಪ್ಪುಗಳು ಪಥದ ಮೇಲೊರಗಿ ವ್ಯಾದುವಾಸನ್ನು ರಚಿಸಿದ್ದವು. ಅಲ್ಲಲ್ಲಿ ಪ್ರೋಡೆಗಳ ನಡುವೆ, ಅಂಕೆ, ಸಂಖ್ಯೆಗಳನ್ನೂ ಮಿರಿ ಕಾಡುಕುಸುಮಾರ್ಗಕು ಬಾಯ್ದೆರೆದು ನಗುತ್ತಿರುವ ನೋಟ! ಅವುಗಳ ಲಾಲಾ ಜಲವನ್ನು ಇಂಟುವ ವಾಂಭಿಯಿಂದ ಎಡೆಬಿಡದೆ ನೇಡೆ ನಂತಿರ ಸಂದೋಹದ ಮಂಗಡೊಂದು ನೋಟ! ಗುಡ್ಡ ಬಯಲುಗಳಿಂದ ಈಡಿ ನಿಮ್ಮೆನ್ನು ತವಾದ ಆ ಪ್ರದೇಶವನ್ನು ಮೇರೆಕೆಗಳಂತೆ ಹಾರುತ್ತಾ, ಜಿಗಿಯುತ್ತಾ ಅವರು ಹಾದು ಹೋಗುವಾಗ ಕಾಣುವ ಸೊಬಗೀ ಬೇರೆ! ಸುತ್ತ ಎತ್ತೆತ್ತೆ ನೋಡಿದರೂ, ಕಣ್ಣ ಚಲಿಸುವನಿತು ದೂರ ನೋಡಿದರೂ ಹಸ. ರುಗ್ಗಿರಿಯೋಸರಿಕೊಂಡು ನಿಂತ ಇನ್ನೊಂದು ನೋಟ! ಕೆಯ್ಲೆಲಗಳು, ಬಿಳಿಗಬ್ಬಿನ ಗಡ್ಡೆಗಳು, ಅಲ್ಲಲ್ಲಿ ಎದ್ದು ತೋರುವ ಅಂದವಾದ ಮಲಗಳು, ಅಲರಂಬನು ತನ್ನ ಶರವನ್ನುಲ್ಲಿ ತಂಡು ಬಿತ್ತಿ ಬೀರಿದಂತೆ ಕಂಗೊಳಿಸುವ ಬೇರೊಂದು ನೋಟ! ನಡುನಡುವೆ ಅಲ್ಲಲ್ಲಿ ಉರಗನಂತೆ ಚಲಿಸುತ್ತಿರುವ ಹಳ್ಳಿ ಕೆರಿಗಳು; ಗುಡ್ಡ ದಿಂದ ಕೆಳಗೆ ತುಂಬಿ ಹೊನಲಿಡುವ ಕಾಟ್‌ರ; ಅವುಗಳ ಮೇಲೆ ಸ್ವಾನ-ಪಾನಕ್ಕೆಂದು ದೇವಗನ್ನೇಯರಂತೆ ಶೋಭಿಸುತ್ತಾ ಬಂದೆರಗುತ್ತಿರುವ ಬೆಳ್ಳಕ್ಕೆಗಳ ತಂಡ; ಸೂರ್ಯನ ಹೊಂಬಿಸಿಲಿನಲ್ಲಿ, ಸುವರ್ಣ ಕಾಂತಿಯಲ್ಲಿ, ಅವುಗಳ ತನುತ್ಪಸ್ಯಾಳ ಗಳು ಹಲವಾರು ಬಣ್ಣಗಳಿಂದ ಬಣ್ಣಶಾಲೆಯಂತೆ ರಂಜಿಸುತ್ತಿದ್ದವು. ಭಾಸ್ಯೆದನ ಡಗಿಗೆ ಸತ್ತಿಗೆಯಾಗಿ ವಟಿಭೂಜಗಳು ಸಾಲುಷಾಲಾಗಿ ನಿಂತಿದ್ದವು; ಆವುಗಳ ಗೋಳಿಯಾಕಾರದ ಕೆಂಬಣ್ಣದ ಚಿಕ್ಕ ಚಿಕ್ಕ ಫಲಗಳು ಹಕ್ಕಿಗಳನ್ನು ಸಾರಿ ಸಾರಿ ಕರೆಯುವಂತಿತ್ತು. ಜಿತ್ಯ ನಿಡಿದಾದ ಗಡ್ಡದಂತೆ ಇಳಿದುಕೊಂಡ ಅದರ ಬೀಳಲುಗಳನ್ನೇ ಏ ಕೆಲವು ಬಾಲಬಾಲೆಯನ್ನು ಉಯ್ಯಾಲೆಯಾಡು ತ್ತಿದ್ದರು.

ಹೊತ್ತಿರುತ್ತಾ ಬಂದಿದ್ದರೂ, ಆ ಶಾಣವು, ಸ್ಥಾಳವು, ಸೂರ್ಯನ ತಾಪದಿಂದ ವ್ಯಾತಿರೆತವಾಗಿ, ಪ್ರಶಾಂತವಾಗಿತ್ತು. ನುರಗಳ ಹೊದರುಗಳಲ್ಲಿ ವಿಗಸಂಕುಲದ ಚಿಳಿಪಿಳಿ ಗಾನವು ಇನ್ನೂ ನಿಂದಿರಲಿಲ್ಲ. ಗುಡ್ಡ ಬೆಟ್ಟಗಳಿಗೆ

ಬಡಿದು ಹಿಂದಿರುಗಿ ಬರುವ ಆ ಗಾನದ ವಾರುದನಿ ಶಾಸ್ತ್ರ ರಸಾತಳದ ವರೆಗೂ ಹಸರಿಗಿಕೊಂಡಿತ್ತು. ರಾಜಾರಾಮನೂ, ವಾಮನರಾಯರೂ ಸಮುಲ್ಲಾಸದಿಂದ, ಆಸಂದಲಪಂಚಯಲ್ಲಿ ತೇಲಾಡುತ್ತಾ ಒಯ್ಯೆಯ್ಯಾಸನ್ ಸಾಗಿತ್ತಿದ್ದರು. ಬಾರಿಬಾರಿಗೂ ತಂಗಾಳ ತೀಡುತ್ತೆ, ಉಸ್ತುರವಸ್ತು ಕೂಗಿ ಹೇಳಿತ್ತಾ ಸಾಮಧ್ಯದಿಂದ ಉತ್ತೇಯಂತೆ ಒಳುಕುತ್ತಿರುವ ಉವರ ಡೈಪವನ್ನು ಸೋಡಿ, ಭಕ್ತಿದ ಸಗಿಗಳಿಗೆ ತಲೆದೂಗಿನಿ ಕುಣಿತವನ್ನು ಕಲಿಸುತ್ತಿತ್ತು. ಭೂನಾಗಗಳು, ಮಂಡುಕಗಳು, ಶ್ರೀಪುಕೀಟಗಳು, ಎಲ್ಲಿ ಸೋಡಿದರಲ್ಲಿ ಕಣ್ಣನಗಳನ್ನು ಸೂರೀಗೂಳಿತ್ತಿದ್ದವು. ಗುಡ್ಡದ ವೇಲಾಖಾಗದಲ್ಲಿ ಉತ್ಸುಮಿತ ವಲ್ಲ್ಯುಕವ್ಯಾಂದು ಶಿರಸೆಗು ಸಿಂಂಡಿತ್ತು. ಹಾಲಗಳ ನಡುವೆ, ಹಾಳಿಗಳ ಮೇಲೆ, ಕೆಂಳೆರಾವು, ಸೀರಾಫಸ್ತಗಳ ಸಾಮಾಜ್ಯ; ರಾಳಿಗಳ ನಡುವೆ ಕೋಳಿ ಪೂಗಳ ಮಂಡರಾನ! ರಾಜಾರಾಮ, ವಾಮನರಾಯರು ಪ್ರಕೃತಿಯ ಸೌಂದರ್ಯಾರ್ಥಾಂಭಾಶಿಯಿಂದ, ರಷ್ಯಾರ್ಥನಾಂದಿಂದ ಪ್ರಾಲರಿತರಾಗಿ ಮುಂಭರಿದರು.

ಇಬ್ಬರೂ ರಾಜವಾಗಿವನ್ನು ಒಂದು ಸೇರಿದರು. ಡಾಮರು ಪೂಸಿದ ಪೂರ್ವ ಸೂರ್ಯನ ಕಿಂಜ್ಞಿನಿಂದ ಬೆಂಜಿಗಾಗಿ ಕಾಲಿಟ್ಟಿರೆ ಬೆಂದು ಹೋಗು ವಂತಿತ್ತು. ರಾಜಾರಾಮ, ವಾಮನರಾಯರಿಬ್ಬರೂ ಅದಕ್ಕಂಜಿ ಕೆಂಧೂಳಿಯ ಘಾಟಾಪಾತಿನಲ್ಲೀ ನಡೆಯಿತ್ತಿದ್ದಿದರು. ಡಾಡೆಯಲ್ಲಿ ಶಂಖ, ಜಾಗಟಿಗಳನ್ನು ಹಿಡಿದುಕೊಂಡು ಬಂಡಸುತ್ತಾ ಹೋಗುವ ಭಿಕ್ಕುಕರ ತಂಡವೇಂದು ಆವರ ಕಣ್ಣಿಗೆ ಬಿದ್ದಿತೆ. ಹೆರ್ಕಿಲ್, ಸ್ಟ್ರೋಕಲ್, ಗಾಡಿಗಳ ಚಲಾರಸೆಗೆ ಪ್ರಾರಂಭ ವಾಗಿತ್ತು. ಮುಂದುವರಿಯಿತ್ತಾ ರಾಜಾರಾಮನು ಮಗಿದೆಂದು ಉತ್ಸೀಧ ದಿನ್ನೆಯನ್ನು ನಿರುಕ್ತಿಸಿದನು. ಇಂಜಾರಾದ ಆಡರ ವೇಲಿಂದ ಗಾಡಿಯೊಂದ ಸ್ನೇಹಿದುಕೊಂಡು ಎತ್ತು ಪ್ರಯಾಸದಿಂದ ಕೆಳಗಿಳಿದು ಬರುತ್ತಿತ್ತು. ಗಾಡಿಯ ಉಳಿನ ಲಾಲಿ ಅದನ್ನೇನೂ ಉಲ್ಲಾಸವಡಿಸುತ್ತಿರುವಂತೆ ತೊರುತ್ತಿರಲಿಲ್ಲ. ಆ ಒರಟಿನಿರಟಾದ ಸೆಲದ ವೇಲಿ ಗಾಡಿಯ ಗಾಲಿಗಳು ಹೋಡಳಿ ಜೆಲಿಸುತ್ತಿರುವಾಗ ಕೆಂಧೂಳಿನೊಂದಿಗೆ ವೇಲೆಳಿಳುತ್ತಿರುವ ಆ ಕೇರಲು ಧ್ವನಿ, ಎಳೆವೆಣ್ಣಿನ ಕ್ರಂದನದಂತೆ ಕೇಳಿತ್ತಿರುವ ಸೋಗಸೇನು ಅಲ್ಪಪಾಗಿರಲಿಲ್ಲ.

“ ಇದಕ್ಕೆ ಬಾಳಿಬೈಲು ಎಂದೆನ್ನು ತಾತ್ತ್ವದೆ” ಎಂದರು ವಾಮನರಾಯರು. ರಾಜಾರಾಮನು ಸೋಡಿದನು. ವಾಮನರಾ ಪುರ ಹೇಳಿಕೆಗೆ ಸರಿಯಾಗಿ ಸುತ್ತು

ಎತ್ತೆತ್ತುಲೂ ನಂದನವನದಂತೆ, ಮೇಲು, ಯೋಜನ, ಹರದಾರಿಗಳ ದೂರದ ವರಂಗೂ ಕಡಕೆವಸಗಳು ಗೋಚರಿಸಿದವು.

ಮತ್ತೆ ಅಥವ ಫರ್ಮಾಂಗು ಸಡಿಮುಖಭರೂ ಒಂದು ವಿಶಾಲವಾದ ಕೊಂಪೊಂಡಿನ ಬಳಿಗೆ ಒಂದರು. ಹೊರಗೆ ಭಡ್ರವಾನ ಕಬ್ಬಿಣಿದ ಬಾಗಿಲು; ಉರುಟುದ ಕಲ್ಲಿನ ಕಂಬ. ಆ ಕಂಬದಲ್ಲಿ ‘ಶಾಂತಿಕುಂಭ’ ಎಂದು ಆಕ್ವರೆಗಳನ್ನು ಕೊರೆಯಲಾಗಿತ್ತು.

‘ಹೇಸರಿಗೆ ತಕ್ಕ ರಾಗೆಯೇ ಪುನ್ನೆ! ’ ಎಂದು ವಾವುಸರಾಯೆರು ರಾಜಾರಾಮನನ್ನು “ಬಸ್ಸೆ!” ಎಂದು ಕರೆದುಕೊಂಡು ಹೋದರು. ಕಬ್ಬಿಣಿದ ಬಾಗಿಲು ರಕ್ಷಣಂತೆ ಕೂಗಿಕೊಂಡು ಮುಚ್ಚಲು ಸುಮೃದ್ಧಾಯಿತು. ಗೀರ್ಣಿಸಿಂದ ಮನೆಗೆ ಸಾಧಾರಣ ಸೂರು ಅಡಿಗಳ ದೂರವಿರಬಹುದು. ಇವರು ಹೋಗುವಾಗ ಹೊರಗೆ ಅಂಗಳದಲ್ಲಿದ್ದ ಸಾಯಿ, ‘ಓಽವ್’ ಎಂದು ಕೂಗುವ ಸ್ವರವೂ, ಒಳಗಿನಿಂದ ಶಾಂಬಿ, ಜಾಗಟೆ, ತಾಳಗಳ, ‘ಭೂ!’, ‘ಭಯ್ಯಾ!’, ‘ರಿಂ!’, ಸ್ವರಗಕೂ ಕೇಳಿಕಲು ಪೂಜೆಯಾಗುತ್ತಿದೆ ಎಂದಿವರಿಗೆ ಗೂತ್ತುಯಿತು. ಬಂದವರನ್ನು ಸೇನಾದಿ ಮಂಡಿಗಿಲ್ಲಬ್ಬಳು ಜಗಲಿಯು ಮೇಲೆ ಚಾಪೆ ತಂದು ಹಾಸಿ ಒಳಗೆ ಹೋದಳು. ಪೂಜೆಯಾಗುತ್ತಲೇ ಇತ್ತು.

ಬಂದವರಿಬ್ಬರೂ ಚಾಪೆಯಮೇಲೆ ಮಂಡಿಸಿದರು. ರಾಜಾರಾಮನ ದೃಷ್ಟಿ ಮೇಲ್ಲಿನೆ ಹಿತ್ತಿಲಕಣಿಗೆ ಸಂಚರಿಸಿತು. ಹೊಗೆ, ಕಾಬಾರ್ನೆ, ಶಿನೆಮಾ, ಸಾಟಕ ಶಾಲೆಗಳಿಂದ ಕೂಡಿ ಕೇವಲ ಕಟ್ಟಿದ ಮುಯವಾದ ಮಂಗಳೂದಲ್ಲಿ, ಇಲ್ಲಿ ಮಾತ್ರ ಪ್ರಕೃತಿ ದೇವ ಪಟ್ಟಣಿಗರು ಹನ್ನೆ ಮೇಲೆ ದಿದ್ದ ಜನಸಿಕೆಯನ್ನೀರು ಸಿನ್ನಿ, ಸೋಧಕರಿಗೆ ತನ್ನ ಸೌಂದರ್ಯವನ್ನು ಪ್ರದರ್ಶಿಸುವಂತೆ ರಾಜಾ ರಾಮನಿಗೆ ತೋರಿತು. ಡಾಷ್ವಗಳಂತೆ ತಲೆದೂಗುತ್ತಿರುವ ತೆಂಗು, ಕೊಂಗುಗಳು. ಹೇರಕೆ. ವನ್ನೀರಕೆ, ಬಾಬಾಮಿ, ದಾಳಿಂಬ ಮರಗಳ. ಸಾಲಾಗಿ ಬಿಳಿದುನಿಂತ ಮೂರಿಡೆಗಳು ಹೊಸದಾಗಿ ಅಲದ್ರ ಹೂಗಳನ್ನು ಮುಡಿದಿದ್ದವು; ಬಾಡಿ ಕೆಳಗುರಳಿದ ಹೂಗಳ ಶಯ್ಯೆ ನೆಲದ ಮೇಲೆ. ಕೂಸನ್ನು ಹೊತ್ತುಕೊಂಡ ಜನಸಿಯಂತೆ ಅಲ್ಲಲ್ಲಿ ಗೊನೆ ಬಿಟ್ಟು ಬಾಳಿ ಮರಗಳ! ಹರಿದ, ಈಣ್ಣಿದ ಎಲೆಗಳು! ನೆಲದಮೇಲೆ ನೆಲ ಕಾಣದಂತೆ ಮುಚ್ಚಿದ್ದ ಜೀಣಿ ಪಣಿ; ಗಾರಾದ ಚಿಕ್ಕ ಕೊಂಬಿಗಳು; ತೆಂಗಿನ ಮರವನ್ನು ಸರಸರನೆ ಏರುತ್ತಿರುವ ಇಣಬಿಗಳು; ಎಲ್ಲವೂ ಎಷ್ಟು ಮನೋಜ್ಞ! ದೂರದ ಚೂತ

ವೃಕ್ಷಪ್ರೋಂದರಲ್ಲಿ ಕೊಗಿಲೆಯೊಂದು ‘ ಕುಹೂ ! ’ ರವಕ್ಕೆ ಮೊದಲು ಮಾಡಿತ್ತು.

“ ಬಂದಿರಾ ? ನಮಸ್ಕಾರ ! ”

ರಾಜಾರಾಮು ಶಿರುಗಿ ಸೋಧಿದಾಗ ಮನೇಯ ಯಂಜಮಾನರು ಕೈಗೆ ಜೋಡಿಸಿ ನಗುತ್ತಾ ಸಿಂತಿದ್ದರು. ಉಟ್ಟಿ ಬಿಕ್ಕೆ ಪಟ್ಟಿಯನ್ನು ಇದು ದೇಹ ವೆಲ್ಲವೂ ಒತ್ತುಲೆ ! ಗೋಪನಾಪುಗಳು ಎದೆ, ಹಣ್ಣಾಮೇಲೆ ವಿಶದವಾಗಿ ಜೋಳಿಯುತ್ತಿದ್ದವು. ಬೋಳಾದ ತಲೆಯಾಂದೆ ಸ್ಥಾನದ ಗಡ್ಡಲದಲ್ಲಿ ಬಿಳಿ ಹೊದ ಜೆಂಗಸರಂತಹ ದಪ್ಪವಾದ ತುರುಬು ಇನ್ನೂ ಹಾಗೆಯೇ ಇದೆ.

ರಾಜಾರಾಮನೂ, ವಾವನರರಾಯರೂ ಪ್ರತಿಯಾಗಿ ವಂದಿಸಿದರು. ಯಂಜಮಾನರೂ ಅಲ್ಲೇ ಅದೇ ಬಂಪೆಯಮೇಲೆ ಆಸಿಸರಾದರು.

“ ರಂಗಯ್ಯ ! ಇವರು ಯಾರು, ಗೂತ್ತಾಯ್ಯೇ ? ” ಎಂದರು ವಾಮನರಾಯರು.

ರಂಗಯ್ಯ ಮಾತನಾಡದೆ ಇಬ್ಬರ ಮುಖವನ್ನೂ ಸೋಡಿದರು.

“ ಅದೇ, ನಿಮ್ಮ ಮನೇಯನ್ನು ತೆಗೆದುಕೊಳ್ಳಲು ಇಬ್ಬರು ಬರುತ್ತಾ ರೆಂದು ನಾನು ಹೇಳಲಿಲ್ಲವೇ ? ”

“ ಹೋ ! ಅವರೋ ! ಸಂತೋಷ ! ನಮಸ್ಕಾರ ಸ್ವಾಮಿ ! ” ಎಂದು ವುನಿಸಿ ನಮಸ್ಕರಿಸಿದರು ರಂಗಯ್ಯ.

ಒಳಗಿಸಿಂದ ಎರಡು ಲೋಟದಲ್ಲಿ ಕಾಫಿ ಹೊರಗೆ ಬಂತು.

“ ಇದು ಯಾಕೆ, ಕಾಫಿ ? ಕಾಫಿ ಬೇಡ ! ”

“ ಹೋ ! ಕುಡಿದರೆ ಏನೂ ದೋಷವಾಗಲಿಕ್ಕೆಲ್ಲ. ”

ವಾಮನರಾಯರು ಆವೃತ್ತಿಳಗೆ ಲೋಟವನ್ನು ಬಂದ ಮಾಡಿ ಬಿಟ್ಟೆ ದ್ವರು: “ ಹೋ ! ನಿಮ್ಮೊಂದು ಹುಟ್ಟು ” ರಾಜಾರಾಮರಾಯರೇ ! ಕಾಫಿ ಕೊಟ್ಟಿರೆ ಯಾರಾದರೂ ಬೇಡವೆಂದು ಹೇಳುತ್ತಾರೆಯೇ ! ನಾನಿಗೆ ಕೊಡುವ ವರಿದ್ದರೆ ಒಂದು ಕೊಡಪಾನ ಬರಿದು ಮಾಡಲಿಕ್ಕು ತಯಾರಿ. ನಮ್ಮ ರಂಗಯ್ಯನ ಮನೆ ಯೆಂದರೆನೇ ನನಗೊಂದು ಧ್ವಮಾಧ್ವವಾದ ಹೋಟಿಲ್ ! ನೋಡಿ, ಅವತ್ತು ಸತ್ಯಾಗ್ರಹಪೂರ್ವ-ಮಣಿಷ್ಯೇ, ಮನಷಿಪೂರ್ವೇ, ಅಂದು ನಾಲ್ಕು ದಿನ ಬಿಡದೆ ಹೋಟಿಲಿನವರು ಬಾಗಿಲು ಹಾಕಿದ್ದ ರಲ್ಲಿ ! ಆಗ ನಾನು ಕಾಫಿ ಕುಡಿಯಲು ಬಂದುದು ಇಲ್ಲಿಗೇ ! ಬರಲು ಕಾರಣವೂ ಇತ್ತು. ಅಂದರೆ ನನಗೆ

ಎಲ್ಲರ ಹಾಗಲ್ಲ; ಗಂಟಿಗೊಂದು ಭಾರಿಯಾದರೂ ಕುಡಿಯಿದ್ದರೆ ‘ಭಟ್ಟ’ ಅಗಿ ಚಟ್ಟಪ್ರವೇರಬೇಕಾದಿತು. ನಮ್ಮ ರಂಗಯ್ಯನ ಮನೆಯಲ್ಲಿಂದಲ್ಲ; ಎಲ್ಲ ಹೋದರೂ ಕಾಫಿ ಕೊಟ್ಟರೆ ಬೇಡನೆಂದು ಹೇಳುವ ಅಭ್ಯಾಸವೇ ನನಗಿಲ್ಲ, ಕುಡಿಯಿರಪ್ಪ ಬೇಗ! ”

ಮನೆಯಲ್ಲಾಗಲೀ, ಹೋಟಲಲ್ಲಾಗಲೀ ಸಮನೆ, ರಿಪ್ಲೈನ್ ಕಾಫಿ ಕುಡಿದೇ ಅಭ್ಯಾಸವಾಗಿದ್ದ ರಾಜಾರಾಮಸಿಗೆ ಈ ಬೆಲ್ಲಿದ ಕವಾಯ ರುಚಿಸ ಲಿಲ್ಲ. ಆದರೂ, ರಂಗಯ್ಯನಿಗೆ ಬೇಸರವಾಗಬಾರದೆಂದು ಬಹಳ ಪ್ರಯತ್ನ ಪಟ್ಟಿ ಅದನ್ನೊಮ್ಮೆ ಹೇಗೋ ಕುಡಿದನು.

“ ಆಯಿತಪ್ಪೆ, ಕಾಫಿಯ ಸಂಗತಿ! ಇನ್ನು ಮನೆಯ ಸಂಗತಿ! ”
ಎಂದರು ವಾಮನರಾಯರು.

ರಂಗಯ್ಯನ ಹುಡುಗಿಯೊಬ್ಬ ಇಂಬಾಗಿಲ ಮರೀಯಲ್ಲೀ ನಾಚುತ್ತಾ ನಿಂತುಕೊಂಡಿದ್ದಳು. ಅವರಿಗೆ ಹೋಗಬೇಕಾಗಿತ್ತು. ಆದರೆ, ಭಾವಡಿಯಲ್ಲಿ ಅಪರಿಚಿತರಾದ ಗಂಡಸರು! ಅವರ ಮುಂದೆ ಸರಗು ಬೀಸಿ ಹೋಗುವುದು ಹೇಗೆ? ಮದುವೆಗೆ ಸಿದ್ಧಿಜಾದ ಅವಳಿಗಂತೂ, ಬರುವ ಗಂಡಸ ರೆಲ್ಲಾ ತನ್ನನ್ನು ನೋಡಲು ಬರುವುದೆಂದೇ ಆಲೋಚನೆ. ವಾಮನರಾಯರು ಅವಳನ್ನು ನೋಡಿ ಎಲ್ಲವನ್ನೂ ಉಹಿಸಿಕೊಂಡರು.

“ ಏನಮ್ಮು, ಮೀನಾಪ್ಪೆ! ಬಾ! ಬಾ! ನಾಚಿಕೆ ಬೇಡಿ ಇಲ್ಲೇನು ನಿನ್ನ ಗಂಡ ಬಂದಿಲ್ಲ. ”

ಮೀನಾಪ್ಪೆ ನಾಚುತ್ತಾ ಅಲ್ಲಿಯೇ ನಿಂತಳು.

“ ಏನು, ನಾವು ಹೋಗದೆ ಹೋರಗೆ ಬರುವುದಿಲ್ಲವೇ? ಆಗಲಿ, ರಂಗಯ್ಯ, ರಾಜಾರಾಮರಾಯರಿಗೆ ಮನೆಯನ್ನು ತೋರಿಸೋಣ. ”

ಮೂರವರೂ ಮಾಳಿಗೆಯ ಕಡೆಗೆ ಸಾಗಿದಾಗ ಹುಡುಗಿ ಈಚೆಗೆ ನುಸುಳಿದಳು.

ಅಭ್ಯಾಸವಿದ್ದ ರಂಗಯ್ಯ, ವಾಮನರಾಯರು ಮಾಳಿಗೆಯ ಏಣೆಯನ್ನು ಧಡಧಡನೆ ಹತ್ತಿದರೂ, ಅಭ್ಯಾಸವಿಲ್ಲದ ರಾಜಾರಾಮನು ಶಾಗಾಡಿಸಿದ ಹಗ್ಗದ ಸಹಾಯದಿಂದ ವೆಲ್ಲನೆ ಕೆಳಗೆ ಬೀಳದಂತೆ ಜಾಗ್ರತೆಯಿಂದ ಮೇಲೆರಿದನು.

ಮೇಲೆ ವಿಶಾಲವಾದ ಮೂರು ಕೊಣೆ; ಬೆಳಕು, ಗಾಳಿ ಸಂಚಾರಕ್ಕೆ

ತಡೆಯಿಲ್ಲದಂತೆ ದೊಡ್ಡ, ದೊಡ್ಡ ಕಿಟ್ಟಿಕಿಗಳು: ಮುಂದೆ ಮಾರ್ಗಕ್ಕೆ ಮುಖ ಮಾಡಿ ದೊಡ್ಡ ಪ್ರೋಟೆಕ್ಸೋ! ಏನಾದರೂ ಬೇಸರವಾದರೆ, ನಿರ್ವೇದ ಚಿತ್ತರಾಗಿದ್ದ ಸಮಯ, ಆ ಪ್ರೋಟೆಕ್ಸೋದಲ್ಲಿ ಬಂದು ನಿಂತರೆ ಸಾಕು, ದಾರಿಯಲ್ಲಿ ಹೋಗುವ ದಿಬ್ಬಣಗಳನ್ನೂ, ವೇಷಗಳನ್ನೂ ದಾರಿಯಲ್ಲಿ ಹೋಗುವವರೆಲ್ಲಾ! ‘ಆ’ ಎಂದು ತನ್ನನ್ನೇ ಭಾಯಿಬಿಟ್ಟುಕೊಂಡು ನೋಡುವ ಹಾಗೆ ವಿಚಿತ್ರವಾಗಿ ಶೃಂಗರಿಸಿಕೊಂಡ ಮಹಿಳೆಯರನ್ನು ನೋಡುತ್ತಾ, ನೋಡುತ್ತಾ, ಸತ್ತೆ ದುಃಖವೂ ಮಾಡುತ್ತಾರೆ.

ಮಹಡಿಯ ಕೆಳಗಿನ ಭಾಗವೂ ಎಲ್ಲವೂ ಸುಹಿತವಾಗಿತ್ತು. ಮಹಿಳಾ ದಳ್ಳೂ ಕೂಡಾ ಕೊಡಿ ಹಿಡಿಯದೆ, ಮಹಿಳೆಗೆ ನೇನೆಯದ ಸ್ವಾನದ ಕೋಣಗೆ, ಭಾವಿಕಟ್ಟಿಗೆ ಹೋಗಲುಬೇಕಾದ ಅನುಕೂಲತೆಗಳು ಎಲ್ಲವನ್ನೂ ರಂಗಯ್ಯ ತೋರಿಸಿದರು.

ಪುನಃ ಶ್ರೀಮರೂಪೀಗಳು ಭಾವಡಿಯಲ್ಲಿಯೇ ಸೇರಿದರು. ರಂಗಯ್ಯ ಮನೆ, ಹಿತ್ತಲಿನ ಆದಾಯ—ವ್ಯಯದ ಪಟ್ಟಿಯನ್ನೂ ಮುಂದಿಟ್ಟರು.

“ಒಪ್ಪಿಗೆಯಾಯಿತೋ ರಾಯರಿಗೆ, ಮನೆ? ”

“ಏನು, ರಾಜಾರಾಮರಾಯರೇ! ನಿಮ್ಮನ್ನೂ ಕೇಳುವುದು ರಂಗಯ್ಯ”

“ಇರಲಿ? ಎಷ್ಟು ಬೆಲೆ ಈ ಮನೆಗೆ? ”

“ಬೆಲೆಯೇ! ಅದನ್ನು ನಾನು ಹೇಳಬೇಕೆ? ನಿಮಗೇ ಗೊತ್ತಾಗುವುದಿಲ್ಲವೇ? ನೀವು ಕೂಡುವಷ್ಟು ಕೊಡಿ. ”

“ನಾನು ಕೊಟ್ಟಿದ್ದನ್ನು ನೀವು ಮರುಮಾಡಿಲ್ಲದೆ ಸ್ವೀಕರಿಸುತ್ತೀರಾ? ಹೇಗೆ, ವಾನುನರಾಯರೇ ಇವರ ಮಾತು! ”

“ಅದರಲ್ಲಿ ಚಚ್ಚೆ ಬೇಡ? ಬಂದು ಸರಿಯಾದ ಬೆಲೆ ಹೇಳಿ, ನೋಡೋಣ, ರಂಗಯ್ಯ! ” ಎಂದರು ವಾನುನರಾಯರು.

“ಹದಿನೈದು ಸಾವಿರಾ! ”

“ಆಬ್ಧಾ....! ”

“ಏನು? ”

“ನೀವು ಈ ಮನೆಯನ್ನು ಯಾವನಾದರೂ ಅರಸುಕುಮಾರನಿಗೆ ಮಾರುವುದೇ ಒಳ್ಳೆಯದು! ”

“ ಏನು, ನಾನು ಹೇಳಿದ್ದು ಹೆಚ್ಚಾಯಿತೇ? ಒಳ್ಳೇ ಮನೆ, ತೋಟ,
ಹಿತ್ತಿಲು! ವಾಮನರಾಯರೇ, ನೀವು ಹೇಳಿ! ”

“ ಏನನ್ನು ಹೇಳುವುದು? ”

“ ಹೋಗಲಿ, ರಾಜಾರಾಮರಾಯರೇ! ಮತ್ತೆ ನೀವೆಷ್ಟು ಕೊಡುವು
ದಕ್ಕೆ ಒಪ್ಪುತ್ತೀರಿ? ” ಎಂದರು ರಂಗಯ್ಯ.

“ ಹೇಳಿದರೆ, ಏನೂ ಬೇಸರವಿಲ್ಲವಷ್ಟೇ? ”

“ ಧೂ! ಯಾಕೆಂದು ಬೇಸರ ಹೇಳಿ? ”

“ ಐದು ಸಾವಿರ! ”

“ ಲಲಿಲಲಿ.....! ಏನು ಮಾತಿದು ರಾಜಾರಾಂರಾವಾ! ಎಲ್ಲಿಂದೆ
ಲೀಗೆ ಹಾರುತ್ತೀರಿ? ಆಕಾಶದಿಂದ ನೆಟ್ಟಿಗೆ ಪಾತಾಳಕ್ಕೆ! ”

“ ನೀವು ಒವ್ವೆಲ್ಲೆ ಆಕಾಶಕ್ಕೇರಿದುದರಿಂದ ನಾನು ಒವ್ವೆಲ್ಲೆ ಪಾತಾ
ಳಕ್ಕಿಳಿಯಬೇಕಾಯಿತು! ” ಎಂದು ನಕ್ಕ ಹೇಳಿದನು ರಾಜಾರಾಮ.

“ ಐದು ಸಾವಿರ ಬಿಟ್ಟು ಮಾತಾಡಿ. ”

“ ಐದು ಸಾವಿರಕ್ಕೆ ತೆಗೆದುಕೊಂಡರೂ ಹತ್ತಿ ರಿವೇರಿ ಮಾಡುವುದಕ್ಕೆ
ಐದು ಸಾವಿರ- ಆರು ಸಾವಿರ ಬೇಡವೇನಯಾ! ”

“ ರಿವೇರಿ ಬೇಕಾದರೆ ನಾನು ಮಾಡಿಸಿಕೊಡುತ್ತೀನೆ. ”

“ ನಮಗೆ ಭಂದ ಕಾಣುವಡಾಗೆ ನಾವೇ ರಿವೇರಿ ಮಾಡಿಸಿಕೊಳ್ಳ
ಬೇಕು. ”

“ ಐದು ಸಾವಿರಕ್ಕೆ ಎಷ್ಟು ಮಾತ್ರವು ಸಾಧ್ಯವಿಲ್ಲ. ”

“ ಬೇಡ! ”

ಕೊನೆಗೆ ವಾಮನರಾಯರೇ ಎಲ್ಲವನ್ನೂ ಇತ್ಯಥ ಮಾಡಬೇಕಾ
ಯಿತು: “ ಇರಲಿ, ರಾಜಾರಾಂರಾವಾ! ರಂಗಯ್ಯ! ನಾನು ನಿವಾಗಿಬ್ಬಿರಿಗೂ
ಬೇಕಾದವ. ನಾನು ಹೇಳಿದ್ದಕ್ಕೆ ಪ್ರತಿಯಿಲಿದ ಇಬ್ಬರೂ ಏಕಮನಸ್ಸಿನಿಂದ
ಒಪ್ಪಿಟಿ. ಐದೂ ಬೇಡ- ಈದಿನ್ನೆಡೂ ಬೇಡ. ಜತ್ತು ಸಾವಿರ ಇರಲಿ!
ಏನು? ”

“ ಆಗಬಹುದು. ” ಎಂದನು ರಾಜಾರಾಮ.

ರಂಗಯ್ಯನೂ, “ ಆಯಿತು? ಮತ್ತೀನು ಮಾಡುವುದು? ಹೇಗಾ
ದರೂ ನನಗೆ ಈಗ ಮನೆಯನ್ನು ಮಾರದೆ ಉಸಾಯವುಂಟೇ? ನನಗೆ

ಹಣ ಬಹಳ ಅಚ್ಚಂಟಾಗಿದೆ ಇಲ್ಲವಾದರೆ, ನರಡು ಶಿಂಗಳ ನಂತರವಾದರೆ ಇದಕ್ಕೆ ಮೂರವತ್ತು ಸಾವಿರ ಬೆಲೆ ಬರುತ್ತಿತ್ತು. ಒಬ್ಬ ಹಾಗೆ ಕ್ರಿಯ ಕಟ್ಟಿದ್ದೆ. ಅದರೆ, ಈಗ ಅವನ ಹತ್ತಿರ ದುಡ್ಡು ಇಲ್ಲದೆ ಮೋಸವಾಯಿತು.”

ಉಂಟದ ಸಮಯವಾಗಿತ್ತು; ರಂಗಯ್ಯನ ಹೆಂಡತಿ ಬಾಗಿಲ ಬಳಿ ಬಂದು ನಿಂತಿದ್ದಾರು. ವಾಮನರಾಯರಿಗೆ ಗೊತ್ತಾಯಿತು.

“ಹಾಗಾದರೆ ಹೋಗೋಣವೇ, ರಾಜಾರಾಂರಾವ್! ” ಎಂದು ಎದ್ದರು. ರಾಜಾರಾಮನೂ ಎದ್ದು ನಿಂತನು.

“ಬರುತ್ತೇವೆ, ರಂಗಯ್ಯ; ನಮಸ್ಕಾರ! ” ಎಂದಿಬ್ಬರೂ ಹೊರಟಿರು. ಗೇಟು ದಾಟಿ, ಸಿಗರೆಟ್‌ಪು ಹಚ್ಚಿಕೊಂಡು ವಾಮನರಾಯರು, “ಹಾಗಾದರೆ ನಾಳೆ ಸಿಕ್ಕುತ್ತೇನೆ ರಾಜಾರಾಮರಾಯರೇ! ” ಎಂದು ತಮ್ಮ ದಾರಿಯನ್ನು ಹಿಡಿದರು.

ರಾಜಾರಾಮ ಮುಂದುವರಿಯುತ್ತಾಗ್ಗೆ ಇದ್ದು. ಬಿಸಿಲೀರಿ ಮಾರ್ಗವು ಕೆಂಡದಂತೆ ಸುಡುತ್ತಿತ್ತು. ಮೇಲಾಗಿ ರಾಜಾರಾಮನಿಗೆ ಹಸಿರೂ ಪ್ರಬಲ ವಾಗಿತ್ತು. ಅಂಥ ಪರಿಸ್ಥಿತಿಯಲ್ಲಿ ಮುಂದುವರಿಯುವುದು ಬಹಳ ಪ್ರಯೋಸ ವಾಯಿತು. ಹಾಗೆ ಮೆಲ್ಲಿನೆ ಹೋಗತ್ತಿರುವಾಗ ಹಿಂದಿನಿಂದ ಹಾರನಿನ ಶಬ್ದ ಕೇಳಿಸಲು ಹಿಂದೆ ನೋಡಿದ ಸಿಟಿ ಬಸ್ ಬರುತ್ತಿತ್ತು. ಕೈಯೆತ್ತಿ ಬಸ್ ನಿಲ್ಲಿಸಿ ಅದನ್ನೇ ಏರಿದ. ಬಸ್ ಪ್ರನ್ಯಾಸ ಓಡತ್ತೇದಿಗಿತು.

ಮನಿಗೆ ಬಂದಾಗ ಲಲಿತೆ ಬಾಗಿಲಲ್ಲಿ ಅವನ ಬರುವನ್ನೇ ಇದಿರು ನೋಡುತ್ತಾ ಕುಳಿತುಕೊಂಡಿದ್ದಾರು. ರಾಜಾರಾಮನ ತಲೆ ಕಂಡೊಡನೆಯೇ, “ಸಿಕ್ಕಿತೇ, ಸಿಕ್ಕಿತೇ, ಮನಿ ಸಿಕ್ಕಿತೇ? ” ಎಂದು ಆತುರದಿಂದ ಕೇಳಿದಳು.

“ಎಲ್ಲಾ ಮತ್ತೆ ಹೇಳೋಣ; ಈಗ ಹಸಿವಿನಿಂದ ಸಾಯುತ್ತಿದ್ದೇನೆ ” ಲಲಿತೆ ಮಾತನಾಡದೆ ಬಳಗೆ ಹೋದಳು. ಉಂಟವಾಗಿ ಕೈತೊಳಿದು ಬರು ವುದರೊಳಗಾಗಿಯೇ ಅವಳ ಆತುರವು ಅವಳಿಂದ ಕೇಳಿಸಿಯೇ ಬಿಟ್ಟಿತ್ತಿ: “ಇನ್ನೂ ದರಿ ಹೇಳಿ; ಮನಿ ಸಿಕ್ಕಿತೇ? ”

“ಸಿಕ್ಕಿತಪ್ಪಾ; ಸಿಕ್ಕಿತು! ”

“ಎಲ್ಲಿ? ”

“ಎಲ್ಲಾ ದರೇನು? ಬಾಳಿಬೈಲಿನಲ್ಲಿ. ಬಹಳ ಆರೋಗ್ಯಕರವಾದ ಸ್ಥಳಾ”

“ಮನಿ, ತೋಟವೆಲ್ಲಾ ಹೇಗೆ? ”

“ ಮಾರ್ಗದ ಬದಿಯಲ್ಲಿ ಏ ಮನಿ! ”

“ ಹಾಗಾದರೆ ಯಾವಾಗಲೂ ಮನೆಯೋಳಗೆ ಧೂಕೇ ಇದ್ದಿಂತು ”

“ ಭೇದ! ಇಲ್ಲ, ಇಲ್ಲ; ಡಾವರಿನ ಮಾರ್ಗ! ”

“ ಹುಂ! ”

“ ಹುಂ, ಏನು! ಚಿಕ್ಕ ಜೊಕ್ಕುಟಿವಾದ ಮನೆ, ದೂಡ್ಡ ಹಿತ್ತಲು, ತೋಟಿ..... ”

ಲಲಿತೆ ನೂರಾರು ಪ್ರಶ್ನೆಗಳನ್ನು ಕೇಳಿದಳು: ಮನೆಯಲ್ಲಿ ಕೊಣಿಗಳಿಷ್ಟವೆ? ಹಿತ್ತಲಲ್ಲಿ ತೆಂಗಿನ ಮರಗಳಿಷ್ಟು? ಕಂಗಿನ ಸಸಿಗಳಿಷ್ಟು? ಭಾವಿಯಲ್ಲಿ ಒಂದರು ಜೆನ್ನುಗಿಡೆಯೇ? ನೆಲದಲ್ಲಿ ಮಣ್ಣ ಫಲವತ್ತಾಗಿದೆಯೇ? ತರಕಾರಿ ಗಳನ್ನು ಬೆಳಿಯಿರಲು ಬಂದಿತೇ? ಮಾಡು, ತೂಲೆ, ಕಂಬಗಳು ಗಟ್ಟಿ ಯಾಗಿದ್ದಾವೆಯೇ? ಇನ್ನೂ ಅನೇಕ ಪ್ರಶ್ನೆಗಳು.

ಅವಳ ಪ್ರಶ್ನೆಗಳಿಗೆ ಬೇಸರ ಹೊಂದಿ ರಾಜಾರಾಮನು ಹೇಳಿದ “ ಅದ ಸ್ನೇಹಾಲ್ಲಾ ಯಾರು ಕಂಡು ಕೇಳಿದ್ದಾರೆ, ಲಲಿತೆ? ಮನೆಯೆಂದ ಮೇಲೆ ಅದೆಲ್ಲಾ ಇಲ್ಲದ ಇದ್ದಿತೇ? ನಿನ್ನ ದೇನಿದು ಬೇಡವಾದ ಪ್ರಶ್ನೆಗಳು! ”

“ ಹಾ! ನೋಡಿ! ನೀವು ಈ ಮನೆಯನ್ನು ಬಾಡಿಗೆಗೆ ಹಿಡಿದಾಗಲೇ ನನಗೆ ಗೊತ್ತಾಗಿತ್ತು, ನೀವು ಮನೆ ಹುಡುಕುವುದರಲ್ಲಿ ಎಷ್ಟು ಜಾಣರು ಎಂಬುದು! ಇವತ್ತು ಪ್ರಾಣ ಗೊತ್ತಾಯ್ತು. ಹೇಗೂ ಇರಲಿ; ನೀವು ಆ ಮನೆಯನ್ನು ತೆಗೆದುಕೊಳ್ಳುವುದಕ್ಕೆ ತವಸರ ಮಾಡಬೇಡಿ ನಾನು ಒಮ್ಮೆ ಹೋಗಿ ನೋಡಿ ಮನೆಯನ್ನು ‘ಪಾಸ’ ಮಾಡಬೇಕು. ಯಾವಾಗ ಹೋಗೋಣ ನೋಡುವುದಕ್ಕೆ? ”

“ ಯಾವಾಗ ಬೇಕೋ ಇವಾಗ! ”

“ ಹೂಂ, ಹಾಗಾದರೆ ನಾಕೆ ಸಾಯಂಕಾಲವೇ ಹೋಗೋಣ. ನಿಮಿ ಗೇನೂ ತೊಂದರೆಯಿಲ್ಲವನ್ನೇ! ”

“ ಹೂಂ, ಇಲ್ಲ ”

ಮರುದಿನ ಸಾಯಂಕಾಲ ಹೋಗಿ ನೋಡಿಕೊಂಡು ಬಂದರು. ರಾಜಾ ರಾಮನೇನೂ ಸೋಲಲಿಲ್ಲ. ಮನೆ, ಲಲಿತೆಯಿಂದ ‘ನಪಾಸ’ ಎನಿಸಿಕೊಳ್ಳುವುದಲಿಲ್ಲ.

“ ಇನ್ನು ತೆಗೆದುಕೊಳ್ಳುಬಹುದಲ್ಲವೇ ಲಲಿತಾ, ಮನೆ? ”

“ ಒಹೋ ! ತೆಗೆದುಕೊಳ್ಳಿ ! ” ಎಂದಳು. “ ಮನೆಯೇನೋ ಅನು ಕೂಲವಾಗಿದ್ದರೂ ಸ್ವಲ್ಪ ಹಳೆಯ ಮಟ್ಟು. ಆದರೆ, ಆವನ್ನು ನಮಗೆ ಬೇಕಾದ ಹಾಗೆ ಅಭಿನವಗೊಳಿಸಲಿಕ್ಕೆ ಬರುವುದಿಲ್ಲವೇ ? ”

“ ಹೋ ! ಅದನ್ನು ಒಂದು ನನಗ ಹೇಳಿಕೊಡುತ್ತೀಯಾ ! ” ಎಂದನು. ರಾಜಾರಾಮ. ರಂಗಯ್ಯನಿಗೆ ಹತ್ತುಸಾವಿರ ನೋಟುಗಳನ್ನು ತೆತ್ತು ರಶೀಧ ಪಡೆದುಕೊಂಡನು. ರಶೀಧಿ ಮೊರತ ಮರುದಿನವೇ ಮೇಸ್ತಿ ಮನೆ ರವೇರಿಗೆ ಬಂದಿದ್ದನು. ರಂಗಯ್ಯ ಆ ದಿನವೇ ಅಲ್ಲಿಂದ ಗಟ್ಟಕ್ಕೆ ರಚೇಕಾಯಿತು.

ಮನೆ ರಿವೇರಿಯಾಗುತ್ತಿತ್ತು. ಎಷ್ಟೋ ಬಾರಿ ಲಲಿತೆ ಮನೆಯಲ್ಲಿ ಚೇರೆ ಶೆಲಸವಿಲ್ಲದೆ, ಗಂಡನ್ನಾಡನೆ ತಮ್ಮ ಡೂಸ ಮನೆಗೆ ಬಂದು ಮೇಸ್ತಿಗೆ ‘ಹಾಗೆ ಮಾಡು,’ ‘ಹೀಗೆ ಮಾಡು’ ಎಂದು ಬುದ್ಧಿ ಹೇಳುತ್ತಿದ್ದಳು. ಈಗ ಅವಳ ತಲೆಯಲ್ಲಿ ಹೂ ತಪ್ಪತ್ತೇಂದ್ರ ಇರಲಿಲ್ಲ. ಹಾಗೆಂದು ಮಾಕೇರಿಟಿನ ಸಪ್ಲಾಯೀನಲ್ಲಿ. ರಾಜಾರಾಮನಿಗೆ ಬಂದು ವೇಳೆ ಹಾಗೆ ಮಾಕೇರಿಟಿನಿಂದ ಡಾಡ್ಯು ಕೊಟ್ಟು ಹೂತರುವ ಮನಸ್ಸಿದ್ದರೂ, ಅವಳೇ ‘ಬೇಡ; ಅನಾವಶ್ಯಕ ದುಡ್ಯು ಹಾಳ್ಯ ! ’ ಎನ್ನುತ್ತಿದ್ದಳು. ಈ ಹೂವೆಲ್ಲಾ ಅವಳ ಹೂಸ ಮನೆಯು ಪರಪ್ಪಸಾದ. ಅಲ್ಲಿ ಸಿಗುವಪ್ಪತ್ತಿಬಗೆಬಗೆಯ ಹೂಗಳ ಮಾಕೇರಿಟಿನಲ್ಲಿ ಇಡೀ ವರ್ಷ ಅಲೆದರೂ ಕಾಣಿಸಿಗುವುದು ಕಷ್ಟ.

ಮೇಸ್ತಿ ಮನೆ ರಿವೇರಿ ಮಾಗಿಸಿ ಬಿಲ್ಲೊ ತಂದಿಟ್ಟನು. ಬಿಲ್ಲೊ ಏನೋ ಬಹಳ ಹೆಚ್ಚಿಗಿದ್ದರೂ, ಮನೆ ಅಭಿನವಾಲಂಕಾರದಿಂದ, ನೂತನ ಸೌಂದರ್ಯ ದಿಂದ ಒಪ್ಪತ್ತಿತ್ತು. ಹೊಸದಾಗಿ ಬಣಿ ಹಚ್ಚಿಕೊಂಡು ಕೆಟಿಕೆ ಬಾಗಿಲುಗಳು ರಚಪ್ರತಂತ್ಯೇಷೋವಾ ಹಾಕಿಕೊಂಡು ಮೆರೆಯುತ್ತಿದ್ದವು. ವೈಟ್ ವಾತಿನಿಂದ ಬಿಳಿಯಾಗಿದ್ದ ಗೇರೆಡಿಗಳು ಕಪ್ಪಾಗುವ ಸುದಿನವನ್ನು ಹಾರ್ಯಿಸಿಕೊಂಡು ನಿಂತಿದ್ದವು.

ಎರಡು ದಿನದ ಮೇಲೆ ಬಂದು ಸಂಚೇ ವಾಮನರಾಯರ ತಮ್ಮ ತನ್ನ ಪರಿವಾರದೊಂದಿಗೆ ಜೊಡುಮಂತಕ್ಕೆ ಬಂದರೆ, ರಾಜಾರಾಮನ ಸರಕುಗಳ ನ್ನೆ ಲ್ಲಾ ಹೇರಿಕೊಂಡು ಲಾರಿಯೊಂದು ಶಾಂತಿಕುಂಜದ್ರಕಡಿಗೆ ಸಾಗಿತ್ತು.

ಶಾಂತಿಕುಂಜಕ್ಕೆ ಬಂದ್ರ ಮೇಲೆ ಲಲಿತೆಯ ಸಂತೋಷ ಬಹಳ ಅಪಾರ. ಅವಳು ಹೊಸದಾಗಿ ಸದಸ್ಯೇಯಾಗಿ ಸೇರಿದ್ದ ಮಹಿಳಾ ಕಳಿಷ್ಟಿನ ಅವಳ ಗೆಳತಿಯ ರೆಲ್ಲಾ “ ನಿಮ್ಮ ಮನೆ ನೋಡೋಣವನ್ನು ” ಎಂದು ಲಲಿತ ಕರೆಯಿದ್ದರೂ

ತಾವಾಗಿಯೇ ಜೋರಟು ಬರುತ್ತಿದ್ದರು. ಮನೆ ಅವರಾರಿಂದಲೂ ಶಹಭಾಸ್ ಗಿರಿಯನ್ನು ಪಡೆಯಿದೆ ಇರಲಿಲ್ಲ. ಇವರೊಂದಿಗೇ ಕೆಲವರು, “ ಏನಮ್ಮಾ, ಲಲಿತಾಬಾಯಿ! ನೀವು ಗೃಹಪ್ರವೇಶ ಸಮಾರಂಭವನ್ನು ಜರುಗಿಸುವುದಿಲ್ಲವೇ? ನಾವು ಆದಕ್ಕೆ ಬರಬೇಡವೇ? ” ಎಂದು ಮುಂತಾಗಿ ಕೇಳತ್ತೀಂದಿದ್ದರು. ಈ ವಿಷಯವನ್ನು ಲಲಿತೆ ರಾಜಾರಾಮನೆಂದನೆ ಪ್ರಸ್ತುತಿಸಿದಾಗ ಅವನು,

“ ಅಯ್ಯೆ! ಗೃಹಪ್ರವೇಶ ಮಾಡದೆ ಉಂಟೇ? ಜೋರಿಯಿಸರೊಡನೆ ಹೇಳಿದ್ದೇನೆ. ಬರುವ ತಿಂಗಳಲ್ಲಿ ಒಂದು ಶಾಖದಿನವಿದೆಯಂತೆ! ”

ಲಲಿತೆ ತನ್ನ ಗೆಳತಿಯಿರಿಗೆಲ್ಲಾ ಅಚ್ಚುದ ಇಸ್ತಿಟೀಶನ್ ಕಾಡುಗಳನ್ನು ಕೊಟ್ಟಿದ್ದಿಲ್ಲದೆ, ಬಾಯಿಯಿಂದಲೂ ಚೆನ್ನಾಗಿ ಉಪಚರಿಸ ಅವುಂತ್ತಿಸಿದಂತೆ. ಮನೆಯಲ್ಲಿ ಗೃಹಪ್ರವೇಶ ಸಮಾರಂಭದ ಸಿದ್ಧತೆ ನಡೆದಿತ್ತು. ಲಲಿತೆ ಗಂಡ ನೊಡನೆ: “ ಏನೆಲ್ಲಾ ಮಾಡಬೇಕೆಂದು ನಿಶ್ಚಯಿಸಿದ್ದೀರಿ? ” ಎಂದಳು.

“ ಏನೇನು ಮಾಡಬೇಕು? ನೋಡೋಣ! ನಿನೇ ಹೇಳು. ”

“ ಸಂಗೀತಕ್ಕೆ ಯಾರು?—ಮೈಸೂರಿನ ಸಂಗೀತರತ್ನ ರೋ, ತಂಜಾ ವೂರಿನ ಭಾಗವತರೋ? ”

“ ಸಂಗೀತಕ್ಕೆ, ಮೊನ್ನೆ ತೆಗೆದುಕೊಂಡ ರೇಡಿಯೋ ಇಲ್ಲವೇ? ”

“ ಭೇ! ಸಂಗೀತವಿದ್ವಾಂಸರಿಲ್ಲದಿದ್ದರೆ ಸಮಾರಂಭ ಚಂದಾದಿತೇ? ”

“ ನೋಡು, ಲಲಿತೆ! ಶಾಸ್ತ್ರಿಯ ಸಂಗೀತಕ್ಕೆ ಈಗ ಏನೂ ಬೆಲೆಯಿಲ್ಲ. ಅವರ ಆ ತಲೆಗಳ ಕುಣಿತಕ್ಕೂ ಕೈಗಳ ತಾಳಕ್ಕೂ ಜನ ಹೇಸಿ ದೂರ ಸರಿದು ಬಿಡುತ್ತಾರೆ. ಈಗನವರಿಗೆ ಬೇಕಾದ್ದು ಸಿನೆಮಾ ಹಾಡು ಮಾತ್ರ. ಆದ್ದರಿಂದ ಅದು ಬೇಡ. ರೇಡಿಯೋ ಮಾತ್ರ ಸಾಕು! ”

“ ಇನ್ನು ನರ್ತನ?— ”

“ ಹೂಂ—ನರ್ತನ! ಇಂದ್ರನಿಗೇ ‘ ಬಡರ್ ’ ಮಾಡುತ್ತೇನೆ, ರಂಭಿ, ಮೇನಕೆಯಿರನ್ನು ಕಳುಹಿಸಲು. ನಿನಗೊಬ್ಬಿಗೆ ನರ್ತನ! ”

“ ಹಾಂ! ನೋಡಿ! ನಿಮಗೆ ಆ ಸೂಳಿಯ ನೆನಪಿದೆಯೇ? ”

“ ಇದೇಸದು ಮಾತ್ರ ಲಲಿತಾ! ಸೂಳಿಯ ನೆನಪಿರಲು ನಾನೇನು ವ್ಯಖಿಚಾರಿಯೇ? ”

“ ನಿಮ್ಮದು ಯಾವಾಗಲೂ ಒಂದೇ, ಸಲ್ಲದ ಮಾತ್ರ! ಆ ಹೀರಾ— ಅವಳ ನೆನಪಿದೆಯೇ ಎಂದು ಹೇಳಿದ.... ”

“.....”

“ ಏತಕ್ಕೆ ಮಾತನಾಡುವುದಿಲ್ಲ? ಆ ದಿನ ಅವಳನ್ನು ನರ್ತನಕ್ಕೆ ಕರೆಯಬೇಕು.”

“ ಭಿಕ್ಷಾ! ಭಿಕ್ಷಾ! ಬೇಡ! ಬೇಡ!”

“ ಅದೇಕೆ ಹಾಗೆ ಹೇಳುತ್ತೀರಿ?”

“ ಬೇಡ! ಬೇಡ! ಆ ಸೂಳಿ ಬೇಡ! ನಾನು ಬೇಕಾದರೆ ಬೇರೆ ನರ್ತಕಿಯನ್ನು ಕರೆದುಕೊಂಡು ಬರುತ್ತೀರೇನೆ.”

ಲಲಿತೆ ನಗುತ್ತಾ, “ ಅಯ್ಯೆ ! ನೀವು ಸೂಳಿಯೆಂದರೆ ಇಷ್ಟು ಹೆದರು ತ್ತೀರೆಂದು ನಾನು ಮಾಡಿರಲ್ಲ. ಸೂಳಿಯಾದರೇನು!—ನಿವೃನ್ನ ಶಿನ್ನಲು ಬರುತ್ತಾ ಶೇಯೋ?”

ಆ ದಿನವಿಡೀ ಇದೇ ಕುರಿತು ದೊಡ್ಡ ವಾಗ್ವಾದ ನಡೆಯಿತು. ಅಂತೂ ಕೊನೆಗೆ ರಾಜಾರಾಮನೇ ಸೋಲಬೇಕಾಯಿತು. ಈ ಆಧುನಿಕ ಯುಗದಲ್ಲಿ ಹೆಂಗಸರ ಮಾತೇ ವೇಲುಗೈ.

ಹೀರೆಗೆ ಈ ವಿಚಾರ ಗೊತ್ತಾದಾಗ ಅವಳು ಹಿರಿಹಿಡಿ ಹಿಗ್ಗಿದಳು. ಇನ್ನು ರಾಜಾರಾಮನು ಸುಲಭವಾಗಿ ತನ್ನ ಕೈಗೆ ಸಿಕ್ಕಬಿಡುತ್ತಾನೆಂದು ಭಾವಿಸಿದಳು.

ಹಾರಯಿಸುತ್ತಿದ್ದಂತೆಯೇ ಆ ಸಮಾರಂಭದ ಸುದಿನವೂ ಬಳಿ ಸಾರಿತು. ಶಾಂತಿಕುಂಜದ ದ್ವಾರದ ಇಕ್ಕಡಿಗಳಲ್ಲಾ ಎರಡು ಗೊನೆ ಬಿಟ್ಟು ಬಾಳಿಗಳು ನಸ್-ಬಾಗಿ ನಿಂತುಕೊಂಡಿದ್ದವು. ಬಣ್ಣಬಣ್ಣದ ಪತಾಕೆಗಳ ಮಾಲೆ ಸ್ತುಂಭದಿಂದ ಸ್ತುಂಭಕ್ಕೆ, ಕೋಲಿಸಿಂದ ಕೋಲಿಗೆ, ಬಿದಿರಿಸಿಂದ ಬಿದಿರಿಗೆ ಹಾದು ಹೋಗಿ, ವುರಳಿ, ನೋಡಲು ಮನೋರವಾಗಿತ್ತು. ಬಾಂದಳವ ಕೀಲಯಿಸುವಂತೆ ವಾಡ್ಯಧ್ವನಿಗೆ ವೋದಲಾಗಿತ್ತು. ಗ್ರೀಕ್ಕು ಸೂರ್ಯನ ತಾಪಕ್ಕೆ ಬೆದರಿ ಭ್ರಾಹ ವೇಲೆದ್ದ್ವು ನಿಂತಿತ್ತು. ಆ ದ್ವಾರದ ಮುಖಾಂತರ ಒಳಕೊರ ಹೋಗುವವರಿಗೆ ಕಡಿಮೆಯಿರಲಿಲ್ಲ. ಎಷ್ಟೋ ಮೋಟಾರು ಕಾರುಗಳು ಹೊರಗಿಸಿಂದ ನಿಂತುಕೊಂಡಿದ್ದವು. ಇನ್ನೆಷ್ಟೋ ಬರುತ್ತಾ ಇದ್ದವು. ಒಳಗೆ ಬಣ್ಣ ಬಣ್ಣದ ತಿವಾಸಿಯ ವೇಲೆ, ಬಣ್ಣ ಬಣ್ಣದ ಸಿರೆ, ಧೋತಿಗಳನ್ನು ಬಿಟ್ಟು ಸಾಗಂಥ, ಅತ್ತರ್, ಪನ್ನೀರುಗಳ ಸ್ವಾನದಿಂದ ವುಗವನಿಸಿ ಕಾಫಿ ಫಲಹಾರಗಳಿಂದ ಸಂತುಷ್ಟರಾಗಿ ಅಥ್ವಾಸೀನರಾಗಿದ್ದಾರೆ. ನರ್ತನದ ಸುಮುಹಳತ್ವದ ದಾರಿ ನೋಡುತ್ತಿದ್ದಾರೆ. ಆದರೆ.... ನರ್ತಕಿ

ಎಲ್ಲಿ?—ಅವಳ ಕಾಲನಂದುಗಿಯ ನಾದವೆಲ್ಲಿ?—ಎಲ್ಲಿ? ಎಲ್ಲರೂ ಕೇಳುತ್ತಿದ್ದರೆ.

ಒಳಗೆ ಲಲಿತೆ ರಾಜಾರ್ಥ ಸೌನೋಡನೆ ಗಾಬರಿಯಾಗಿ ಕೇಳುತ್ತಿದ್ದಳ್ಳ.

“ಹೀರೆ ಬರಲಿಲ್ಲವಲ್ಲ! ಇನ್ನೇನು ಮಾಡುವುದು?”

“ಸೋಡಿದೆಯಾ! ನಾನು ಹಿಂದೆಯೇ ಹೇಳಿದ್ದೇ. ನಿನ್ನ ಹೀರೆಯ ಮಲಾನುತ್ತು ಬೇಡವೆಂದು. ಆದರೆ ನೀನು ಕೇಳಿದೆಯಾ!”

“ಇನ್ನೇನು ಮಾಡುವುದು?”

“ಮತ್ತೇನು? ನರ್ತನವಿಲ್ಲದೆ ಸಮಾರಂಭ ಮುಗಿದುಹೊಗಲಿ!”

ಲಲಿತೆಗೆ ಆಗಲೇ ಅವಮಾನದ ಕಲ್ಪನೆಯಾದಂತಾಗಿ. “ನಿಮಗೆ ಸ್ವಲ್ಪ ವಾದರೂ ತಲೆಯಿಲ್ಲವೇ?” ಎಂದು ಗಜರಿದಳು.

ಆಗಲೇ ಅಲ್ಲಿಗೆ ಬಂದ ರಾಜಾರಾಮನ ಮಿಶ್ರವಯ್ರರೊಬ್ಬರು, “ಏನಯ್ಯಾ, ರಾಜಾರಾಮರಾವಾ! ಡ್ಯಾನ್ಸರ್ ಇನ್ನೂ ಬಂದಿಲ್ಲವೇ?” ಎಂದು.

“ಇಲ್ಲ; ನಾವೂ ಅದೇ ವಿಷಯ ಮಾತಾಡುತ್ತಿರುವುದು. ಪ್ರಯತ್ನಃ ಜ್ವರ, ಕಾಯಿಲೆ-ಗೀಯಿಲೆ ಏನಾದರೂ.....”

“ಹಾಗೇನಾದರೂ ಇದ್ದರೆ ಅವಳು ಹೇಳಿ ಕಳುಹಿಸುತ್ತಿರಲಿಲ್ಲವೇ!” ಎಂದಳು ಲಲಿತೆ.

“ಹಾಗಾದರೆ ಈಗೇನು ಮಾಡುವುದೆನ್ನು ತ್ತೀರಿ? ” ಎಂದರು ಆ ಮಿಶ್ರವಯ್ರರು.

“ಮಾಡುವದೇನು? ನರ್ತನವಿಲ್ಲದೆ ಸಮಾರಂಭ ಆಗಿಹೊಗಲಿ!”

“ಭೇ! ಇದು ಸರಿಯೇ? ಪ್ರೋಗ್ರಾಂ ಎಣ್ಣಾ ಇಟ್ಟಮೇಲೇ ಹೀಗೆ ಮಾಡಿದರೆ ಆದಿತ್ಯೇ? ನಿವೇ ಒಂದು ಮೋರ್ಟಾರ ತೆಗೆದುಕೊಂಡು ಹೊಗಿ ಕರೆದುಕೊಂಡು ಬನ್ನಿ ಆಕೆಯನ್ನು.”

ರಾಜಾರಾಮನು ಲಲಿತೆಯ ಮುಖವನ್ನು ಸೋಡಿದನು. ಅವಳೂ ಆ ಮಿಶ್ರವಯ್ರರ ಮಾತನ್ನೇ ಅನುಮೋದಿಸಿದಳು.

ಆದರೆ ರಾಜಾರಾಮನು ತಾನು ಹೊಗಲಿಲ್ಲ. ಶಿಪಾಯಾವಾಗಿ ಬೇರೊಬ್ಬನನ್ನು ಕಳುಹಿಸಿದನು.

ಹೀರೆ ನಿಜವಾಗಿಯೂ ರಾಜಾರಾಮನೇ ಬಂದು ತನ್ನನ್ನು ಕರೆದು

ಕೊಂಡು ಹೋಗಲಿ, ಎಂದು ಸುಮ್ಮನೆ ಕುಳಿತವಳಿಲ್ಲದೆ, ಅವಳಿಗೆ ಮತ್ತಾವ ಸಂಕಟವೂ ಬಂದಿರಲಲ್ಲ. ಈಗ ಒಂದವನನ್ನು ನೋಡಿ ಅವಳಿಗೆ ನಿರಾಶೆಯಾದರೂ, ಅಲ್ಲಿ ಹೋದಮೇಲೆ ನೋಡಿಕೊಳ್ಳೋಣ ಎಂದು ಹೊರಟಳು.

‘ಹೋ! ನರ್ತಕಿ ಬಂಡಳು! ಬಂಡಳು! ’ ಎಂಬ ವಾತೀ ಚಪ್ಪರ ದೊಳಗೆ ಹರಡಿತು. ಶ್ರೀಯರು ಸೀರೆ, ಸೆರಗುಗಳನ್ನು ಸರಿಪಡಿಸಿಕೊಂಡರು. ಗಂಡನರು ರುಮಾಲು, ವಸ್ತ್ರಗಳಕಡೆ ಲಕ್ಷ್ಯಕೊಟ್ಟರು. ವಿಾಸೆಯೆಂದು ವರ್ಣಿಸಿದ ವಿಾಸೆಯಲ್ಲಿ ನಿರ್ವಿವಿರೆ, ವಿಾಸೆಯಿಲ್ಲದವರು ವಿಾಸೆಯಿದ್ದ ಸ್ಥಳದಲ್ಲಿ ವಾಡಿದ ಬೆವರನೊಳ್ಳಿಸಿಕೊಂಡರು. ನರ್ತಕಿ ಚಪ್ಪರದೊಳಗೆ ಕಾಲಿಟ್ಟಳು. ಮದುವೆಯಾಗದ ತರುಣದೂ ಎರಡೂ ಧೈಸ್ವಿಗಳಿಂದೇ ಏ ಅವಳನ್ನೇ ನೋಡುತ್ತಿದ್ದರೂ, ಮದುವೆಯಾಗಿ ವಯಸ್ಸು ಮಾಗಿದ ರಸಿಕರು ಹಲವರು ಒಂದು ಧೈಸ್ವಿಯನ್ನು ತಮ್ಮ ಮಂಡಿಗಳ ಮೇಲೂ ಒಂದು ಧೈಸ್ವಿಯನ್ನು ಅವಳ ಮೇಲೂ ಬೀರಿದ್ದ್ರೋ.

ಒಂದೆಡೆ ಮೇಜು ಖುಚಿಗಳು ಮೈದಿ ಎತ್ತರವಾಗಿ ಹಾಡಿ ರಂಗ ವನ್ನು ಸ್ವಿಫ್ಟ್‌ಸಿದ್ದರು. ಹಾಡುಗೌರಿಕೆಗೆ ಅಶೀಲ ಕನಾಟಕ ಇತ್ತಿಯ ಕನಾಟಕ ಚಿತ್ತಯಿಸಿದ್ದಳು. ಹಾಡು ನಿ, ತಬಲಾ, ವಿಣ್ಣಿ, ಜಲತರಂಗಗಳ ಪ್ರವೀಣದೂ ಬಿಜಯಂಗ್ರೇಡಿದ್ದರು. ನರ್ತಕಿ ಬಂದು ರಂಗದಮೇಲೆ ಕಾಲಿ ದುತ್ತಲೇ ವಾಧ್ಯಗಳು ಧೈಸಿಗೊಟ್ಟವು. ಕನಾಟಕ ಕಂಠವನ್ನು ಸರಿಪಡಿಸಿ ಕೊಂಡಳು. ಸಭಿಕರು ನಾಣ್ಯಗಳನ್ನು ಕೈಗೆ ಚಲಾಯಿಸಿದ್ದಾರೆ. ಆದರೆ ನರ್ತಕಿಯ ಕಾಗಳು ಅಲ್ಲಿಲಲ್ಲ.

“ಹೂಂ, ಪ್ರಾರಂಭವಾಗಲಿ! ಒನ್ನು, ಟ್ರು, ಶ್ರೀ. ” ಎಂದರೊಬ್ಬರು.

“ಯಾರಿಗೆಪ್ಪು, ಕಾಂ ವುದು? ಪ್ರಾರಂಭಿಸಬಾರದೇ! ” ಎಂದಿ ತೊಂದು ಧೈಸಿನಿ.

“ಹಂ, ಸುರುವಾಗಲಿ. ಧೈಸಿ ಧೈಸಿ! ” ಮತ್ತೊಬ್ಬರು ಕೂಗಿದರು.

“ಹೂಂ! ಹೂಂ! ಜಲ್ಲಿ! ಜಲ್ಲಿ! ಪ್ರಾರಂಭವಾಗಲಿ. ” ಎಂದರು ಹತ್ತಾವು ಜನರು ಏಕಪ್ರಕಾರವಾಗಿ.

ಹೀಗೆ ಲಲಿತೀಯ ಮುಖವನ್ನು ದಿಟ್ಟಿಸಿದಳು.

“ಹಂ, ಸುರು ಮಾಡಿಯನ್ನು. ” ಎಂದಳು ಲಲಿತೀ.

హీరే నసు నగుత్తా, “ అయ్యో! నీవూ హీళువుదే? మనెయి యజమానరు సోఎడద్దుమేలే నాను కుణీదేను ఫల? ”

లలితీగె ఆఫ్ఫవాయితు. ఆవళు కొడలే రాజూరామనన్న రసి కొండు కోరటిళు

“ ఏనాదరూ నాను నత్కన సోఎడలు బరుపుదిల్ల! ” ఎందు రాజూరామనదు ఒందే హట.

ఆదరే లలితీ అనేక విధవాగి బోధిసిద్ధు: “ నీవు ఈగ బారదిద్దరే ఆవళు నత్కిసదే హాగీయే హోరటు: హోగిబిడుత్తాళి. ఆవళన్న నత్కనక్కె సూచే కరిదమేలే హీగే మాడువుదు సమవే? ఆవళ మనస్సు ఎష్టు నేఱేవాగబరాదు! బందవరాదరూ ఏనందారు? నక్కు నమ్మ ముఖక్కె ఆపమాన మాడి హోగలిక్కిల్లాపో? ” ఆవళ ముఖపు కష్టప్రాగి, కణ్ణ ప్రాగిలాయితు.

“ ఒట్టురే ఎల్లి హోదరూ నిన్న ఉపద్ర ఉంటే ఉంటు! ” ఎందు రాజూరామను ఎడ్డుకొండు బందను. ఆదరే, సభేయల్లి నిమిలిత నయిననాగియే కుళితను.

గుజు, గుజు ఎందితు కాలిన గేజ్జె. నత్కచి నత్కనవన్ను-క్కె గొండలు కలవారు బగేయ కుణీతెగళాదప్ప. ఆ కుణీతద గరగించే సోటికర మనవస్తూ కషిఫిసితు. ఎల్లరూ ఆక్షిఫెరాదరెందు హీళటరు వంతిల్ల. రంగపు ఇభ్యుగవాగువంతి ఆవళు నలయువాగ ఆవళ లంగపు సేంటిదింద మేలే హారిదుదన్ను కండు కేలవు సభ్యరు, నిఱతినంతరు కణ్ణుగళన్ను వుఱ్చికొండేటా. ఇన్న కలవర. ఆవళ ఉచ్చిద వక్కెశ్శలద కుణీతవన్ను కండు ‘ఘో! ఘో!’ ఎందరు. ఆదరూ ఆదు అనేకరన్న అనఃరంజిసితెందు ఆగాగ కేళిబరుత్తిరువ, ‘శక్క భాసో! ’ ‘ఒన్నమోరా! ’ ‘హియ, హియ! ’ ‘భాపురే! ’ గళు హీళుత్తిద్దుపు.

సాథారణ ఎరడు తాసుగావరిగే నత్కచి నిల్లదే నాట్యవాడిద్ధు. ఆవళ బినత దేహపు ఆవళ అంగాంగగళ సోంచయేవన్ను ఆవళ వసనగళన్న బిళ్ళె ప్రదత్తిసితు. సురిద స్మేదపు సాగరవన్ను మిారి

ಪ್ರವಹಿಸಿತು. ನರ್ತಕಿ ಬಹುವಾಗಿ ಬಳಲಿದ್ದ ಈ ಆದರೆ, ಸಭಿಕರಿಗೆ ಇನ್ನೂ ತ್ಯಾಪ್ತಿಯುಂಟಾಗುವಂತೆ ತೊರಲಿಲ್ಲ. ‘ನಿಲ್ಲಿಸ ಬೇಡಿ, ನಿಲ್ಲಿಸಬೇಡಿ’ ಎಂದು ಅನೇಕರು ಕಂಠಗಳು ಸಾರಿ ಬರದಿರವು. ಆದರೆ ನರ್ತಕಿಯು ಅವುಗಳಕಡೆಗೆ ಲಕ್ಷ್ಯವೀರುದೆ ಒಂದು ರಚತ ತಳಿಗೆಯನ್ನು ತೆಗೆದುಕೊಂಡು ಕುಣಿಯುತ್ತಾ, ಪ್ರತಿಯೋಬ್ಧಿ ಸಭಿಕರ ಮುಂದೆಯೂ ತಳಿಗೆಯನ್ನು ನೀಡತ್ತೊಡಗಿದಳು.

ಅನೇಕರಿಂದ ನರ್ತಕಿಗೆ ಮಿಸುನಿ, ಬೆಳ್ಳಿ ತಗಡುಗಳ ಸಮರ್ಪಣೆಯೂ ಯಿತು. ಅನೇಕರಿಗೆ ಅದು ತಮ್ಮ ಪ್ರಾಣಸಮರ್ಪಣೆಯಾದಂತೆ ತೊರಿದರೂ, ಮತ್ತೂ ಮಾರಿಯಾಗಿ ಅನರ್ತಕಿ ಯೋಸೆದು ತಮ್ಮ ಬಳಗ್ಗೆ ತರುವಾಗ ಸುಮ್ಮಾನಿರುವುದೆಂದರೆ ಸಾಮಾನ್ಯವೇ! ಸಾಲಾಘರು ಜನರಮುಂದೆ ಸುಳಿದು ಹೀರೆ ಕೊನೆಗೆ ರಾಜಾರಾಮನ್ ಬುಂಗೆ ಬಂದು ತಳಿಗೆಯನ್ನು ಮುಂದಕ್ಕೆ ನೀಡಿದಳು. ರಾಜಾರಾಮನು ತಾನು ಆ ದಿನ ನರ್ತಕಿ ಕೊಡಬೇಕಾದ ಸಂಭಾವನೆಯನ್ನೇ ಕೊಟ್ಟುಬಿಟ್ಟಿನು. ಅವನು ಹಾಗೆ ಕೊಡಲು ಮೋರೆಯನ್ನು ಮುಂದೆ ನೀಡಿದಾಗ, ಹೀರೆಯೂ ತನ್ನ ಮೋರೆಯನ್ನು ಮುಂದೆ ನೀಡಲು ಮರಿಯಲಿಲ್ಲ. ಆದರೆ, ರಾಜಾರಾಮನು ಮಿಂಚಿನ ವೇಗದಿಂದ ತನ್ನ ಮೋಗನನ್ನು ಹಿಂದಕ್ಕೆಳೆದುಕೊಂಡನು. ಆದರಲ್ಲೇ ನಾದರೂ ಕೊಂಚ ಹೆಚ್ಚುಕಡವೆಯಾಗುತ್ತಿದ್ದರೆ, ರಾಜಾರಾಮನು ಅಥರಗಳು ‘ಫೋ!’ ಎಂದು ಹೀರೆಯ ಅಥರಗಳ ಚುಂಬನಕ್ಕೆ ಶಾತ್ರುವಾಗುತ್ತಿದ್ದವು. ಹೀರೆ ರಾಜಾರಾಮನ ಮುಂದೆ ಸಾಧಾರಣ ಅಥರ್ ಗಂಟೆಗೂ ಅಧಿಕವಾಗಿ ತನುವಿಕಾರ, ಹಾವಭಾವ, ಹಂಸ್ತ ಸಂಜ್ಞೆಗಳಿಂದ ಕುಣಿದಳು. ಹಾಗೆ ಕುಣಿಯುವಾಗ ಎಷ್ಟೋ ಬಾರಿ ಅವಳು ಅಲರಂಬನನ್ನು ತನ್ನ ಸಹಾಯಕ್ಕೆ ಕರೆದಳು. ಆದರೆ, ಹಾಖಾದ ವನು ಒಮ್ಮೆಯಾದರೂ ಬರಬೇಕೇ! ರಾಜಾರಾಮನು ಎಲ್ಲಿಯೋ ನೋಡುತ್ತಿದ್ದನು. ಹೀರೆಗೆ ಕುಣಿದು, ಕಣಿದು ಸಾಕಾಗಿ ಮುಂಬರಿದಳು.

ಉಲ್ಲಿದ ಸಭಿಕರಲ್ಲಿ ದೆಚ್ಚಿನವರು ರಾಜಾರಾಮನಂತೆ ಮೂರ್ಖರಲ್ಲಿ. ಅವರಲ್ಲಿ ಎಷ್ಟೋಮುಂದಿ ರಜತ ತಳಿಗೆ ತಮ್ಮ ಅಲ್ಪಕಾಣಿಕ (?)ಯನ್ನು ರವಾನಿಸುವಾಗ ತಮ್ಮ ಸುಂದರ ವದನಗಳನ್ನು ಮುಂದೆ ನೀಡಿದರು. ಆದರೆ, ಹೀರೆ ಹೀಮ್ಮೆಬಿಯಾದುದನ್ನು ಕಂಡು ಅವರಿಗೆ ತುಂಬಾ ಬೇಸರವಾಯಿತು. ಇನ್ನು ಕೆಲವರು ಸಿಗರೆಟ್‌ಸೇದುತ್ತಾ ಹೊಗೆಯನ್ನು ಹೀರೆಯ ಮುಖದ ಸುತ್ತಲೂ ಹಬ್ಬಿಸಿ, ಅವಳ ಸೌಂದರ್ಯವನ್ನು ಸೇವಿಸತ್ತೊಡಗಿದ್ದರು. ಆ

హోగేయ నడువే హీరేయ మోరే ఆవరిగే ‘బెళ్ళిగిలుగళ నడువే చందిరను కండంతే’ కండరే యావ కట్టిగనిగాదరూ అదన్న అల్ల గళేయలాదీతే?

సూయిను కండగింపాద సమయ; బందవరల్లి గండశరు రాజు రామనోడనేయూ, హెంగసరు లలితెయోడనేయూ, “హోగిబరుత్తే నే రాజురాంరావా!” “హోగిబరుత్తే నే లలితాబాయి!” ఎందు ఒబ్బెట్టిరాగియే నురీయాగుత్తిద్దరు. హీరా ఇన్నూ సింఖిద్దళు. రాజురామను ఆవళోడనే, “తావు స్థిరియిట్టు ఇల్లి బందు నక్కి సిదుదక్కుగి తుంబా ధన్యవాదగళు!” ఎందవనే సర సరనే ఒళక్కు నడెదుబిట్టు. ఆవళిమూం కారవన్న కేళలూ అల్ల నిల్లలిల్ల.

ఆల్లే ఇద్ద లలితెమాత్ర నగుమోగదింద, “ఎష్టు జెన్నూగి నర్తిసిదిరమ్మా!” ఎందళు.

“ కూం. నాను హాగెల్లా కరేదల్లిగెల్లా హోగువనళల్లవమ్మ ననగే బీరి బెళ్గే తల్సిసిడితపూ ప్రార-భవానిత్తు. ఆదరూ, సింపు నన్న గెళకియేంబుదరింద బందే. ఆదరే, ఇల్లి బందు సోడిదరే....”

“ ఏను! ఏనాయితు?”

“ ఏనూ ఇల్లి. ఇరలి. సిమ్మ యజమానరిగే నర్తనదల్లి అష్టోందు రుచియిల్లవే?”

“అవరు హాగెయే!”

“ ఆవరిగే రుచియిల్లదిద్దుమేలే నన్న న్నే కే కరెయిసిద్దిరి?”

“ అవరొబ్బర రుచియిన్న సోడిదరే సాకే! నన్న రుచి, నష్ట గెళకియర రుచియిన్న కేళువవరిల్లవే?.. ఇరలమ్మ; ఇన్న యావా గలాదరూ కీగే ఆనుళ్లంవాదగ కరెయిసుత్తే నే. బరలు మరేయు బీడి.”

ఒళగిసిందు రాజురామన ఆణతియ ధ్వని కేళిసుత్తిత్తు.

“ మోర్యఫరో! ఆ కుణైతద అమృనన్న కరెదుకోందు హోగి ఆవర జోడవుతద మనిగె బిట్టు బా!”

ಮನಗೆ ಬಂದ ಹೀರಾ, “ಆ ರಾಜಾರಾಮನು ನನಗೆ ಲಭಿಸದಿದ್ದರೆ ನಾನು ನಿರೆನ್ನೂ ಮಂಟ್ಪವುದಿಲ್ಲ.” ಎಂದು ಭಂಡಿ ಹಿಡಿದಳು.

ರಾಮಗೋಪಾಲನಿಗೆ ಮಹಾಸಂಕಟ ಪ್ರಾಪ್ತವಾಯಿತು.

೩೫

ಒಂದು ಕಾಲದಲ್ಲಿ ರಥಭಿಂದಿಯ ಮಾಳಿಗೆಯ ಮುಂದೆ ತೊಗುತ್ತಿದ್ದೇ, ‘ಯತಿಪತಿ ಕಾರ್ಣಾಲಯ’ದ ಚೋಡು ಈಗ ಬಾಳಿಬೈಲನಲ್ಲಿ ಒಂದು ಚಿಕ್ಕ ಕೊಣಿಯ ಮುಂದೆ ಗಾಳಿಗೆ ಘಟಘಟನೆ ಅಲ್ಲಾಡುತ್ತಿದೆ. ರಾಜಾ ರಾಮನು ಬಾಳಿಬೈಲಿನ ಶಾಂತಿಕುಂಜದಲ್ಲಿ ವಾಸಿಸಲು ಪೂರಂಭಿಸಿದ ಮೇಲೂ ಒಂದೆರಡು ಇಂದಿನ ಯತಿಪತಿ ಕಾರ್ಣಾಲ್ಯವು ರಥಭಿಂದಿಯಲ್ಲೇ ಇತ್ತು. ಅಮೇಲೆ ನಾ,, ‘ಅಲ್ಲಿವರೆಗೆ ಯಾರು ನಡಿದು ಸಾಯುತ್ತಾರೆ’ ಎಂಬುದ ರಿಂದ ಯತಿಪತಿ ಕಾರ್ಣಾಲಯವು ಬಾಳಿಬೈಲಿಗೇ ಬಂತು. ಬಾಳಿಬೈಲಿಗೆ ಬಂದ ಮೇಲೂ ರಾಜಾರಾಮನ ಪಶ್ಚಿಮ ವ್ಯವಸಾಯವು ಸುಗಮವಾಗಿ ಸಾಗಲಿಲ್ಲ. ಈಗ ಮನೆಯಾಡಳಿತಿಯ ಭಾರವು ದಂಚಾಗಿ ಅವನ ಮೇಲೆ ಬಿದ್ದ ದರಿಂದ ಮೂರು ಹೊತ್ತೂ ಅವನು ಮನೆಯಲ್ಲಿಯೇ ಇರಬೇಕಾಗಿತ್ತು. ಒಮ್ಮೆ, ‘ಈ ಪಶ್ಚಿಮ ಹೊರಡಿಸುವುದನ್ನು ನಿಲ್ಲಿಸೋಣವೇ?’ ಎಂದು ಪರಾಜ್ಯ ಲೋಚಿಸಿದನು. ಆದರೆ ಇದಕ್ಕೆ ಪ್ರತಿಕೂಲವಾಗಿ ಎರಡು ಕಾರಣಗಳಿಂದವು. ಮೊದಲನೆಯಾಗಿ ಒಮ್ಮೆ ಕೃಗೋಂಡ ಪಶ್ಚಿಮೋದ್ಯುಗವನ್ನು ಯಾವ ಹೇತುಗಳಿಗಾಗಿಯೂ ಇವನಿಗೆ ತ್ವರಿಸುವ ಮನಸ್ಸಿರಲಿಲ್ಲ. ಅಲ್ಲದೆ, ಮನ ವ್ಯಾಪಾರ, ದುರುಸ್ತು, ಗೃಹಪ್ರವೇಶ ಸಮಾರಂಭಗಳಿಗಾಗಿ ಆತನು ಎಷ್ಟೇ ಹಣವನ್ನು ಕೃಬಿಡಬೇಕಾಯಿತು. ಅವಾಚಿನತೆಗೆ ಮನಮಾರಿ ಮೋರ್ಟಾರ ಕಾರ್, ರೆಡಿಯೋಗಳನ್ನು ಕೊಂಡುದರಿಂದ ಅಧ್ಯ ಲಕ್ಷ್ಯವು ಅಧ್ಯಕ್ಷಧ್ಯ ಕಡವೆಯಾಯಿತು. ಈ ನ್ಯಾನಕಿಯನ್ನು ಹೋಗಲಾಡಿಸುವುದಕ್ಕೆ ಪಶ್ಚಿಮೇಯ ಚಿಂಬಲಗಳಿಂದ ಅದನ್ನು ‘ಬೇಡ’ ಎಂದವನು ತಳ್ಳಿಹಾಕಲಿಲ್ಲ. ಆದರೆ ತಾನೇ ಆ ಕಾರ್ಯವನ್ನು ಕೃಗೊಳ್ಳುವುದು ಇಶ್ವರವಾಗಲು ಪಶ್ಚಿಮೇಯಲ್ಲಿ ಜಾಹೀರಾತು ಪ್ರಕಟಿಸಿದನು. ಪಶ್ಚಿಮ ಕನಾಟಕದ ಮೂಲೆ ಮೂಲೆ ಗಳಿಗೂ ಸಂಚರಿಸಿ ನೂರಾರು ಅರ್ಜಿಗಳನ್ನು ಕರತಂದಿತು. ಬಿ. ಎ., ಎಂ. ಎ. ಕಲಿತು ಕಾಲೇಜಿನಲ್ಲಿ ಉಪನ್ಯಾಸ ಹೊಡಿಯಬೇಕಾಗಿದ್ದ ಜಂಟಲ್ ಮೇಲ್

ಗಳೂ ಪಶ್ರಿಕೊ ಹ್ಯೋಗಕ್ಕೇ ಅರ್ಜಿ ಹಾಕಿದ್ದ ದನ್ನು ಕಂಡು ರಾಜಾರಾಮನಿಗೆ, “ಅಯ್ಯೋ! ಉದ್ದೇಶ್ಯೋಗದ ಅವಸ್ಥೆಯೇ?” ಎಂದು ಗೊತ್ತಾಯಿತು. ನೊದಲೇ ಹೇಳಿದಂತೆ ಅರ್ಜಿಗಳಿನೋ ನೂರಾರು ಇದ್ದವು. ಅರ್ಜಿದಾರರು ತಮ್ಮ ಮಹತ್ತೆದ್ದರು, ಯೋಗ್ಯಿಗಳ ಕುರಿತು ತಾವೇ ತಮ್ಮ ಬೆನ್ನು ಚಪ್ಪರಿಸಿ ಬರಿದು ಕಳುಹಿಸಿದ್ದರು. ಕೆಲವರು ಕಾವ್ಯೋಪವಾಗಿಯೇ ಅರ್ಜಿಯನ್ನು ಬರೆದಿದ್ದರು. ಇನ್ನು ಕೆಲವರ ಬರಹಗಳು ಪ್ರಾಸಾನುಪ್ರಾಸಗಳಿಂದ ನಿಬಿಡಿತವಾಗಿದ್ದವು. ಉಳಿದವರು ಮಂಡಣನ ರಾಮಾಶ್ರಮೇಧದ ಶೈಲಿಯನ್ನು ಕರಿಸಿದ್ದರು. ಹಾಸ್ಯವೇ ಜೀವಾಳವಾಗಿದ್ದವರು, ಸುಖಾಶ್ರಮವಾದಿಗಳು, ದುಃಖಾಶ್ರಮವಾದಿಗಳು ಸರ್ವರೂ ತಂತಮ್ಮ ಪಾಂಡಿತನ್ನು ತಂತಮ್ಮ ಅರ್ಜಿಗಳಲ್ಲಿ ತೋರ್ಪಡಿಸಿ ಕೊಂಡಿದ್ದರು. ಆದರೆ, ರಾಜಾರಾಮನ, ‘ಈ ನೊದಲು ಪಶ್ರಿಕೋದ್ಯೋಗಿಗಳಾಗಿ ಅನುಭವವಿದ್ದ ವರಿಗೆ ಪ್ರಥಮ ಸಾಫ ಕೊಡಲಾದಿತು’ ಎಂಬ ಅಂಶಕ್ಕೆ ಯಾವ ಪುಣ್ಯಾಶ್ರಮನೂ ಉತ್ತರಗೊಟ್ಟಿರಲ್ಲ. ಒಂದೊಂದೇ ಅರ್ಜಿಯನ್ನು ಓದಿ ಕೆಳಗಿಡುತ್ತಾ, ಇವುಗಳಲ್ಲಿ ಯಾವ ಅರ್ಜಿಯನ್ನು ಆರಿಸೋಣ, ಯಾವುದನ್ನು ಜಾರಿಸೋಣ, ಎಂದು ಆಲೋಚಿಸುತ್ತಿದ್ದಂತೆಯೇ ಒಂದು ಅರ್ಜಿ ಅವನ ಕಣ್ಣಗೆ ಬಿಡಿತು. ರಾಮಗೋಪಾಲ ಎಂದು ಹೇಸರು. ಮೂರು ವರ್ಷ ಪಶ್ರಿಕೋದ್ಯೋಗದ ಅನುಭವ ಎಂದಿದೆ. ರಾಮಗೋಪಾಲನೇಂದರೆ ಯಾರು? ಆ ಸೂಕ್ತಿಯ ಗಂಡನಲ್ಲವೇ! ಎಂದು ಕೇಳಿತು ಮನಸ್ಸು. ರೂಳಿಗೆ ಗಂಡನೇ! ಎಂದು ನಕ್ಕಿಣಾ. ಈಗ ಹೇಗಾದರೇನು? ಒಂದು ಕಾಲದಲ್ಲಿ ಗಂಡನಾಗಿದ್ದ ನೆಂಬುದನ್ನು ಉಲ್ಲಿಂಫಿಸುವುದು ಶಕ್ಯವೇ? ಎಂದಿತು ಮರುಕ್ಕಣವೇ. ಸೂಕ್ತಿಯ ಗಂಡ!—ಇವನನ್ನು ನೇಮಿಸಲೋ, ಬೇಡವೋ ಎಂದು ಮನಸ್ಸು ಹೊಯ್ದಾಡುತ್ತಿರುವಾಗಲೇ, ಕಾರ್ಯನೇಮಕಕ್ಕೆ ಪರಿತೀಯ ಗಂಡ, ಪರಿವ್ರತಿಯ ಗಂಡ ಎಂದಿದೆಯೇ? ಎಂದು ತೀಮಾರಿಸಿ, ‘ಸಂಪೂರ್ಣ ವಿನರಗಳೊಂದಿಗೆ ಸ್ವತಃ ಒಂದು ನವ್ಯನ್ನು ಕಾಣ’ ಎಂದು ರಾಮಗೋಪಾಲನಿಗೆ ಪತ್ರ ಬರಿದು ಹಾಕಿಯೂ ಬಿಟ್ಟುನು. ಉಳಿದವರ ಅರ್ಜಿಗಳು ಕಸದ ಕುಕ್ಕೆಯ ಭಾರವನ್ನು ಹೆಚ್ಚಿಸಿದವು.

ಮೂರು ದಿನದ ಮೇಲೆ ಒಂದು ಸಂಜೆ, ರಾಜಾರಾಮನು ಪಶ್ರಿಕಾಲಯ ದಲ್ಲಿ ‘ಫಾಯಲ್’ ನೋಡುವುದರಲ್ಲಿ ಮಗ್ನಾಗಿದ್ದಾಗ, ..ನಮಸ್ಯಾರ!” ಎಂದಿತು ಒಂದು ಧ್ವನಿ.

ರಾಜಾರಾಮನು ತಲೆಯೆತ್ತಿ ಪ್ರತಿನಮಸ್ಯಂತಿ, ಖಚಿಯನ್ನು ತೋರಿ ಸಿದನು. ರಾಮಗೋಪಾಲನು ಅಸೀನನಾದನು.

“ತಮ್ಮ ಪತ್ರ ನಿನ್ನ ತಲಪಿತು” ಎಂದನು.

“ತಾವು ಹೀರಾಸೂನಿಯ ನಾಯಕರಲ್ಲವೇ ? ”

“ಹೂಂ” ಎಂದನು ಮುಗುಳು ನಗುತ್ತಾ ರಾಮಗೋಪಾಲ.

“ತಮಗೆ ಪಶ್ಚಿಮೋದ್ಯುಗದ ಅನುಭವವಿದೆ ಎಂದು ಬರೆದಿದ್ದೀರಲ್ಲಾ! ಎಲ್ಲ? ಹೇಗೆ?”

“ಅದು ಮುತ್ತಾತನ ಕಾಲದ ಕಥೆ; ಅನುಭವ! ನಾನು ಬೆಂಗಳೂರಿನ ‘ಕನ್ನಡವಕ್ಕಿ ಕಾಯಾಫಾಲಯ’ದಲ್ಲಿ ವಾರು ವರ್ಷ ಉಪಸಂಪಾದಕನಾಗಿ ಇದೆ. ಅದರ ಸಟ್ಟಿಫಿಕೇಟ್‌ ಇಲ್ಲಿದೆ” ಎಂದು ಕೋಟಿನ ಒಳಜೀಬಿಗೆ ಕೈ ಹಾಕಿ ಒಂದು ಸುರುಳಿ ಕಾಗದವನ್ನು ಹೊರಡಿದೆನು ರಾಮಗೋಪಾಲ.

ಆ ಸುರುಳಿ ಕಾಗದವನ್ನು ಬಿಡಿಸಿ ನೋಡುತ್ತಾ ರಾಜಾರಾಮನು, “ಆ ಮೇಲೆ ಏಕೆ ಅಲ್ಲಿಂದ ಬಿಟ್ಟು ಬಂದಿರಿ? ಏನಾದರೂ ಜಗಳಿಗಳ ಬಂತೋ?”

“ಭಿಕಾ! ಹಾಗೇನೂ ಇಲ್ಲ. ಹಾಗೆಲ್ಲಾ ಜಗಳ-ಗಿಗಳ ಮಾಡುವ ಅಭ್ಯಾಸವೇ ನನಗಿಲ್ಲ.”

“ಅಲ್ಲ; ನೀವು ನಮ್ಮ ಪಶ್ಚಿಮಾಲಯದಿಂದಲೂ ಹಾಗೆಯೇ ಬಿಟ್ಟು ಹೊಂದರಿ?” ಎಂದು ಕೇಳಿದ. “ನೀವು ನಮ್ಮ ಪಶ್ಚಿಮ ಬಂಡುಕಿ ಉಳಿಯುವಷ್ಟು ಕಾಲವೂ ನಮ್ಮ ಆಫೀಸಿನಲ್ಲಿ ಉಳಿಯಬೇಕು.”

“ಓ, ಯಾಸ. ಅದಕ್ಕೆದ್ದಿಲ್ಲಿಲ್ಲ. ಅಂದರೆ, ನಾನು ಕನ್ನಡವಕ್ಕಿಯನ್ನು ಬಿಟ್ಟು ಬರಲು ಕಾರಣ ಇದು. ನನ್ನ ಅಪ್ಪ-ಅಮ್ಮನಿಗೆ, ನನಗೆ ಮದುವೆ ಮಾಡುವ ಆಲೋಚನೆಯಾಯಿತು. ಹಾಗಾಗಿ ಕಾಗದ ಬರೆಯಿಸಿ ಉರಿಗೆ ಕರೆಯಿಸಿಕೊಂಡರು. ನನ್ನ ಮದುವೆಯಿಂದ, ನನ್ನ ಅಪ್ಪ-ಅಮ್ಮನಿಗೆ ಮರಣವಾಯಿತು. ಆ ಮೇಲೆ ಮನೆಯ ಭಾರ ಬಿದ್ದುದರಿಂದ ಪುನಃ ಬೆಂಗಳೂರಿಗೆ ಹೋಗಲಾಗಲಿಲ್ಲ.”

“ಹಾಗೋ?”

“ಹೂಂ; ಅಷ್ಟೇ!”

“ಇರಲಿ; ನೀವು ಬರೆಯುತ್ತಿರೋ? ಇಪ್ಪರವರೆಗೆ ಏನಾದರೂ ಪ್ರಕಟವಾಗಿದೆಯೇ?”

“ ಅಯ್ಯೋ! ಗೊತ್ತಿಲ್ಲವೇ? ಪಶ್ಚಿಕೋಡ್ಯೋಗಿಗಳಾದ ನಿಮಗದು ಗೊತ್ತಿರಲೇಬೇಕೆತ್ತು. ಇರಲಿ, ಚಿಂತಿಲ್ಲ. ಹೇಳುತ್ತೇನೆ. ರಾಷ್ಟ್ರಭಂಧು, ಬಡವರಭಂಧು, ಸಮಾಜ, ಪ್ರಕಾಶ, ಉಷಾ, ಮುಂತಾದ ಪಶ್ಚಿಗಳಲ್ಲಿ ನವಗಿರಿ ರಾಮಗೋಪಾಲಯ್ಯ ಎಂಬ ಹೆಸರಿನಿಂದ ನನ್ನ ಎಷ್ಟೋ ಕತೆ, ಕವಿತೆ ಗಳು ಅಳ್ಳಬೇಗಿವೆ.”

“ ಹೋ! ಅಂಕಿತನಾಮನಪನ್ನಿ ಟ್ರಿಕ್ಕೊಂಡು ಬರೆಯುತ್ತಿರೋ? ಅದೇ ಗೊತ್ತಾಗಿದಿರಲು ಕಾರಣ. ನವಗಿರಿ ಎಂದೇಕೆ ಇಟ್ಟಿಕೊಂಡಿದ್ದೀರಿ. ನೀವು ಹೊಸಬೆಟ್ಟು ಕಡೆಯವರೋ?”

“ ಹೂಂ!”

“ ಇನ್ನೊಂದು ಪ್ರಶ್ನೆ! ನಿಮಗೆ ಚಿತ್ರ ಬಿಡಿಸಲು ಬರುತ್ತದೆಯೇ?”

“ ಮನೆಯಲ್ಲಿ ಬಂದು ದೊಡ್ಡ ‘ಆಲ್ಬಮೇ’ ಇದೆ. ನೀವು ಅವೇಕ್ಷಿಸುವುದಾದರೆ, ಬೇಕಾದರೆ ತರುತ್ತೀನೆ.”

“ ಮರೆಯದೆ ನಾಳೆ ಬರುವಾಗ ತನ್ನಿ. ಹಾಗಾದರೆ ಇನ್ನೀನೂ ಅತಂಕನೂ ಇಲ್ಲ. ನಿಮ್ಮನ್ನು ಸಂಪಾದಕನ ಸ್ಥಾನದಲ್ಲಿ ನೇಮಿಸಿದ್ದೇನೆ.”

“ ಹಾಗಾದರೆ ನಾನು ಬರಲೇ?”

“ ತಡೆಯಿರಿ! ಪ್ರಧಾನ ವಿವಯಕ್ಕೇ ನಾವು ಬರಲಿಲ್ಲ. ಸಂಬಳದ ಕುರಿತು ಶೀಮಾರ್ಧನವಾಗಬೇಡವೇ?”

“ ಸಂಭಳಕ್ಕೆಣ್ಣುಸುಗ ನಾನು ಬರಲಿಲ್ಲ. ನನ್ನ ಪ್ರಧಾನೇಷ್ಟಿ ಭಾವೋ ದ್ವಾರ! ಪ್ರಧಾನ ಗುರಿ ಭಾಷಾಸೇನೆ!”

“ಸುಮೃನಿರಿಯಂತ್ರಾ! ಭಾವೋದ್ವಾರ, ಭಾಷಾಸೇನೆ ಎಂದು ಧರ್ಮಾರ್ಥವಾಗಿ ಕೆಲಸಮಾಡುವವರು ಎಷ್ಟುಮಂದಿ ಇದ್ವಾರೆ, ನಮ್ಮ ಕನ್ನಡನಾಡಿನಲ್ಲಿ, ನೋಡೋಣ!”

ಈ ಮಾತಿನ ಸಹ್ಯತೆ ಹೊಳೆದುಹೊಡುದರಿಂದ ರಾಮಗೋಪಾಲನಿಗೆ ನುಡಿಗಳು ಸೂಸಲಿಲ್ಲ.

“ ಅಂಥ ದೊಡ್ಡ ಮಾತುಗಳಲ್ಲಾ ಹಾಗಿರಲಿ. ನಿಮಗೆ ಸಂಬಳವೇನು ಸಿಗಬೇಕು?”

“ನಾನೀನು ಹೇಳಲಿ?”

“ಹೇಳಿ, ಅದರಲ್ಲೀನೂ ಬೇಸರವಿಲ್ಲ.”

ರಾಮಗೋಪಾಲನು ಮತ್ತೊ ಮೌನವಾಗಿದ್ದನು.

“ಹಾಗಾದರೆ, ನಾನು ಹೇಳುತ್ತೀನೆ. ಸ್ನೇಹಿ! ನಾಲ್ಕು ಶಿಂಗಳ ಮೊದಲು ನನ್ನ ಸ್ನೇಹಿತರೊಬ್ಬರು ಸಂಪಾದಕರಾಗಿದ್ದರು. ಅವರಿಗೆ ನಾನು ಶಿಂಗಳಿಗೆ ನಲುವತ್ತೀಪ್ಯದರ ಹಾಗೆ ವೇತನ ಕೊಡುತ್ತಿದ್ದೆ.”

“.....”

“ಏನು?”

“ನನಗೆ ನೀವು ಕೊಟ್ಟಪ್ಪೇ ಸಾಕು.”

“ಹಾಗಾದರೆ, ಸರಿ; ನಾಳೆಯಿಂದಲೇ ಡ್ರೈಟಿ ಪರೀಸಿಕೊಳ್ಳಿ.”

“ಯಾವುದಕ್ಕೂ ನಾನೀಗೆ ಒರುತ್ತೀನೆ. ಕತ್ತಲಾಗಲಿಕ್ಕಾಯಿತು.”

“ನಿಲ್ಲಿರವು; ಏನು ಹಾಗೆ ಅವಸರ ನಿಮಗೆ? ಕಾಫಿಗೆ ಹೊಗಿದ್ದಾನೆ. ಈಗ ಬಂದಿತು.”

ಮಾತು ಮುಗಿಯುವಪ್ಪುರಲ್ಲಿ ಕಾಫಿ, ಶಿಂಡಿಯ ಗಾಲ್ಸ್, ಹ್ಲೇಟಿಂಗಳು ಬಂದವು. ಕಾಫಿ, ಶಿಂಡಿ ಬಂದಾಡಾಗ, ಹೊರಗೆ ಮಾರ್ಗದಲ್ಲಿ ಸಾಲಾಗಿ ನಿಂತಿದ್ದ ಹಲವಾರು ವಿದ್ಯುದ್ದಿಪಗಳು ರುಗರುಗಿನಿತ್ತೊಡಗಿದ್ದವು. ಸೂರ್ಯನು ಇನ್ನೂ ಸಂಪೂರ್ಣವಾಗಿ ಅದರ್ಶಿತನಾಗಿರದಿದ್ದರೂ, ಬೆಳಕು ತೊಲಗಿ ಹೊಗಿತ್ತು. ಸೂರ್ಯನು ಎರಚಿದ ಓಕುಳಿ, ಸಕಲ ದಿಕ್ಕುಂಡಲ ವನ್ನು ವ್ಯಾಪಿಸಿ, ವಲುತ್ಯಾನವೆಸಗುತ್ತಿದ್ದ ನೋಡಿಗಳ ಬೆಂಬತ್ತಿ, ಸಾಗರ ದೊಳಗೆ ಇರ್ಲಿಕಿ, ಹೂಪ್ರೇಚಿದ ತನ್ನ ಕೆಂಬಣ್ಣವನ್ನು ನೋಡಿತ್ತಿತ್ತು. ಇಕಾಶನೆಲ್ಲವೂ ಸಂಜೀವಿಸಿನಿಂದ ಆರುಣಾಂಬು ಸುರಿದ ರಣರಂಗದಂತೆ ನೋಡಲು ಭಯುಂಕರವಾಗಿತ್ತು. ಗೂಡು ಸೇರುವ ಕಾಕಾಳಯೋಂದಿಗೆ, ಗೂಡಿಂದ ಆಗ ತಾನೀ ಹೊರಟಿದ್ದ, ಗಜೀಲ, ಪೇಚಕಾಳಯು ರಣರಂಗಕ್ಕೆ ನಡೆತರುವ ಎರಡು ಶರೀರೆನ್ನುಂತೆ ಕಾಣುತ್ತಿತ್ತು.

ಬೀಜುತ್ತಿತ್ತು ತಂಗಾಲಿ! ಅದರ ಶೀಟಕ್ಕೆ ಬಣ್ಣದ ಕೊಲ್ಲಣಿಗೆ ಮೆಲ್ಲ ವೆಲ್ಲನೇ ಚಂಚಲವಾಗಿ ಚಲಿಸತ್ತಿರದೆತೆ.. ಬೆನ್ನಾಗಿ ಪರೀಕ್ಷೆಸಿ ನೋಡಿದರೆ, ಅನ್ವಯ ದಿಕುಗಳಿಂದಲೂ ಕರಿ ಭಾಯೆ ಒಯ್ವೆಯ್ವನೆ ಹೊರಹೊರಡುವುದು. ಕಾಣುತ್ತಿತ್ತು. ಕುವುದಾರಿಯು ಕಡಲ ತೆರೆದ ಬಾಯಿಯೋಳಿಗೆ ಇಳಿದು ಹೋದನು. ಬೈಗೂ, ಬಣ್ಣವೂ, ಪ್ರೀಪ್ರದಲ್ಲೀ ಅದನ್ನು ಹಿಂಬಾಲಿಸಿತ್ತು. ಕತ್ತಲೆಯು ನಾಲ್ಕು ವಿಕ್ಕಿನಿಂದೋಡಿ ಬಂದು ಭೂ, ಗಗನವನ್ನು ಸ್ವಿಕೊಂಡಿತು

ಕೊಂಚಕಾಲ ಎಲ್ಲವೂ ಹೇಳನವಾಗಿತ್ತು, ದಿಗಂಬರಾಕಾಶವನ್ನು ನೋಡಿ ಮರ, ಗಿಡ, ಬಳ್ಳಿಗಳು ‘ಭಿಕ್ಷಾ! ಭಿಕ್ಷಾ! ಎಂದು ತಲೆಗೊಡಹಿಡವು. ಗಗನ ದೇವಿ ತನ್ನ ದೃಷ್ಟಿಗಳನ್ನರಳಿಸಿ ನೋಡಿದಳು. ಬೈಗುಮಲ್ಲಿಗೆಳರಳಿ ನಕ್ಕು ಅಲೆದಾಡುತ್ತಿದ್ದವು. ಸ್ವಲ್ಪಹೊತ್ತಿನಲ್ಲೇ ಗಗನವುಂಡಲವೆಲ್ಲವೂ ತಾರಾ ಭೂಸಿತವಾಯಿತು. ಎಲ್ಲವನ್ನೂ ಮಿಗಿಸಿ, ದೂರದಲ್ಲಿ, ರೋಚೋಂಡದಲ್ಲಿ, ಕಡಲಣಗೆ, ಶೋಭಾಚಂದಿರನು ಮಧುರ ಮಂದಸ್ಯಾತ್ಮಿಂದ, ಬಂಧುರಾ ಕಾರದಿಂದ ಉದಯಿಸಿ ಒರುತ್ತಿದ್ದನು.

ರಾಜಾರಾಮನೂ, ರಾಮಗೋಪಾಲನೂ ಶಾಂತಿಕುಂಜದ ಬಳಿಗಾಗಮಿ ಸಿದ್ಧರು.

“ ಹಾಗಾದರೆ, ನಮಸ್ಕಾರ! ” ಎಂದಿತು ರಾಮಗೋಪಾಲನ ಧ್ವನಿ.

“ ಹುಂ, ನಮಸ್ಕಾರ! ಹಾಗಾದರೆ ನಾಳೆಯಿಂದಲೇ ಹೃಷಿ ವಹಿಸಿ ಕೊಳ್ಳುತ್ತೀರಲಿವೇ? ”

“ ಅಡ್ಡಿಯಿಲ್ಲ. ”

ರಾಮಗೋಪಾಲನು ವಂದಿಸಿ ಹೊರಟಿಹೋದನು. ರಾಜಾರಾಮನು ಗೇಟಿನೊಳಗಾದನು.

ಮರುಮುಂಜಾನೆಯೇ ರಾಮಗೋಪಾಲನು, “ ರಾಯರಿದ್ದಾರೆಯೇ? ಅಮಾತ್ರ! ” ಎಂದು ಕೇಳುತ್ತಾ, ಶಾಂತಿಕುಂಜಕ್ಕೇ ಬಂದನು.

“ ಹೋ! ಇದ್ದೇನೇ. ” ಎಂದು ಒಳಗಳಿನಿಂದಲೇ ರಾಜಾರಾಮನು ಉತ್ತರಗೊಟ್ಟಿನು.

“ ಏನು? ಪೂಜೆಯಲ್ಲಿದ್ದೀರಾ! ”

“ ಹೆಚ್ಚು ಸಮಯವಿಲ್ಲ; ಬಂದ್ಯೆದು ನಿಮಿಷ.....! ”

“ ಅಗಲಿ; ಅಗಲಿ; ” ಎನ್ನುತ್ತಾ ರಾಮಗೋಪಾಲನು ಜಗಲಿಯಲ್ಲಿದ್ದ ಖುಚ್ಚಿಯಮೇಲೆ ಕುಳಿತನು. ವಾಟೇಡೆಸೆಯಲ್ಲಿ ಅರುಣರಾಗವು ಇನ್ನೂ ಮಾಸಿರಲಿಲ್ಲ, ಕಾಗೆ, ಕುಕ್ಕುಟಗಳು ಕೂಗಿ ಹೇಳನವಾಗಿದ್ದರೂ, ಉಳಿದೆಸ್ವೇ ಅಸಂಖ್ಯಾತ ಹಕ್ಕೀಗಳ ಕೇಳುಕೇಳಿಂಬ ಮಧುರಾಲಾಪ ಹೇಳರು ಗಳ ನಡುವಳಿಂದ, ಮರಗಳ ಮೇಲಿಂದ ಮಾಡಿನ ಸೂರಿಂದ ಕೇಳಿ ಬರುತ್ತಿತ್ತು. ಇದರ ಜೊತೆಗೆ ರಾಜಾರಾಮನ ಪೂಜಾರಾಧನೆಯ ಕಾಲದಲ್ಲಿ

ಬಡೆಯುವ ಕಂಸಾಳದ ‘ಥಣ ! ಥಣ !’ ರವನ್ನು ಮನೋಹರವಾಗಿ ಕೇಳಿ ಬರುತ್ತುತ್ತು.

“ನಿಂದು ಇಪ್ಪು ಬೇಗನೇ ಬಂದಿರೆಂದು ಭಾವಿಸಲಿಲ್ಲ, ” ಎಂದನು ರಾಜಾರಾಮನು ಜಗಲಿಗೆ ಬರುತ್ತು.

“ಓ ! ಅದು ನನ್ನ ಆಭ್ಯಾಸವೇ ಹಾಗೆ. ಹೇಳಿದ ಸಮಯಕ್ಕಿಂತಲೂ ಒಂದು ಗಂಟೆ ಮುಂಚೆಯೇ ಹೋಗುವುದು. ”

“ಒಳಗೆ ಬನ್ನಿ ! ಸ್ವಲ್ಪ ಕಾಫಿ ತೆಗೆದುಕೊಳ್ಳಿ. ”

“ಭೇ ! ಭೇ ! ನನಗೆ ಕಾಫಿ ಕುಡಿದರೆ ದೇಹಕ್ಕೆ ಆಗುವುದಿಲ್ಲ. ”

“ಕಾಫಿಯಾಗದಿದ್ದರೆ, ಹಾಲಿದೆ. ತೆಗೆದುಕೊಳ್ಳಿ, ಬನ್ನಿ ” ಎಂದು ಒಳಗೆ ಕರೆದುಕೊಂಡು ಬಂದನು.

ನಡುವುಸೆಯಲ್ಲಿದ್ದ ಎರಡು ಮನುಷೀಗಳ ಮೇಲೆ ಇಬ್ಬರೂ ಕುಳಿತ್ತರು. ಎದುರು ಬಾಳೆಯೆಲೆಯಲ್ಲಿ ಮಾಸಾಲೆ ದೋಸೆಗಳು ಗಮನಿಸುತ್ತಿದ್ದವು. ಇಬ್ಬರೂ ಸೇರಿ ಅರ್ಥದಜನ ಮಾಸಾಲೆಗೆ ಬಾಯಿಗೆಟ್ಟಿರು. ಒಂದು ಕುತ್ತಿಯನ್ನು ಕಾಫಿ, ಹಾಲನ್ನು ಹಿರಿದರು.

ಸಿಗರೆಟ್ಟು ಸೇದುತ್ತಾ, ಮನುಷೀಯಂದ ಮೇಲೆದ್ದಾಗ ಬಾಲಸೂರ್ಯರು ನು ಆಗ ತಾನೇ ಖದಯ ದೆಸೆಯಲ್ಲಿ ಧಳಧಳಿಸುತ್ತಿದ್ದ.

“ಸ್ವಲ್ಪ ನಿಲ್ಲಿ; ತ್ವರ್ಸ್ ಮಾಡಿಕೊಂಡು ಬರುತ್ತೀನೆ ” ಎಂದು ರಾಜಾ ರಾಮ ಧಡಧಡನೆ ಉಪ್ಪರಿಗೆಯ ಮೆಟ್ಟಿಲನ್ನೇ ರಿ, ಹಾಗೆಯೇ ಸದ್ಯವಾದುತ್ತಾ ಕೆಳಗಿಳಿದು ಬಿಂದ. ಇಬ್ಬರೂ ಹೊರಟಿರು. ರಾಜಾರಾಮನ ನಾಯಿ, ಅವರನ್ನು ಗೇಟಿನ ಶನಕ ಹೀಂಬಾಲಿಸಿ ಮರಳಿತ್ತು.

ಶಾಂತಿಕ್ರಿಂಜದಿಂದ ಯಾತ್ರಿಪತಿ ಕಾರ್ಯಾಲಯಕ್ಕೆ ಹೆಚ್ಚೀನು ದೂರ ವಿಲ್ಲ. ಅರ್ಥ ಘರಾಂಗು ಇರಬಹುದು. ಇಬ್ಬರೂ ಪಾದರಕ್ಷೆ ರವರವನೆ ಸದ್ಯ ಗುವಂತಿ ನಡೆದು, ಕಾರ್ಯಾಲಯದ ಬಳಿಗೆ ಬಂದಾಗ ಸೂರ್ಯನ ಚಿಂಗಿರಣಗಳ ಕಾವೇರತೆಡಿಡಿತ್ತು.

ಬಾಗಿಲು ತೆಂದು ಇಬ್ಬರೂ ಒಳಹೊಕ್ಕಿರು. ರಾಜಾರಾಮನು ರಾಮ ಗೋಪಾಲನನ್ನು ಉದ್ದೇಶಿಸುತ್ತಾ, “ಈ ಕಿಂಗಳ ಸಂಚಿಕೆಯ ಮಟ್ಟಿಗೆ ನಿಮಗೇನೂ ಕೆಲಸವಿಲ್ಲ. ಪ್ರಸ್ತಿನಿಂದ ಸಂಚಿಕೆಯನ್ನು ಆಳಿನ ಕೈಲಿ ಹೊರಿಸಿಕೊಂಡು ಬಂದರಾಯಿತು. ಒಂದುದನ್ನು ತಲುಪಿಸಬೇಕಾದವರಿಗೆ

ತಲಸಿಸುವುದೊಂದು ಬಾಕಿ ನೋಡಿ, ಏಜಂಟರ ಪಟ್ಟಿಯಲ್ಲಿದೆ. ಅದು ಚಂದಾದಾರರ ಪಟ್ಟಿ. ಜಾಹೀರಾತುಡಾರರ ಪಟ್ಟಿ ಕಪಾಟಿನಲ್ಲಿದೆ; ಜಾಹೀರಾತು ದಾರರಿಗೂ, ಒಂದೊಂದು ಪ್ರತೀಯನ್ನು ಧರ್ಮಾರ್ಥವಾಗಿ ಕಳುಹಿಸುವ ಏರಾಡು ಮಾಡಿಕೊಂಡಿದ್ದೇವೆ.” ಎಂದು ಮುಂತಾಗಿ ಒಂದೊಂದನ್ನೇ ತೋರಿಸಿದ.

ಅಂದಿನಿಂದ ರಾಮಗೋಪಾಲ ‘ಯಶಿಪತಿ’ಯ ಸಂಪಾದಕನಾದ ರಾಜಾರಾಮನು ಪೂರ್ವದಂತೆ ಪ್ರಕಾಶಕನಾದ. ಅದರೆ ಫಲತ್ವಾಗಿ, ಸಂಪಾದಕ-ಪ್ರಕಾಶಕ, ಇಬ್ಬರ ಕೆಲಸವನ್ನು ಮಾಡುತ್ತಿದ್ದವನು ರಾಮಗೋಪಾಲನೇ! ಆದರೆ ರಾಜಾರಾವ ಸಿಗೆ ಯಾವ ರೀತಿಯಂದಾದರೂ ಪ್ರತಿಕೆಯಲ್ಲಿ ತನ್ನ ಹೆಸರನ್ನು ಕಾಣಬೇಕು ಎಂಬುದರಿಂದ ಪ್ರಕಾಶಕನ ಸ್ಥಾನದಲ್ಲಿ ತನ್ನ ಹೆಸರನ್ನು ಸೇರಿಸುತ್ತಿದ್ದನು.

ಮೊದಲೊದಲು ರಾಜಾರಾಮನು ರಾಮಗೋಪಾಲನ ಮೇಲೆ ಭರತವನೆಯಲ್ಲಿದೆ ಪ್ರತಿಯೊಂದು ವಿವಯದಲ್ಲಿಯೂ ತಪಾಸಣೆ ಮಾಡುತ್ತಿದ್ದನು. ಅದರೆ ಒರಬರಾತ್ಮೆ ಲೇಖನಗಳ ಆಯ್ದೆಯಲ್ಲಿಯೂ, ಅಗ್ರಲೇಖಗಳನ್ನು ಒರಿಯುವದರಲ್ಲಿಯೂ, ಸಮಯಕ್ಕೆ ಸರಿಯಾಗಿ ಪತ್ರಿಕೆಯನ್ನು ಹೊರಡಿಸುವದರಲ್ಲಿಯೂ ರಾಮಗೋಪಾಲನ ಸಾಮಧ್ಯವು ಮಂದಬ್ಜಾಗಲು ಮುಂದೆ ಅವನ ಗೋಜಿಗೆ ಹೋಗುವುದನ್ನು ಬಿಟ್ಟುಬಿಟ್ಟನು. ಮುಂದೆ, ತಿಂಗಳಿಗೂನ್ನು ಅವನು ಪತ್ರಿಕಾಬಯಕ್ಕೆ ಹೋದರೆ ಅದೇ ಹೆಚ್ಚು. ರಾಮಗೋಪಾಲನು ಹಳದ ವಹಿನಾಟಿನಲ್ಲಿನೂ ನೋನ ಮಾಡುತ್ತಿರಲಿಲ್ಲ. ಪತ್ರಿಕೆಯ ಒಂದು ಪ್ರತಿಯನ್ನು ತಪ್ಪದೇ ತಂಡಕೊಡುತ್ತಿದ್ದು. ಪ್ರತಿ ಸಂಚಿಕೆಯಲ್ಲಿಯೂ ರಾಜಾರಾಮನ ಒಂದಾದರೂ ಕತೆ-ಕವಿತೆ-ಲೇಖನವನ್ನು ಹಾಕದಿರುತ್ತಿರಲಿಲ್ಲ. ಇಷ್ಟದ್ವಾರೆ ಮೇಲೆ ಕಾರ್ಯಾಲಯಕ್ಕೆ ಹೋಗುವ ಅಗತ್ಯವಾದರೂ ಏನು?

ರಾಮಗೋಪಾಲನು ‘ಯಶಿಪತಿ’ಯ ಸಂಪಾದಕನಾದ ಮೇಲೆ, ‘ಯಶಿಪತಿ’ಯ ವಾಚಕರಿಗೆ ಹೀರೆಯ ಕತೆಗಳನ್ನು ಓದುವ ಭಾಗ್ಯಲಭಿಸಿತು. ಪ್ರತಿಯೊಂದು ಸಂಚಿಕೆಯಲ್ಲಿಯೂ ಅವಳ ಒಂದೊಂದು ಕತೆ ಪ್ರಕಟವಾಗುತ್ತಿತ್ತು. ಸೂರ್ಯ ಒರಿಯುವ ಕತೆ ಸೂರ್ಯ ಕುರಿತೇ! ಅಶ್ವಿಲವೇ ಕತೆಯ ಜೀವಾಳ ವಾಗಿದ್ದರೂ, ಶೈಲಿಯ ಸೋಗಸಿಲ್ಲದಿದ್ದರೂ ರಾಮಗೋಪಾಲನು ಅದನ್ನು

ಗಮನಿಸುತ್ತಿರಲಿಲ್ಲ. ಕತೆಗಳನ್ನು ತಾತ್ಪರದ್ವಿಷ್ಟಿಯಿಂದ ನೋಡುತ್ತಿರಲಿಲ್ಲ. ಓದುಗರಲ್ಲೂ, ಅಧಿಕಾರಿಗಳ ಜನರು ಅವಳ ಕತೆಗಳನ್ನು ಮೇಚ್ಚಿದ್ದಾರೆಂದು ಪ್ರಕಾಶಕರಲ್ಲಿ ಹಲವರು ಅವಳ ಕಥಾಸಂಗ್ರಹವನ್ನು ಪ್ರಕಟಿಸುವ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದರಿಂದ ಗೊತ್ತಾಗಿದೆ.

ಹೀರೆಯ ಕತೆಗಳನ್ನೊಂದುತ್ತಿದ್ದಂತೆಯೇ ರಾಜಾರಾಮಸಿಗೇನೋ ಅನಿವರ್ಚನೀಯವಾದ ಸಂವೇದನೆಯೊಗುತ್ತಿತ್ತು. ಕತೆಯಲ್ಲಿ ಬರುವ ಸ್ತ್ರೀ ಪಾತ್ರಗಳ ಸ್ತನಗಳನ್ನು ಕತೆಗಳಲ್ಲಿ ಬಿಂಬಿಸಿದುದನ್ನು ಓದುವಾಗ ಮೈಯಲ್ಲಿ ವಿದ್ಯುತ್ತಂಜಾರವಾಗುತ್ತಿತ್ತು; ಹೋಮಾಂಚನವಾಗುತ್ತಿತ್ತು. ಪ್ರಣಯಪ್ರಸಂಗಗಳ ಪರಣದಿಂದಂತೂ ಹೃದಯವು ಹಾರಿಕೋಗುತ್ತಿತ್ತು. ಹೀರಾ- ಅವಳ ಗುಂಪ್ರಮೇಣ, ಮೇಲ್ಮೇಲ್ನೇ ಸಾಧನೀಯ ಕಡೆಗೆ ಚಲಿಸಬೇಡಿತ್ತು.

ಬೇಸಗೆಯ ಕಾಲ ಕೆರಿದಾಗುತ್ತಾ ಬರುತ್ತಿದ್ದಂತೆ, ಲಲಿತೀಯ ಸ್ಥಿತಿಯ ಲ್ಲೋನೋ ವ್ಯತ್ಯಾಸ ಕಾಣಬೇಡಿತ್ತು. ಸಾಧಾರಣ ಐದಾರು ಶಿಂಗಳಿಂದಲೂ ಅವಳೇನೋ ವಾಷಿಧಿಗ್ರಸ್ತಾಳಾದಂತಿದ್ದಳು. ಈಗ ಆ ವಾಷಿಧಿಯ ಕಾಟಿ ಹೆಚ್ಚಿದಂತೆ ತೋರಿತು. ಸೇವಿಸಿದುದೆಲ್ಲಾ ಬವನದ ದೂಪದಲ್ಲಿ ತೆಂಗಿನ ಕಟ್ಟಿಗೆ ಹೋಗಿ ಸೇರುತ್ತಿತ್ತು. ಅವಳನ್ನು ನೋಡಿದವರೆಲ್ಲಾ, ‘ಲಲಿತಾ, ನಾನು ಶಿಂಗಳ ಗಭೀಣ’ ಎಂದುಕೊಳ್ಳತ್ತಿದ್ದರು. ರಾಜಾರಾಮನಿಗೂ ಅದೇ ಸಂತಃ ಯವಾಯಿತು. ಲಲಿತೀಯೊಡನೆ, ‘ಲಲಿತಾ ! ನಿನು ಗಭೀಣಿಯೇ?’ ಎಂದು ಕೇಳಿದರೆ ಸಾಕು, ಮುಖವನ್ನು ಕುಂಕುಮ ಮಾಡಿಕೊಂಡು, ‘ಘೂ! ಹೋಗಿ ಆಚೆ’ ಎಂದು ಅಲ್ಲಿಂದ ಹೊರಟು ಬಿಡುತ್ತಿದ್ದಳು. ದಿನಗಳಿಂದಂತೆ ಲಲಿತೀಯ ಪರಿಸ್ಥಿತಿ ಮತ್ತೆಪ್ಪು ವಿವರಿತವಾಯಿತು; ತೋಚನೀಯವಾಯಿತು. ದಿನಕ್ಕೆ ಮೂರು ನಾಲ್ಕು ಬಾರಿಯಾದರೂ ಅವಳಿಗೆ ಮೂರ್ಭೇದಪ್ಪತ್ತಿತ್ತು.

ಮಳಿಗಾಲವು ಹೆಬ್ಬಾಗಿಲ ಬಳಿಗ್ರೀದ ಸಮಯ; ಗಣೇಶರಾಯಿರಿಗೆ ಮಗಳು ಗಭೀಣಿಯೆಂಬ ವರ್ಣಮಾನ ತಿಳಿಯಿತು. ರಾಜಾರಾಮನು ತಿಳಿಸಿರಲಿಲ್ಲ. ಲಲಿತೀಯೂ ತಾನಾಗಿಯೇ ತಿಳಿಸುವಹಾಗಿರಲಿಲ್ಲ. ಆದರೂ ಒಬ್ಬರ ಕೆವಿಯಿಂದೂಬ್ಬರ ಕೆವಿಗೆ ಬಿಡ್ಡ ವಾತೀ ಗಣೇಶರಾಯಿರ ಕೆವಿತನಕವೂ ಬಂದು ಸೇರಿತ್ತು. ರುಧಿಯಂತೆ ರಾಯರು ಮಗಳನ್ನು ತವರುಮನೆಗೆ ಕರೆದುಕೊಂಡು ಒರಲು ಮಗ ದಾಮುವನ್ನು ಕಳುಹಿಸಿದರು.

ದಾಮು ಬಂಡಾಗ ರಾಜಾರಾಮ ಮನೆಯಲ್ಲಿರಲಿಲ್ಲ. ಹೊರಗೆ ಅಡ್ಡಾಡ ಹೋಗಿದ್ದನು. ಮರಳ ಬರುವಾಗ ಯಾರೋ ಗಂಡಿಸರ ಮಾತನ್ನು ಕೇಳಿ ಅಕ್ಷಯವಾಯಿತು. ದಾಮುವನನ್ನು ಆ ಸಮಯದಲ್ಲಿ ಅವನು ನಿರೀಕ್ಷಿಸಿರಲಿಲ್ಲ. ಬಾಗಿಲೊಳಗೆ ಕಾಲಿಕ್ಕುತ್ತೇ ಕಾಫಿ ಸ್ವಾನ ಮಾಡುತ್ತಿರುವ ದಾಮೋ ದರನ ಮೂರ್ತಿ ಗೋಚರಿಸಿತು.

“ಯಾರು, ದಾಮುವೇ?” ಎಂದನು.

“ಕೂದಾ, ಭಾವಯಾ! ನಾನು ಒಂದಿದ್ದೀನೇ.”

“ಅದನ್ನೀನು ಹೇಳುತ್ತೀ! ನನಗೆ ಕಣ್ಣ ಕಾಣಿಸುವುದಿಲ್ಲವೇ?”

“ಮತ್ತಿ ನನ್ನನ್ನು ಸೋಡಿಯಾ, ದಾಮುವೇ? ಎಂದಿರಲ್ಲಾ! ಆಗ ಕಣ್ಣ ಕುರುಡೇ?” ಎಂದು ಸಕ್ಕನು.

“ಅದು ಕೇಳುವ ಕ್ರಮ! ಇರಲಿ; ಸಮಾಜಾರವೇನು?”

“ನೀವೇ ಶಿಳಸಬೇಕಾಗಿತ್ತು. ಸಮಾಜಾರ! ಕೊನೆಗೆ ನಾವಾದರೂ ಶಿಳದು ಬರಬೇಡವೇ? ಬಂದೇ!” ಎಂದು ತಂಗಿಯ ಮುಖವನ್ನು ಸೋಡಿದನು.

“ನಾನು ಹೇಗೆ ಶಿಳಸಲಿ ಮಹಡಾಯಾ! ನನಗೆ ಗೈತ್ತಿದ್ದರೆ ತಾನೇ? ನಾನು ಕೇಳಿದರೆ ಸಿನ್ನ ತಂಗಿ.....”

“ನಿನು?”

“ಅವಳನ್ನೀ ಕೇಳು.”

“ನಿನದು ಲಲಿತಾ?”

“ನೀನು ಸುಪ್ಪನಿರಣ್ಣ.” ಎಂದಳು ಒಳಗೆ ಅಮುಗೆ ಮನೆಯಿಂದ.

“ಆಗಲಿ, ಅಣ್ಣಾರಾಯಿರಿಗೆ ಮಧ್ಯಾಹ್ನದ ಉಟಕ್ಕೆ ಸಕ್ಕರೆ ಭಕ್ತಿ, ಬೆಲ್ಲದ ಪಾಯಾ!”

ರಾನುನು ಬಟ್ಟಿ ಹಾಕಿಕೊಂಡೇ ನಾತನಾಡುತ್ತಿದ್ದವನು ಬಟ್ಟಿಗಳನ್ನು ಬಿಚ್ಚುತ್ತೇಡಿದನು.

“ಎಪ್ಪು ಹೊತ್ತಿಗೆ ಹೊರಡುವುದಣ್ಣ?” ಎಂದಳು ಲಲಿತೆ ಹೊರಗೆ ಬಂದು.

“ನಿನ್ನ ಗಂಡನನ್ನೀ ಕೇಳು.”

“ನಿನು! ಇವತ್ತೀ ಹೋಗಬೇಕೇ?” ಎಂಬಿದು ರಾಜಾರಾಮನ ಪ್ರಶ್ನೆ.

“ಮತ್ತೀ?”

“ನಾಳೆ ಹೋಗಬಹುದಯ್ಯಾ, ಸಾವಕಾಶವಾಗಿ!”

“ಭೇ! ಭೇ! ಸಾಧ್ಯವಿಲ್ಲ ಭಾವಯ್ಯಾ. ನನಗ ಪುರಸೋತ್ತಮಿಲ್ಲ ಹಾಗೇ ನಾದರೂ ಇದ್ದರೆ ನಿವೇ ನಾಳೆ ಕರೆದುಕೊಂಡು ಬನ್ನಿ. ನನಗೆ ಇವತ್ತು ಹೋಗದೆ ನಿವಾರಣವಿಲ್ಲ.”

“ನಿನ್ನನ್ನು, ಬಂದವನನ್ನು, ಹಾಗೆಯೇ ಹಿಂದೆ ಈಳುಹಿಸುವುದು ಸರಿಯೇ? ಚೆಂದವೇ?”

“ರಾಗಾದರೆ ತೊಂದರೆ ಯಾಕೆ? ಇವತ್ತೇ ಈಳುಹಿಸಬಿಡಿ ಲಲಿತೆಯನ್ನು.”

“ಅಡ್ಡಿಯಿಲ್ಲ!”

“ನುರೂಸಂಚೆಯ ಹೊತ್ತಿಗೆ ಹೊರಟಿರೆ ಸರಿ. ಅತ್ಯ ಬಿಸಿಲ ಕಾಟವೂ ಇಲ್ಲ. ಇತ್ತು.....”

“ಸರಿ!”

“ಮತ್ತೇನು! ಬೇರೇನಾದರೂ ವಿಶೇಷವಿದೆಯೇ?” ಎಂದನು ರಾಜಾರಾಮ.

“ಅದೇ ಲಲಿತೆಯನ್ನು ಕರೆದುಕೊಂಡು ಹೋಗುವುದೇ ವಿಶೇಷ!”

“ಭೇ! ಭೇ! ಹಾಗಲ್ಲ! ಏನಾದರೂ ಈ ವರ್ಷ ದಿಭ್ಯಂ ಹೊರಡ ಲಕ್ಷ್ಯಂಪೀ?— ಪರಣಯವಾಗಲಿಕ್ಷ್ಯಂಪೀ? ನಂದು ಕೇಳಿದೆ.”

“ಭೀಕ! ಅದೇನೂ ಇಲ್ಲ.”

“ಹಾಗೇನು?”

“ಮಾಡಿಸುವವರು ಬೇಕಲ್ಲ! ಅಷ್ಟನಿಗೆ ಯಾವಾಗ ನೋಡಿದರೂ ಸೊಂಟನೋವು— ಬೆನ್ನುನೋವು!”

“ನಿನದು ಹಾಗೆ?”

“ಪ್ರಾಯ ಸುಮಾರಾಗಲಿಲ್ಲವೇ? ನಮ್ಮ ಜಾತಿಯಲ್ಲಿ ಹುಡುಗರ ಮಾದುನೆಯಿಂದರೆ ಹುಡುಗಿಯಾರ ಮಾದುನೆಯಾನ್ನು ಯಾರಿಗೂ ಆತುರವಿಲ್ಲ.”

“ಉಬಟಕ್ಕೆ ಬನ್ನಿ” ಎಂದು ಕರೆದಳು ಲಲಿತೆ.

ಭೋಜನ ವ್ಯಾನವಾಗಿಯೇ ಸಾಗಿತು. ಲಲಿತೆ ಬಡಿಸಿದುದನ್ನು ಇಬ್ಬರೂ ಎರಡಿಲ್ಲದೆ, ‘ಬೇಡ, ಬೇಡ’ವೆನ್ನುದೆ ಜೆನ್ನಾಗಿ ಭಪ್ಪರಿಸಿದರು ಉಬಟವಾದನೇಲೆ ದಾಮೋದರನಿಗೆ ತನ್ನ ಹಾಸಿಗೆಯನ್ನೇ ತಂದು ಹಾಸಿದನು

ರಾಜಾರಾಮ. ದಾವೋದರನು ನಿದ್ರೆಯ ಭರದಿಂದ ಹಾಸಿಗೆಯಲ್ಲಿ ಹೊರಳಿ ಅದರೆ, ರಾಜಾರಾಮನು ಆರಾಮಾಸನದಲ್ಲೇ ಕಣ್ಣಚ್ಚಿ ಪ್ರವಂಚವನ್ನು ಮರಿತನು.

ಆದರೆ, ಲಲಿತೀ ಮಂಗಲಿಲ್ಲ. ತವರು ಸನ್ಗೆ ಹೋಗಲು ತನ್ನ ಸರಕು ಗಳನ್ನು ಅಣಿಸೊಳಿಸತ್ತೊಷಿದಳು. ಅದರಲ್ಲೇ ಗಂಟೆ ನಾಲ್ಕು ಬಡೆಯಿತು. ಅಲ್ಲಿಂದೆದ್ದು ಕಾಫಿಗೆ ಬಲೆ ಹಚ್ಚುಲು ಒಳಪ್ಪಾದಳು. ಭಾವ, ವ್ಯೇದುನ ರಿಬ್ಬರೂ ವ್ಯೇಮುರಿದು ಸಿದ್ಧೆಯಿಂದವಾಗ ಕಾಫಿ-ತೀಂಡಿಗಳು ತಯಾರಾಗಿದ್ದವು.

ಸಹಗರದಲ್ಲೇ ಹೂತ್ತು ಇಳಿಯಿತು. ಪಡುವಲಲ್ಲಿ ಸಂಘಾರಾಗವು ರಂಜಿಸಿತು. ಲಲಿತೀ, ದಾವೋದರರಿಬ್ಬರೂ ಹೊರಟು. ನದಿಯು ತನಕ ರಾಜಾರಾಮನೂ ಆವರನ್ನು ಹಿಂಬಾಲಿಸಿದನು. ಅಂಬಿಗನು ಈ ಮೊದಲೇ ಹೋಣಿಯೊಂದಿಗೆ ಸಜ್ಜಾಗಿ ಬಂದಿದ್ದನು. ಪಯಣಿಗರು ಕುಳಿತುಕೊಳ್ಳುತ್ತಿಲ್ಲ ಗಳಿಗೆ ದೂರಿಯನ್ನು ತೇಲಿಸಿಕೊಂಡು ಹೋಯಿತು. ಲಲಿತೀ ಸಂತಸ ದಿಂದಲೇ ತವರು ಸನ್ಗೆ ಹೊರಟು ಹೋದಳು. ಆದರೆ, ರಾಜಾರಾಮ?— ಅವನ ಶ್ವಾಸಂದರ್ಭದಿಂದ ಬೆಳಕು ತೊಲಗಿ ಹೋದಂತಾಯಿತು.

ಲಲಿತೀಯ ನಿರ್ಗಮನದ ನಂತರ ರಾಜಾರಾಮನಿಗೆ ಜೀವನದಲ್ಲಿ ಬೇಸರ ವುಂಟಾಯಿತು. ಮಳಿಗಾಲ ಕಾಲಿಟ್ಟಿದ್ದರೂ, ಇನ್ನೂ ಹನಿ ಕರೆಯಿಲಾರಂಭ ವಾಗಿರಲಿಲ್ಲ. ಗಳಿಗೊಮ್ಮೆ ಕಾಮೋದರಗಳು ಆಕಾಶದಲ್ಲಿ ಕವಿದು, ಗಳಿಯಿಂದ ಪದುಚೆಟ್ಟಿಗಳಿಡಿಗೆ ತೇಲಿ ಹೋಗುತ್ತಿದ್ದವು. ರಾಜಾರಾಮನಿಗೆ ಬೀಡ ರಸಿ ಇಲ್ಲದ ಬೀಡಾರ ಬೇವಾಯಿತು. ಮೂರು ಹೂತ್ತಿನ ಉಟ್ಟಿ ಕೃಷ್ಣ ಭವನದಲ್ಲಿ. ಕಾಫಿ ಚೇಕೆಂದೆಸ್ವಿನಾಗ ಅವನ ಮನೆಯ ಮುಂದಿನ ಆ ಚಿಕ್ಕ ಹೋಟಿಲನಲ್ಲಿ. ಮಧ್ಯಾಹ್ನದ ಉಟವಾದಬಳಿಕ ಕೆಲವೂಮ್ಮೆ ಕದಿವರ್ವತ ನನ್ನೀರಿ, ಅಲ್ಲಿನ ಹುಲ್ಲಿನ ಹಾಸಿಗೆಯಲ್ಲಿ ಹಂಗಾಳಿಗೆ ವ್ಯೇಯೊಡ್ಡಿ ಜಾಯಾಗಿ ಮಂಗಳಿಬಿಡುತ್ತಿದ್ದನು. ತಂಗಾಳಿಗೆ ವ್ಯೇದೂಗಿ ನಿದ್ರೆ ಬಂತಿಂದರೆ ಕೆಲ ಹೊತ್ತಾದರೂ ಯಾವ ಚಿಂತೆಯ ಪರಿವೇಯೂ ಇರುತ್ತಿರಲಿಲ್ಲ. ಆದರೂ, ಉಳಿದ ಹೊತ್ತನ್ನು ಕಳೆಯುವುದೆಂದರೆ ಬಹಳ ಪ್ರಯಾಸವಾಗಿತ್ತು.

ಲಲಿತೀ ಹೊರಟುಹೋಗಿ ಎರಡು ವೂರು ವಾರಗಳ ಮೇಲಾಗಿತ್ತು. ಆಗಾಗೊಮ್ಮೆ ಹನಿ ಮಳಿ ಬರಲು ಪ್ರಾರಂಭವಾಗಿತ್ತು. ಇನ್ನೂ ಮುಂಜಾನೆ ಎಂಟು ಗಂಟೆಯಾಗಿರಲಿಲ್ಲ. ಮೊದಲೇ ಚೆನ್ನಾಗಿ ಬೆಳಕಾಗದಿರುವ ಸಮಯ;

ಇದ್ದ ಬೆಳಕನ್ನು ಕರುಂಗಿಲೋಳಿ ಕವಿದು ಬಿಟ್ಟತ್ತು. ರಾಜಾರಾಮ ಅದೇ ತಾನೇ ಕಾಫಿಕುಡಿದು ಬಂದು ಮಲಗಿದ್ದಾನೆ. ಗಳಿಗೆ ಒಳಹಾರುವ ಚೀಕೆನಿಗಳನ್ನು ತಡೆಯಲು ಕಿಟಕಿ, ಬಾಗಿಲುಗಳಲ್ಲ ಮುಚ್ಚಿವೆ. ಮಲಗಿಕೊಂಡ ಲಿಂದಲೇ ರಾಜಾರಾಮನ ಮನಸ್ಸು ಯಾವ ಯಾವ ನಿಚಾರಗಳನ್ನೇ ಕುರಿತು ಹಯಾರ್ಲೋಚಿಸುತ್ತಿತ್ತು. ನೀತಿಯ ಎಲ್ಲೆಯನ್ನು ವಿಾರಿ ಹುಚ್ಚು ಗಳಿಗೆ ಅಲೆದಾಡುವ ತರಗಿಶೆಯಂತಾಗಿತ್ತು. ಅವನಿಗರಿಯದಂತೆ ಏನೇನೋ ಕೆಟ್ಟ ನಿಚಾರಗಳನ್ನು ಅವನ ಹೃದಯದಲ್ಲಿ ತುಂಬುತ್ತಿತ್ತು. ಮುಚ್ಚಿಕೊಂಡಿದ್ದ ಬಾಗಿಲು ‘ಗಢಕಾ!’ ಎಂದಿತು.

ಮಲಗಿಕೊಂಡೇ ರಾಜಾರಾಮನು “ಯಾರದು?” ಎಂದನು.

ಕೈಯಲ್ಲಿ ಕಾಗದದ ಕಟ್ಟನ್ನು ಹಿಡಿದುಕೊಂಡು ಒಳಗೆ ಬಂದು, ‘ನಾನು!’ ಎಂದನು ರಾಮಗೋಪಾಲ.

“ರಾಮಗೋಪಾಲನೇ?”

“ಹುಂ; ಏನು! ಇನ್ನೂ ನಿದ್ದೆಯೇ?”

“ಓ! ಏನ್ನಿಂದ. ಈಗ ಕಾಫಿಕುಡಿದು ಬಂದೇ?”

“ಮತ್ತೀನು ಮಲಗಿದ್ದಿರಿ?”

“ಬೇಸರವಾಯಿತೆ; ಮಲಗಿದ್ದೆ!”

“ಹೋ! ಹಾಗೆ! ಅಮ್ಮಾತವರಿಲ್ಲವೇ?”

“ಇಲ್ಲ”

“ಏನೋ?”

“ಗಭಿರಣಯಲ್ಲವೇ? ತವರುನಿಗೆ ಹೋಗಿದ್ದಾಳೆ!”

“ಹೋ! ಹಾಗೋ!” ಎಂದನು ರಾಮಗೋಪಾಲ.

“ಇರಲಿ; ನೀನೇನು ಬಂದೆ?”

“ಈ ಬಾರಿಯ ಸಂಚಿಕೆಯ ಲೇಖನಗಳನ್ನು ತೋರಿಸೋಣವೆಂದು ಬಂದೇ.”

ರಾಮಗೋಪಾಲನೇ ಎಲ್ಲವನ್ನು ಒಂದೊಂದಾಗಿ ಬಿಡಿಸಿ ತೋರಿಸಿದನು. ನಾಲ್ಕುರು ಕತೆಗಳು—ಮೂರು ನಾಲ್ಕು ಕವಿತೆಗಳು, ಎರಡು—ಮೂರು ಲೇಖಗಳು, ಸಂಪಾದಕೀಯ ಇತ್ಯಾದಿ. ಮೂನತ್ತೀರದು ಪುಟದ ಸಂಚಿಕೆಯನ್ನು ತುಂಬಲು ಎನ್ನಬೇಕೋ ಅಪ್ಪು, ಎಲ್ಲವನ್ನೂ ತೋರಿಸಿ,

ಮೊದಲಿನಂತೆ ಕಾಗದಗಳನ್ನು ಕಟ್ಟಿ, ಲಾರಂಭಿಸಿದನು.

ಅವನ ಭುಜದ ಮೇಲೆ ಕೈಹಾರಿ ಮೆಲ್ಲನೆ ಹೇಳತ್ತಿಂಥಿದನು. ರಾಜಾ ರಾಮ; ನೋಡು, ರಾಮಗೋಪಾಲ! ಲಲಿತೆ ಹೋದ ಮೇಲೆ ನನಗೆ ಜೀವನವೆಂದರೆ ಅಪ್ಪು ಬೇಜಾರಾಗಿದೆ. ರಾತ್ರಿ-ಹಗಲೂ ಒಬ್ಬಂಟಿಗನಾಗಿಯೇ ಸಮಯ ಕಳೆಯಬೇಕು. ಅವಳು ಬರುವುದಕ್ಕೆ ಇನ್ನೂ ಎರಡು-ಮೂರು ತಿಂಗಳುಗಳವೇ.”

“ನಿರ್ವೇಣದು ಮರುಳು. ರಾಜಾರಾಮರಾಯರೇ!” ಎಂದನು ರಾಮಗೋಪಾಲ

“ಆದೇಕೆ ಹಾಗೆ ಹೇಳುತ್ತೀ?”

“ಹೇಳದೆ ಮತ್ತೀನು ಮಾಡಲಿ? ಇಲ್ಲವಾದರೆ ನಿಮ್ಮ ಹಾಗೆ ಎಪ್ಪು ಮಂದಿ ಗೃಹಿಣಿಯರನ್ನು ತವರುಮನೆಗೆ ಕಳುಹಿಸುವುದಿಲ್ಲ. ಆದರೆ, ಹೀಗೆ ನಿಮ್ಮ ಹಾಗೆ ಮಷಿಯ ಹಾಗೆ ಕುಳಿತುಕೊಳ್ಳುತ್ತಾರೇನು?”

“ಆಂ! ಮತ್ತೀನು ಮಾಡುತ್ತಾರೇ?”

“ಸುಖಪಡುತ್ತಾರೆ!”

“ಎಂಥಃ ಸುಖ! ಹೇಗೆ?”

“ಜೋಡುಮರಿದ ಗಲ್ಲಿಗಳಲ್ಲಿ ಹೊಕ್ಕು ನೋಡಿ- ಗೊತ್ತಾಗುತ್ತದೆ!”

“ಆಂದರೆ?”

“ಆಂದರೆ, ಇನ್ನೂ ಅಥವಾಗಲಿಲ್ಲವೇ!” ಎಂದನು ನಗುತ್ತಾ ರಾಮಗೋಪಾಲ.

“ಆಂದರೆ,” ಎಂದು ರಾಜಾರಾಮನು ಅಭಿನಯಪೂರ್ವಕವಾಗಿ, ಹೀಗೋಳಿ? ” ಎಂದು ಕೇಳಿದನು.

“ಹೊಂ; ಹಾಗೆಯೇ!”

“ಈಗ ನಾನು ಕೂಡಾ ಹಾಗೆಯೇ ಮಾಡಬೇಕೆಂದುಕೆಂದು ನಿನು ಹೇಳುವುದೇ?”

“ಅಲ್ಲದೆ, ಬೇರೆನು?”

ರಾಜಾರಾಮನು ಕಣ್ಣಿಗಳಿಂದ ಕೆಟ್ಟಿನಗುವನ್ನು ಶೂಸುತ್ತಾ, “ಅಂಥ ವರು ಯಾರಾದರೂ ಇದ್ದಾರೆಯೇ?” ಎಂದನು.

“ ಒಹೋ ! ಅದಕ್ಕೇನು ಕಡಿಮೆ ? ”

“ ಯಾರವು ? ”

“ ಮತ್ತಾರು ? ನನ್ನವರೇ ! ”

“ ಹೀರೂ-ಅವರೇ ? ”

“ ಹೊಂ ! ”

ರಾಜಾರಾಮನ ಮೈಯಲ್ಲಿ ವಿದ್ಯುತ್ತಂಚಾರವಾದಂತಾಯಿತು ರಾಗಿಯೇ ಸ್ವಲ್ಪ ಅಂಜಿಕೆಯೂ ಆಯಿತು. ಆವನ ಮುಂದೆ ಗೋಡೆಯಲ್ಲಿ ಲಲಿತೀಯ ಭಾವಚಿತ್ರವು ತೂಗಾಡುತ್ತಿತ್ತು. ಅದನ್ನು ನೋಡಿದನು. ಆ ಚಿತ್ರವು. ‘ ರೋಗಾತ್ಮಿಂ ? ರೋಗಾತ್ಮಿರೂ ’ ಎಂದು ಕೇಳಿದ ಹಾಗಾಯಿತು.

“ ನಾನು ಒರಲಾರೆ; ಸೀನು ಹೋಗು ! ” ಎಂದನು ರಾಮಗೋಪಾಲ ನನ್ನು ದಿಕ್ಕಿಸಿ.

ರಾಮಗೋಪಾಲನು ಮುಖದಲ್ಲಿ ಸಿರಾಶೆಯ ಭಾವವನ್ನು ಷ್ಯಕ್ತಪಡಿಸಿ ಒಂದು ಜಾಗಿಯೇ ಹೊರಟಿಂಹೋದನು.

೬

ಲಲಿತಿ ಭಾವದಿಯಲ್ಲಿ ಕುಳಿತ್ತಕೊಂಡು ಆಕಾಶವನ್ನು ತದೇಕಚಿತ್ತದಿಂದಿಕ್ಕಿಸುತ್ತಿದ್ದಳು. ಪುಂಗಾಲದ ಪ್ರಯಂಭದ ದಿಡಿಗಳು; ಬಂದಳದಲ್ಲಿ ನಾನಾ ಪರಿಮಾಣದ, ತರ ತರ ಪಾಂಗಿನ, ಶ್ವಾಮ ಹೋರರಗಳು ಬಾಂಡೇ ವಿಯ ಲಾವಣ್ಯವಯ ವೇಣಿಗಳಂತೆ ಕಂಗೆಳಿಸುತ್ತವೆ. ಅವುಗಳ ಮಬ್ಬಾದ ಜವನಿಕೆಯಾಗಿ ಜಗತ್ತಿಲ್ಲವೂ ಪ್ರಜ್ಞನ್ನವಾದಂತಿದೆ ತಂಗಾಳಿ, ಬಿರುಗಾಳಿಯಂತೆ ಚಂಡಪ್ರಚಂಡವಾಗಿ ನರಹಾರೋದನದಿಂದ ತೀಡ ತ್ವಿದ್ದಿರ್ಬಂಧ, ನೀಲದ ಮಳಲನ್ನೇ ತ್ವಿಕೊಂಡು ಹೋಗಾತ್ಮಿಲ್ಲ. ಹೊಸ ಬಲ್ಲರಿಯ ಸಲಿಲವನ್ನಿಂಟಿದ ಭೂತಳವು ಕಾಲಿಟ್ಟಿರಿ ಜಾರುವಂತಿದ್ದಿರ್ಬಂಧ, ಶಿಲೀಯಂತಾಗಿದೆ. ಅಂಗಳದಲ್ಲಿ ಕಾಲಿಕ್ಕೆಲೆಡಿಯಿಲ್ಲದಂತೆ, ಬೆಳ್ಗಾದ ನಾಯಿಕೆಡಿಗಳು; ಹಸುರಾದ ಗೀರಕೆ ಹುಲ್ಲುಗಳು. ಡೂರದಲ್ಲಿ ಗುಡ್ಡದಿಂದ ಧೃಮುಕುವ, ಬೆಳ್ಳಿದಿಂದ ಜಿಗಿಯುವ, ಕೊನ್ನಾರ್ಕಂದರಗಳಲ್ಲಿ ಹೊನಲಿಡುವ, ಕಾನನದಿಂದ ಹೊರಹೋಮ್ಮುವ ಅಭಿ, ತಡಸಲು, ಕಾಳಿರ, ಹೊನಲು, ದಳ್ಳಿಗಳು ದೃಷ್ಟಿಗೋಚರವಾದರೂ,

ಕೇಳಿ ಒರುವ ಅವುಗಳ ತಾರಸ್ವರ ಆಲಿಸುವವರ ಎಡೆಯಲ್ಲಿ ಅವುಗಳ ನಿಜಸ್ಥಿತಿ, ರೂಪವನ್ನು ಚಿತ್ರಿಸುತ್ತಿತ್ತು. ಜಡಿಮಳೆ ಎಡೆವರಿಯದೆ. ಅವಿರಶವಾಗಿ ಕರೆದು, ಉನ್ನತಭಾಗಗಳನ್ನು ಅವನತವನ್ನುಗಿಸಿ, ಮಣಿನ್ನು ಕೊರೆಕೊರೆದು, ತೆರಿಗಳನ್ನು ರೂಳಿಸಿ ಗಾಳಿಗೆ ದಿಕ್ಕುವಾಲಾಗಿ ಚದರಿ ಕಾಣದಾಗುತ್ತಿತ್ತು. ಹೂಲ, ಕೆರೆ, ಭಾವಿಗಳ ಒಳ ಗೋಂಕರ ಕಪ್ಪೆಗಳು ತಮ್ಮ ವಾರ್ಡವನ್ನು ಬಾರಿಸಲಾರಂಭಿಸಿದ್ದವು. ಹುಲ್ಲುರಾಸಿಗೆಯಾಗಿದ್ದರೂ, ಕಾಲ್ಪನಿಕೆಗಳು ಮೇಯಲು ಒರುವಂತಿಗಲಿಲ್ಲ. ಜೀರ್ಣಿನಿಂದ ಮರುಜೀರ್ಣಿನತನಕ್ಕೂ ಏಕಕ್ರಮಕಾರವಾಗಿ ಬಿರು ಸೋನೆಯು ನಿರಂಕುಷಾಧಿಕಾರ! ರಾತ್ರಿಂದಿವನೂ ಏಪ್ರೆಪ್ರಕಾರವಾಗಿ ಗಾಢಾಂಧಕಾರ! ಹಗಲೂ ರಾತ್ರಿ; ರಾತ್ರಿಯೂ ರಾತ್ರಿಯೇ! ಸೂರ್ಯನ ಉದಯಾಸ್ತಮಾನಗಳು ಬರವು. ದರ್ಶನಗಳು ಎಂದೆಂದಿಗೂ ದುಲರಭ. ಹಗಲಿರುಳಿನ್ನಡಿ ಅವಿಡಾವಾಗಿ ಹೊಯ್ಯಾವ ಬಿರುಮಳೆಯಲ್ಲಿ ಕಾಸುಹೊಕ್ಕಾದ, ಅಯುಳಪ್ರಯತ್ನಕ್ಕಿಂತ ಶ್ರೀಮಿಕಿಟಗಳ ಕರ್ಕಣದ್ವಾರೆ ಕೆವಿದರೆಯ ನಿಕ್ಷೇಪಿಸುವಂತಿದೆ. ನವಜಲಪಾನದಿಂದ ಉಬ್ಬಿದ ಮುಸ್ನಿ ಇರ ಅಭಿವೃದ್ಧಿ ಸೂರ್ಯದಿಗಿದೆ. ತಾರಿದನವಿಗಳು ತೆರೆತೆಂಬಾಗಿ ರಾತ್ರಿದ್ವಾರೆಡ್ವಾತ್ಮಲಿವೆ. ಅತ್ಯು ಏಕಪ್ರಕಾರವಾಗಿ ಅಂಗವಿಸಿ, ಮೇರ್ಳಯಿಸಿ, ದಟ್ಟಯಿಸಿ, ಪಶ್ಚಿಮಾಧ್ಯಿಗಳ ಬಳಸಾರಿದ ಕರ್ಮಗಾಗಿ ಲೈಂಳ ತಂಪಾಗಿ, ಬರಬರನೇ ಸುರಿದು, ಸೌಧಾವಿನಿಯ ಪೇಗಿದಿಂದ ಕೆಳಗಿಲ್ಲದು, ಮನೆಗಳನ್ನು ರೂಳಿಸಿ, ಶ್ವಾಸೆಯ ತೆರೆಗೈಗಳನ್ನು ಮೇಲೆತ್ತಿ, ಇತ್ತಡಿಗಳನ್ನು ಮೀರಿ, ಭೂಂಕರನೆ ಪ್ರವಹಿಸಿ, ಹೊಲಹೊಳೆಗಳನ್ನು ಶೀಭವಿಸಿ ಭೋರಿಡುತ್ತಾ, ಸುಂಟರಗಾಳಿಯ ಸಾರ್ವಾಪ್ತಿ ಇಭಿಸಲು, ತರು. ನಿಕುಂಜ, ಬನಗಳ ತಾಳ ತಪ್ಪಿಸಿ, ವದ ತಪ್ಪಿಸಿ, ತೆಂಗುಗಳನ್ನು ಸೀಳಿ, ಕಂಗುಗಳನ್ನು ಹೂಳಿ, ಬಾಳಿಗಳ ಕೆತ್ತು, ತಾಳಿಗಳ ಹೋಳುಮಾಡಿ, ತಾನೇ ತಾನಾಗಿ, ಸಾಟಿಯಿಲ್ಲದೆ, ಎಣೆಯಿಲ್ಲದ ಕಾಟಗಳಿಂದ, ಕಾಲಾಂತರಕನಂತೆ, ಸ್ವಷ್ಟಂಡಧಿಕಾರದಿಂದ ಮೇರಿಯುತ್ತಿತ್ತು. ಮನೆಮಾರುಗಳಿಲ್ಲದ ಅನಾಧಗಣನೆ ಕ್ವಣಕ್ವಣ, ದಿನದಿನಕ್ಕಾ ವರ್ಧಿಸುತ್ತಿತ್ತು.

ಒಮ್ಮೆಲೇ ಮೋಡಗಳ ಉಚ್ಛ್ರಾತ್ವಂವಾದಂತಿ ಗಗನವು ಪೂರ್ಣವಾಯಿತು. ಬಿರುಗಳಿ ಶಾಂತವಾಯಿತು. ಮಳಿಗಂಜಿ ಮರೆಯಾದ ಖಗಮಿಗಗಳು ಆಹಾರ ಜೋಧನೆಗಾಗಿ ಹೊರಬರಲಾರಂಭಿಸಿದವು. ಜೆದ್ದಾರಿ, ಕಿರುದಾರಿ, ಓಣಿ, ಗಲ್ಲಿ, ಕೇರಿ, ಬೀದಿಗಳು, ಮಾರ್ಗಗಳಲ್ಲಿ ಒಂದೆರಡು ಭತ್ತಗಳು

ಹೀಂದಕ್ಕೂ, ಮುಂದಕ್ಕೂ ನಡೆಯತ್ತೆಡಗಿದ್ದವು. ಮಳೆಯ ಅವಿಶ್ರಾಂತ ಹೊಡಿತದಿಂದ ಬೇಸತ್ತೆ ಜನ ಜಂಗುಳ ಅಂಗಳಕ್ಕಿಳಿದು ಆಕಾಶ ಮುಖಿಗಳಾಗಿ, ಇನ್ನು ಹತ್ತುದಿನ ಮಳೆ ಬಾರದಿರಲೆಂದು ವಣಾಧಿಪತಿಯನ್ನು ಪ್ರಾರ್ಥಿಸುತ್ತಿದ್ದರು. ಆದರೆ, ಮಳೆಗೆ ತಾಳೈ ಎಲ್ಲಿ—ವಿಶ್ರಾಂತಿ ಎಲ್ಲಿ?—ಲೇಶ ಮಾತ್ರವಾದರೂ ಕರುಣೆಯೆಲ್ಲಿ?—ಮಂದಿಯ ಬೇಡಿಕೆ, ಬಿನ್ನ ಹಗಳಿಗೆ ಕೆವೊಡುವನ್ನು ಅವಕಾಶವಾದರೂ ಎಲ್ಲಿ?—ಹನ್ನನೇ ಗಾಳಿಯೆದ್ದ ಭಾವರದಂತೆ ಬೇಸಿತು. ಗಗನಾಂಗನೆಯ ಮೂಲನವದನಕ್ಕೆ ಕರಿದೆರಿಯನ್ನು ಹಾಯಿಸಿತು. ಕೆದೆ ಒಂದೆರಡು ಹನಿಗಳು ಮಳೆಯಾಗಮನವನ್ನು ಸಾರಿದವು. ಕಡಲು ‘ಹೋ!’ ಎಂದು ಹೊರೆಯಿತು. ಹೊಳೆ ಮಳೆ ಯಾಗಮನದ ಸಂತಸದಿಂದ ಥಕ ಥಕನೇ ಕುಣೆಯಿತು. ಭೂಕಂಪವಾದಂತೆ, ಕಾಲನ ಕಾಲನಂದುಗೆಯು ಘೃನಿಯಂತೆ, ಭೂಮ್ಯಾಕಾಶಗಳೂ ಭೇದಿಸುವಂತೆ, ಸಿಡಿಲು ಗುಡ ಗುಡನೇ ಗುಡುಗಿ, ಲಲಿತೆಯನ್ನು ಗಡ ಗಡನೆ ನಡುಗಿಸಿತು. ಕಣ್ಣ ಕೊರಯಿಸುವಂತೆ ಏಂಜು ಹೊಳೆದು ಹೊರೆಯಿತು. ಲಲಿತಿ ಅದಕ್ಕಂಜ, ಅಲ್ಲಿ ನಿಲ್ಲಿಲಾರದೆ ಒಳಗೊಂಡಳು. ಮಳೆ ಆಗಲೇ ಬಿರುಸಾಗಿ ಹೊಯ್ಯಲಾರಂಭಿಸಿತು.

ಒಳಗೆ ಒಂದವಳು ಗವಾಕ್ಷದ ಮೂಲಕ ಹೊರಗೆ ಕಣ್ಣಗಳನ್ನು ಹೊರಳಿಸಿದಳು. ಅಲ್ಲಿ ಹಲವಾರು ಸೋಟಿಗಳು ಒಮ್ಮೆಲೇ ದೃಗ್ಗೌಚರಿಸುತ್ತಿದ್ದವು. ಒಂದೆಡೆ ವಿಶಾಲವಾದ ಅವರ ಹಿತ್ತಲನೋಟ; ಗಡೆ. ಇನ್ನೊಂದೆಡೆ ವಾಹಿನಿಯ ಸಂಭ್ರಮದ ಪ್ರವಾಹ. ಮುಂದೆ ಉಕ್ಕೆದ ಕಡಲು ಹರಿಯುವ ಭೀಕರ ದೃಕ್ಕು. ಏಕವ್ಯಕ್ತಿಯ ಸುರಿದ ನೀರಿಸಿಂದ ಉಬ್ಬಿದ, ಕೊಬ್ಬಿದ ಆಮಾಸಾಗರವು ತನ್ನ ತೆರಿಗಾಲ್ಗಿಂದ ಬಹುದೂರದ ವರೆಗೂ ನಡೆದು ಬಂದು, ವಿಶ್ವಾರವಾದ ಮರಳನ ಹಾಸಿಗೆಯನ್ನು ಸಂಪೂರ್ಣವಾಗಿ ಕವಳಿಸಿ, ಉಳಣ್ಣೇ ಕೊಟ್ಟಿಬಿಡುವೆನೆಂದು ಹಾರುತ್ತಾ ಘೋರೆಸುತ್ತಿತ್ತು. ಅವರ ಹಿತ್ತಲ ಚಬಕಿನ ಮರಗಳಿನ್ನೇ ಅದರಲ್ಲಿ ಕುತ್ತಿಗೆಯ ಕನಕ ಮುಳುಗಿ ನಿಂತಿದ್ದವು. ಎಷ್ಟೇ ಮರಗಳು ಭೂತಳವನ್ನು ಚುಂಬಿಸುತ್ತಿದ್ದವು. ಇನ್ನೇ ಷ್ಟೇ ಬೇರು ಸಹಿತ ವಾಗಿ ಉರುಳಿಕೊಂಡಿದ್ದವು. ಬೇರೆ ಹಲವು ಡಿಂಬ ಮಾತ್ರವಾಗಿ ನಿಂತು ಕೊಂಡಿದ್ದವು. ಕೆಲವು ರುಂಡ, ಡಿಂಬಗಳಿರುತ್ತಾ ಬೇರೆಬೇರೆಯಾಗಿ ಕೆದಿದಿದ್ದವು. ಕೆಲವು ಜಿಕ್ಕ ಮರಗಳು ದೀಘಾಕಾಯದ ಮರಗಳ ಕ್ಕೆಗಳ ಸಾಮಾನ್ಯ ಮಾಲಿ, ಆಧರಿಸಿ ನಿಂತುಕೊಂಡಿದ್ದವು. ಹಿತ್ತಲು ತುಂಬಾ ನೀರು. ಅಲ್ಲಲ್ಲಿ ಕುಳಿಗಳು,

ಹೆಕ್ಕುಳಿಗಳು ನೀರು ತುಂಬಿ ತಮ್ಮಿರವನ್ನು ಮರೆಪಡಿಸಿಕೊಂಡಿದ್ದವು. ಹೊಲ, ಗಡ್ಡೆಗಳು, ಕೆನ್ನೀರ ಹೊಳೆಯಾಗಿದ್ದವು. ನೇರೆನೀರಿನಿಂದ ಅಸಾಧಾರಣವಾಗಿ ಮೇಲೀರಿದ ನದಿಯ ನೀರು ಜಲಾವಶದಿಂದ ಗಿರಿಗನೆ ಶಿರುಗಿ, ತನ್ನ ದಾರಿ ಯಲ್ಲಿದೆ ಮತ್ತಿನ ಅಳೆಕಟ್ಟಿನ್ನು ಕೊಚ್ಚಿ ಹರಿದೊಡ್ಡಾಗಿತ್ತು. ಅದರ ವೇಗಕ್ಕೆ ಎಷ್ಟೋ ಹೆಬ್ಬಿಂಡಿಗಳು ತಮ್ಮ ಸ್ವಾಸ್ಥಾನವನ್ನು ಲಿಡು ನೂರು ಮಾರು ಪೂರು ದಲ್ಲಿ ಉರುಳಿದ್ದವು. ಬಿಳಿವಟಗಳಿಂದ ತೋಳಿಸುತ್ತಿರುವ ಕಾರೋಡಗಳು ಹಲವು ಅಂಬಿನ ವೇಗದಿಂದ ಆ ನದಿಯ ವೇಲೀ ಸಾಗಿಹೋಗುತ್ತಿದ್ದವು. ನೀರೆ ನಡುವೆ ಎದ್ದು ನಿಂತ ಕುದುರುಗಳ ಕುರುಹಾದರೂ ಕಾಣುತ್ತಿರಲಿಲ್ಲ. ಎಲ್ಲಿ ನೋಡಿದರೂ ನೀರು! ವಣಾರ್ಥಿವನು ಆಲ್ಲಿ ಹಲವಂಗವಾಗಿ ತನ್ನ ಭಿಂಜರತಿಯನ್ನು ಪ್ರದರ್ಶಿಸುವಂತೆ ತೋರುತ್ತಿತ್ತು.

“ಲಲಿತಿ! ಉಂಟಕ್ಕೆ ಬಾ!” ಎಂದು ಕರೆದರು ಗಣೇಶರಾಯರು.

ಉಂಟವಾಗಿ ಬಂದಮೇಲೆ ಮಲಗಿಕೊಂಡವಳಿಗೆ ಹಾಗೆಯೇ ನಿದ್ದೆ ಬಂದಿತು. ಹೊರಗೆ ಜಡಿ ಮಳೆ ಪುನಃ ಹೊಯ್ಯಲು ನೊದಲಾಗಿತ್ತು.

ಲಲಿತಿ ತವರುಮನಸೆಗೆ ಎಷ್ಟು ಸಂತೋಷದಿಂದ ಬಂದಿದ್ದಳೋ, ಬಂದ ಮೇಲೆ ಅಷ್ಟೇ ಬೇಸರ ಪುಂಟಾಯಿತು. ಆದು ತನಕ ಅವಳ ಕೃತ್ಯಂದರದಲ್ಲಿ ಅಡಗಿದ್ದ ರಾಜಾರಾಮನ ಮೂರ್ತಿ ಮೇಲೆದ್ದ ಅವಳನ್ನು ಕಾಡಿಸತ್ತೊಡಗಿತು. ಆಕಾಶದಲ್ಲಿ ತೇಲುವ ಮುಗಿಲಿನಲ್ಲಿ, ಬಯಲಿನಲ್ಲಿ, ಹರಿನ ಹೊಳೆಗಳಲ್ಲಿ, ಕೆರೆಯ ತೆರಿಗಳ ನಡುವೆ, ಮರದ ಹೊದರುಗಳಲ್ಲಿ ಅವನ ಮೂರ್ತಿ ಗೋಚರಿ ಸತ್ತೊಡಗಿತು. ಹಕ್ಕಿಗಳ ಚಿಳಿಸಿಳಿ ಗಾನವು ಅವನು ಅವಳನ್ನು ಕರೆಯುವಂತೆ ಅವಳಿಗೆ ಕೇಳಿಸುತ್ತಿತ್ತು. ದೂರದಲ್ಲಿ ಯಾರಾದರೂ ನಡೆಯುವುದು ಕಣ್ಣಿಗೆ ಬಿದ್ದರೆ, ಆದು ರಾಜಾರಾಮನೆಂದೇ ಭಾವನೆ ಅವಳಿಗೆ. ಅರಳುವರಳು, ಬಿಂಸುವ ಗಳೆ, ಈಸುವ ಡೋಣಿ, ಸೂಸುವ ಮಂಜು, ಚಲಿಸುವ ವೋಡ-ಎಲ್ಲಿಸು ಅವಳಿಗೆ ರಾಜಾರಾಮನ ಸ್ವರಣೆಯನ್ನು ತರುತ್ತಿತ್ತು. ಮನೋನೇದಿ ನೆಯನ್ನು ಒಟ್ಟಿ ಮಾಡುತ್ತಿತ್ತೆಲ್ಲದೆ ಅವಳನ್ನು ಆಹಾದಿಸುತ್ತಿರಲಿಲ್ಲ. ಸಂಕ್ಷೇಪವಾಗಿ, ಅವಳು ಕಾಯುದಲ್ಲಿ ತವಮನೆಯಲ್ಲಿದ್ದರೂ ಅವಳ ಮನಸ್ಸು ಇನ್ನೂ ಸರ್ವದಾ ಪಟ್ಟಿಗ್ರಹದಲ್ಲಿ ಅಲೆದಾಡಿಕೊಂಡಿತ್ತು.

“ಅಯ್ಯೆ! ಅಯ್ಯೆ! ಅಯ್ಯೆ!”

ಲಲಿತಿ ಘಟ್ಟು ಎಚ್ಚತ್ತಳು. ನಿಷ್ಪೇಯಲ್ಲಿ ಕನಿಷಿನಲ್ಲಿ ಅವಳು ಹಾಗೆ

ಭಯಂಕರವಾಗಿ ಕೂಗಿದಳು. ಬಳಿಯಲ್ಲೇ ಇದ್ದ ದಾಮೋದರನು ಓಡಿ ಬಂದನು.

“ಏನು? ಏನು, ಲಲಿತೀ! ಏನಾಯಿತು?”

ಹೊರಗೆ ಆಕಾಶದಲ್ಲಿ ಧವನಾವಿ ಗದ್ದೆ ಲದಿಂದ ಸಿಡಿಳು ಭೇರಿ ಹೊಡೆಯಿತು. ಮಿಂಚು ಮಿಂಚಿ ಹೊಂಚಿತು. ಜಡಿನುಳೆ ಇನ್ನೂ ನಿಂತಿರಲಿಲ್ಲ. ನಿದ್ದೆ ಮುಗಿದು ಕನಸು ಮರೆಯಾದರೂ, ಇನ್ನೂ ಆ ಕನಸನ್ನೇ ಚಿಂತಿಸುತ್ತಾ ಅವಳು ಗಡಗಡನೆ ನಡಗುತ್ತಿದ್ದಳು. ಕಣ್ಣು ಇನ್ನೂ ನಿರ್ವಿಾಲಿತವಾಗಿತ್ತು.

“ಏನಾಯಿತು, ಲಲಿತೀ?” ಎಂದು ಮಗಾದೇವೇಶ್ವರ ಕೇಳಿದನು ದಾಮೋದರ.

ಲಲಿತೀ ಮಾತನಾಡಲು ಸ್ವಲ್ಪ ಹೊತ್ತು ಬೇಕಾಯಿತು. ಅವಳು ಕಂಡ ಆ ಕನಸು ಬಹಳ ಭಯಂಕರ! ಅದನ್ನೇ ಸಂಕ್ಷೇಪವಾಗಿ ಬಣ್ಣಿಸಿ ನಿರವಿಸಿದಳು

ಅವಳೂ ರಾಜಾರಾಮನೂ ಹೋಗುತ್ತಿದ್ದಾರೆ. ಎಲ್ಲಿಗೂ ಅವಳಗಿರುತ್ತಾರೆ. ಆಕಾಶಮಾರ್ಗವಾಗಿ ಹೋಗುತ್ತಿದ್ದಾರೆ. ಅವರ ಲೋಜನಗಳು ಮುಂದೆ ತಾರೆಗಳು ಆ ನಿಶಾಮುಖದ ಸೂರ್ಯನ ವಾಂದ್ಯ ಬೆಳಕಿನಲ್ಲಿ ನಮುನಿಸುತ್ತಿವೆ. ತೆಂಗು, ಕೊಂಗುಗಳು, ಅವರ ಕಾಲನ್ನೂ ಚುಂಬಿಸುತ್ತೇವೆ. ಅವರ ಶಕ್ತಿ ಪಕ್ಕಗಳಲ್ಲಿ ಧವಲ, ಶ್ವಾಸ ಮೋಹರುಗಳು ಕುಣಿಯಾತ್ಮಿವೆ; ಉಯ್ಯಾಲೆಯಂತೆ ತೂಗುತ್ತಿವೆ. ಸಿಡಿಲ ಆಬ್ಧಿರವಿಲ್ಲ; ಮಿಂಜಿನ ಸುಳಿವಿಲ್ಲ. ಲಲಿತೀ, ರಾಜಾರಾಮರಿಬ್ಬರೂ ಈ ಸೋಗಸಿನ ವಾತಾವರಣದಲ್ಲಿ, ಅನಂದದಿಂದ, ಸೌಂದರ್ಯ ಪಾನ ಮತ್ತುರಾಗಿ ಹೋಗುತ್ತಿದ್ದಾರೆ. ನಡೆಯುತ್ತಾ, ನಡೆಯುತ್ತಾ ಅವರಿಬ್ಬರೂ ಇಂದ್ರಪುರಿಯ ಸ್ಥಿರ ಬಂದಿದ್ದರು

ನೋಡ ನೋಡುತ್ತಿದ್ದಂತೆ ಅವರಮುಂದೆ ಒಂದು ಮಹಾಗಾತ್ತಿದ ಚೆಳ್ಳಗಿಲು ನಡೆದು ಬರತೆಡಿಗಿತು. ನೋಡಿದ ಲಲಿತೀಗೆ ಅದು ಕಾಳಿದಾಸನ ‘ಮೇಘಮಾತ’ ದಲ್ಲಿ ಅನುವರ್ತಿಸಿದ ಪ್ರಣಯ ದೂತನಂತೆ ಕಂಗೂಳಿಸಿತು. ಭೇದ! ಅಲ್ಲ—ಧವಲ ಚೀರವನ್ನುಟ್ಟು, ಹೊನ್ನಿನ ಕಾಂತಿಯಿಂದ ಮೋಹಿಸುವ ನೋಟಿದಿಂದ, ತನ್ನ ಅಸಂಖ್ಯಾತ ಬಿಳಿ ರೆಕ್ಕೆಗಳಿಂದ ಹಾರಿಬರುವ ಅಷ್ಟರಿಸಿಯೇ ಅದು! ಇನ್ನೂ ಹತ್ತಿರ ಹತ್ತಿರಕ್ಕೆ ಬಂದಂತೆ ಲಲಿತೀ

ನೋಡಿದಳು. ಅದು ವಾಗಿಲೂ ಅಲ್ಲ, ಅಚ್ಚರಸಿಯೂ ಅಲ್ಲ. ಮತ್ತೆ?— ಯಾರೋ ಒಬ್ಬ ಮಹಿಳೆ. ಸಮಾಪಕ್ಕೆತಂದಂತೆ ಲಲಿತೀಗೆ ತಾನು ಹಿಂದೆ ಎಲ್ಲೊ ಅವಳನ್ನು ನೋಡಿದ್ದೇ ನೇಂಬ ಸ್ವರಣೆಯುಂಟಾಯಿತು. ಆದರೆ, ಎಷ್ಟು ಯೋಚಿಸಿದರೂ, ಅವಳಾರೆಂದು ಗೊತ್ತಾಗಲಿಲ್ಲ.

ಅಷ್ಟರಲ್ಲಿ ಅವಳು ಕೆಲಕೆಲನೆ ನಕ್ಕೆಳು. ಲಲಿತೀಗೆ ಅದು ಅವಳು ತನ್ನನ್ನು ಅಣಕೆಸುವಂತೆ ತೋಚಿತು ರಾಜಾರಾಮನ ನೋಗವನ್ನೀ ಹೀಸಿದಳು. ಅವನ ತುಟಿಗಳನೇಲೆ ಮಂದಹಾಸ ಮೂಡಿದಿಲ್ಲ. ಲಲಿತೆ ಭಯ ಭೀತಿಭಾದಳು. ಆ ಮಹಿಳೆಯ ಕಡೆಗೆ ನೋಡಿದಾಗ ಆಕೆ ರಾಜಾರಾಮನನ್ನು ಕಣ್ಣು, ಕೈಗೆ ಇಂದ ಕರೆಯುತ್ತಿದ್ದಳು. ರಾಜಾರಾಮನು ಲಲಿತೆಯನ್ನು ನೋಡಿದನು. ಲಲಿತೆ, “ಹೋಗುತ್ತೀರಾ? ಹೋಗುತ್ತೀರಾ?” ಎಂದು ಕೇಳಿದಳು. ರಾಜಾ ರಾಮನ ಮನಸ್ಸು ಚಂಚಲವಾಯಿತು. ಆದರೆ ಆ ಮಹಿಳೆ ಬಿಡದೆ ಅವನ ಒಳಗೆ ಧುಮುಕಿ, ಅವನನ್ನೇತ್ತಿಕೊಂಡು ನೇಲೆ ಹಾರಿದಳು. ಲಲಿತೆಯೂ ಕೊಗುತ್ತಾ ಅವರಿಬ್ಬರನ್ನು ಹಿಂಬಾಲಿಸಿದಳು. ಆದರೆ, ರಾಜಾರಾಮ— ಆ ಮಹಿಳೆ ಇಬ್ಬರೂ ಕೂಡಿ ಲಲಿತೆಯನ್ನು ಒಡ್ಡುಬಿಟ್ಟರು. ಲಲಿತೆ ಬಿಡ್ಡದು ನೆಟ್ಟಿಗೆ ರಸಾತಳಕ್ಕೇ! ಹೆಬ್ಬಂಡೆಯೋಂದರ ನೇಲೆ ಬಿಡ್ಡ ಅವಳ ಉಸಿರು ಕೊನೆಯು ಬಾರಿಗೆ ಶಾಂತವಾದಂತಾಗಲು ಅವಳು ಹಾಗೆ ಭಯಂಕರವಾಗಿ ಕೂಗಿಕೊಂಡಿದ್ದಳು.

ಕನಸನ್ನು ಕೇಳಿ ದಾನೋಡರನು, “ಇಷ್ಟೇಯೇ!” ಎಂದನು.

“ಅದೇನು! ಸಿನಗದು ಅಷ್ಟ ಸಾಮಾನ್ಯವಾಯಿತೇ?”

“ಅಲ್ಲದೆ? ಇಂಥು: ಕನಸುಗಳಿಗಲ್ಲ ತಲೆಯಿದೆಯೇ? ಬಾಲವಿದೆಯೇ? ಇದನ್ನೇಲ್ಲ ನಂಬಿ ಚಿಂತಿಸುವವರು ಮೂಖ್ಯರು! ಹುಚ್ಚರು!”

“ಒಂದು ವೇళೆ ಹಾಗೆ ಚಿಂತಿಸದಿರುವವರೇ ಮೂಖ್ಯ-ನರುಳ ರಾದರೆ!”

“ನೋಡಿ, ಆ ಸಮಯದಲ್ಲಿ ಹೇಳಬಹುದು.”

ಲಲಿತೆ ಮಾತನಾಡಲಿಲ್ಲ.

“ಇದೆಬ್ಲಾ ಸುಮೃನೆ ಅಲ್ಲವೇ! ನಾವು ಮನಸಿನಲ್ಲಿ ಯಾವುದನ್ನು ಚಿಂತಿಸುತ್ತೀನೋ, ವಾಲಗಿಕೊಂಡರೆ ಅದೇ ವಿಷಯವಾಗಿ ನಮಗೆ ಕನಸು ಬೀಳುತ್ತದೆ!”

“ಇರಬಹುದು!”

“ಇರಬಹುದೇ? ಹೆಂಗಸರಿಗೆ ಯಾವಾಗಲೂ ಗಂಡಸರ ಶೀಲದಲ್ಲಿ ಸಂಶಯಿಸೇ!”

“ಅದು ಹೆಂಗಸರ ತಪ್ಪೇ?”

“ಅಲ್ಲಿಲ್ಲ; ಗಂಡಸರದೇ ತಪ್ಪು! ಹೆಂಡತಿಗೆ ತನ್ನ ಯೋಗ್ಯ ಶೀಲದ ವಿವಯವಾಗಿ ಸಟ್ಟಿಫಿಕೇಟ್ ಕೊಡದಿರುವುದು ತಪ್ಪು! ಸಿಮಾಗಿ ಹೆಂಗಸರಿಗೆ ಗಂಡಸರ ಶೀಲದಲ್ಲಿ ಇಪ್ಪು ಸಂಶಯ ಪಾದರೆ, ನಾವು-ಗಂಡಸರು, ನಿಮ್ಮನ್ನು-ಹೆಂಗಸರನ್ನು ಹೇಗೆ ನಂಬಬೇಕು?”

“ಹೇಗೆ ನಂಬಬೇಕೇ? ನಮಗೆ-ಹೆಂಗಸರಿಗೆ, ನಿಮಗೆ-ಗಂಡಸರಿಗಿರು ವಷ್ಟು, ಸ್ವಾತಂತ್ರ್ಯವಿದೆಯೇ?”

“ಇಲ್ಲದೆ, ಎಲ್ಲಿಗೆ ಹೋಗಿದೆ? ಇತ್ತೀಚಿಗೆ ನೀವು ಸ್ವಾತಂತ್ರ್ಯಬೇಕು, ಸ್ವಾತಂತ್ರ್ಯಬೇಕು ಎಂದು ಹೊಡೆದಾಡಿ ಸ್ವಾತಂತ್ರ್ಯವನ್ನು ಕಸಿದು ತೆಗೆದು ಕೊಳ್ಳಲಿಲ್ಲವೇ?”

“ಅದು ನಮಗೆ ದೊರೆತುದು ಕೇವಲ ನೂರರಲ್ಲಿ ಒಂದು ಪಾಲು; ಅಷ್ಟೇ!”

“ಹೇಗೇ ಇರಲಿ; ಈಗ, ನಿನಗೆ ಮುಖ್ಯವಾಗಿ ಭಾವನ ಶೀಲದ ಕುರತು ಸಂಶಯ; ಅಲ್ಲವೇ? ಇದೇ ಹೆಂಗಸರಲ್ಲಿರುವ ಒಂದು ದೊಡ್ಡ ದುರುಪಣಿ!”

“ಹೋಗೋ! ನಿನಗೊಂದು ಮದುವೆಯಾಗಲಿ. ಆಗ ಎಲ್ಲವೂ ಗೊತ್ತಾಗತ್ತಿದೆ!”

“ಅದಕ್ಕೇ ಅಲ್ಲವೇ, ನಾನು ಮದುವೆಯಾಗುವುದಿಲ್ಲ ಎಂದು ಹೇಳುವುದು!”

“ಅದೇಕೆ?”

“ನಾನು ನನ್ನ ಕೆಯ ಶೀಲದಲ್ಲಿ ಸಂಶಯ ತಾಳುವುದು, ಅವಳು ನನ್ನ ಶೀಲದಲ್ಲಿ ಕುಂಡು ಹುಡುಕುವುದು,— ಈ ಮಲಾಮತ್ತೀ ಬೇಡ!”

“ಓಹೊಹೋ! ಇದೆಲ್ಲಾ ಬಾಯಿಯಲ್ಲಿ; ಕಾರ್ಯದಲ್ಲಿ ಮಾತ್ರ, ಹತ್ತು ಮದುವೆಯಾಗುತ್ತೀರ್ಯೋ ಏನೋ?”

“ಇನ್ನು ಮುಂದ ನಿನಗೇ ಗೊತ್ತಾದಿತು!”

ಇವರ ಈ ಸಂಭಾವನೆಯನ್ನು ಹೊರಗಿಸಿಂದಲೇ ಕೇಳುತ್ತಿದ್ದ ಗಣೇಶ ರಾಯರೂ ಒಳಗೆ ಬಂದರು.

“ನನೋ, ದಾಮೂ! ಇದು ಲಡಾಯಿ?”

“ಲಡಾಯಿ ಏನೂ ಇಲ್ಲವಷ್ಟು!” ಎಂದಳು ಲಲಿತೆ.

“ವತ್ತಿ?”

“ಲಲಿತೆಗೆ ಒಂದು ಕನಸಾಯಿತಂತೆ!”

“ಎಂಥಿ: ಕನಸು?”

“ಹೇಳೋ, ಲಲಿತಾ!”

ಕನಸನ್ನು ಕೇಳಿ ಗಣೇಶರಾಯರ ಮೋರೆ ಗಂಭೀರವಾಯಿತು. ಇವರ ಮೋರೆಯನ್ನು ನೋಡಿ ದಾನೋಡರ ಕೆಲಕೆಲನೆ ನಕ್ಕೆ.

“ಇದೇನವ್ವು! ನಿನಗೂ ಕನಸಿನ ನಂಬಿಕೆಯ ಹುಚ್ಚು ಹಿಡಿಯಿತೇ?”

“ಹಾಗೆ ಎಲ್ಲ ಕನಸನ್ನೂ ಸುಳ್ಳಿಂದು ತ್ಯಾಜ್ಯ ನಾಡಲು ಬರುವಂತಿಲ್ಲ, ದಾಮೂ!”

“ಯಾರು ಹೇಳಿದವರು, ನಿನಗೆ?”

“ರಾಮಾಯಣದಲ್ಲಿ ದಶರಥ ಸಾಯುವ ಮುಂಚೆ ಭರತ, ಶತ್ರುಘ್ನ ರಿಗೆ ದುಕ್ಕಷ್ಣ ವಾಗಿತ್ತು.”

“ಷ್ಟೋ! ನಿನ್ನ ರಾಮಾಯಣವನ್ನೇ ನು ದೇವತೆಗಳು ಬರೆದಿಲ್ಲ. ಅದು ಶುದ್ಧ ಕಟ್ಟುಕಢಿ!”

ದಾನೋಡರನು ಇಬ್ಬರನ್ನೂ ಹಾಸ್ಯಮಾಡಿ ನಕ್ಕು ಅಲ್ಲಿಂದ ಹೊರಟು ಹೋಡನು. ಗಣೇಶರಾಯರೂ ಆಲೋಚನಾಭರಿತರಾಗಿ ಹೊರಗೆ ನೋಡರು. ಉಲಿತೆಯೂ ಕದಡಿದ ಮನಸ್ಸಿಸಿಂದ ಹೊರಗೆ ಭಾವಡಿಗೆ ಬಂದಳು.

ಜಡಿಮಳಿ ಹನಿಹನಿಇ ನಾಗಿ, ಕೊನೆಗೊಮೈ ಆ ಹನಿಯೂ ಮಾಯವಾಗಿತ್ತು. ಕಣ್ಣೀರ ಕೋಡಿ ಬತ್ತಿ, ಕಣ್ಣುಗಳು ಬಾಡಿ ಮುಚ್ಚಿದ ಲಲನೆಯ ಮಲಿನ ವದನದಂತೆ ಅಂತರಿಕ್ಷಸ್ ಮಾನಸವಾಗಿತ್ತು. ಉಲಿತೆ, ತನ್ನ ಮುಖವನ್ನೂ, ಆಕಾಶದ ಮುಖವನ್ನೂ ಹೋಲಿಸಿ ನೋಡಿದಳು. ನಿಶಾಮುಖ ಸಹಃಯ; ಉತ್ಸುಮಿಸುವ ಸೂರ್ಯನ ಸಂಧ್ಯಾರಾಗದಿಂದ ನಭಸ್ತ್ರೀಯ ಮುಗಿಲುಮೋಗ ಗಳು ರಕ್ತರಂಜಿತವಾಗಿದ್ದವು. ಮಳೆಯು ಕೊನೆಯ ಬಾರಿಗೆ ಪೂನವಾದ ಸೂಚನೆಯಂತೆ, ವ್ಯೋಮಾಂಗನೆ ಧರಿಸಿದ ಕೊರಳಹಾರದಂತೆ, ಕಾಮನಬಿಳ್ಳು

ಪಡುದಿಗಂತದಿಂದ ಮೂಡುದಿಗಂತದ ವರೀಗೂ ಚಾಚಿಕೊಂಡಿತ್ತು. ಅದರ ಭಾಯೆ, ನದಿ, ಹಳ್ಳಿಗಳಲ್ಲಿ ಲಕ್ಷಲಕ್ಷಿಸುತ್ತಿತ್ತು. ಕಾಮನಬಿಲ್ಲು ಮೇಲ್ಲಮೇಲ್ಲನೇ ಮರೆಯಾದಂತೆ, ಸೂರ್ಯನ ಚೆಳಕೂ ಕುಂದುತ್ತಾ ಬರುತ್ತಿತ್ತು. ಅಸ್ತ್ರಾಚಲ ದಿಂದ ಪದದಪ್ಪಿ, ಅವನು ಆಗಾಥವಾದ ಸಮುದ್ರದೆಡಿಗೆ ಜಾರಿದ್ದನು. ಕಾವಿನ ಬಿಲ್ಲು ಮರೆಯಾಯಿತು. ಸೂರ್ಯನು ಕಡೆಲಾಶ್ರಯವನ್ನು ಪಡಿದನು. ದೂರದ ಒಂದು ಮನೆಯಲ್ಲಿ ವ್ಯಂದೆಯ ಮುಂದೆ ದೀಪವನ್ನು ಮಜಗಿ ಉದಿದ ಶಂಬಿದ ‘ಭೂಂ! ’ ನಾದವು ಒಂದು ಕಿವಿದೆರೆಯೋಳಗೆ ಸೇರಿತು. ಲಲಿತೆ ಮನೆಯೋಳಗೆ ಹೋದಳು.

ಆ ದಿನವಿಡೀ ಇರುಳು ಲಲಿತೆಗೆ ಸಿದ್ದೆ ಒರಲಿಲ್ಲ; ಹೊದಲೇ ಉಟ್ಟಿದಿಂದ ಭಾರವಾದ ಒಡಲು, ಯೋಚನೆಯಿಂದ ಭಾರವಾದ ಮನಸ್ಸು, ಎರಡೂ ಕೂಡಿ ಸಿದ್ದೆಯನ್ನು ಒದ್ದೊಡಿಸಿ ಬಿಟ್ಟುತ್ತು. ರಾತ್ರಿ ಹನ್ನೇರಡು ಗಂಟೆಯ ಮೇಲೆ ಒಂದು ಗಂಟೆಯಾಯಿತು. ಸಿದ್ದೆಯಿಲ್ಲ. ಹೊರಳಿ, ಹೊರಳಿ ದೇಹವು ಬೆವಶಿತು; ಆಯಾಸವಾಯಿತು. ಗಣೇಶರಾಯ—ದಾಮೇದರ—ಇಬ್ಬರೂ ಸಿದ್ದೆಯಲ್ಲಿ ಗುರುಕಾಯಿಸುವುದು ಜೈನ್ನಾಗಿ ಕೇಳುತ್ತಿತ್ತು. ವನಧಿಯ ಗಜನೇ ಆ ಸಿಶಿಯ ನೀರವತೆಯಲ್ಲಿ ಸ್ವಷ್ಟವಾಗಿ ಕೇಳಿಸುತ್ತಿತ್ತು. ಗಾಳಿಗೆ ಚಲಿಸುವ ಮರ ಗಿಡಗಳ ಸ್ವಂದನಾರವನ್ನು ಕರ್ಣಗೋಚರವಾಗಿತ್ತು. ಮಳೆ ಸುರಿದು, ಶರೀಕ್ಕಣ ನಿಃತ್ವ, ಪುನಃ ಹೊಯ್ದುತ್ತಿತ್ತು. ಆಗಾಗ, ಪಟ್ಟಣದಲ್ಲಿ ಬೀಳಿನ ಪ್ರೇರಿಸರ ಸಿಳ್ಳು ಕೇಳಿಸುವಂತೆ, ನಾಯಿಗಳು ಗುರುಗುಟ್ಟಿನ್ನುದು ಕೇಳಿಸುತ್ತಿತ್ತು. ಸಮುದ್ರ ಕೊನಾರೆಯಲ್ಲಿ ನರಿಗಳ ಹಂತ್ಯಾರ್ಥ.

ಆದರೆ, ಲಲಿತೆಗೆ ಇದಾಸುದರ ಗಮನವೇ ಇರಲಿಲ್ಲ. ಅವಳು ಆಲೋಚನಾಭರಿತಳಾಗಿಲ್ಲದಿದ್ದರೆ, ಇಂಥ ವಧ್ಯರಾಶ್ರಿಯಲ್ಲಿ ಒಬ್ಬಳೇ ಹೆಡರದೆ, ಎಚ್ಚರದಿಂದಿರುವುದು ಆಸಾಧ್ಯವಾಗಿತ್ತು. ಭೂತ, ಪಿಶಾಚಿಗಳೆಂದರೆ ಆವಳಿಗೆ ತುಂಬಾ ಹೆಡರಿಕೆ. ಅವಳು ಮುಲಗಿಕೊಂಡ ಕೈಣಣಿಯ ಹೂರಿಗೆ ಪಿದಾರು ಮಾರು ದೂರದಲ್ಲೇ ಒಂದು ಭೂಡಿದ್ದರೆ ಗಂಡಿಯಿತ್ತು. ಅವಳ ತಾಯಿ ಮದಿ ದಾಗ, ಅವಳ ಭೌತಿಕ ಶರೀರವನ್ನು ಅದೇ ಆ ಭೂತದ ಗುಡಿಯ ಸಮಾಪನೇ ದಷಿಸಿದ್ದರು. ಸತ್ಯವರ ಆತ್ಮಗಳು ರಾತ್ರಿಕಾಲದಲ್ಲಿ ಮಸಣದಿಂದೆದ್ದು ಸುತ್ತು ಸುತ್ತಾಡಿ, ತಮ್ಮ ಮನೆಯು ಬೇಗೆ ಒಂದು ತಮ್ಮ ಬಂಧುಗಳ ಹೆಸರನ್ನು ಕೂಗುತ್ತಿನೆಯೆಂದು ಅವಳು ಕೇಳಿದ್ದಳು. ಇವೇ ಮುಂತಾದವು ಆವಳಿಗೆ

ఇతర సమయంలల్లాదరి కేదరిసువంథ విషయగళు. ఆదరి ఇందు ఆలోచనా ప్రవాహపు అంజికే, సిద్దే ఎరదన్నూ దూర తీలిసి బిట్టెద్దితు.

లలితీ ఆలోచనేయల్లో బెళగన్ను కాణలు యశ్శిసిదశు. సురియున మళ్ళీయా గంభీరవాద, ‘ర్యూ! ర్యూ!’ స్వరద నడువే గడియారద కిరుస్వరవు ఆక్రూతవాగిత్తు. వమాఫారే సురిదంతి, ఆలోచనాధారే కంఠయలు ఉపక్రమిసితు.

లలితీ ఆలోచిసిదఖు: తాను ఆ కనసన్ను నంబలే? నంబ దిరువుడెంతు? ఆదరే, దాసోదర కంశ్యమాడి నక్కుబిట్టునట్లు! ఆవ సేందంతే తన్న దు ఒరే రుచ్చు కల్పనేయారాముదే? సంస్కృతరు హేకువంతి నిజవాగియా కనగినల్లి రూరుళ్ఱుహే? రాగిద్దరే కనసు బిభలు కారణవాదదూ యావుదు? ఆలోచనేయల్లీరువాగలే కోఇ మొదల బూరిగి కూగితు. జేన్నూగి బెళకాగువవరిగూ లలితీ రాసిగి యల్లో కుళితుకొండు, కూరగే ఆకారదల్లి ఏంజిన బళుకాటవన్నూ, గుడుగుత్తిరువ ముగిలుగళన్నూ, ధాశాసంపాతవాగి కరెయుత్తిరువ మళ్ళీయన్నూ సోఇదుత్తిద్దు ఖు.

జేస్స్మూగి బెళగాయితు; లలితీయ మాంద్యపు స్ప్లైవూ కడమే యాగలిల్ల. హక్కిగళ బిభిషింశి గానవు ఆకేగే కరకరేయన్నుంటు మాడితు. ఆరుణరాగద బెడగినల్లి కిలకిళనే నగుత్తిరవ జగత్తు తన్నన్ను ఆణ కిసువంతి అనఱిగే భాసవాయితు. జగత్తిగే బెళకాగి ద్వారా, ఆవళ హృదయాదినన్ను నిశి మరియాగిరలిల్ల.

ఆగ తానే ఎద్దు ఒండ దామోదరను జగలియల్లి కుళ్ళీయంతి కుళిత్తిద్దు లలితీయన్ను సోఇదను. మచ్చనంతి ఆవను కేలికిలనే నక్కను.

“ లలితా! ”

“.....”

“ ఏను, లలితా! నినగే ఉమాదోగ హిందితేను? ”

లలితీ మశ్వరు మాత్రనాశలిల్ల.

ಹತ್ತಿರ ಬಂದು ಅವಳನ್ನು ಅಲುಗಿಸಿ ಕೇಳಿದನು. ಇನ್ನೂ ಮೌನ!
“ ಇಲ್ಲ; ನಿನಗೆ ಖಂಡಿತ ಹುಚ್ಚೀ ಹಿಡಿದಿದೆ!”
“ ಬೆಕ್ಕಿಗೆ ಆಟ; ಇಲಿಗೆ ಕಾಟ!”
“ ಹಾಗಾದರೆ ಸಿನಗೆ ಬಾಯಿ ಬರುತ್ತದೆ.”

“ ನನಗೆ ನಿನ್ನೆ ರಾಶ್ರಿಯಾ ಒಂದು ಕನಸಾಯಿತು! ”
“ ಪು! ಸ್ವಲ್ಪ ವರ್ಣಿಸು ನೋಡೋಣ.”

“ ಒಂದು ಸೇತುವೆ; ನಾನೂ ಅವರೂ ಹೋಗುತ್ತಿದ್ದೇನೆ ಸೇತುವೆ ಬಹಳ ಸಪೂರ! ಕಬ್ಬಿಣದ್ದೇನ್ನಿಂದ; ಒಂದೇ ಒಂದು ಕೌಂಗಿನ ಮರ. ಕೇಳಗೆ ದೊಡ್ಡ ಹೊಳೆ. ಹೋಗರೆಯುವ ಜಲರಾಶಿ. ಪಡುಗಡಲನ್ನೂ ವಿರಿ, ಚಿನ್ನಿಚಿಗಿಯುವ ತೆರೆಗಳು; ಅವುಗಳ ತುಂತುರ ಹನಿ ನಮ್ಮ ತಲೆಯ ಮೇಲಕ್ಕೂ ಹಾರುತ್ತಿತ್ತು. ನಮ್ಮ ಮುಂದಿದ್ದುದು ಒಂದು ವಿಶಾಲವಾದ ಮೈದಾನು; ಶಾಷ್ಟ್ರಲತ್ಯಣಸಂದೋಹದ ನಡುವೆ ಚೆಕ್ಕಿಗಳಿಂತ ರಂಜಿಸುತ್ತಿರುವ ಕರಿತುರುವಿಂಡು. ನಾವು ಸ್ವಲ್ಪ ಡೂರಕ್ಕೆ ನಡೆದಿದ್ದೇವು. ಉದಯೂ ತೆಲದಿಂದ ಮೆಲ್ಲಿಡೆಯಿಂದ ಮೇಲೆ ಬರುತ್ತಿದ್ದ ಪಗಲಾಣ್ಣನನ್ನೂ, ಅವನ ಕಡುಗಾಂತಿಯಲ್ಲಿ ಶಾಂತಿಹೀನವಾಗುತ್ತಿದ್ದ ಪದ್ದತಿ ದಿಗಂತದ ಕಾಮನ ಬಿಲ್ಲನ್ನೂ ನಾನು ದಿಟ್ಟಿಸುತ್ತಿದ್ದೆ. ಇದ್ದಕ್ಕಿದ್ದಂತೆ ಸೇತುವೆ ಬಳುಕೆದಂತಾಯಿತು. ನಾನು ನೋಡಿದೆ. ಅವರು ಸೇತುವೆಯನ್ನು ದಾಟಿ ವೆಚ್ಚಾನು ಸೇರಿದ್ದರು. ಸೇತುವೆ ಜಲರಾಶಿಯ ತೆರೆಗ್ಗೆಗಳನಕವೂ ಬಳುಕೆತು. ಅವುಗಳ ಶೀತಲಸ್ವರ್ಥವಿಂದ ನನ್ನ ಕಾಲ ಕೊಡಿ ಹೋಯಿತು. ಒಂದೇ ಒಂದು ಕ್ಷಣಿ! ಆ ತೀಕ್ಷ್ಣಾದ ಬಳುಕಾಟಕ್ಕೆ ಸೇತುವೆ ಇಕ್ಕೆಡಿಯಾಯಿತು. ಅಯ್ಯೋ! ನಾನು ಮೇಲುಗಾಲಾಗಿ ಆ ಪ್ರಚಂಡ ಜಲರಾಶಿಯೋಳಗೆ ಉರುಳಿದೆ. ಶಿಂಶುಮಾರವೇಂದು ಹೀಡಿಬಂದು ನನ್ನನ್ನು ಗಳಂಕರಿಸಿತು—ಅಯ್ಯೋ!”

ದಾನೋದರನು ಮೌನಮುಖಿಯಾಗಿ ಅಲ್ಲಿಂದೆದ್ದು ಹೋದನು. ಉಲಿತೆಯನ್ನು ಕಾಷ್ಯಮಾಡಿದ ಅವಸಿಗೆ ಈಗ ತನ್ನ ಪರ್ತಿನೆ ದೋಷಪೂರ್ಣವನ್ನಿಸಿತು. ಪುನಃ ಪುನಃ ಹೀಗೆ ಕನಸು ಬೀಳುವುದರ ಹೋಳಬಾಗಲಿಳ್ಳ. ಗಣೀಶರಾಯರಂತೂ ಇದನ್ನು ಕೇಳಿ ಹೂಡಾರಿ ಹೋದರು.

ಅದೇ ದಿನವೇ ಲಲಿತೀಯ ಆಂಜಿಕೆಯನ್ನು ಮತ್ತೆಷ್ಟು ಹೆಚ್ಚಿಸುವ ಪ್ರಸಂಗವೇಂದು ಸಂಭವಿಸಿತು. ಮಳೆ ನಿಂತ ಸುಸಮಯಃವನ್ನು ನೋಡಿ,

ಉರಿನ ಶ್ವಾಸಭಾಗರ ಹೆಂಡತಿ, ಮಾತಿನ ವುಲ್ಲಕ್ಕೆ ಭಾಗೀರಥಿ ದೊಣ್ಣೆಯನ್ನೂ ರಿಕೋಂಡು ಬಂದಳು. ಗಣೇಶರಾಯರ ಮನೆಯ ಮುಂದಿನಿಂದ ಕಾಡು ಹೋಗುವಾಗ ಸಹಜವಾಗಿಯೇ ವಾಸೀಯ ಕಡೆಗೆ ಶಿರುಗಿ ನೋಡಿದಳು. ಭಾಚಿಕೋಳ್ಳುದೆ ಹಾರಾಡುತ್ತಿದ್ದ ತೆಲೆಯಿಂದ, ಅಸ್ತವ್ಯಾಸವಾಗಿ ಸಿರೆಯನ್ನು ಟ್ಟಿ, ಲಲಿತೆ ಹುಣ್ಣಿಯಂತೆ ಜಗಲಿಯಲ್ಲೇ, ಜಗಲಿಯ ಕೆಳಗೆ ಕಾಲನ್ನು ಒಬಿಟ್ಟು ಕುಳಿತುಕೊಂಡಿದ್ದಳು. ನೋಡಿ, ಭಾಗೀರಥಿಯ ಕುತ್ತಾಹಲನ್ನು ದ್ವಿಗುಣೆ ಸಿತು. ಮುಂದೆ ಹೋಗಬೇಕೆಂದಿದ್ದವರು, ಹಾಗೆಯೇ ಶಿರುಗಿ ಈ ಕಡೆಗೆ ಬಂದಳು.

ಭಾಗೀರಥಿ ಅಶ್ವಂತ ಸಮಿಷಪಕ್ಕೆ ಬಂದರೂ ಲಲಿತೆ ಅವಳನ್ನು ಮಾತ್ರ ನಾಡಿಸಲಿಲ್ಲ. ಅಕಾಶವನ್ನೇ ನೋಡುತ್ತಿದ್ದಳು. ಭಾಗೀರಥಿಯೇ ಮೊದಲು ಮಾತನಾಡಿಸಿದಳು.

“ ಏನಮ್ಮೆ ! ಯಾವಾಗ ಬಂದದ್ದು ? ನನಗೆ ಗೊತ್ತೇ ಇಲ್ಲ.”

“ ಅಂ ? ಹೋ ! ನೀವೋ ? ಏನೆಂದಿರಿ ? ”

“ ಮತ್ತೇನೂ ಇಲ್ಲ ! ಯಾವಾಗ ಬಂದಿರಿ ? ”

“ ಸಾನು ಬಂದು ಎರಡು ತಿಂಗಳ ಮೇಲಾಯಿತು ! ”

“ ಓಹೋ ! ನನಗೆ ಗೊತ್ತೇ ಇಲ್ಲ. ಏನು ವಿಶೇಷ ? ” ಎಂದವೇ ಲಲಿತೆಯ ಸ್ಥಿತಿಯನ್ನು ನೋಡಿ, ಉಹಿಸಿ, ಸುಮೃದ್ಧಾದಳು.

“ ಏನಿದು ? ಏನೋ ಜಾಡ್ಯ ಹಿಡಿದವರ ಹಂಗಿದ್ದೀರಲ್ಲ ! ”

“ ಹಾಗೇನೂ ಇಲ್ಲ.”

“ ಬೀಸರವೇನೂ ? ಹೇಳಿ ! ನಾಚಿಕೆಯೇಕೆ ? ನಾನೂ ನಿಮ್ಮಂತಿಯೇ ಹೆಂಗಸಲ್ಲವೇ ! ”

“ ವಿಶೇಷವೇನೂ ಇಲ್ಲ; ನನಗೆ ನಿನ್ನ ರಾತ್ರಿ ಬಂದು ಕನಸಾಯ್ತು.”

ಭಾಗೀರಥಿ ಅಶ್ವಾಹದಿಂದ, “ ಏನದು ? ಹೇಳಿ ನೋಡೋಣ ! ” ಎಂದಳು.

ಕನಸನ್ನು ಹೇಳಿ ಮುಗಿಸಿಯಾ ಆಯಿತು. ಭಾಗೀರಥಿಯ ಕರಿಮೋಗವು ಅದನ್ನು ಕೇಳಿ ನೀಲಿಯಾಯಿತು.

“ ನೀವೇನೀಗ ಇದನ್ನು ನಂಬದಿರುವವರೋ ? ”

“ ನಂಬಲಿಕ್ಕು ಇಲ್ಲ; ನಂಬದಿರಲಿಕ್ಕು ಇಲ್ಲ ! ”

“ ಹೊಂ ! ”

“ ನಿನ್ನ ಆಲೋಚನೆ ಹೇಗೆ ? ”

“ ನಾನಾದರೆ ನಂಬಾವವಹಳೇ ! ”

“ ಏಕೋ ? ”

“ ಏಕಂತಿರಾ ? ಗಂಡಸರನ್ನ ನಂಬಬಾರದು ! ನಂಬಬಾರದಮ್ಮಾ, ನಂಬಬಾರದು ! ಕಾಲತ್ರಯದಲ್ಲಿಯೂ ನಂಬಬಾರದು ! ಏಕಂತಿರಾ ? ಅವರಪ್ಪು ಕೋತಿ ಬುದ್ಧಿಯವರನ್ನ ನಾನೆಲ್ಲಿಯೂ ಚೀರೆ ನೋಡಲಿಲ್ಲ. ಕೇಳಿ ! ನನ್ನ ಅಣ್ಣನೇ ಒಬ್ಬನಿದ್ದ. ಅಪ್ಪು ಜಾಂಬವಂತನಾದ ವೇಲೂ, ಅವನಿಗೆ ಏಕೆ ಮಾಡುವೆ ನಾಡಿದರೋ ನಾ ಕಾಣೆ. ಆ ಮೇರೆ, ಕೇಳಿ ಕಥೆಯನ್ನು. ಇದ್ದಕ್ಕೆದ್ದಂತೆ ಅವನ ಹೆಂಡತಿ ಗಭಿರಣೆಯಾದಳು. ತವರುಮನೆಯವರು, ಬಡವರಾದರೂ, ರೂಡಿಯಾಲ್ಲವೇ ? ಕರೆದುಕೊಂಡು ಹೋದರು. ಪಶ್ಚಿಮ ವಿಯೋಗ ಕಾಲದಲ್ಲಿ ಇವನಿಗೆ ಕಾವುನ ಬಾಣದ ಸೋವನ್ನು ತಡೆಯುವುದ ಕಾಗಲಿಲ್ಲ. ಬಿದ್ದೇ ಬಿದ್ದ ಕೆಟ್ಟು ಹಾದಿಗೆ. ಪಾಸಿ ! ”

“ ಅನಂತರ ? ”

“ ಅನಂತರದ ಕಥೆ ಬಹಳ ಸ್ವಾರಸ್ಯ ಹಾಗೂ ಶೋಚನೀಯ ! ತವ ಮನಿಗೆ ಹೋದ ಅವನ ಪಶ್ಚಿಮ, ನಾಲ್ಕು ಕ್ಕೆಕಾಲುಗಳೊಂದಿಗೆ ಹಿಂದಿರಿಗಿ ಬಂದಾಗ ಇವನು ಸಂಪೂರ್ಣ ಪಾಂಡಿಯಾಗಿದ್ದ. ಹೆಂಡತಿಗೆ ‘ ಸೀಡೆ ! ’ ‘ ಮಾರಿ ! ’ ‘ ತೊಲಗಾ ! ’ ಎಂದು ಬ್ಯಾಯುವುದಕ್ಕೆ ಮೊದಲಾಯಿತು. ಜೊತೆಗೆ ಅವಳನ್ನು ಚಿತ್ರಹಿಂಸೆಗೂ ಗುರಿಪಡಿಸಿದ ! ಆ ನಾಧಿದ್ದ ಎಷ್ಟೆಂದು ಇದನ್ನು ಸಹಿಸಿಯಾಳು ? ಅಂಗ್ರೇಜಿಯಲ್ಲಿ ಹಿಸ್ಟೀರಿಯಾ ಏನೋ ಅಂತಾರಲ್ಲ, ಅದು ಒಂದು ದಿನ ಪುರಂಭ ! ಆ ಪಾಸಿ ಡಾಕ್ಕುರ್ ಸಾಹೇಬರನ್ನು ಕೂಡಾ ಕರೆಯಲಿಲ್ಲ. ಒಂದು ಆದಿತ್ಯವಾರ ಸಂಜೆ ಸುರುವಾದ ಷ್ಪರ, ಇನ್ನೊಂದು ಆದಿತ್ಯವಾರ ಸಂಜೆಯ ವರೆಗೂ ಅವಳನ್ನು ಬದುಕಗೊಡಲಿಲ್ಲ. ಅವಳ ಮಗು, ಗಂಡುಮಗು ! ದುಂಡುಡುಡಾದ ಮೈಕಟ್ಟು, ಸೂರ್ಯದೇವರಂಥ ಮುಖ, ಅದು ಹೇಗಿತ್ತೆಂದು ನಾಡಿದ್ದೀರಿ ? ಅಕಾ ! ಅರಕುಕುಮಾರ !—”

“ ಅದು ಬದುಕಿತೇ ? ”

‘ ಅಯ್ಯಯ್ಯೋ ! ಅಪ್ಪು ಭಾಗ್ಯ ನಮಗೆಲ್ಲಿ ? ತಾಯಿಯ ಪೋವಣ, ಆರ್ಪಕೆಯಾಲ್ಲದೆ, ಮೊಲೆಹಾಲು ಕುಡಿಯಾದೆ, ಮತ್ತೊಂದು. ಶಿಂಗಳೊಳಗಾ

ಗಿಯೇ, ಅದು ತಾಯಿಯನ್ನು ಹುಡುಕಿಕೊಂಡು ಯಾವುಲೋಕಕ್ಕೆ ಹೋಗಿಯಿತು”

ಕೇಳಿ ಲಲತೆ, ಶಿಲಾಪ್ರಶಸ್ತಿಮೆಯಂತೆ ಕುಳಿತುಬಿಟ್ಟುಳು.

“ನಾನು ಈಥ್ರೆ ಹೇಳಿದೆ ಎಂತ ಏನೂ ಜೀಸರ ಮಾಡಬೇಡಿ, ಅವನ್ನು! ನಿಮಗೆ ಇಂಥ ಸ್ಥಿತಿ ಬಾರದಿರಲೆಂದು ನಾನು ದೇವರಿಗೆ ಸಾವಿರ ಬಾರಿ ಕೈ ಮುಗಿವೆ.”

ಅದೇ ರಾತ್ರಿ ಲಲತೆಗೆ ಮತ್ತೊಂದು ದುಸ್ಪಷ್ಟ; ಇದು ಮೊದಲಿನೆರಡು ಕನಸಿಗಿಂತಲೂ ಭಯಂಕರ!

ಈ ಕನಸನ್ನು ಕಂಡನೇಲೇ ಲಲತೆ ತವರು ನೇಯಲ್ಲಿ ನಿಲ್ಲಿಸುವುದು ಸಾಧ್ಯವೇ ಇರಲಿಲ್ಲ. ಮರುದಿನವೇ ಅವಳು ಮಂಗಳೂರಿಗೆ ವೆಟ್ಟಿಗೆ ಕಟ್ಟಿದಳು. ಗಣೇಶರಾಯರಿಗೆ ಮಗಳನ್ನು ಇಷ್ಟು ಬೇಗನೇ ಹಿಂದೆ ಕಳುಹಿಸುವ ಮನಸ್ಸಿರ ಲಿಲ್ಲ. ಆದರೂ ಬೇರೆ ದಾರಿಯಲ್ಲಿ? —

“ಇಷ್ಟು ಬೇಗ ಹೋಗುತ್ತಿಯಾ ಮಗು?”

“ಇನ್ನು ಇಲ್ಲಿ ನಿಲ್ಲಿಸುವುದೆಂದರೆ ಮುಳ್ಳಿನ ಕಾಸಿಗೆಯ ಮೇಲೆ ನಿಂತ ಹಾಗೇ!”

“ಬಂದವಳು ಮಾರು—ನಾಲ್ಕು ಶಿಂಗಳಾದರೂ ನಿಲ್ಲಿದಿದ್ದರೆ ಹೇಗೆ? ಜೊಜ್ಜೆಲು ಮಗುವನ್ನು ತವರು ನೇಯಲ್ಲಿಯೇ ಹೇರುವುದು ವಾಡಿಕೆ!”

“ನನ್ನ ಸ್ಥಿತಿಯನ್ನು ನೋಡಿಯಾ ನಿಂವು ಹೀಗೆ ಹೇಳಬಹುದೇ ಅವ್ಯಾ!”

ಗಣೇಶರಾಯರು ಮತ್ತೆ ಮಾತನಾಡಲಿಲ್ಲ. ಬೆಳಗೆ ಲಲತೆ ಒಸಪ್ಪನ ಗಾಡಿಯಲ್ಲಿ ಕುಳಿತು ಹೊರಟಿಳು. ‘ಸುಖಪ್ರಸವವಾಗಿ ಭಾ’ ಎಂದು ಗಣೇಶರಾಯರು ಹರಸಿ ಬೀಳ್ಳಿಟ್ಟಿರು. ಗಾಡಿ ಕುಲುಕಾಡುತ್ತಾ ಚಲಿಸತ್ತೊಡಗಿತು. ಮುಂದೆ ಬರಲಿರುವ ಕಷ್ಟಪರಂಪರೆಗಳನ್ನು ಎದುಗೊಳ್ಳಲು ಪತ್ತಿಗೃಹಕ್ಕೆ ಹೋರಟಿಳು.

೨

ಇನ್ನೂ ಮಳಿಗಾಲ ಮುಗಿಯುವುದಕ್ಕೆ ಮುಂಚೆ ಲಲತೆ ಮಂಗಳೂರಿಗೆ ಬಂದಳು. ಮೋಡಗಳು ಮೊದಲಿನಂತೆ ಆಕಾಶದಲ್ಲಿ ಹಿಂಡುಗಟ್ಟಿಕೊಂಡು

ಸುಳಿದಾದುತ್ತಿದ್ದನು. ಮಳೆ ಒಮ್ಮೊಮ್ಮೆ ಧಾರೆಧಾರೆಯಾಗಿಯೂ, ಒಮ್ಮೊಮ್ಮೆ ಹೈನಿಹನಿಯಾಗಿಯೂ ಸುರಿಯುತ್ತಿತ್ತು. ಒಂದು ಒಂದೆರಡು ದಿನಗಳಲ್ಲಿಯೇ ರಾಜಾರಾವನನ್ನು ಏನೋ ವ್ಯಾಪ್ತಿಸವಾಗಿದೆ ಎಂಬಾದನ್ನು ಲಲಿತೆ ಕಂಡುಕೊಂಡಳು. ಪಶ್ಚಿಮ ಹೊರಡಿಸುವುದನ್ನು ಅವನು ಇಷ್ಟರೊಳಗಾಗಿಯೇ ನಿಲ್ಲಿಸಿ ಬಿಟ್ಟಿದ್ದನು. ಕೇಳಿದಾಗ; “ಸುಮೃನೇ ಯಾರು ಅದರ ಕೆಲಸಮಾಡಿ ಸಾಯುತ್ತಾರೆ! ನನಗೇನು ಪಶ್ಚಿಮ ಹೊರಡಿಸಿ ಉದ್ದಾರವಾಗಬೇಕಿದೆಯೇ?” ಎಂದು ಉತ್ತರವಾಯಿತು.

ಲಲಿತೆ ಶತ್ರುಲಾದ ಮೇಲೆ ತನಗೊಬ್ಬಳಿಗೇ ಹೆಚ್ಚು ಹೊತ್ತು ಇರಲು ಹೆಡರಿಕೆಯಾಗುತ್ತಿದೆಂದು ಸಾವಿರ ಬಾರಿ ಹೇಳಿದ್ದರೂ, ಪುಣ್ಯತ್ವ ರಾಜಾರಾವು ಒಂದು ದಿನವಾದರೂ ಚೇಗನೇ ಮನೆಗೆ ಹಿಂದಿರುಗಿದವನ್ನಲ್ಲ. ಒಂದು ದಿನ ರಾತ್ರಿ ಒಂಭತ್ತು ಗಂಟೆ; ಮರುದಿನ ಹತ್ತು ಗಂಟೆ. ಇನ್ನೊಂದು ದಿನ ಇನ್ನೊಂದು ತಾಸು ತಡೆ! ಲಲಿತೆಯ ಪ್ರಶ್ನೆಗೆ ಉತ್ತರ, “ಕ್ಕಳಬ್ಬಿಗೆ ಹೊದರೆ ಹಾಗೇನೇ! ಏನು ಮಾಡುವುದು?” ಲಲಿತೆಗೆ ಇವೆಲ್ಲವುಗಳಿಂದ ಸಂಶಯ ಉತ್ಪನ್ನವಾಗದಿರಲಿಲ್ಲ. ದಿನದಿನಕ್ಕೆ ಲಲಿತೆಯ ಕಡೆಗೆ ರಾಜಾರಾವನ ಅಸದ್ದೆ ಅಧಿಕವಾಗುತ್ತಾ ಹೋಗುತ್ತಿತ್ತು. ಲಲಿತೆ, “ನಿಮಗೆ ಗಂಡುಮಾಗುವಾದೀತೋ? ಹೆಣ್ಣಿದೀತೋ?” ಎಂದು ಕೇಳಿದರೆ, “ಯಾವುದಾದರೇನು?” ಎನ್ನುತ್ತಿದ್ದೆ. “ಹಾಗಾದರೆ, ನಿಮಗೆ ಎರಡರ ಮೇಲೂ ಏಕರೀತಿಯಾದ ಪ್ರೀತಿ ತಾನೇ?” ಎಂದರೆ, ಅವನಿಗೆ “ಮಾಗುವೇ ಬೇಡ”ವಾಗಿತ್ತು. ಯಾವಾಗ ನೋಡಿದರೂ, ಅವನ ಬಾಯಿಯಲ್ಲಿ ಪ್ರೀಯರ ವಣನೆಯೇ! ಅವಳ ಫೇಸ್-ಕಟ್ಟಾ ಎಷ್ಟು ಚಂದ? ಇವಳ ಹೆರಳಲ್ಲವೇ, ಉರಗನಂತೆ! ಅವಳ ಬಾಫ್-ಕಟ್ಟಾ ತಲೆಯಹಾಗೆ ನನಗಿನ್ನು ಕ್ರಾಫ್ ಬಿಡಿಸಬೇಕು. ಅವಳ ನಡಿಗೆ, ಹಾಗೆ-ಹೀಗೆ! ಆ ಲೇಡಿ ಸೀರೆ ಉಡುವ ರೀತಿಯೇ ಒಂದು ಚಂದ! ಆ ಮಡ್ಡಮ್ಮೆ ಅವಳು ತೇರು ಮಡ್ಡಮ್ಮನಪ್ಪ! ಅವಳು ಜರತಾಂ ಬಿಟ್ಟೆ ಬೀರಿ ಸೀರೆಯನ್ನು ಸೊಂಟಕ್ಕೆ ಹಾಕುವುದೇ ಇಲ್ಲ. ಲಲಿತೆ ಎಲ್ಲವನ್ನೂ ಕೇಳಿ, “ಬೀಕಾದರೆ ನಾನೂ ಹಾಗೆ ಮಾಡುತ್ತೇನೇ.” “ಎನ್ನುತ್ತಿದ್ದಳು. “ಅಲ್ಲಲ್ಲಿ ನಿನ್ನದು ಸರಿಯಲ್ಲ, ಎಂದು ನನ್ನ ಅಭಿಪೂರ್ಯವಲ್ಲ. ಇದ್ದ ವಿಷಯ ಹೇಳಿದ್ದ ನಿನಗೆ,” ಎಂದು ರಾಜಾರಾವನು ಮೆಲ್ಲನೆ ಉಪಾಯವಾಗಿ ಜಾರಿ ಬಿಡುತ್ತಿದ್ದನು.

ರಾತ್ರಿ ಮಲಗಿದಾಗ ಲಲಿತೀಗೇನೋ ಅಸಹ್ಯ ದುವಾರಸನೆ ಬರುತ್ತಿತ್ತು. ಲಲಿತೀಗೆ ಅದು ರಾಜಾರಾಮನ ಬಾಯಿಯೇ, ಎಂದು ಅನುಮಾನವಾಗದಿರುತ್ತಿರಲಿಲ್ಲ. ಅವಳು ಉಪಾಯವಾಗಿ, “ಇದೇನೋ ಕೆಟ್ಟ ವಾಸನೆ ಬರುತ್ತಿದೆ ಯಲ್ಲಾ!” ಎಂದು ಕೇಳುತ್ತಿದ್ದಳು. ಆದರೆ, ಇಂಥಃ ಪ್ರಶ್ನೆಗಳಿಗೆ ಉತ್ತರ ಗೊಚ್ಚಲುದರಲ್ಲಿ ರಾಜಾರಾಮನ ಚಮತ್ವಾರಕ್ಕೇನು ಕಡಿಮೆಯೇ? ಅವನು “ಹಾದು? ನಮ್ಮ ಹಿತ್ತಲಿನಾಚಿ ಹಂದಿಯೇಂದು ಸತ್ತು ಬಿದಿದೆ. ಎರಡು ದಿನವಾಯಿತು. ಅದೀಗ ಕೊಳೆತು ನಾಡುವುದು. ಹ್ಮ್ಮ! ಹಾಳಾದ ಮುನ್ನೀ ಪಾಲ್ಪಿಯವರು ಅದನ್ನೀನ್ನೂ ತಿಗೆಯಿಸಲೇ ಇಲ್ಲ. ಈ ನಮ್ಮ ಮಂಗಳಾರು ಮುನ್ನೀಸಾಲ್ಪಿಯಷ್ಟು ತಿಗೆದು ಹಾಕಿದ ಮುನ್ನೀಸಾಲ್ಪ ಬೇರೊಂದು ಇಲ್ಲವೇ ಇಲ್ಲ!” ಎನ್ನುತ್ತಿದ್ದನು.

ಇಷ್ಟಿದ್ದರೂ, ರಾಜಾರಾಮನು ಒಳಗಿಂಡೊಳಿಗೆ ಹೃದಯದಲ್ಲಿ ಬಹಳ ವಾಗಿ ಲಲಿತೀಗೆ ಅಂಜುತ್ತಿದ್ದನು. ಇದಕ್ಕೆ ಕಾರಣವೂ ಇತ್ತು.

ಒಂದುದಿನ್ನರಾತ್ರಿ ರಾಜಾರಾಮ ಮನೆಗೆ ಮರಳುವಾಗ ಲಲಿತೆ ಎಂದಿನಂತಲ್ಲ,-ಹೊರಗ್ಗಿಮಾರ್ಗದ ಬದಿಯಲ್ಲಿ ಗೇಟಿನಲ್ಲೇ ಸಿಂತುಕೊಂಡಿದ್ದು ಳು. ಮುಖವು ಕರಿತಿಲೆಯಂತಾಗಿತ್ತು. ರಾಜಾರಾಮನು ಇನ್ನೂ ಗೇಟಿನೊಳಗೆ ಕಾಲಿಡುವಷ್ಟರಲ್ಲೇ, “ನನ್ನ ನೆಕ್ಕೆ ಲೇಸ್ ಕಳವಾಗಿದೆ!” ಎಂದಳು.

“ಆಂ?” ಎಂದು ರಾಜಾರಾಮನು ಆಶ್ಚರ್ಯದಿಂದ ಸಿಂತಲ್ಲಿಯೇ ನಿಂತನು.

“ನಾನು ತಾಯಿಮನೆಗೆ ಹೊಗುವಾಗ, ಸುಮ್ಮನೆ ಹಳ್ಳಿಯಲ್ಲಿ ಅಷ್ಟು ಅವಾಲ್ಯವಾದ ಚಿನ್ನೂ ಭರಡವೇಕೆ? ಎಂದು ಇಲ್ಲಿಯೇ ಪೆಟ್ಟಿಗೆಯಲ್ಲಿಟ್ಟು ಹೊಗಿದ್ದೆ. ಬಂದಕೂಡಲೆಯೂ ನೋಡಲಿಲ್ಲ. ಇವತ್ತು ಸಾಯಂಕಾಲ ವೇನೋ ಆಕಸ್ಯಾತ್ ಪೆಟ್ಟಿಗೆಯ ಬಗಿಲ, ತೆರಿದು ನೋಡುತ್ತೇನೆ. ಹಾರವೇ ಕಾಣಿ!”

“ಹಾಗಾದರೆ ಯಾವಾಗ ಕಳವಾದದ್ದು?”

“ಯಾರಿಗೆ ಗೊತ್ತು?”

“ಎಲ್ಲಾದರೂ ಇದ್ದಿತು. ನಿನ್ನ ಕಣ್ಣ ಸುಮ್ಮನೆ ತಪ್ಪಿರಬಹುದು. ಇನ್ನೊಮ್ಮೆ ಸರಿಯಾಗಿ ಹುಡುಕಿ ನೋಡು!”

ಇಬ್ಬರೂ ಇನ್ನೂ ಮ್ಮೆ ಸರಿಯಾಗಿ ಅರಸಿ ನೋಡಿದರೂ ಶಕ್ತಿಲಿಲ್ಲ.

“ಅಯ್ಯೆ! ದೇವರೇ! ಎನ್ನು ಬೆಲೆಯ ಜನ್ಮ! ಇನ್ನೇನು ಮಾಡುವುದು?”

“ಮಾಡುವುದೇನು? ಈ ನಿಮಿಷವೇ ಹೋಗಿ ಪ್ರೋಲಿಸಿಗೆ ವಾರಂಟುಕೊಡಿ!”

“ಸಾಯಂ, ಲಲತೆ! ಹೋದರೆ ಹೋಗಲಿ; ಅದು ನಮಗೊಂದು ಯಾವ ಲೀಖಿ? ಅದಕ್ಕೆಂತಲೂ ಹೆಚ್ಚಿನ ಬೆಲೆಯ ಇನ್ನೊಂದನ್ನು ಕೊಂಡ ರಾಯಿತು!”

“ನಿಮಗೇನಾದರೂ ಹುಣ್ಣು ಹಿಡಿಯಿತೇ!? ಹೋದು ಹೋಯಿತು. ಇನ್ನು ಮುಂದೆಯಾದರೂ ಹೋಗದಂತೆ-ಆ ಕಥ್ತನಾ: ಬರದಂತೆ-ಜಾಗ್ರತೆ ಮಾಡಬೇಕಲ್ಲ! ಹೆಗ್ಗಣದ ಬಿಲವನ್ನು ಸೋಡಿ, ಸುಮ್ಮನೆ ಕುಳಿತುಕೊಳ್ಳುವ ದಲ್ಲ. ಇಂನ್ನು ಮುಣ್ಣುವ ಪ್ರಯತ್ನ ಮಾಡಬೇಕು!”

“ಆಯಿತಪ್ಪ, ಆಯಿತು; ರಾಗೇ ವಂಡೋಣ! ಅದರೆ ಏನೆಂದು ವಾರಂಟು ಕೊಡಲಿ?”

“ಅಯ್ಯೆ! ಹೆಂಗಸಾದ ನಾನು ಅದನ್ನು ನಿಮಗೆ ಹೇಳಿಕೊಡಬೇಕೇ? ಇನ್ನು ಬೆಲೆಯು, ವಸ್ತು, ಇಂಥ: ಸ್ಥಳದಲ್ಲಿದ್ದುದು ಕಳವಾಗಿ ಹೋಗಿದೆ, ಎಂದು ರಿಪ್ಲೋಟ್‌೦೮ ಬರಿದರಾಯಿತು!”

“ಬಂಜ ಸುಲಭವಾಗಿ ಹೇಳಿಬಿಟ್ಟೆ ನೀನು! ಅವರು ‘ನಿಮಗೆ, ಯಾರನೇಲೆ ಸಂಶಯಿ?’ ‘ಎಂದು ಕೇಳುತ್ತಾರೆ. ಅದಕ್ಕೇನು ಹೇಳೋಣ?’”

“ರಾಗೂ ಕೇಳುತ್ತಾರೆಯೇ?”

“ಮತ್ತೆ! ಕೇಳದೆ ಎಲ್ಲಿಯಾದರೂ ಉಂಟಿ?”

“ಅದೇನೂ ಅಹ್ಮಾಂದಂ ಕಷ್ಟದ ಸಂಗತಿಯಾಗಿ ಕಾಣಿಸುವುದಿಲ್ಲ ನನಗೆ! ಯಾರನ್ನಾದರೂ ತೋರಿಸಿಬಿಟ್ಟರೆ ಆಯಿತು!”

“ಇದು ಒಕ್ಕೆ ಮಲಾ ವಂತ್ತು! ಅವನಲ್ಲಿ ಜಿನ್ನ ಸಿಕ್ಕದಿದ್ದರೆ.... ...’

“ಸಿಕ್ಕದಿದ್ದರೆ ಬೇಡ!”

“ಹಂ! ಇನ್ನು ಮಾತು ಕೇಳವರೆ, ನನ್ನ ಗತಿ, ಹಂ!-ವಿಗತಿಯಾದಿತು!”

“ಅದೇಕೆ?”

“ಅವನಲ್ಲಿ ಜಿನ್ನ ಸಿಕ್ಕದೆ ಇರುವುದು, ಮತ್ತೆ ಅವನು ನನ್ನ

ಮೇಲೆಯೇ ಸುನ್ಯನೇ ಸುಳ್ಳು ರಿವೇಟ್‌ಫ್ರೆ ಕೊಟ್ಟಿದ್ದ್ವಾರೆಂದು, ರಿವೇಟ್‌ಫ್ರೆ
ಬರೆಯಲಿ! ಆಗ—?”

“ ಏನಾದೀತು? ”

“ ಏನೂ ಆಗಲಾರದು. ನಿನಗೆ ನನಗೆ ಮಾತ್ರ ಜ್ಯೇಶಾದೀತು! ”

“ ಹಾಂ!?”

“ ನೀನು ಸುಮ್ಮನಿರು, ಲಲಿತೆ! ಒಂದು ವೇಳೆ ಅದನ್ನು ಕಳ್ಳನು
ಅಪಕರಿಸಿದುದೇ ಸಿಜವಾದರೂ, ಅವನೀಗ, ಎಲ್ಲಿದ್ದಾನೋ ಯಾರಿಗೆ
ಗೊತ್ತು? — ಬೆಂಬಾಯಿಯೋ, ದೆಹಲಿಯೋ, ಅಥವಾ ಇಂಗ್ಲಾಂಡೋ! ಒಂದು
ವೇಳೆ ಸರಾಫಸಿಗೆ ನಾರಿದ್ದರೆ, ಅವನು ಇಷ್ಟರೊಳಗೆ ಅದನ್ನು
ಕರಗಿಸಿಯೂ ಆಗಿರಬೇಕು! ”

ಲಲಿತೆ ನುತ್ತೆ ನುಡಿಯಲಿಲ್ಲ. ರಾಜಾರಾಮನು ಒಮ್ಮೆಗೆ ಹೇಗೂ
ಬಚಾಪಾದನು. ಅದರೆ, ಲಲಿತೆಗೆ ಮಾತ್ರ ಆ ಹಾರದ ಮೇಲಣ ಮೋಹ—
ಚಿಂತೆ, ಎರಡೂ ಕಡವೆಯಾಗಲಿಲ್ಲ. ಹೊಸದು ಬಂದರೂ, ಹಳೆಯದೆಲ್ಲಾ
ಹೊನ್ನು’ ಎಂಬ ನಾಣ್ಯದಿಯಂತೆ. ಆಕೆಗೆ ಹಳೆಯ ಹಾರದ ಮೇಲೆ
ಇನ್ನುಷ್ಟು ಅಭಿನೂನ! ರಾಜಾರಾಮನು ಹೇಳಿದಂತೆ ಹೊಸ ಹಾರವನ್ನು
ತಂದುಕೊಡಲೂ ಇಲ್ಲ; ಲಲಿತೆ ಅದನ್ನು ಕೇಳಲೂ ಇಲ್ಲ. ಅವಳಿನ್ನೂ
ಆ ಹಳೆ ಹಾರದ ಚಿಂತೆಯಲ್ಲೇ ಸಂಪೂರ್ಣ ಮಗ್ನಿಜಾಗಿದ್ದಳು. ಖಾಟ್—
ತಿಂಡಿ—ಪಾನಿಯುಗಳಲ್ಲಿ ಎಲ್ಲಿಲ್ಲದ ಬೇಸರ! ಇದಕ್ಕೆ ಅವಳ ಗಭ್ರವೇ ಸ್ವಲ್ಪಿ
ಮಟ್ಟಿಗೆ ಕಾರಣ. ಆದರೆ, ಹಾರದ ಚಿಂತೆಯಂದರೆ ಈ ಬೇಸರಕ್ಕೆ ಗಿಲೀಟಿನ
ಹಾಗೆ! ಕುಳಿತರೆ ಬೇಸರ, ನಿಂತರೆ ಆಲಸ್ಯ, ಮಲಗಿದರೆ ಆಯಾಸ!
ರೇಡಿಯೋ ಗಾಯನವನ್ನು ಕೇಳಿದರೆ ರುಚಿಸದು. ಅವಳ ಪ್ರೀತಿಯ
ಗಾಯಕನಾದ, ಸ್ವರ್ಗಲನ, ‘ಪ್ರೇಮ ಕ್ಷ್ಯಾತ್ಯೇ ಇಸ್ ಜಗಮೇ’ ಹಂಕಜ
ಮಲಿಕನ, ‘ಏರಾತೆ, ಏ ಮೂಸಮು,’ ಕೇಳಿದರೂ ಕರಕರೆ! ಖುಶಿಫ್ರೆದಳು
ಹಾಡುತ್ತಾಕ್ರಮಿಸಿದರೆ ಸಾಕು, ಪೆಟ್ಟಿಗೆಯನ್ನು ಮುಚ್ಚಿಬಿಡುತ್ತಿದ್ದಳು.
ನೂರಾಜಹಾನಳ ಹೆಸರಿತ್ತಿದರೆ, “ ಅಯ್ಯೋ! ಅವಳ ಹಾಳು ಗಾಯನ
ವನ್ನೇನು ಕೇಳುವದು? ” ಎಂದು ಮುಖ ಸೊಟ್ಟಿಗೆ ಮಾಡಿಬಿಡುತ್ತಿದ್ದಳು.
ಅದರೆ, ಈ ಎಲ್ಲಾ ಗಾಯಕ—ಗಾಯಕೆಯರು, ಈ ಹಂಡೆ ತನ್ನ ಪ್ರೀತಿ
ಪಾತ್ರರಾಗಿದ್ದರೆಂಬುದನ್ನು ಅವಳು ಮರೆತ್ತಿದ್ದಳು.

ಸಾಯಂಕಾಲವಾಗುತ್ತಾ ಬರುತ್ತಿತ್ತು. ಸಂಜೀವೆಲ್ಲಿಗೆಗಳು ವೇಲ್ಲವೇಲ್ಲನೇ ಅರಳುವುದರಲ್ಲಿದ್ದವು. ಅಂತರಿಕ್ಷಕೈ ಹರಿದ ಶ್ರೀತಪ್ಸುವನ್ನು ಪರಸಿದಂತೆ, ತುಂಡು ತುಂಡು ಬೆಳ್ಗಳಿಗಿಲ ಪ್ರಸ್ತಾರ. ಅವುಗಳ ನಡುವೆ ಅಲ್ಲಲ್ಲಿ ನೀಲಾ ಕಾಶದ ಕುರುಹು. ಗಾಳಿಯೂ ಇಲ್ಲ, ಮಾಳಿಯೂ ಸುರಿಯಾದು. ಮಾಳಿಗಾಲವು ಮುಗಿದು ಏಳೆಂಟ್ಯು ದಿನಗಳಾದರೂ ಕಳೆದಿರಬೇಕು. ಉಲಿತೆ ಭಾವಡಿಯಲ್ಲಿ ಕುಳಿತ್ತಿದ್ದಳು. ಪ್ರೇರಿಕೊಡಲ್ಲಿ ನಿಂತು ಬಿಂದಿಯ ಜನರನ್ನು ಎಣಿಸಿ ಸಾಕಾರಿ ಕೆಳಗಿಳಿದು ಬಂದಿದ್ದಳು. ರಾಜಾರಾಮ ಕಾಫಿ ಕುಡಿನು ಕೋಟು ಹಾಕಿಕೊಂಡವನು ಎಲ್ಲಿಗೆ ಹೋದನೋ ಯಾರಿಗೆ ಗೊತ್ತು? ಆ ಮಹಾ ರಾಯನು ತಣು ಹೋಗುವಾಗ ಇಂಥಲ್ಲಿಗೆ ಹೋಗುತ್ತೀನೆಂದು ಉಲಿತೆ ಯೋಡನೆ ಹೇಳಿಹೋಗುವ ಅಭ್ಯಾಸವನ್ನಿಟ್ಟುಕೊಂಡಿರಲಿಲ್ಲ. ಉಲಿತೆ ಯಾಗಿಯೇ, “ ಎಲ್ಲಿಗೆ ? ” ಎಂದು ಕೇಳಿದರೆ “ ಹೋಡುವಾಗಲೇ ಅಪ ಶುನ ! ” ಎಂದು ಘಟನೆಯಾಗುತ್ತಿದ್ದದಿಂದ, ಅವಳೂ ಕೇಳಿವ ಯವ್ಯಾಸವನ್ನಿಟ್ಟುಕೊಂಡಿರಲಿಲ್ಲ. ಕತ್ತಲೆಯಾಗುತ್ತಾ ಬಂದಿತ್ತು. ಇನ್ನು ಕಾಲುತಾಸಿನಲ್ಲಿ ದೇವರಿಗೆ ದಿವ್ಯ ಹಜ್ಜು ಉಲಿತೆ ಒಳಗಿಹೋಗುವವರು. ಕೆಲಸದ ಹೆಂಗಸು ಸೇಸಿ ಬಂದಳು.

“ ಏನಮ್ಮು ! ಬರುತ್ತಿರೇ ? ”

“ ಉಂ ಎಲ್ಲಿಗೆ ? ”

“ ಇವತ್ತು ರಾತ್ರಿ ಕಡರಿ ದೇವಸ್ಥಾನದಲ್ಲಿ ಒಂದು ದೊಡ್ಡ ಅಯನ ವಂತೆ. ಲಕ್ಷದೀಸ್ತೇತ್ವವನ್ನೇ, ಮತ್ತೊಂದೋ ? - ಏನೋ ಹೇಳಿದರು : ”
“ ಹೂಂ ! ”

“ ಇವ್ಯೇ ಅಳ್ಳ; ಒಂಭತ್ತು ಗಂಟಿಗೆ ಸರಿಯಾಗಿ ಹರಿಕಥೆಯ ನ ಉಂಟಿಂತೆ. ”

“ ಯಾರಿಂದ ? ”

“ ಅದೇ ಮುಖ್ಯ; ಗಡ್ಡಿದ ರಾಮದಾಸರದಲ್ಲ ! ”

“ ಅವರ ಹರಿಕಥೆಯಾದರೆ ಏನೂ ಪ್ರಯೋಜನವಿಲ್ಲ; ಅದಕ್ಕೊಂಡು ಕೇಳಿದೆ. ”

“ ನಾನು ಕೂಡಾ ಅದಕ್ಕಾಗಿಯೇ ಹಾಗೆ ಹೇಳಿದೆ! ಇಷ್ಟ ಚೋಟ್ಯು ದ್ವಾದ ಕುಡುಗಿ; ಸುಸೀಲಾ ಎಂದು ಹೆಸರು. ಪ್ರಾಯ ಹತ್ತಾದರೆ ಹಚ್ಚು. ”

ಲಲಿತೀಗೆ ಹೋಗಬೇಕೆಂಬ ಇಚ್ಛೆಯುಂಟಾಯಿತು. ಆವಳಿಗೇನು ಹರಿಕಥೆಯಲ್ಲಿ ಅಷ್ಟೊಂದು ಅಭಿರುಚಿಯಲ್ಲಿ ಸಿನಿಮಾ, ನಾಟಕಗಳ ಸಾಲಿ ನಲ್ಲಿ ಹರಿಕಥೆ ಬರಲಾರದೆಂದು ಅವಳ ತರ್ಕ. ಅಲ್ಲದೆ ಅದರಲ್ಲಿ ನವೀನತೆಯೇನಿದೆ? ಹರಿದಾಸರು ಬೇರೆ ಬೇರೆಯಾದರೂ ಹೇಳುವ ಕತೆ ಒಂದೇ ಅಲ್ಲವೇ? ಸಿನಿಮಾ, ನಾಟಕಗಳಲ್ಲಿರುವಂತೆ, ಹೋಸ ಕತ್ತಿ ಹೋಸ ತಂತ್ರಗಳನ್ನು ಸ್ವಜಿಸಿ ಅಡುವವ್ಯೂ ಅವರು ಸಮಾರ್ಥರೇ? ಅದೇ ಗಡ್ಡದ ರಾಮದಾಸರ ಹರಿಕಥೆಯನ್ನು ಅವಳು ಕಳ್ಳಿಯಲ್ಲಿದ್ದಾಗ ಎಷ್ಟೋ ಬಾರಿ ಕೇಳಿದ್ದಾರು. ಅವಳ ತಾಯಿಗೆ ಅದರಲ್ಲಿ ಅಷ್ಟೊಂದು ವಾಮಾತೆ! ತಾಯಿಯೋಂದಿಗೆ ಮಗಳೂ ಹೋಗುತ್ತಿದ್ದಾರು. ಆದರೆ, ಸರಿಯಾಗಿ ಕುಳಿತ್ತು ಕೇಳಿದ ಸ್ವಾವೇಶ ಮಾತ್ರ ಬಹಳ ವಿರಳ. ಬಯಲಾಟಿದಲ್ಲಿ ರಾವಣನ ವೇಷ ಧರಿಸಿ, ಧರಿಸಿ ಅಭಾವ ವಾದ ಹರಿದಾಸರು, ಅಟ್ಟಿಹಾಸದಿಂದ, ‘ತತ್ವ ಉನಾಚ’ ಎಂದು ಗಂಟಿಗಂಟಿಗಳ ರಾಲ ಉಪನಾಯಿಸಕ್ಕೆ ತೊಂಗಿದರೆಂದರೆ, ಇವಳಿಗೆ ‘ಸತ್ತಿ! ಸತ್ತಿ! ಎಂದು ನಿದ್ರೆ ಬರುವುದು.

ಒಮ್ಮೆ ದೇವಸ್ಥಾನದಲ್ಲಿ ಹನ್ನೆರಡು ವರ್ಷದ ಬಾಲಕನ ಹರಿಕಥೆಯಾಯಿತು. ಹನ್ನೆರಡು ವರ್ಷದ ಬಾಲಕನೇ ಮುದ್ದು! ಅವನು ಕುಣಿದರೂ ಥಂದ, ಮಣಿದರೂ ಚಂದ. ದಣಿದರೂ ಚಂದವೇ! ಧ್ವನಿ ಕತೆಯನ್ನು ಚೆನ್ನಾಗಿ ಬಣ್ಣಿಸಿ ಅವನು ಹೇಳಿದಾಗ, ಕೇಳಲು ಬಂದ ಅಜ್ಞಮೃಗಳೊಷ್ಟೋ ‘ಅಯ್ಯೋ! ಅಯ್ಯೋ!’ ಎಂದರು. ಅವರ ಕಣ್ಣಗಳು ಸೆರಿಗಿನಿಂದ ನಮ್ಮನ್ನು ‘ಉಜ್ಜ್ವಲ್ಯ!’ ಎಂದವು. ಲಲಿತೀ ಕೂಗಿದ್ದರೂ, ಅಂದಿನ ಬಾಲಕನ ಆನಿರೂಪಣಿ ಅವಳ ಅಂತಹಕರಣವನ್ನೇ ಸೂರೆಗೊಂಡಿತ್ತು. ಅಂದಿನಿಂದ ಚಿಕ್ಕವರ ಕತೆಯಾದರೆ, ‘ಕೇಳೋಣ’ ಎಂಬಾಸೆ ಲಲಿತೀಗೆ! ಇಂದು ಸೇಸಿಯು ಮಾತನ್ನು ಕೇಳಿ ಹೊರಟಿಳು. ಬಾಗಿಲಿಗೆ ಬೀಗ ಹಾಕಿ, ರಾಜಾರಾಮನಿಗೆ ಚಿಕ್ಕದೊಂದು ಪತ್ರವನ್ನು ಬರೆದು, ಚಿಲಕದಲ್ಲಿ ಸೇರಿಸಿ ಕದರಿಗೆ ಬಂದರು.

ದೇವಸ್ಥಾನದಲ್ಲಿ ದೀಪೇತ್ತಿವವನ್ನು ನೋಡಲು ಅಲ್ಕುವಾದ ಜನ. ಪಣಂಬೂರು, ಸುರತ್ತುಲ್ಲಾ, ಮುಲ್ಲಿಗಳಿಂದಲೂ ಜನರು ಬಾಡಿಗೆಯ ದೋಷಿ ಹತ್ತಿಬಂದಿದ್ದರು. ಆ ದಿನ ಅಂಬಿಗರು ದುಡ್ಡಿನಲ್ಲಿ ಕಲೆಕ್ಟರ್ ಸಾಬರ ಸಮಾನ ರಾದರು. ಲಲಿತೀ-ಸೇಸಿ, ಇಬ್ಬರೂ ದೇವಸ್ಥಾನ ತಲಪಿದಾಗ, ಆಕಾಶ ಕೆಂಪಾಗಿ ದ್ವರೂ ಜನರು ಭಯಂಕರವಾಗಿ ನೆರೆದುಬಿಟ್ಟಿದ್ದರು. ಗುಡ್ಡದ ಮೆಟ್ಟಲು

ಮೆಟ್ಟಲುಗಳಲ್ಲಿ, ಪ್ರೋಟೋ ತೆಗೆಯಿಸಿಕೊಳ್ಳಲು ಸಿದ್ಧರಾದ ಶಾಲಾ ಬಾಲಕ-ಬಾಲಕಿಯರಂತೆ ಮಂಡಿತರಾಗಿದ್ದರು. ಜಾತ್ರೀಯ ದೃಕ್ಕ್ಯಾ ಬೇಕಾದ ಸಿನಿಮಾ ಪ್ರೋಟೋಗ್ರಾಫರನಿಗೆ ಇದುವೇ ಸುದಿನ! ಅವರ 'ಕೆರಿ-ಸಿರ'ಯ ಸ್ವರವನ್ನು ಅನುಕರಿಸಿದರೆ, ನವ್ಯ ರೇಡಿಯೋ ಮೂರು ದಿನದಲ್ಲಿ ಯಾವುದಕ್ಕೂ ಬೇಡ ವಾಗಬಹುದು.

ಲಲಿತೀ-ಸೇಸಿಯಾರಿಗೆ, ದೇಗುಲದ ಹೊರ ಅಂಗಣದೊಳಗೆ ಕಾಲಿಡುತ್ತಲೇ ಮೊದಲು ಕಂಡುದು ವ್ಯಾಪಾರೀ ಜಾತ್ರೀ! ಕೆತ್ತುಳೆ-ಸೋಡಾ-ಲೆಮೆನೇಡ್-ಬೀಡಾ, ಬೀಡಿ, ಚುಟ್ಟು, ಸಿಗಾರ್,—ಕಡಲೆ, ಸೆಲಗಡಲೆ! ಶಾಗುವ ತೊಟ್ಟಿಲನ, 'ಗರ್, ಗರ್' ಶಬ್ದ! ಲಲಿತೀ-ಸೇಸಿ, ನಿಡೆಗೆ ರಾಮಭಾಷಣವೆಂದು, ಕಡಲೆ-ಮಂಡಕ್ಕೆಗಳನ್ನು ಕೊಂಡುಕೊಂಡು, ಆ ಜನಜಾತೀಯಲ್ಲಿ ಸ್ಥಳವನ್ನು ರಸುತ್ತಾ ಹೊರಟಿರು.

ಹೇಗೂ ಒಂದು ಕಡಯಲ್ಲಿ ಚುಳಿತದ್ದಾಯಿತು. ಅಧಿಕ ತಾಸು ಸುವ್ಯಾಸೆ ಕುಳಿತುಕೊಂಡು ಸೇಸಿಗೆ ಬೇಸರವಾಯಿತು.

"ಒನ್ನು ದೇವಸ್ಥಾನದೊಳಗೆ ಹೋಗಿ ಬರೋಣವೇನವ್ಯ?" ಎಂದು ಕೇಳಿದಳು.

ಲಲಿತೀ, "ಹೂಂ!" ಎಂದಳು. ಹೊರಟಿರು.

ದೇವಸ್ಥಾನದೊಳಗೆ ದೇವರಿಗಿಂತಲೂ ಮೊದಲಾಗಿ ಅವರ ಕಟ್ಟಿಗೆ ಬಿದ್ದುದು ಆ ಸೂಳೆ—ಹೀರೆ! ದೇವಸ್ಥಾನದೊಳಗೆ, ಹೊಲಿಯ, ಬಿಲ್ಲವ, ಮುಂತಾದ ಹಿಂದುಳಿದ ಜಾತಿಯವರಿಗೆ ಪ್ರವೇಶವಿಲ್ಲಿದ್ದರೂ, ಆ ಹಿಂದುಳಿದ ಜಾತಿಯವರಿಗಿಂತಲೂ ಕೇಳಾದ ಜಾತಿಯವರನ್ನು ಅಡ್ಡಿಯಿಲ್ಲದೆ ಮನೆಯೊಳಗೆ ಬಿಡುವ ಸೂಳಯರಂಥ ಪತ್ರವ್ರತಿಯಾಗಿ ಮಾತ್ರ ಪ್ರವೇಶಕ್ಕೆ ಯಾವ ನಿಬಂಧನೂ ಇರಲಿಲ್ಲ. ಅವರನ್ನು ತಮ್ಮ ದೇವಕುಲದೊಳಗೆ ಬಿಡಿದ್ದರೆ, ಮುಂದೆ ಅವರು ತಮ್ಮನ್ನು ಅವರ ಗೋಕುಲದೊಳಗೆ ಬಿಡಿದ್ದರೆ, ಎಂಬ ಪರಮಭಯ ದೇಗುಲದ ಅಧಿಕಾರಿಗಳಿಗೆ!

ಲಲಿತೀಯನ್ನು ಸೋಡಿದೊಡನೆಯೇ ಹೀರೆ, ಮುಗುಳು ನಗುತ್ತಾ ಹಕ್ಕಿರ ಬಂದಳು.

"ಏನಮಾತ್ರ, ಬಹಳ ಅವರೂವಾಗಿಬಿಟ್ಟಿರಲ್ಲಾ! ನಿಮ್ಮನ್ನು ಸೋಡದೆ ನಾನೆಪ್ಪು ಸಮಯವಾಯಿತು!"

“ హం ! ”

“ ఏను, లూరల్లి ఇరలిల్లవే ? ”

“ ఇల్ల ! ”

“ ఎత్త హోగిత్తు సవారి ? ”

“ తాయినునేగే ! ”

“ ఏకె ? ”

లలితి సున్మనిద్దుళు.

“ ఓహో ! గోత్తాయితు ! ”

ఆగలేఁ లలితియ దృష్టి కీర్తియ కొరళ కడిగే హరియితు.

అల్లిద్ద హారవన్ను నోఇడి అవళు తిలామూర్తియం తాదళు.

“ ఏనిదు ! హోశదాగి హారవన్ను తెగెదుకొందిరా ? ”

హీరే ఒందు విధవాగి నగుత్తా, “ హం ! ” ఎందళు.

లలితిగే అదు అణజదంతి తోరితు. ముఖవు కారిరుళ సమాన వాయితు.

“ సేసి ! ”

“ ఏను తాయిా ? ”

“ ననగి కణ్ణు — కత్తలే బరువ హాగిదెయల్లా ! ”

“ ఈగ హరికథి సురువాగలిక్కాయితు.”

“ నిన్న హరికథిగే చెంకిబిత్తు ! ”

“ ”

“ ఈగేను, నిఁను నన్నున్న మనిగే కరెదుకొండు హోగు త్తీయో ఇల్లవే ? ”

సేసి మాత్రాడలిల్ల. అవలగి దీహోత్సవవన్ను నోఇచేచేందూ, అదక్కింతలూ ఆధికవాగి, ఆ బాలకియ హరికథియన్న కేళబేచేందూ ఆసి. ఆదరి, ఒడకిగే విరోధవాగి నడియలారడె జోరటిళు.

మనిగే బందాగ १०-११ తాసాగిత్తు. రాజూరావును, తన్న కోణియల్లి, దీపద ముండ, ఆరామ ఖుచ్చియల్లి కుళతు సిగరేట్టు బూది మాచువ ఉడ్చమదల్లిద్దానే. లలితి, తాను “ండుదన్ను ఆవసిగే

ಹೇಳಲೇ ಎಂದು ಕ್ಷೇತ್ರಕಾಲ ರೋಚಿಸಿದಳು. ಅದರೆ, ಏಕೋ ಬೇಡವೆಂದು ತೋರಿತು. ಸುಮ್ಮನಿದ್ದಳು.

X X X X

ಮರುದಿನ ಸಂಜೀ; ಏಳು ಗಂಟೆ. ಲಲಿತೀಯೂ, ಇನ್ನಪೇಕ್ಕೂ ಸಾಹೇಬರೂ, ಇಬ್ಬರು ಕಾಸ್ಸಿಟೀಬಲ್ಲರೂ, ಪೋಲೀಸ್ ಸ್ಪೇಶಿಸಿಂದ ಹೊರಬಿದ್ದರು. ಜೋಡುಮರದ ದಿಕ್ಕಿಗಾಗಿ ನಡೆದರು.

ಜೋಡುಮರದ ಗಲ್ಲಿಯಲ್ಲಿ ಬಂದಾಗ ಎಂಟು ಗಂಟೆ; ಚೆನ್ನಾಗಿ ಕತ್ತಲಾಗಿತ್ತು. ದೀಪದ ಬೆಳಕಿಲ್ಲದೆ, ಯಾವುದೂ ಕಾಣಿಸುವಂತಿಲ್ಲ. ಆ ಮಾರ್ಗದಲ್ಲಿ ಮುನ್ನಿಪಾಲ್ಪಿಯವರ ‘ದೀಪಸ್ತಂಭ’ (?) ಗಳೂ ಇರಲಿಲ್ಲ.

“ ಯಾವುದಮಾತ್ರ, ಮನೆ? ” ಎನ್ನ ತಾತ್ತ್ವಿಕನ್ನಪೇಕ್ಕಿರು ಮುಂಬರಿಯ ಶೋಡಿದರು.

“ ಕತ್ತಲೆಗೆ ಯಾವುದೂ ಸರಿಯಾಗಿ ಕಾಣುವುದಿಲ್ಲ. ಅಯ್ಯೋ! ಹಾಳು ಬೀದಿಯೇ! ಸ್ವಲ್ಪ ಟಾಚ್‌ ಹಿಡಿಯಿರ, ಇನ್ನಪೇಕ್ಕೂ ಸಾಹೇಬರೇ! ” ಎಂದಳು. ಆ ಟಾಚ್‌ನ ಬೆಳಕಿನಲ್ಲಿ ಮನೆಯನ್ನು ಸೇರಿದರು.

ಬಾಗಿಲನ್ನು ತಟ್ಟಬೇಕಾಗಿಯೂ ಇರಲಿಲ್ಲ; ವೇಳೆಯಿರ ಗೃಹಗಳಿಂದರೆ ಕೆಲವುಗಳಂತೆ. ಕಾಮುಕನಾದ ಚಂದಿರನು, ಹಗಲೆಲ್ಲಾ ಅಡಗಿ ಕೊಂಡಿದ್ದು, ರಾತ್ರಿಯಾದೊಡನೆ ಮೈದೋರಿ ನೀರೋತ್ಪಲಗಳನ್ನು ರಳಸು ವಂತೆ, ಕಾಮುಕರು ಹಗಲೆಲ್ಲಾ ಸಂಭಾವಿತರಾಗಿದ್ದು, ರಾತ್ರಿಯಾದೊಡನೆ ಸೆಂಟಿನ ಸುವಾಸನೆಯಿಂದ ಫಟಿಂಗರಾಗಿ, ವೇಶ್ಯಾಗೃಹಗಳ ಬಾಗಿಲನ್ನು ತೆರಿಯಸುತ್ತಾರೆ! ಲಲಿತೀಯೂ, ತಳವಾರ್ದೂ, ನಿಶ್ಚಿದಾಗಿ ಒಳಾರಿದರು.

ಒಳಗಿನ ಕೋಣೆಯಲ್ಲೇ ಇಬ್ಬರೂ ಇದ್ದರು. ಹೀರೆ, ಆರ್ಥಿಕಿಗಂಬರೆ ಯಾಗಿ, ಮಂಚದಮೇಲೆ ಕುಳಿತಿದ್ದಳು. ಅವಳನ್ನು ನೋಡಿ ವಿದ್ಯುದ್ವಿಽಪವು ಕಿಳಕಿಳನೆ ನಗುವಂತಿತ್ತು. ‘ತಿರುಗುತ್ತಿದ್ದ ಬೀಸಣಿಗೆ, ಆರ್ಥಿಕೇ? ಪ್ರಣಾಲೆ ದಿಗಂಬರೀಯಾಗಿಬಿಡು’ ಎನ್ನ ವಂತೆ, ಅವಳ ವಸನಗಳನ್ನು ಹಾರಿಸುತ್ತಿತ್ತು. ಅವಳ ಬಳಿಯಲ್ಲೇ ಈಜಿ ಚೆಯಿರಿನಲ್ಲಿ, ಅವಳ ಅಂದಿನ ಬೇಟಿ ಕುಳಿತ್ತು. ಮುಖ, ಮೈತುಂಬಾ ಒಂದೇ ಸವನೆ ಸಿಗರೆಟಿನ ಧೂಮಾದ ಮುಸುಕು! ನೋಡಿ ಲಲಿತೆ ಆಕ್ಷಯದಿಂದ ಮೈಮರಿತಳು.

“ ಲಲಿತಾ! ” ಎಂದನು ರಾಜಾರಾಮ

“ನೀವು ! ” ಎಂದಳು ಲಲಿತೀ. “ಇಲ್ಲ ! ”

ಕೂಡಲೇ ಇನ್ನಪಕ್ಕರೂ ಸಾಹೇಬರೊಡನೆಂದಳು; ಸ್ವಾಮಿ! ಈ ರಾಕ್ಷಸಿಯೇ ನನ್ನ ಹಾರವನ್ನು ಕಳವು ಮಾಡಿದವಳು ! ”

“ರಾಕ್ಷಸಿ! ನಾನು! ಹಾರ! ಕಳವು! ಹ್ಯಾ, ಹ್ಯಾ, ಹ್ಯಾ, ಹ್ಯಾ ! ” ಎಂದು ನಕ್ಕಳು ಹೀರಾ.

“ನಿನ್ನ ನಗರವೆಲ್ಲಾ ಸಾಕು, ಜಂಡಾಲಿ ! ” ಎಂದು ಲಲಿತೀ “ಇನ್ನ ಪಕ್ಕರೂ ಸಾಹೇಬರೇ, ನಾನು ಹೇಳಿದ್ದ ಅಭ್ಯವಾಯಿತಷ್ಟೇ ! ” ಎಂದಳು.

“ಎಲ್ಲಿದೆಯಾಗ್ಯಾ ಆ ಹಾರ ? ”

“ಆ ಆಭರಣದ ಪೆಟ್ಟಿಗೆಯಾಲ್ಲಿರಬೇಕು ! ”

“ನೋಡೋಣ, ಬೀಗದ ಕೈ ! ”

“ಬೀಗದ ಕೈ ಇಲ್ಲ. ಕಳೆದುಹೊಗಿದೆ. ” ಎಂದಳು ಹೀರಾ.

“ಕಾನೂನಿಗೆ ಸರಿಯಾಗಿ ನಡೆಯಬೇಕು ನೋಡಿ. ಬರಲಿ ಬೀಗದ ಕೈ ಈಚೆ “ಇಲ್ಲವಾದರೆ ಟ್ರಿಂಕು ಒಡೆಯಬೇಕಾದಿತು ” ಎಂದು ಇನ್ನಪಕ್ಕರು ವಳ್ಳುರಿಸಿದರು. ಬೀಗದ ಕೈ ಈಚೆ ಒಂತೆ. ಟ್ರಿಂಕೆನ ಬಾಗಿಲು ತೆರೆದು, ಹಾರವನ್ನು ಹೊರಗೆ ತೆಗೆದರು.

“ಹಾ! ಆದೇ! ಆದೇ! ” ಎಂದಳು ಲಲಿತೀ.

“ಇನ್ನಪಕ್ಕರೂ ಸಾಹೇಬ್ ! ಆದು ನನ್ನ ಹಾರ! ” ಹೀರೆ ಮಾನುಷಿದಳು.

“ನಿನ್ನದೆಂಬುದಕೈ ರುಜುವಾತೇನು ? ”

“ಮತ್ತೆ ನಿನ್ನ ರುಜುವಾತೇನು ? ”

“ಅದರಲ್ಲಿ ‘ಲಲಿತಾ’ ಎಂದು ಅಕ್ಷರಗಳನ್ನು ಕೆತ್ತಿದೆ. ”

ಇನ್ನಪಕ್ಕರು ನೋಡಿ, “ಇದಕ್ಕೆನು ಹೇಳುತ್ತಿರಿ? ” ಎಂದು ಕೇಳಿದರು.

ಹೀರೆ ಸುಮೃದ್ಧಿದ್ದಳು.

“ಮಿಸೆಸ್ ಹೀರಾಬಾಯಿ ! ” ಇನ್ನಪಕ್ಕರು ಮುಂದುವರಿಸಿದರು.

“I am very sorry ” ಕಾನೂನು ಪ್ರಕಾರ ನಿಮ್ಮನ್ನು ಎರೆಸ್ಟು ಮಾಡಬೇಕಾಗುತ್ತದೆ. ”

“ಸಾಹೇಬ್ ! ನಾನು ಅದನ್ನು ಕಳವು ಮಾಡಲಿಲ್ಲ. ”

“ ಮತ್ತೆ ? ”

ಹೀರಾ ರಾಜಾರಾಮವನನ್ನು ನಿದೇಶಿಸಿದ್ದು.

“ ಹಂ ! ” ಎಂದು ಲಲಿತೀ-ಇನ್ನಪೆಕ್ಕರಿಂಬು, ಆಷ್ಟಯ್ದಿಂದ ಏಕಜಾಲದಲ್ಲಿ ಕೇಳಿದರು.

“ ಹಂ ! ಗೊತ್ತುಯಿತಷ್ಟೇ, ಈ ರಾಯರೇ ನನಗೆ ಇದನ್ನು ತಂದು ಕೊಟ್ಟಿರು. ”

ಇನ್ನಪೆಕ್ಕರು ಲಲಿತೀಯ ಕಡೆಗೆ ಸೋಡಿ, ಇದನ್ನು ಮೊದಲೇ ಉಹಿಸಿಕೊಂಡವರಂತೆ ಸೂಕ್ತವಾಗಿ ನಕ್ಕರು

ಲಲಿತೀಗೆ ಮೂರ್ಖ ಬಂದೆಂತಾಯಿತು. ಅವಳು ಮತ್ತೆ ಪ್ರಣಕಾಲವೂ ಅಲ್ಲಿ ನಿಲ್ಲಲಿಲ್ಲ. ಹುಚ್ಚ ಸುಂಟೆಗಾಳಿಯಂತೆ, ಅಲ್ಲಿಂದೆದ್ದು ವಂನೆಯು ಕಡೆಗೆ ಒಡಿದಳು. ಹೊಸ್ತಿಲು ದಾಟುತ್ತಲೇ ನಿಜವಾಗಿಯೂ ಸ್ತುತಿದಪ್ಪಿ ಫೊಪ್ಪನೇ ಉರುಳಿದಳು.

೫

ಅವಳಿಗೆ ಎಚ್ಚರವಾದಾಗ, ಅವಳು ಆಸ್ಪತ್ರೀಯ ಹೆರಿಗ್ ವಾಡಿನಲ್ಲಿ ದ್ವಾರ್ಜಾ. ಯಾರೋ ಅವಳನ್ನು ತಂದು ಅಲ್ಲಿಗೆ ಸೇರಿಸಿದ್ದರು. ಮಗುವಿನ ಕೊಗು ಅವಳನ್ನು ಎಚ್ಚರಿಸಿತು. ಅನಂದದ ತೆರಿಗಳ ಪ್ರಶ್ನಿಂದ ತನು ಪುಲ ಕಿಳವಾಯಿತು. ಆಗಲೇ ಕಳೆದ ಘಟನೆಗಳ ಸ್ತುರಣೆ ಮರುಕಳಿಸಿ ಪುನಃ ಮೂರ್ಖ ಬರುವಂತಾಯಿತು.

ತನಗೆ ಪುತ್ತೋತ್ಪತ್ತಿಯಾಯಿತೆಂದು ರಾಜಾರಾಮನಿಗೆ ವದಂತಿಯಾಯಿತು. ಅನಂದದ ಸುಗ್ರಿಯಿಂದ ಆಸ್ಪತ್ರೀಯಕಡೆಗೆ ಧಾವಿಸಿದನು. ರಾಜಾ ರಾಮನು ವ್ಯಭಿಚಾರದ ಪಾಪಕೂಪಕ್ಕೆ ಬಿದ್ದಿದ್ದರೂ, ಅವನಿಗೆ ಲಲಿತೀಯ ಮೇಲಿನ ಮಮತೆಯಾಗಲೀ, ವಾತ್ಸಲ್ಯವಾಗಲೀ, ಏನೂ ಕಡಿಮೆಯಾಗಿರಲಿಲ್ಲ. ಲಲಿತೀಯ ಮೇಲಿನ ಆಸಮಾಧಾನದಿಂದ, ಅವನು ಹೀರಿಯ ಸ್ತೇಹ ವನ್ನು ಗಳಿಸಿದುದೂ ಅಲ್ಲ. ವ್ಯಭಿಚಾರಿಗಳಲ್ಲಿರು, ತಮ್ಮ ಮಂಡಿಯರ ವಿಷಯದಲ್ಲಿ ಸಿರಾಸಕ್ತರು ಎಂದು ಹೇಳುವಂತಿಲ್ಲ ಮುಖ್ಯವಾಗಿ ತಮ್ಮ ಶೀಲದ ವಿಷಯದಲ್ಲಿ, ತಮ್ಮಾಕೆಗೆ ಸಂಶಯ ಬಾರದಿರಲೆಂದು ಅಂಥವರು, ವಿಪರೀತವಾದ ಮಮತೆಯನ್ನು ತೋರಿಕೆಗಾದರೂ ಪ್ರದರ್ಶಿಸುತ್ತಾರೆ.

ಆದರೂ ವ್ಯಭಿಚಾರವೆಂಬುದು ಒಂದು ಹುಟ್ಟಿಗುಣದಂತೆ, ಅವರ ರಕ್ತಗತ ವಾಗಿರುವುದರಿಂದ, ಅವರಿಂದ ಅದನ್ನು ಹೇರ್ವಡಿಸುವುದು ಸಾಧ್ಯವು ಅಲ್ಲ. ಗೃಹಶಾಂತಿಯಿಂದ ಪರೆಳ್ಳಿರೂ ವ್ಯಭಿಚಾರಿಗಳು ಎನ್ನುಲು ಬರುವುದಿಲ್ಲ. ಗೃಹಶಾಂತಿಯಿಂದ ಪರೆಳ್ಳಿರೂ ವ್ಯಭಿಚಾರಿಗಳು ಎನ್ನುವುದು ಹೇಗೆ? ತಮ್ಮ ನೀರೆಯರ ವಿನಯದಲ್ಲಿ ಬೇಸತ್ತರೂ, ಅಂಥವರು ವ್ಯಭಿಚಾರವೆಂಬುದು ವಾಪಕ್ಕಾವವೆಂದು ಅಂಜಿ, ಅದರಿಂದ ದೂರವೇ ಇದ್ದಬಿಡುತ್ತಾರೆ.

ರಾಜಾರಾಮನು ಹೋದಾಗ, ಉಲಿತೆ ಎಡವುಗ್ಗಾಲಾಗಿ ಮಲಿಗೆಹಂಡಿದ್ದು ದರಿಂದ ಅವಣ ಇವನನ್ನು ನೋಡಲಿಲ್ಲ. ರಾಜಾರಾಮನು ಮಗುವನ್ನು ಮುದ್ದಿಸಿ, ‘ಉಲಿತಾ!’ ಎಂದು ಕರೆಯಾತ್ತೆ ಈಚೆ ನೋಡಿದಳು.

‘ಯಾರು! ಇಲ್ಲಿ? ನಡೆ ಹೂರಗೆ! ನಸ್ರ್, ನಷ್ಟ ಮಗುವನ್ನು ಅಪಹರಿಸಿಕೊಂಡು ಹೋಗಲು ಬಂದಿದ್ದಾನೆ. ಕಳುಹಿಸು ಅವನನ್ನು ಹೂರಗೆ!’ ಎಂದು ಗಜರಿದಳು.

ನಸ್ರ್, “ಅಮ್ಮಾವರಿಗೆ ಏನೋ ಉಸ್ಕಾದವಾದ ಹಾಗಿದೆ, ಸ್ವಾಮಿ! ಮತ್ತೆ ಬಣ್ಣಿ.” ಎಂದು, “ಯಾರಮ್ಮಾ ಅವರು?” ಎಂದು ಕೇಳಿದಳು.

“ಅವನೊಬ್ಬ ವ್ಯಭಿಚಾರಿ!”

ಕೇಳೋ, ರಾಜಾರಾಮಸಿಗೆ ಸಿಡಿಲು, ಮಿಂಚುಗಳೆರಡೂ ಏಕಕಾಲಕ್ಕೆ ಬಂದು ತನ್ನನ್ನು ಒಮ್ಮೆ ಭೇದಿಸಿದಂತೆ ಭಾರವಾಯಿತು. ಉಸ್ಕಾದ ಹಿಡಿದಂತೆ, ಅವನು ಅಲ್ಲಿಂದ ಹೀರೆಯ ಮನೆಗೆ ಬಂದನೇ, ಹೀರಾ, ಅವನನ್ನು ಸ್ವಾಗತಿಸುತ್ತು, “ಎನು, ರಾಯರಿಗೆ ಪುತ್ತುರೈತ್ತಿಯಾದುದಕ್ಕೆ ನಮಗೆ ಕಾಫಿ ಇಲ್ಲವೇ?” ಎಂದು ನಗುತ್ತಾ ಕೇಳಿದಳು.

“ಅದು ಸತ್ತರೆ ಸಾಕಿತ್ತು ಹೀರಿ,” ಎಂದನು ಇವನು.

ಹೀರಾ, ಯಾವುದೋ ಆಲೋಚನೆಯಿಂದ ಮೌನವಾಗಿದ್ದಳು.

ಲಲಿತೆ, ಪ್ರಸವಿಸಿದ ವಂರುದಿನವೇ ದಾಮುವೂ, ಗಣೇಶರಾಯರೂ ಹಳ್ಳಿಯಿಂದ ಓಡಿ ಬಿಡರು. ಲಲಿತೆಯ ಶೋಚನೀಯ ಸ್ಥಿಗಾಗಿ, ಅವರು ತುಂಬಾ ಪುರುಖರಿಂದು ಧಾರಾಳವಾಗಿ ಕಂಬಿಸಿ ಸುರಿಸಿದರು. ಅದಕ್ಕಿಂತ ಮಿಗಿಲಾಗಿ ಅವರು ಏನೆನ್ನೂ ಮಾಡಬಂತಿರಲಿಲ್ಲ. ಆದರೂ, ಆವರಿಗಾಗಲೀ ಲಲಿತೆಗಾಗಲೀ, ಮುದ್ದಾಮುದ್ದಾದ ಮಗುವನ್ನು ನೋಡಿದರೆ, ಆದುಃಖವು ಎಷ್ಟೋ ಪಾಲು ಶಾಂತವಾಗುತ್ತಿತ್ತು.

ಆಸ್ತ್ರೀಯ ಲೇಡಿ ಕಾಕ್ಕರ್ ಕೂಡಾ ಬಹಳ ಕರುಣಾಳು ಅವಳು ಹಿಂದೆ ರಾಜಾರಾಮನ ಸಹಪಾಲಿಯಾಗಿದ್ದು ಈಂತೆ. ಈಗ T. M. P. ಡಾಕ್ ರಳಾಗಿದ್ದು ಇಳಿ. ಲಲಿತೀಯ ಸ್ಥಿತಿಗಾಗಿ ಬಹಳ ಮರುಕುಪಡುತ್ತಾ ಅವಳು “ಈಗನ ಕಾಲದಲ್ಲಿ ಯಾರನ್ನೂ ನಂಬಿಲಿಕ್ಕೆ ಬರುವೆಡಿಲ್ಲ. ಇವತ್ತು ಹೀಗಿದ್ದ ವನು ನಾಳಿ ಹೀಗಿರುವುದಿಲ್ಲ. ಇಲ್ಲವಾದಲ್ಲಿ ಅಪ್ಪು ಒಳ್ಳೆಯೊವರಾಗಿದ್ದ ರಾಜಾ ರಾಮರಾಯರು ಹೀಗಾಗ್ತಿದ್ದರೇ? ನಾವು ಒಟ್ಟಿಗೆ ಕಲಿಯುತ್ತಿರುವಾಗ, ಅವರಿಗೆ ಹುಡುಗಿಯಾದ ಹಕ್ಕಿರ ಮಾತನಾಡುವುದೆಂದರೂ, ಪಾವ! ತುಂಬಾ ನಾಚಿಕೆ. ಆದರೆ, ಈಗ? --- ಆದಕ್ಕೇ ನೋಡಿ, ನಾನು ಈ ತನಕ ಮರುವೇ ಯಾಗಿಲ್ಲ, ಇನ್ನು ಆಗುವುದೂ ಇಲ್ಲ. ನಾವು ಮರುವೆಯಾಗದವರು ಮೊಳೆ-ವಿಟರ ಮನೆಗಲ್ಲ, ಅವರ ಅಪ್ಪನ ಮನೆಗೆ ಹೋಡರೂ ಕೇಳಬವರು ಯಾರು?” ಎಂದು ಈವಿವಾಹಿತರ ಮಂಟಪೆಯನ್ನು ಕೊಂಡಾಡಿದಳು.

ಹತ್ತು ಹನೊಂದು ದಿವಸಗಳು ಕಳೆದ ಮೇಲೆ ಕೂಸು ಸಹಿತವಾಗಿ ಲಲಿತಿ ಮನೆಗೆ ಹಿಂದಿರುಗಿದಳು. ದಾಮುವೂ, ಗಣೇಶರಾಯರೂ ಎರಡು ದಿನಗಳ ಹಿಂದೆಯೇ ಬಂದಿದ್ದು, ಲಲಿತಿಗೆ ಆಸ್ತ್ರೀಯಿಂದ ಮನೆಗೆ ಮರಳಲು ಬಾಡಿಗೆಯ ಮೋಟಾರುಕಾರು, ಮಗಬಿಗೆ ತೊಟ್ಟಿಲು, ಒಟ್ಟಿ ಇತ್ಯಾದಿ ಸಲ ಕರಣಿಗಳನ್ನೂ ದಿಗಿಸಿದರು.

ಆಸ್ತ್ರೀಯಿಂದ ಮನೆಗೆ ಬಂದ ದಿನವೇ, ಉಟ-ಸಮಾರಾಧನೆ, ಪ್ರಮೋಹಿತ, ಹೋಮ, ಮುಂತಾದವುಗಳ ಗದ್ದಲವಿಲ್ಲದ ಹುಡುಗನಿಗೆ ಭುಜಂಗ ನೀಂದು ನಾಮಕರಣವಾಯಿತು. ಸ್ವಲ್ಪ ದಿನಗಳಲ್ಲಿ ಅವನು ತನ್ನ ಆಟವನ್ನೂ ಪ್ರಾರಂಭಿಸಿ ಬಿಟ್ಟಿನು. ಆದರೆ, ಲಲಿತಿಗೆ ಸುಖಿಶಾಂತಿಗಳು ದೂರೆಯಲು ಇನ್ನೂ ಎಷ್ಟೋ ದಿನಗಳು ಬೇಕಾಗಿದ್ದವು. ಅವುಗಳ ಲಭ್ಯವು ಕೂಡಾ ಅವಳ ವನ್ನೋಸ್ಥಿತಿಯನ್ನೇ ಹೊಂದಿಕೊಂಡಿತ್ತು. ಅರಮನೆಯ ಹಾಗಿದ್ದ ಮನೆಯು ಕೂಡಾ ಅವಳಿಗೆ ಈಗ ಮರುಭೂವಿಯಾಯಿತು. ಸುತ್ತುಣ ಜನರು, ನೀರಿ ಯವರು ಬಂದು ಏನೇನೋ ಸಮಾಧಾನದ ಮಾತ್ರಾಳನ್ನು ಹೇಳುವರು. ಆದರೆ, ಎಷ್ಟು ಲಲಿತೀಯ ಕಿವಿದೆರಿಯ ಹೊರಗೇ! ನಾಲ್ಕಾರು ದಿನಗಳ ಮೇಲೂ ಅವಳು ಹುಚ್ಚಿಯಂತಿದ್ದಳು. ದಾಮುವೂ ಗಣೇಶರಾಯರೂ ಲಲಿತೀಯ ಸ್ಥಿತಿ ಸುಧಾರಿಸುವ ತನಕ ಎಂಬಂತ್ಯೇ ಮಂಗಳಾರಿನಲ್ಲಿ ಬಂದು ಮೂಕ್ಯಾಂ ಮಾಡಿದ್ದರು. ಮನೆಯಲ್ಲಿ ಎಲ್ಲಾ ಮೇಲ್ಮೈಜಾರಣಿಯೂ ಅವರದೇ!

ಲಲಿತೀಯಾಗಿಯೇ ಯಾವುದನ್ನೂ ಮಾಡುತ್ತಿರಲಿಲ್ಲ, ಕೇಳುತ್ತಿರಲಿಲ್ಲ. ಅವಳ ಉಟೋಪಚಾರಗಳೆಲ್ಲವೂ . ತಂದೆ-ಆಣ್ಣಂದಿರ ಒತ್ತಾಯದ ಮೇಲೆಯೇ ! ಅದು ಕೂಡಾ ಅವರು ಬೆಲ್ಲೀಯಿಂದ ಹೇಳಿ, ಹೇಳಿ ಓಸತ್ತು ಕೊನೆಗೆ ಗದರಿ ಸಿದ ಮೇಲೆಯೇ ಅವಳು ಕುಳಿತಲ್ಲಿಂದ ಏಳಾತ್ತಿದ್ದಳು. ದುಃಖವು ಕ್ರಮೇಣ ವಾಗಿ ಇಲ್ಲವಾಗುತ್ತದೆಂದು ನೇರಿನಂಬಿಕೊಂಡಿದ್ದ ರಾಯರಿಗೂ ದಿನೇ ದಿನೇ ಲಲಿತೀಯ ದುಃಖವು ಇನ್ನುವ್ಯಾ ಹೆಚ್ಚುತ್ತಿರುವುದನ್ನು ನೋಡಿ, ತಮ್ಮ ನಂಬಿಕೆಯು ಖಂಡಿತ ತಪ್ಪಿಹೋಯಿತು. ‘ಇವಳದೇನು ಮಹಾ ದುಃಖ ? ಲೋಕದಲ್ಲಿ ಇವಳಂಥ ಸ್ಥಿತಿ ಎವ್ಯಾ ಮಂದಿ ಮಹಿಳೆಯಾಗಿರಲಿಕ್ಕೆಲ್ಲ ! ಆದರೂ, ಎಲ್ಲರೂ ಹೀಗೆಯೇ ಇರುತ್ತಾರೇನು ? ಅವನು ಹಾಳಾದನೆಂದು ನಾವೂ ಹಾಳಾಗಲಿಕ್ಕಾಗುತ್ತದೆಯೇ ? ನಮ್ಮ ಪ್ರವರ್ಚ ಸರಿಯಾಗಿ ನಡೆಯು ಬೇಕಲ್ಲ ?’ ಎಂದು ಮುಂತಾಗಿ ಬೇಸತ್ತರು.

ಲಲಿತೀ ಈಗ ವಾರೂ ಹೊತ್ತನ್ನೂ ಕಳೆಯುವುದು ತನ್ನ ಕೋಣೆಯಲ್ಲಿಯೇ ! ಮನೆಯ ಮುಂದ ರಾಶಿರಾಶಿಯಾಗಿ ತರಲೆಗೆ ಬಿದ್ದಿದ್ದರೂ ಕೇಳು ವರರಿಲ್ಲ. ಹೂ-ಗಡಗಳ ನೀರು, ಗೊಬ್ಬರವಿಲ್ಲದ ಬಾಡಿಹೋಗಿವೆ. ಬಾಳೆಗಳು ಕಂಗಾಲಾಗಿವೆ. ತೆಂಗಿನ ಮರಗಳು, ‘ಇನ್ನು ಇದೇ ಸ್ಥಿತಿಯಲ್ಲಿ ಹೆಚ್ಚುಕಾಲ ನಿಲ್ಲಿವುದು ನಷ್ಟಿಂದ ಸಾಧ್ಯವಿಲ್ಲ’ ಎನ್ನ ತೊಡಗಿವೆ. ಆದರೂ ಅವುಗಳನ್ನು ಕೇಳುವವರಿಲ್ಲ.

‘ಲಲಿತೀ ಮನೆಗೆ ಬಂದ ಮೊದಲಲ್ಲಿಯೇ ತನ್ನ ಕೋಣೆಯಲ್ಲಿ, ರಾಜಾ ರಾಮನ ಬಳಿಯಲ್ಲೇ ಇದ್ದ, ತನ್ನ ಭಾವಚಿತ್ರವನ್ನು ಕಿತ್ತು ಹರಿದುಹಾಕಿದ್ದಳು. “ಅದೇಕೆ ಹಾಗೆ ಮಾಡಿದೆ ?” ಎಂದು ಗಣೇಶರಾಯರು ಪ್ರಶ್ನಿಸಿದಾಗ, “ ಈಗ ಸಧವೇಯಾದರೂ, ನನ್ನ ದು ವಿಧವೇಯ ಬಾಳು. ಆ ವಿಧವೇಯ ಭಾವಚಿತ್ರವೇಕೆ ?” ಎಂದಳು.

“ಹಾಗಾದರೆ, ಅವನ — ಆ ವ್ಯಾಭಿಚಾರಿಯಾ — ಭಾವಚಿತ್ರವೇಕೆ ? ಅದನ್ನೂ ಒಗೆದು ಬಿಡು ” ಎಂದರು ಕೊರ್ಕೆಧದಿಂದ.

“ಅವರು ಈ ಭಾವಚಿತ್ರವನ್ನು ತೆಗೆಯುವಾಗ ವ್ಯಾಭಿಚಾರಿಯಾಗರ ಲಿಲ್ಲಪ್ಪ ” ಎಂದಳು

“ಹಾಗಾದರೆ, ನೀನು ? ಆ ಭಾವಚಿತ್ರವನ್ನು ತೆಗೆಯುವಾಗ,?” ಎಂದು ಕೇಳಿದರು.

ಲಲಿತೆ ಪ್ರತಿಯಾಗಿ ವನನ್ನು ನುಡಿಯಲಿಲ್ಲ ಗಣೇಶರಾಯರು, ಅವಕ್ಕೇನೋ, ಅವಳ ಭಾವನೆಯೇನೋ? ತನಗೇಕೆ ಬೇಕು, ಸುಮೃನೆ ಇಲ್ಲದ್ವೀಂದು' ಎಂದು ಭಾವಿಸಿ ಸುಮೃನಾದರೂ.

ಗಣೇಶರಾಯರು ವಂಗಳೂಡಿಗೆ ಒಂದು ಒಂದು ಶಿಂಗಳ ಮೇಲೆಯೇ ಆಗಿಹೋಯಿತು. ಅಷ್ಟರೊಳಗಾಗಿಯೇ ಲಲಿತೆಯ ಚಿಂತಿಗಿಂತಲೂ ಹೆಚ್ಚಾಗಿ ಅವರಿಗೆ ತಮ್ಮ ಮನೆಯ ಚಿಂತೆಯು ಪ್ರಾರಂಭವಾಯಿತು. ಯಾವಾಗ ನೋಡಿದರೂ, ಅವರಿಗೆ ತಮ್ಮ ಮನೆ ವಿನಾಶವಾದಂತೆ ಕನಸು ಬೀಳುತ್ತಿತ್ತು. ಕೆಳ್ಳರು ತಮ್ಮ ಮನೆಗೆ ಕನ್ನ ಕೊರೆದು ಇದ್ದುದ್ದನ್ನೆಲ್ಲ ದೂರಿಚಿಕೊಂಡು ಹೋದರೂ, ಸಿಡಿಲೆರಿಗಿ ತಮ್ಮ ಮನೆ ನೆಲಸಮವಾಯಿತು---- ಮುಂತಾಗಿ ಲಲಿತೆಯೂ ತನಗಾಗಿ ಉಳಿದವರು ಕಷ್ಟಪಡುವುದು ಬೇಡ ಎಂಬಾಲೋಚನೆ ಯಿಂದ ರಾಯರಿಗೆ ಹೋಗಲು ಒಪ್ಪಿಗೆ ಕೂಟಿಟ್ಟಳು. ಅವರು ಪ್ರಯಾಣದ ಸಿಧ್ಯತೆಯಲ್ಲಿ ತೊಡಗಿದರು.

ರಾಜಾರಾಮಸಿಗೆ ವಾಗಾವಿಪತ್ತು ಪ್ರಾರಂಭವಾಗಿತ್ತು. ಅವನಿಗೆ ಬಿಕೆ ಬೀಂಡುವ ಪ್ರಸಂಗ ಬಂದಿತ್ತು. ಕಾನೂನು ಪ್ರಕಾರ, ವೇಶ್ವಾಸಕ್ತನಾದ ಅವನಿಗೆ ಒಂದು ದಮ್ಮಡಿ ಪೈ ಕೂಡಾ ಸಿಕ್ಕಲಿಕ್ಕೆ ಸಾಧ್ಯವಿಲ್ಲ. ಹೀರೆಯಂತೂ ಅವನೆ ಅಸ್ತಿಯನ್ನೇ ಪೂರಾ ನಂಬಿದ್ದಳು. ದಿನಂಪ್ರತಿಯೇ ತನ್ನ ಒಂದೊಂದು ಮಾತನಲ್ಲಿ ಅದರ ವಿಶೇಷಾರ್ಥ ಏನೆಂಬುದನ್ನು ಅವುಕ್ಕಾಗಿಯಾದರೂ ಸೂಚಿಸುತ್ತಿದ್ದಳು. ಆದರೆ ಕಾನೂನನ್ನು ಬೆಂಬುಗಿ ಒಳ್ಳ ಗಣೇಶರಾಯರು—ಮೋದಲೇ ಅವರು ಮುಸ್ಲಿಫರಾಗಿದ್ದವರು—ವಕ್ಕೆಲರಿಗೆ, ಕೂಸೆಗೆ ಜ್ಞಾ ಸಾಹೇಬರಿಗೆ ಲಂಜದ ರುಚಿದೊರಿಸಿಯಾದರೂ, ತನಗೆ ಕರಟ, ಕೊಲು ಕೊಡುವರೆಂಬುದನ್ನು ಅವನು ಜೆನ್ನಾಗಿ ಉಂಟಿಸಿದ್ದನು. ಆದರೂ, ವೇಶ್ವಿಯು ಶಾಟಿವನ್ನು ತಡೆಯಲಾಗಲಿಲ್ಲ ಯುಷಿಯಂತೆ ಸುಮೃನೆ ಕುಳಿತರೆ, ಅತ್ಯ ತನ್ನ ಮನೆಯೂ ಅಲ್ಲ, ಇತ್ತು ವೇಶ್ವಿಯ ವಾಸೆಯೂ ಅಲ್ಲ ಎಂಬಂತಾದೀತೆಂದು ಬೆದರಿದನು. ಕೂಸೆಗೆ, ಹೇಗಿದ್ದರೂ ನೆನೋಡೈಣ, ಈಗ ಅವರು ತನ್ನನ್ನು ಹೇಗೆ ಕಾಣುತ್ತಾರೆ ಎಂದು ಪರಿಶೀಲಿಸೇಣ ಎಂದಾಲೋಚಿಸಿದನು

ರಾಜಾರಾಮನು ಹೋದಾಗ ಗಣೇಶರಾಯರು ಪ್ರಯಾಣದ ಸನ್ನೂಹ ದಲ್ಲಿ ಇದ್ದರು. ಟ್ರಂಕು, ಬೇಗುಗಳನ್ನು ಭದ್ರವಾಗಿ ಕಟ್ಟಿ, ಪಾಸೆಲಿ ಗೋಸ್ಮರ ತಮ್ಮ ಹೆಸರನ ಚೀಟಿ ಅಂಟಿಸುತ್ತಿದ್ದರು. ಅವರಾಗಿಯೇ ಇವನನ್ನು

నోరిదిదరు. నోరిదిద లలితి ఫక్ష్మీనే ఎద్దు ఒళకోరణిగే హోదళు. దాహోదరను హుచ్ఛు నగువన్ను నశ్యు, మెల్లినే ‘ సూళేయ గండ ! ’ ఎన్న త్రాత్ర హోరిగే నడిదను. పడసాలేయల్లి బాజారాను, గజీళ రాయరు ఇబ్బరే ఉళదరు. సామాను కట్టుత్తు, కట్టుత్రాత్ర, రాయ రోమ్మె తలేయీత్రి ఈచే నోరిదిదరు.

“ మావయ్యా ! ఏను, హోరథువ విలేవారియుఖ్మద్విరెందు శాణత్తదే.” ఎందను.

“ మావయ్యా ! మావయ్యా ! యారయ్యా, ఊరయ్యా సూళేయ మిండనిగే ? ” ఎందరు గజీళరాయరు మన్మయే మురిదు బీళు వమ్ము గట్టియాగి .

రాజారామ సిట్ట్వుగలిల్ల. తానోందు కాయుసాధనిగే బందాగ హిగెల్లా కోపగొందరి కేలస కెట్టితేము బగిదను.

“ అదేకి, మావయ్యా ! అషోందు కోవ ? ” ఎందను సప్రయత్నదింద ముఖదల్లి స్ఫూర్చు నగువన్ను తారచె ఇరలిల్ల.

“ నాను నిన్న మావయ్యానల్ ! ” ఎందరు ఇవరు.

“ హో ! హో ! నీవు అల్లగళీదరూ, నమ్మ సంబంధవన్ను తిళిదవరు ఒప్పుబీకల్ల ? ”

“ హం ! హం ! ఈగ సమృంధద మాతు బంతు. అల్లవే ? ఆ గండనిద్ద ముండియ మనిగి హోగువాగ ఇద్దలి హోగిత్తు ? ” ఎందరు.

“ అయ్యియో ! నీవెల్లా ఏనేనోఇ తప్పు తిలుకోండు బిట్టుద్దిరల్లా ? ”

“ ఫటింగ ! సాకు మాడు. ”

“ కిరియరు బ్యిదరి, సుమ్మనిద్ద కేళుపుదు కిరియర ధమ్మ ! ఇరలి; నానీగ యాకే బందుదెందు నిమగి గొత్తాయితే ? ”

“ నావ గొత్తాగదె ఇరుత్తదేయే ? ”

“ మత్తె సుమ్మనేకిద్దిరి? ఎల్లి హోదళు లలితె! ఒండు మాడి కోడలిక్కు ఏను సంశట ? ”

“ ಪಾಸಿಗಳಿಗೆ ಕಾಷಿ ಮಾಡಿಕೊಡುವವನ್ನು ಉದಾರಬುದ್ಧಿ ನಮ್ಮಲಿಲ್ಲ. ಬಂದಹಾಗಿಯೇ ಹಿಂದೆ ಹೋಗಬಹುದು. ”

“ ಏನು! ನಿಮ್ಮ ಮನೆಯೇ ಎಂಬುವವನ್ನು ‘ಫೀ’ಯಾಗಿ ಮಾತ್ರ ನಾಡುತ್ತೀರಲ್ಲಾ? ಬಹುಶಃ ಮುದಿಮರುಳು ಜಾಸ್ತಿಯಾಯಿತೆಂದು ಕಾಣುತ್ತದೆ. ”

“ ನಾಲಗೆ ಕೊಯ್ಯತ್ತೀನೇ! ” ಎಂದು ಗಜೆಸಿದರು.

“ ಒಹೋಚೋಹೋ! ಅಲ್ಲವೇ? ” ಎಂದು ಅಣೆಕಿಸಿ, “ ಲಲಿತಾ, ಈ ಸೇಫಿನ ಬೀಗದ ಕ್ಯೇ ಇಲ್ಲಿ ತಾ! ” ಎಂದು ಒದರಿದನು.

“ ಚಂಡಾಲ! ಸಿನ್ನ ಹೊಲಸು ನಾಲಗೆಯಿಂದ ಅವಳ ಹೆಸರನ್ನು ಕೇಯಬೇಡ! ”

“ ಏನಂದಿರಿ? ” ಕೆಂಗಣ್ಣಾಗಿ ಕೇಳಿದನು.

“ ಅದೇ! ಲಲಿತೆಗೆ, ಕೇಳುವವರಿಲ್ಲ, ದಿಕ್ಕಿಲ್ಲ! ಎಲ್ಲಾ ಸರಳವಾಗಿ ಲಾಟಾಯಿಸಿಕೊಂಡು ಹೋಗಬಹುದೆಂದು ಮಾಡಿದಿ, ಅಲ್ಲವೇ? ಹೂಂ! ಹೂಂ! ”

“ ಒಹೋ! ನನ್ನ ಆಸ್ತಿಯನ್ನು ಸ್ವಾಧಿನಪಡಿಸಿಕೊಳ್ಳಲಿಕ್ಕೆ ನಿಮ್ಮೊ ಬ್ಬರ ಟ್ಯುಸನ್ನು ಬೇಕು ಅಲ್ಲವೇ? ಅದಕ್ಕೆ ಈ ಆಡ್ಡಿ! ”

“ ಇನ್ನೊಂದು ಜನ್ಮ ಪಡೆದುಕೊಂಡು ಬಾ, ಆಸ್ತಿಯ ಹಕ್ಕನ್ನು ಕೇಳಲು..... ”

ರಾಜಾರಾಮನು ಒಂದು ಹೆಜ್ಜೆ ಮುಂದಿಟ್ಟನು. ಗಣೇಶರಾಯರು. ತಮ್ಮ ಬಲವಾದ ಕ್ಯೇಯಿಂದ, ಅವನ ಎದೆಯನ್ನು ಹಿಡಿದು ಹಿಂದೂಡಿಟ್ಟಿರು.

ರಾಜಾರಾಮನು ಇದು ಬಗೆಹರಿಯುವ ಬಾಬಲ್ಲವೆಂದುಕೊಂಡು, “ ಹೂಂ! ಇನ್ನೊಂದು ಜನ್ಮ! ಅಲ್ಲವೇ? ಇರಲಿ, ಸೋಡುತ್ತೀನೇ! ಕೋಟಿ ನಿಂದ ಸೋಟಿಸ” ಫೀ ಬಂದಾಗ ಎಲ್ಲವೂ ಗೊತ್ತಾಡಿತ್ತು! ” ಎಂದು ಹೊರಟುಹೋದನು.

ಗಣೇಶರಾಯರು ಈವ್ಯವಹಾರದಲ್ಲಿ ಕ್ಯೇಹಾಕಬೇಕಾಯಿತು. ಪಾಸೆಲ್ಲು ಒಂದು ತಿಂಗಳ ತನಕ ಬಾಕಿಯಾಯಿತು. ಆದರೂ ಇದಕ್ಕಿಂತ ಮುಖ್ಯ ವಾದುದರಿಂದ ಅದು ಅದರಲ್ಲೇ ಕ್ಯೇಹಾಕಿದರು.

ರಾಜಾರಾಮನಿಗೆ ತನ್ನ ಕೇಸ್‌ ಗುಣವಾದಿತೆಂದು ನಂಬಿಗೆಯೇನೂ ಇರಲಿಲ್ಲ. ಆದರೂ ತನ್ನ ದೇಸಿಟಕ್ ಚೆನ್ನಾಗಿದ್ದರೆ, ಯಾಕೆ ಜಯವಾಗ ಬಾರದು? ಪ್ರಯತ್ನ ಮಾಡದೆ ಇರಬಾರದು; ಎಂದು ವಕೀಲರನ್ನು ಹುಡುಕಿಕೊಂಡು ಹೊರಟಿನು.

ಮಾಳಿಗೆಯೋಂದರ ಗೋಡೆಯಲ್ಲಿ ವಕೀಲರ ಚಿಕ್ಕ ಬೋಡ್‌ ಶಾಗಾ ಡೆಕ್ಕಿದ್ದುದನ್ನು ಕಂಡು ಮೇಲೇರಿದನು. ಎಂ. ಎಲ್. ಎಲ್. ಬಿ. ಭಾರ್-ವಟ್ಟ ಲಾ, ಎಂಬ ದೊಡ್ಡ ಬಿರುದನ್ನು ನೋಡಿಯೇ ಮೇಲೇರಿದನು. ಇವರು—ದೊಡ್ಡ ಬಿರುದುಗಳ ಗೃಹಸ್ಥರು - ಬುದ್ಧಿವಂತರೆಂದು ಅವನ ಭರವಸೆ. ಬುದ್ಧಿವಂತಿಕೆಗಳು ಡಿಗ್ರಿಯ ಮೇಲೆ ಹೊಂದಿಕೊಂಡಿಲ್ಲ ಎಂದು ಇನ್ನೂ ಗೊತ್ತಾಗಿಲ್ಲ. ಸಾಮಾನ್ಯವಾಗಿ ದೊಡ್ಡ ಡಿಗ್ರಿಯ ಸಾಹೇಬರು ಗಳ ಫೀಸು ಧಾರಾಳ; ಆದರೆ, ಕೇಸ್‌ಗುಣ ನೂರಾರಲ್ಲಿ ತೊಂಬತೋರಂಭತ್ತು ಪಾಲು ನಾಶ ಎಂದು ಇನ್ನು ಅನುಭವವಾಗಬೇಕಷ್ಟೇ.

ಸುಲಭವಾಗಿ ಒಳಗೆ ಹೋಗಲು ಅಪ್ಪತೆ ದೂರೆಯಿತು. ಒಳಗೆ ವಕೀಲರು ಆರಾಮಬುಚ್ಚಿಯಲ್ಲಿ ಕಾಲು ಮೇಲೆನೂಡಿ ಚುಟ್ಟು ಸೇದು ಶ್ರಿದ್ದರು. ಲಾ ಬುಕ್ಕು, ಲಂಬರುಗಳು ಎಲ್ಲಿಯೂ ಕಾಣಸಲಿಲ್ಲ. ರಾಜಾ ರಾಮನೇ ಮೂದಲು. ‘ನಮಸ್ಕಾರ’ ಎಂದನು.

ವಕೀಲರು ಚುಟ್ಟು ಸೇದುವದನ್ನು ನಿಲ್ಲಿಸ, ಕನ್ನಡ ತಿಳಿಯಾದವರಂತೆ, “Yes, Yes, Good Morning. Sit down” ಎಂದು ಮಾರ್ಚೆ ಯನ್ನು ತೋರಿಸಿದರು. ರಾಜಾರಾಮನು ಧೂಕಸ್ತೂರಸು, ಇದರ ಮೇಲೆ ಕುಳಿತನು.

ಎಡ್ಮೆಂಟೆಂಟರು ಪುನಃ ಹೇಳತೋಡಿದರು; “ಏನು, ನೀವೂ ಈ ಬಾರ ಇಲೈಕ್ಸ್‌ನಿಗೆ ನಿಲ್ಲಿವ ಆಲೋಚನೆಯೇ? ಆಗಬಹುದು; ಚಿಂತಿಲ್ಲ. ನಾನು ರೆಕ್‌ಮೆಂಡ್ ಮಾಡುತ್ತೇನೆ. ಆದರೆ, ನೀವು ಎಲ್ಲರ ಹಾಗೆ ಮಾಡಬಾರದು. ಸರಿಯಾಗಿ ಕೆಲಸಮಾಡಬೇಕು. ಅಧಿಕಾರ ಸಿಕ್ಕಿತೆಂದು, ‘ಶರಂ’ ಎಂದು ಇರಬಾರದು.....” ಎಂದು ಇನ್ನೂ ಏನೇನೋ ಹೇಳುತ್ತಿರು ವಷ್ಟಿರಲ್ಲಿ, ಇವನಿಗೊಂದೂ ಅರ್ಥವಾಗಲೇ ಇಲ್ಲ.

ಇನನು ಬೇರೆಯೇ ಹೇಳುವವ್ಯಾಪ್ತಿ, ಅವರು, “ಹಾಂ! ನೀವೆಲ್ಲಿ ದ್ವಿತೀಯ? ನಾನು ವಕಾಲತ್ತು ಬಿಟ್ಟುಮೇಲೆ ಹುಟ್ಟುದ ಎಷ್ಟ್ವೇ ಮಂದಿ ಮುದುಕೆ

ರಾಗಿ ಸತ್ಯಕೂಡಾ ಹೋಗಿಯಾಯಿತು.” ಎಂದರು. ಅವರು ಈಗ ಇಲ್ಲೇಕ್ಕನ್ನಿಗೆ ಸೇರಿ, ಆದಷ್ಟು ದೇಶದಿಂದ ಸುಧಾರಣೆಗಳನ್ನು ಓಡಿಸುವ ಹವಾಗಳನ್ನಿಂದ ರುಂಡು ಇವನಿಗಿಂತ ಹೇಗೆ ಗೊತ್ತಾಗಬೇಕು? ಅಲ್ಲಿಂದ ಕಾಲು ತೀಕ್ಕಿದ್ದ.

ಇನ್ನೊಂದು ಬಿ. ಎ. ಎಲ್. ಬಿ. ಚೋಡಿನ ಮನಿಗೆ ಹೋದನು. ಇವರು ವಕಾಲತ್ವ ನಡೆಸುತ್ತಾರೋ ಇಲ್ಲವೋ ಎಂದು ಜನರ ಹತ್ತಿರ ವಿಚಾರಿಸಿಕೊಂಡೇ ಹೋದುದರಿಂದ, ತಪ್ಪಿ ಬೀಳಲಿಭಿ. ವಕೀಲರು ಇವನು ಒಂದು ಅಕ್ಕರವೆತ್ತುವ ಮೊದಲೇ ಅಲ್ಲಿಂದೆಡ್ಡ ಹೋಗಿ ಬಿಟ್ಟಿರು. ಇವನಿಗೆ ವಿಚಿತ್ರವೆನ್ನಿತು. ಆಗ ಶಲ್ಲೇ ಇದ್ದ ಗುಮಾಸ್ತರು ಹೇಳಿದರು. “ ಈಲ್ಲೋ, ಮಿಸ್ತರ್! ಸೀವು ಮೊದಲಾಗಿ ಸವತ್ತು ರೂಪಾಯಿ ಕೊಡು, ಅವರು ಮಾತನಾಡುವುದೇ ಇಲ್ಲ.” ರಾಜಾರಾಮನಿಗೆ ಕಹಿಯಾಯಿತು. ಈ ವಕೀಲರು ತನ್ನ ನ್ನು ಫರೀರನನ್ನಾಗಿ ಮಾಡುತ್ತಾರೆ. ಎಂದು ಗೊತ್ತಾಯಿತು. ಉಪಾಯವಿಲ್ಲದ ಸವಕ್ತು ರೂಪಾಯಿಗಳನ್ನು ತಿಗಿದನು.

“ ಏನು ಕೇಸು ?” ವಕೀಲ ಬಾಯಿಯ ಬೀಗ ತೆರಿಯಿತು.

ರಾಜಾರಾಮನ ಹೇಳಿಕೆಯನ್ನು ಕೇಳಿ, “ಇದು ವಿಚಿತ್ರ ಕೇಸು !” ಎಂದು ‘ಶರಾ’ ಹೇಳಿ, ವಕೀಲರು, “ತುಂಬ ಕಷ್ಟ, ಆದರೂ ಸೋಡೋಣ. ಮೊದಲು ನಮ್ಮು, ‘ರುಸುಂ’ ನಿಷಾಯವಾಗಲಿ” ಎಂದರು.

“ರುಸುಂ ಕೈಲಾದವ್ವು ಕೊಡುತ್ತೀನೆ. ಮಹಾಸ್ವಮಿಗಳಿಗೆ ಗೊತ್ತಿದೆ. ನಾನು ಬಡವ. ಕೇಸ್ ಗುಣವಾದರೆ, ಕೇಳುವುದೇಬೇಡ. ನನ್ನ ಆಸ್ತಿಯ ಮುಕ್ಕಾಲು ಭಾಗವೂ ನಿಮಗೇ !”

‘ಆದರೆ,—ಹೋದರೆ, ಎಂಬುತ್ತ ಪುರಾಣವೆಲ್ಲಾ ಬೇಡ. ನಾನು ಕೋಟಿನ ಗುಡ್ಡ ಇತ್ತುಬೇಕಾದರೆ ಮೊದಲು, ‘ಫೀಸಿ’ನ ಲೆಖ್ವಾಗಲಿ.’”

“ಮಹಾ ಸ್ವಮಿಗಳ ಅಂದಾಜು ಎಸ್ಟಿದೆಯೋ ?”

“ಹತ್ತು ಸಾವಿರ !”

“ಅಬ್ಬಾ !” ಎಂದು ಜೀವ ಹಾರಿಹೋದವರಂತೆ ಹೇಳಿದನು.

“ಸ್ವಮಿ ! ಮನಃಪ್ಯನೇನೋ, ಗರೀಬನಹಾಗೆ ಕಾಣುತ್ತಾನೆ. ಸ್ವಲ್ಪ ತಗ್ಗಿಸಬಹುದು.” ಎಂದು ಗುಮಾಸ್ತನು ಹೇಳಿದನು.

“ಹಂ ! ಎಂಟು ಸಾವಿರ.”

ರಾಜಾರಾಮನು ಮತ್ತೊ ಅನುಮಾನಿಸಿದನು.

“ನಂದುಸಾವಿರ ಇಡುವಿಯಾದರೆ ಮಾತನಾಡು; ಇಲ್ಲವಾದರೆ ಚಿಲ್ಲ ಕುಲ್ ಸಾಧ್ಯವಿಲ್ಲ. ಹೋಗಬಹುದು.”

ಅಂತೂ ಅದಕ್ಕೆ ಒಪ್ಪಿಕೊಂಡು ಬಂದುದಾಯಿತು. ಕೋಟೀಫೆನಲ್ಲಿ ಇವರ ಕೇಸನ್ನು ದಾಖಲು ಮಾಡಿದರೆ, ಅದು, ‘adjourn’ ಎಂದು ನಾಶ್ಯಾರು ಶಿಂಗಳತನಕ ಬಾಕಿಯಾಯಿತು. ಈ ಅವಧಿಯಲ್ಲಿ ವರ್ಷೀಲರು ರಾಜಾರಾಮ ಸನ್ನು ನಿಷ್ಟಿಂತನನ್ನಾಗಿ ಸುಮ್ಮನೆ ಕುಳತುಕೊಳ್ಳಲು ಬಿಡಲಿಲ್ಲ. ‘ರಾಜಾರಾಮ! ಇವತ್ತು ಇಪ್ಪತ್ತೆ ಮು ಕಿತ್ತಿ ಇಂಥಾ! ಇವತ್ತು ಲಿಂಬೇಕಾಯಿ ಬರಲಿ! ಬಂದು ಗೊನೆ ಬಾಳಿಕಣ್ಣ ತಾ ನೋಡೋಣ! ನಮ್ಮ ಬೇಬಿಗೊಂದು ಗೊಂಬೆ ತಂದುಕೊಂಡು! ನನ್ನ ಬೀಬಿಗೊ ಒಂದು ಲೋಲಾಕು ಇರಲಿ! ’ ಇದೇ ರೀತಿ ಯಾಗಿ ಅವನನ್ನು ನಿಂತಲ್ಲಿ ನಿಲ್ಲಬಿಡದೆ, ಆಚೇಚೆ ಓಡಾಡಿಸಿದ್ದಲ್ಲದೆ, ಅವನ ರಕ್ತವನ್ನು ಸಂಪೂರ್ಣವಾಗಿ ಹಿಂಡಿ, ಹೀರಿಬಿಟ್ಟಿರು.

ಗಣೇಶರಾಯರೂ ಸುಮ್ಮನೆ ಕುಳಿತೆರಲಿಲ್ಲ. ತಮಗೆ ಕಾನೂನು ಜೆನ್ನಾಗಿ ಗೊತ್ತಿದ್ದರೂ, ಸಹಾಯಕ್ಕಿರಲಿ ಎಂದು ತಮ್ಮ ಮಿತ್ರರಾದ ಬೇರೊಬ್ಬ, ವರ್ಷೀಲರನ್ನು ಹಿಡಿದರು. ಅವರು ಮಿತ್ರರಾದ ಗಣೇಶರಾಯರಿಂದ ‘ರುಸುಂ’ ವಸೂಲು ಮಾಡುವ ಹಾಗಿಲ್ಲ, ವ್ಯವಹರಿಸಲು ಒಲ್ಲೆ ಎನ್ನುವ ಹಾಗೂ ಇಲ್ಲ. ಒಟ್ಟಾರೆ ವೇಚಿನಲ್ಲಿ ಬಿದ್ದ ಒಪ್ಪಿದರು.

ನಾಲ್ಕು ಶಿಂಗಳಮೇಲೆ ಬಂದು ದಿನ ಇವರ ‘ಕೇಸ’ನ್ನು ವಿಚಾರಣೆ ಗಟ್ಟಿರು. ಆ ದಿನ ಬಿ. ಎ. ಎಲ್. ಎಲ್. ಬಿ. ರಾಮಚಂದ್ರಯ್ಯನನ್ನು ಹುಡು ಕಿದರೆ, ಇಡೀ ಉರಿನಲ್ಲೇ ಸಿಕ್ಕಲಿಲ್ಲ. ಅವರ ಮಗಳಿಗೆ ಸಾಯುವ ಸಂಕಟ, ಎಂದು ಮುಂಭಯಿಗೆ ಹಿಂದಿನ ದಿನವೇ ಹಜಗು ಹತ್ತಿದ್ದರಂತೆ. ಯಾರನ್ನು ದೂರುಪುದು? ಒಟ್ಟಾರೆ ತನ್ನ ಗ್ರಹಣಾರ ಕೆಟ್ಟಿದು ಎಂದುಕೊಂಡನು. ಅವನು ಕೋಟೀಗೆ ಹೋಗುತ್ತಿದ್ದರೆ, ಆಸ್ತಿಯಲ್ಲಿ ಸ್ವಲ್ಪವಾದರೂ ಸಿಕ್ಕುವ ಸಂಭವವಿತ್ತು, ಆದರೆ, ಎಲ್ಲರೂ ನೋಡಿ ತನ್ನನ್ನು ನಕ್ಷಾರು, ಅವಮಾನ ವಾದಿತು ಎಂದು ಹೋಗಲಿಲ್ಲ. ಹೇಗೂ ವರ್ಷೀಲರಿಗೆ ತೆತ್ತು.ಹಣ್ಣಿನೀರಿನಲ್ಲಿ ಸುರಿದಂತಾಯಿತು. ಇನ್ನು ಅದು ಸಿಕ್ಕುಪುದುಂಬೀ? ತಾನು ಪಡೆಯುವುದುಂಬೀ? ಎಂದು ಹೋಗಲಿಲ್ಲ.

ರಾಜಾರಾಮನ ಗೈರುಹಾಜರಿಯಲ್ಲಿ ಕೇಸು ಲಲಿತೆಗೇ ಗುಣವಾಯಿತು.

ದಿಗ್ನಿಜಯ ಮಾಡಿದವರಷ್ಟು ಸಂಶೋಧನೆಯಿಂದ ಗಣೇಶರಾಯರು ಮನಿಗೆ ಮರುಳಿದರು.

೬

ಗಣೇಶರಾಯರು ಹಳ್ಳಿಗೆ ಬಂದ ಮೇಲೆ ಎರಡು ತಿಂಗಳು ಸಂದು ಹೋದುದನ್ನು ಕಂಡರು. ಅಪ್ಪುರಲ್ಲೀ ಚೆಳಿಗಾಲ ಆರಂಭವಾಯಿತು ಮರು ಗಳಲ್ಲಿ ಹೆಸರಿಗೂ ಒಂದು ಎಲೆ ಉಳಿಯಲಿಲ್ಲ. ರಾತ್ರಿಯೆಲ್ಲಾ ಸದ್ದಿಲ್ಲದ ಹಿನು ಮಳಿಯು ಕರೆಯುತ್ತಿತ್ತು. ಬೆಳಗ್ಗೆ ಎದ್ದರೆ, ಮುಲ್ಲನೆ ಮೂಡಿ ಬರುವ ಸೂರ್ಯನ ಬೆಳಕಿನಲ್ಲಿ, ಪ್ರತಿಯೊಂದು ಹುಲ್ಲಿನ ಎಳಿಯೂ ಬಣ್ಣಬಣ್ಣಿದ ಸಾವಿರಾರು ಮುತ್ತುಗಳಿಂದ ಶೋಭಿಸುತ್ತಿತ್ತು. ಸಮುದ್ರದ ಅಬ್ಬರ ತುಸು ಕಡಮೆಯಾಗುತ್ತಾ ಬರುತ್ತಿತ್ತು. ಚೆನ್ನಾಗಿ ದೃಗ್ಗೌರ್ಜರಿಸುತ್ತಿದ್ದ ಕುದುರೆ ಮೋಗಕ್ಕಂಗನು ಖಿನುದ ಮುಸುರಿನಲ್ಲಿ ಅಪ್ಪಷ್ಟವಾಗಿತ್ತು. ಸೂರ್ಯನೂ ಸರಿ ಯಾಗಿ ಗೋಚರಿಸನು. ಜಗತ್ತೀ ಜಡವಾಗಿ ಬಿದ್ದುಕೊಂಡಿದೆ.

ಇದೇ ಸಮಯದಲ್ಲಿ ಗಣೇಶರಾಯರು, ‘ಉರಿ, ಉರಿ, ಉರಿ’ ಎಂದು ಸಂಕಟಿದಿಂದ ಹೊರಳಲು ಪ್ರಾರಂಭಿಸಿದ್ದರು. ಚೆಳಿಗಾಲ; ಆದರೆ, ಗಣೇಶರಾಯರಿಗೆ, ಅದು ಬೇಸಗೆಗಿಂತಲೂ ಕಿರಿಂಬಿಸಿತ್ತು. ಮಂಗಳಾರಿನಿಂದ ಹಳ್ಳಿಗೆ ಬಂದೂಡನೆಯೇ, ಸಾಧಾರಣ ಒಂದು ವರ್ಷದ ಹಿಂದೆಯೇ ಪ್ರಾರಂಭ ವಾಗಿದ್ದ ಸೊಂಟನೋವು, ಬೆನ್ನುನೋವು ಸ್ವಲ್ಪ ವಿಪರೀತವಾಯಿತು. ಮೊದಲೆ ಮನೆಯಲ್ಲಿ ಹೆಂಗಸರಿಲ್ಲ. ಒಳಗೆ ಅಡುಗೆ ಕೆಲಸ ದಾಮೋದರನಿಂದಾಗಬೇಕು; ಮೊರಗೆ ಹಿತ್ತಲ ಕೆಲಸವೂ ಅವನ ಪಾಲು. ಇವೆರಡನ್ನೂ ಮಾಡುವುದರಲ್ಲೀ ಅವನಿಗೆ ಸಾಕು-ಬೇಕಾಗಿ ಹೋಗುತ್ತಿತ್ತು. ಇಚ್ಛಿಸಿದರೂ, ಅವನು ಗಣೇಶರಾಯರನ್ನು ಉಪಚರಿಸುವಂತಿರಲಿಲ್ಲ. ತನ್ನೆಲ್ಲಾ ಕಾರ್ಯಕಲಾಪಗಳನ್ನು ಗಣೇಶರಾಯರೇ ಮಾಡಿಕೊಳ್ಳುವಂಥ ಸ್ಥಿತಿಯಿತ್ತು. ಅವರ ಸಹಾಯ ಕ್ಷೇದ್ದು ಉರುಗೋಲು ಮಾತ್ರ.

ಒಂದು ದಿನ ಬೆಳಗ್ಗೆ ಏಕೋ ಹೊರಗೆ ಹೋದಾಗ ಉರುಗೋಲು ಜಾರಿ, ಅವರು ಕೆಳಗೆ ಉರುಳಿದರು. ಸಮಾಪದಲ್ಲಿ ಯಾರೂ ಇರಲಿಲ್ಲ. ಬಿದ್ದ ರಭಸಕ್ಕೆ ಅವರಿಗೆ ಮೂಳೆಯೂ ತಪ್ಪಿತು.

ಹೊಲದ ಹೋರೆಯಲ್ಲೀ ಅವರು ಉರುಳದ್ದರು. ಆ ದಾರಿಯಾಗಿ, ಅವರ ಮುಖ, ಮೈಗಳನ್ನು ಸೃಷ್ಟಿಸಿಯೇ, ಹೊಲದ ಹೆಚ್ಚಾದ ನೀರು ಸಾಗಿ

ಚರಂಡಿಯನ್ನು ಸೇರುತ್ತಿತ್ತು. ಮೊದಲೇ ಚಳಿಗಾಲದ ನೀರು; ತನ್ನ ಪ್ರಭಾವ ವನ್ನು ತೋರಿಸಿಯೇ ಬಿಟ್ಟಿತು. ಸುತ್ತು ಹವೆಯೂ ಆರೋಗ್ಯಕ್ಕೆ ಬಾಧಕವೇ ಆಗಿತ್ತು.

ತನ್ನ ಕೆಲಸಗಳಲ್ಲೀ ಇದ್ದ ದಾಮೋದರರಾಯರ ಗೊಡನೆಯನ್ನೇ ಮರಿತು ಬಿಟ್ಟಿನು. ಮಧ್ಯಾಷ್ಟ ಉಟಿದ ಹೊತ್ತಿಗೆ, ರಾಯರು ಕಾಣಿದ್ದರೂ ಎಲ್ಲೋ ಹೊರಗಿಹೊಗಿರಬಹುದೆಂದು ಭಾವಿಸಿ, ಬಟ್ಟಲನ್ನು ತಂದು ಅವರ ಕೋಣೆಯಲ್ಲಿಟ್ಟು, ಪುನಃ ತನ್ನ ಉಳಿಗಗಳಲ್ಲಿ ಮಗ್ನಾದನು. ಅನ್ನವನ್ನು ಬೆಕ್ಕು ತಿಂದುಹೊಯಿತು. ಸಂಚೆ ಸೂರ್ಯ ಮುಖುಗುವ ಹೊತ್ತಿಗೆ ಸರಿಯಾಗಿ ಒಕ್ಕೆಲಿಗನೇಬ್ಬನು ತಂದನು, ಕಿಡಿಲ ಹೊಡಿತದಂಥ ವಾರ್ತೆ!

ನಾಲ್ಕುರು ಜನರು ಹೋಗಿ ರಾಯರನ್ನು ಮನಿಗೆ ಸಾಗಿಸಿಕೊಂಡು ಬಂದರು. ಮೂರು ದಿನಗಳ ವರಿಗೆ ಅವರಿಗೆ ಪ್ರಜ್ಞಾಯಿರಲಿಲ್ಲ. ಅನೇಕರು ಬಂದು ನೋಡಿಕೊಂಡು ಹೋದರು. ಎಲ್ಲರೂ ದಾಮೋದರನ ಸ್ತುತಿಗಾಗಿ ಮರುಗಿದರು. ರಾಯರಿಗಾಗಿ ಯಾರೂ ದುಃಖಿಸಲಿಲ್ಲ. ‘ಹೇಗೂ ಮುದುಕ! ಇವತ್ತೆಲ್ಲದಿದ್ದರೆ, ನಾಳೆಯಾದರೂ ಸಾಯುವವನ್ನೇ ಎಂದು ಅವರೆಲ್ಲರ ಆಲೋಚನೆಯಾಗಿತ್ತು.

ಮೂರು ದಿನಗಳ ವರಿಗೆ ಹೆಣದಂತೆ ಬಿದ್ದುಕೊಂಡಿದ್ದ ರಾಯರನ್ನು ನೋಡಿ ದಾಮೋದರನು ಬೆದರಿ, ಡಾಕ್ಟರನ್ನು ಕರೆಯಿಸುವ ಆಲೋಚನೆ ಮಾಡಿದನು. ಆದರೆ, ಆ ಹಳ್ಳಿಯಲ್ಲಿದ್ದಾರೆ, ಇಂಗ್ಲೀಷ್ ಡಾಕ್ಟರು? ಮಂಗಳೂರಿಗೇ ಬರಬೇಕಾಯಿತು. ಇದನ್ನು ಕಂಡು ಹಳ್ಳಿಯ ಕೆಲವು ಅಣಿಲೆ ಕಾಯಿ ಪಂಡಿತರು, ತಮ್ಮನ್ನು ಕರೆಯಲಿಲ್ಲವಲ್ಲಾ ಎಂದು, “ಆ ಇಂಗ್ಲೀಷ್ ಡಾಕ್ಟರ್ ಬಂದು ಇವನ ಅಪ್ಪ ಬಜಾವಾಗುವುದುಂಟೇ? ಯಮ ಯಾರಿಗೆ ಹೆದರುತ್ತಾನೆ?” ಎಂದು ನಂಜು ಕಾರಿದರು.

ಮಂಗಳೂರಿಗೆ ಬಂದ ದಾಮೋದರ ಲಲಿತೀಗೂ ಸುದ್ದಿಯನ್ನು ಮುಟ್ಟಿ ಸಿದ. ಅವಳೂ ಪುತ್ರನನ್ನು ಕಟ್ಟಿಕೊಂಡು ತಂದೆಯ ವ.ನೆಗೆ ಬಂದಳು. ಇಂಗ್ಲೀಷ್ ಡಾಕ್ಟರು ಬಂದರೂ, ರಾಯರ ಕಣ್ಣಿಗಳು ತೆರೆಯಲಿಲ್ಲ. ಬಂದೇ ಬಂದು ನುಡಿ ಸೂಸಲಿಲ್ಲ. ಕೊನೆಗೆ, ಹಳ್ಳಿಯ ಚೈನಧವನ್ನೇ ಆಶ್ರಯಿಸಿದರು. ಒಂದು ಗಂಡುಕೋಳಿಯನ್ನು ತಂದು ಅದರ ಕೊರಳು ಕೊಯ್ದು, ರಕ್ತವನ್ನು

ರಾಯರಿಗೆ ಕುಡಿಸಿದರು. ರಾಯರ ಕಣ್ಣಗಳು ತೆರೆದವು. ಅವರು ಉಷ್ಣಿಸಿದ ಮೊದಲ ನುಡಿ : “ ಲಲಿತಾ ! ”

“ನಾನು ಇಲ್ಲೇ ಇದ್ದೇನವ್ವು!”

ಮುಂದೆ ಡಾಕ್ಟರರು ತಮ್ಮ ಉದ್ದೇಶಗನನ್ನು ರಂಭಿಸಿದರು. ಮಿಕ್ಕಾಗಿ, ಮಾತ್ರೆ, ಕನಾಯಗಳನ್ನು ಅಲ್ಲಿಂದಲ್ಲಿಂದಲೇ ಒದಗಿಸಿ, ತಾವು, ಜೀರ್ಣ, ಸಮೇತವಾಗಿ ಹೊರಟಿಹೊರದರು. ಹೋಗುವಾಗ, “ ಏನಾದರೂ ಹೆಚ್ಚು ಕಡವೆಯಾದರೆ ಹೇಳಿ ಕಳುಹಿಸಿ ” ಎಂದು ಬಂದು ಮಾತನ್ನೂ ಸೇರಿಸಿದರು.

ಅದರೆ, ಮುಂದೆ ಡಾಕ್ಟರನ್ನು ಕರೆಯುವ ಅಗತ್ಯ ಬೀಳಲಿಲ್ಲ. ಗಳೇಶ ರಾಯರೇ, “ ಆ ಡಾಕ್ಟರನ ಹೆಣ ಇನ್ನು ಮುಂದೆ ಬರುವುದು ಬೇಡ ! ” ಎಂದು ಉಸ್ತಾದದಿಂದ ಹೇಳಿದರು. ಹೆಳ್ಳಿಯು ಜೈವಧಿಯೂ ಬೇಡ, ಕಾಫಿ ಉಳಿಕೂಂ, ಶಿಂಡಿಯನ್ನು ವೋದಲೇ ಬಿಟ್ಟುಗಿಡೆ, ಅನ್ನದ ಹೆಸರು ಕೇಳಿದರೆ ಚಂಡಾಲಕೋಹ,— ರಾಯರ ಸ್ಥಿತಿ ಚಿಂತಾಜನಕವಾಯಿತು.

ಇದು ರಾಯರ ಕೊನೆಯ ಸೆಂದರ್ಶನ ಎಂದು ಉಂಟಾದೇ ಅವರನ್ನು ಸೋಡಿಕೊಂಡು ಹೋಗಲು ಬಂದರು. ಆ ಹೆಳ್ಳಿಯಲ್ಲಿದ್ದ ಮುದುಕೆ, ಮಕ್ಕಳು, ಈಗ ತಾನೇ ಹುಟ್ಟಿದ್ದ ಕೂಸು ಎಂದು ತಾರತಮ್ಯವಿಲ್ಲದೆ ಎಲ್ಲರೂ ಬಂದರು. ಮಾತ್ರವಲ್ಲ, ಮಂಗಳೂರಿನಲ್ಲಿದ್ದ ರಾಯರ ವಿಶ್ವವರ್ಯರ ಸಂದೋಹವೂ ಬಾರದಿರಲಿಲ್ಲ. ಆಚೇಚೆ ಬಂದು ಹೋಗುವ ಜನರ ಕಾಲಕ್ತಿಯಿಂದಲೇ, ಆ ಪುರಳಿನ ದಾರಿ ಪೇಟಿಯ ಪುಟ್ಟನ ದಾರಿಯವು ಗಟ್ಟಿಯಾಯಿತು. ಬಂದವರಲ್ಲಿ ಎಷ್ಟೋ ಜನರು ರಾಯರ ಮನೆಯಲ್ಲಿ ಎರಡು—ಮೂರು ದಿನ ನಿಲ್ಲಿಕ್ಕೂ ನಿಂತರು. ತಾವು ತಂದಿದ್ದ ಕಿತ್ತಲೇ, ಖಜಾರ ಚೀಲಗಳನ್ನು ರಾಯರಿಗೆಂದು ಕೊಟ್ಟಿರು. ಅದರೆ ಇವುಗಳ ಸಂಹಾರ ಮಾಡುತ್ತಿದ್ದ ನನು ಭುಜಂಗನೊಬ್ಬನೇ ! ರಾಯರು ಯಾವುದನ್ನೂ ಮುಟ್ಟಿತ್ತಿರಲಿಲ್ಲ. ಅವರು ಬಂದ ಬಂದನರೊಡನೆಲ್ಲಾ. “ ನಾನು ಇನ್ನು ಬದುಕಬಹುದೇ ? ” ಎಂದು ಪ್ರಶ್ನಿಸುತ್ತಿದ್ದರು. ಎಲ್ಲರೂ “ ಓಹೋ ! ಬದುಕದೇನು ! ” ಎನ್ನುತ್ತಿದ್ದರೂ ಮನಸ್ಸಿನಲ್ಲಿ ಮಾತ್ರ, “ ಹಾಳು ಮುದುಕಿ! ಹತ್ತು ವರ್ಷಗಳ ಕೆಳಗೇ ಬೂದಿಯಾಗಬೇಕಾಗಿತ್ತು. ಇನ್ನೂ ಬದುಕುವ ಆಸಿ ! ” ಎಂದು ಕೊಳ್ಳಿರುತ್ತಿರಲಿಲ್ಲ.

ಲಲಿತೆ ಬಂದು ಮನೆಯಲ್ಲಿ ನಿಂತುದರಿಂದ, ರಾಯರಿಗೆ ತನ್ನ ಉಪ ಕಾರಕ್ಕೆ ಒಂದು ಜನ ಸಿಕ್ಕಿದ ಹಾಗಾಯಿತು. ಅವಳೂ ಬೇಸರವಿಲ್ಲದೆ ತಂದೆ ಯನ್ನು ಉಪಚರಿಸುತ್ತಿದ್ದಳು. ಅಲ್ಲದೆ, ಅಣ್ಣನನ್ನೂ ಪಾಕ ಶಾಲೆಯಿಂದ ಬಿಡುಗಡೆ ಮಾಡಿದಳು. ಅವನು ಹೋರಗಿನ ಕೆಲಸಗಳಲ್ಲೇ ಹೆಚ್ಚಾಗಿ ಆಸಕ್ತಿ ವಹಿಸಿಕೊಡಿದನು. ತಾಯಿಗೆ ಕೆಲಸಗಳಲ್ಲಿ ತೊಂದರೆ ಕೊಡುತ್ತಿದ್ದ ಭುಜಂಗ ನನ್ನ ರಾಯರು ಆಡಿಸುತ್ತಿದ್ದರು.

ಲಲಿತೆ ಬಂದವೇಲೇ, ರಾಯರು ನರಳುವುದೂ ದಿನದಿಂದ ದಿನಕ್ಕೆ ಕಡೆಮೆಯಾಯಿತು. ಅವರಿಗೇನೋ ಮನಶ್ಯಾಂಶಿ ಲಭಿಸಿದಂತಾಗಿ ಸಂತಸ ದಿಂದಿದ್ದರು. ದುಡಿದೆಬಂದ ದಾವೇಂದರವಿಗೆ ಉಟ್ಟನೆಂದರೆ ಅವೃತ ವೈಸುತ್ತಿತ್ತು. ಗಣೇಶರಾಯರಿಗೂ ಮಾರ್ಗ ಕ್ಯಾರ್ಯ ಅಡುಗೆಯೆಂದರೆ ಹಾಗೆಯೇ!

ಇದ್ದ ಮಾತ್ರೆ, ಕಣಾಯಾಗಳ ಸೀಸೆಗಳು ಖಾಲಿಯಾದವು. ಲಲಿತೆ ಪುನಃ ತರುವ ಅಗತ್ಯವನ್ನು ಅಣ್ಣನೊವನೆ ಸಾಚಿಸಿದಾಗ ರಾಯರೆಂದರು:

“ಇನ್ನೇಕೆ? ಗುಣವಾಗಿದ್ದೇನಲ್ಲಾ!”

“ಹೌದು; ಸ್ವಲ್ಪ ಗುಣವಾಯಿ ಂದು ಹೈವಧಿಯನ್ನೇ ಬಿಟ್ಟುಬಿಟ್ಟೇ, ಪುನಃ ಹೆಚ್ಚಾದರೆ, ಯಾರಿಗೆ ಕಷ್ಟ?” ಎಂದನು ದಾಮೋದರ.

“ನೀವು ತಂದರೂ, ನಾನು ಕುಡಿಯಬೇಕಳ್ಳು!” ಎಂದು ರಾಯರು ಹೈವಧಿಯ ಅನಗತ್ಯವನ್ನು ಸಮುದ್ರಿಸಿದರು.

ಕೆಲವು ದಿನಗಳು ಸುಖವಾಗಿ ಕಳೆದುಹೋದವು. ರಾಯರು ಸಾಯಂ ಕಾಲ ಬೇಸರವಾದರೆ, ಉರುಗೋಲಿನ ಸವಾಯದಿಂದ ಅಂಗಳಕ್ಕೆ ಕಾಲಿಟ್ಟು ಹೊಲದಕಡಿಗೆ ಸಾಗುವರು. ಲಿತೀಯಾ ಭುಜಂಗನೊಂದಿಗೆ ಅವರನ್ನು ಹಿಂಬಾಲಿಸುವಳು. ಅಲ್ಲಿ ಕಾಣುತ್ತಿದ್ದುದು ಶಾಂತಿಯ ಪರಂಥಾನು; ತಿಳಿ ನೀರಿನ ಮೇಲೆ ಎಡ್ಡು ಕಾಣುವ ಹಜ್ಜುಹಸುರಾದ ನನುಬಾಗಿಕೊಂಡಿರುವ ಭತ್ತದ ಸಹಿಗಳು; ನಾಲ್ಕೆಸೆಯಲ್ಲೂ ಅವುಗಳ ಮನಮೋಹಕವಾದ ನೋಟಿ. ಅಲ್ಲಲ್ಲಿ ಕುಣಿಗಳ ಮೇಲೆ, ಗಾಳಿಗೆ ‘ಗರಗರ’ ಶಬ್ದದಿಂದ ಪತ್ರಗಳನ್ನು ಲುಗಿ ಸುತ್ತಾ, ನಲಿಯುತ್ತಿರುವ ತಾಳಿ ಮರಗಳು; ಅವುಗಳಮೇಲೆ ಹೆಸರಿಲ್ಲದ ಹಕ್ಕಿಗಳ ಮಧುರಕಂತದಿಂದ ಹೋರಣುವ ಗಾನ; ಮುಂದೆ ಎವ್ವೋ ದೂರ ದಲ್ಲಿ ಹೇಮುಂತಿಯವಿನ ಪ್ರಭಾವದಿಂದ ಚೋಳಾದ ಕಂದು ಬಣ್ಣದ ಶೈಲ

ಶ್ರೀಣಿ; ಅವುಗಳೆಲೆಯ ಮೇಲಿಂದ ಆಕಾಶಪಥವನ್ನೇ ರಿ ಹಾರಿ ಹೋಗುತ್ತಿರುವ ಬಗ ಸಂಕುಲ; ಸೂರ್ಯನು ಉತ್ಸುಕಿನಿಸುವ ತನಕವೂ ಇದೇ ಬಗೆಯ ಶರಶರದ ಸಾಂದರ್ಭಮಾರ್ಯ ದೃಶ್ಯವಳಿ; ಇರುಳ ಕಾವಳದ ತೆರೆಯಲ್ಲಿ, ನೀರೆಟಿಕರ ಕಣ್ಣಗಳಿಗೆ ಆ ಸೊಬಗು ಅಗೋಚರವಾದರೂ ತಾನೇಂದಿಗೂ ಮರೀಯಾಗುವುದಿಲ್ಲ ಅಥವಾ ಕುಂದುವುದಿಲ್ಲ.

ತುದೆಯ ಮನೆಗೆ ಬಂದ ಮೇಲೆ ಒಲಿತೆ ತನ್ನ ಸ್ಥಿರಯನ್ನು ಗಲೀ, ಮಂಗಳೂರಿನ ಮನೆಯನ್ನು ಗಲೀ ಸಂಪೂರ್ಣವಾಗಿ ಮರೆತುಬಿಟ್ಟಿಲ್ಲ. ತಂದೆ ತಾನಾಗಿಯೇ, “ಇನ್ನು ನೀನು ಹೋಗು” ಎನ್ನದೆ ತಾನು ಹೋಗುವಂತಿಲ್ಲ ಎಂದಿದ್ದುಬಿಟ್ಟಿಲ್ಲ. ತಂದೆಗಾದರೂ ಹಾಗೆನ್ನಲು ಬಾಯಿ ಬರುತ್ತಿರಲಿಲ್ಲ. ಇದೇ ಸಮಯಕ್ಕೇ ಭಜಂಗನು ತನ್ನ ಚಟ್ಟವರಿಕೆಗಳನ್ನು ರಂಭಿಸಿದ್ದನು. ಮನೆಯನರೆಲ್ಲವಿಗೂ ಅದೇ ಸೊಬಗಿನ ಸುಗ್ರಿಯಾಗಿ ಪರಿಣಮಿಸಿತ್ತು. ಮಗನ ಆಟ-ಪಾಡಗಳನ್ನು ನೋಡುತ್ತು ಲಲಿತೆಯು ಹೊತ್ತೆಲ್ಲಾ ಕಳೆದುಹೋಗುತ್ತಿತ್ತು. ಗಣೇಶರಾಯರೇ ತಮಗೆ ಅಸಂಭವವೇನಿಸಿದರೂ, ನಿವಾರಹವಿಲ್ಲದೆ ಕುಲಿಶಲ್ಲಿಂದಲೇ ಎಲ್ಲ ವಿಷಯಗಳಲ್ಲಿ ತಲೆಹಾಕುತ್ತಿದ್ದರು. ಆದರೂ, ಹೆಚ್ಚು ಕಾಲ ಇದು ನಡೆಯುವಂತಿರಲಿಲ್ಲ. ಗಣೇಶರಾಯರಿಗಾದರೂ ಇದರ ಚಿಂತೆಯಿಲ್ಲದಿರಲಿಲ್ಲ. ಲಲಿತೆಯು ಭವಿತವೈತೆಯನ್ನು ನೆನೆದು, ಅವರ ಮನಸ್ಸು ಇದ್ದಕ್ಕಿದ್ದ ಹಾಗೇ ಹೀಡಗೊಳ್ಳುವುದು. ತಾನಂತೂ ಹೆಚ್ಚು ಕಾಲ ಬದುಕುವಂತಿಲ್ಲ. ಲಲಿತೆಯನ್ನು ನೋಡಿಕೊಳ್ಳುವವರು ಯಾರು? ದಾಮೋದರನಿಂದ ಏನೂ ಸಾಗುವಂತಿಲ್ಲವೆಂದು ಆವಂಗಿ ಗೊತ್ತಾಗಿ ಹೋಗಿತ್ತು. ಭುಜಂಗ ದೊಡ್ಡವನಾದ ಮೇಲಾದರೆ ವ್ಯಘಿಯಲ್ಲ. ಆದರೆ, ಅದಕ್ಕಿನ್ನೂ ಹತ್ತಿಪ್ಪತ್ತು ವರ್ಷಗಳಿವೆ. ಅಷ್ಟರ ವರಿಗಿನ ವಿಲೇವಾರಿ ಏನು? ಈ ಆಲೋಚನಾ ತರಂಗಗಳ ನಡುವೆ, ಆದು ಕೂಡಾ ಭುಜಂಗನು ಬದುಕಿ ಉಳಿದರೆ, ಎಂಬ ಸಂಶಯದ ವೆದೇರೆಯೋಂದು ಆಗಾಗ ಮೇಲೇಇದಿರುತ್ತಿರಲಿಲ್ಲ.

ದಿನದಿಂದ ದಿನಕ್ಕೂ, ರಾಯರ ಚಿಂತೆ ಅದಿಕವಾಗುತ್ತಾ ಹೋಯಿತು. ಮೊದಲೇ ಅವರಿಗೆ ಕಳೆದ ಆರೋಗ್ಯ ಲಭಿಸಿರಲಿಲ್ಲ. ಆದರೊಡನೆ ಈ ಚಿಂತೆಯ ಹೋರೆಯಿಂದಾಗಿ ಆದು ಮತ್ತುಷ್ಟು ಕುಸಿಯಿತು. ರಾಯರು ಒಳಗಿಂದೊಳಗೇ ಬಡವಾಗುತ್ತಾ ಬಂದರು.

ಒಂದು ಸಾಯಂಕಾಲ ಎಂದಿನಂತೆ ಇಬ್ಬರೂ ಹೊಲದ ಚಡೆಗೆ ಹೋಗಿ

ದ್ವರು. ಮಂಜು ಮುಸುಕೆದ ಆಕಾಶದಲ್ಲಿ ಸೂರ್ಯಾಭಿಂಬವು ಅಪ್ಪಣವಾಗಿ ಗೋಚರಿಸುತ್ತಿತ್ತು. ಸುತ್ತು ಲೆಲ್ಲಾ ಎಂದಿಲ್ಲದ ಜಡತನ ಬಂದು ಸೇರಿಕೊಂಡಿದೆ. ಲಲಿತೀಯೂ, ಗಳೇಶರಾಯರೂ ಆಶ್ಚರ್ಯಚಿತ್ತರಾಗಿ, ಸುತ್ತಣ ವಾತಾವರಣ ವನ್ನು ಸೋದುತ್ತಿರುವಾಗಲೇ ಹಕ್ಕಿಯ ಕರ್ಕಣಸ್ವರ್ವಂದು ಕೆವಿದರೆಯಾನ್ನಿಂದಿಸಿ ಹೋಯಿತು. ಲಲಿತೀ, ಗಳೇಶರಾಯರ ದ್ವಾರ್ಪಿತಾಗಿ, ಕರ್ಕಣಗಳಿರಿದೂ ಆದನೆಗೆ ಶಿರಿಗಿದನು. ಅಲ್ಲೇ ಸಮಾಪದಲ್ಲೇ ಆಕಾಶಮಾರ್ಗದ ತನಕ ಏರಿ ಹೋದಂತೆ, ಉನ್ನತವಾದ ಒಂದು ಪನ್ನೆ ರಳಿ ಮಾರ. ಆಯಾಸ್ಪ ಕೂಡಾ ಅದಕ್ಕೆ ಬಹಳವಾಗಿತ್ತು. ಅದರ ಬೇರುಗಳು ಎರಡು ಮೈಲು ದೂರದಲ್ಲೂ ಶಾಖಿಸಿಕೊಂಡಿದ್ದವಂತೆ. ಶಾಖೋನಶಾಖಿಗಳೂ ಹೆಲವಾರು ಸೇರಿಕೊಂಡು, ಅದೊಂದು ಮಾರವೇ ದೊಡ್ಡ ತೊಂಬಿನ ಹಾಗಾಗಿದ್ದಿತು. ಹಣ್ಣಗಳು ಕೂಡಾ, ಎಲೆಗೊಂದರಂತೆ. ತಲೆದೊರಿ, ಕೆಳಗೆ ಬಿದ್ದ ಕೊಳೆತು ಹೋಗಿತ್ತಿದ್ದನು. ಇಷ್ಟಿದ್ದರೂ, ಅದರ ಹಣ್ಣಗಳನ್ನು ಯಾರೂ ತಿನ್ನುತ್ತಿರಲಿಲ್ಲ; ತಿನ್ನುವ ಹಾಗೂ ಇರಲಿಲ್ಲ. ಅವುಗಳಿಲ್ಲ ಕಹಿಗಿಂತ ಕಹಿ, ಎಂದು ಬಹು ಪುರಾತನವಾದ ಜನಪುತ್ತಿತಿ. ಈ ಹೇಳಿಕೆಯನ್ನೇ ಎಲ್ಲರೂ ನಂಬಿದವರಲ್ಲದೆ, ಅದನ್ನು ತಿಂದು ಪರೀಕ್ಷಿಸಿದವರೂಬ್ಬಿರೂ ಇಲ್ಲ. ಪರೀಕ್ಷಿಸಬೇಕಾಗಿಯೂ ಇರಲಿಲ್ಲ. ಯಾವುದೋ ಒಂದ ಹಕ್ಕಿ ಒಂದು ದಿನ ಅದರ ಹಣ್ಣಗೆ ಬಾಯಿ ಹಾಕಿದ್ದೇ ತಡ, ‘ಧದಂ’ ಎಂದು ಕೆಳಗೆ ಉರುಳಿ, ಪ್ರಾಣ ಬಿಟ್ಟಿದ್ದಿತು. ಇದು, ಆಹಣ್ಣ ಕಹಿ ಮಾತ್ರವಲ್ಲ, ವಿವ ಎಂಬಾದನ್ನು ಜನರಿಗೆ ಸಾಕಷ್ಟು ಸಿದ್ಧಾಂತಮಾಡಿ ಕೊಟ್ಟಿದ್ದಿತು. ಆದರೂ, ಹಣ್ಣಗಳು ವರ್ಷದ ಮಾತ್ರತ್ವಯಗಳಲ್ಲೂ, ಯಾರಿಗೂ ಬೇಡವಾಗಿ, ತಲೆದೊರುತ್ತಿದ್ದನು.

ಫಲಗಳು ಬೇಡವಾರೂ, ಮಾರದ ಆಶ್ಚರ್ಯವನ್ನು ಯಾರೂ ಹೇಳ ವೆಂದು ದೂರಿ ಬಿಟ್ಟಿವರಲ್ಲ. ಅದರ ಕೊಂಬಿಗಳಿಗೆ ಹಗ್ಗವನ್ನು ಸೇತು ಹಾಕಿ, ಬಾಲಕ-ಬಾಲಿಕೆಯರು ಉಯ್ಯಾಲೀರಾದುತ್ತಿದ್ದರು. ದನ ಕಾಯುವ ಗೋವಳ ಹುಡುಗರು ಬಿಸಿಲೇರಿ ಹೆಚ್ಚಾಗಲು, ಅದರ ಕೊಂಬಿಗಳನ್ನೇ ರಿಕುಳಿತು, ತಮ್ಮ ಮುರಲಿಗಳನ್ನು ಬಾರಿಸುತ್ತಿದ್ದರು. ಮಾತ್ರವಲ್ಲ, ಅದರ ಮಂಡಿಲಲ್ಲಿ ಸಾವಿರಾರು ಹಕ್ಕಿಗಳು ತಮ್ಮ ಗೂಡುಗಳನ್ನು ನಿರ್ದಿಷಿಕೊಂಡಿದ್ದನು.

ಅದೇ ಮರದಲ್ಲಿ ಹಲವು ದಿನಗಳ ಹಿಂದೆಯೇ ರಾಯರು ನಾಲ್ಕು ಹಕ್ಕಿಗಳನ್ನು ನೋಡಿದ್ದರು. ಒಂದು ಇನ್ನೂ ಬಹಳ ಚಿಕ್ಕದು; ಮಂಡಿಹಕ್ಕೆ.

ಮತ್ತೊಂದು ಹೆಣ್ಣುಹಕ್ಕೀ. ಗಂಡುಹಕ್ಕೀಯು ಅದರ ಜೊತೆಗಾರನಾಗಿರಬೇಕು. ವ್ಯಧಹಕ್ಕೀಯು ಹೆಣ್ಣುಹಕ್ಕೀಯು ಜನನಕ್ಕೆ ಕಾರಣಕ್ಕೆ. ಆ ಮಂದಿರದ ಮೇಲಣ ಗೂಡಿನಲ್ಲಿ ಅವುಗಳ ಸುಖಸಂಸಾರವೇ ಸಂಸಾರ! ಎಷ್ಟೋ ಬಾರಿ ಇದನ್ನು ನೋಡಿದ ಗಡೀಶರಾಯರು, ಲಲಿತೀಯ ಸಂಸಾರಕ್ಕೆ ಹೋಲಿಸಿ ನೋಡಿದ್ದರು.

ಒಂದು ದಿನ ಎಂದಿನಂತೆ ಸಂಜೆ ಇವರು ಹೋದಾಗ, ಎಂದಿನಂತೆ ಆ ಗೂಡಿನಲ್ಲಿ ಸಂತೋಷದ ಸಂಪೂರ್ಣವಿಲ್ಲ; ಅಪರಿಮಿತವಾದ ಕೋಲಾಹಲ! ಗಂಡುಹಕ್ಕೀ, ತನ್ನ ಮುದದಿಯನ್ನು ತೊರೆದು ಬೇರೆ ಹೆಣ್ಣುಹಕ್ಕೀಯೊಡನೆ ಹಾರಿಮೋಗಿದ್ದಿತ್ತು. ಈ ಫೋಟನೆ ಸಂಭವಿಸಿದ ಎರಡು ದಿನಗಳೊಳಗಾಗಿಯೇ, ಲಲಿತೀಯ ದಾರುಣ ಸ್ವಿತ್ಯಿಯ ವರದಿ, ರಾಯರಿಗೆ ಬಂದು ಸೇರಿತ್ತು. ಆಗ ತಾನು ಈ ಖಗಸಂಸಾರವನ್ನು—ಮನಾನವ ಸಂಸಾರ-ಲಲಿತೀಯ ಸಂಸಾರ-ಕ್ಕೆ ಹೋಲಿಸಿ ನೋಡುದುದರ ಛೆಚಿಕ್ಕವೂ, ವಿಷಳವೂ ರಾಯರಿಗೆ ಹೋಳಿದು ಹೋಗಿತ್ತು.

ಅಂದಿನಿಂದ ಲಲಿತೀಯ ಗೊಡವೆಯಲ್ಲಿ ತನ್ನಯಾಗಿದ್ದ ರಾಯರಿಗೆ ಸಂಪೂರ್ಣವಾಗಿ ಆ ಹಕ್ಕೀಯ ವಿಕ್ರಿತಿಯಾಗಿತ್ತು. ಇಂದು ಕರ್ಕೆಶ ಸ್ವರ ವನ್ನು ಕೇಳಿ, ನೋಡುತ್ತಾರೆ—ಆದೇ ಹಕ್ಕೀ! ಕೊಂಬೆಯಿಂದ ಕೊಂಬೆಗೆ ಜಿಗಿಯುತ್ತಾ ಕೂತಿದೆ ಲದರ ಕ್ರಿಯೆನ ಪ್ರಲಾಪದ ಕಾರಣ ಗೊತ್ತಾಗುಣಿಳಿ. ಸುತ್ತುವುತ್ತ ನೋಡತೊಂದಿದರೂ. ಬೆಕ್ಕೊಂದು ಮರದ್ದಿ ಬುಡುದಾರಿದ್ದ ವಸ್ತುವನ್ನು ಮೂಡಿ ದೂರ ಹೋಯಿತು. ರಾಯರು ಅಲ್ಲಿ ನೋಡುತ್ತಾರೆ—ಆದೇ ಆ ವ್ಯಧ ಹಕ್ಕೀ ನೂಡಿದು ಬಿದ್ದಿದೆ. ಆಗ ಆ ಹಕ್ಕೀಯು ಹಲುಬುವುದರ ಕಾರಣ ಗೊತ್ತಾಯಿತು.

ಇದನ್ನು ನೋಡಿ, ರಾಯರಿಗೇನಾಯಿತೋ—‘ ಜುಮ್ಮೆಂ’ದು ಕಾವೇರಿ ಹೈಯೆಲ್ಲಾ ಬಿಸಿಯಾಯಿತು. ಕಣ್ಣಕತ್ತಲೆ ಬಂದು ಮೂಳೆದಸ್ಪಿ ಬೀಳು ವಂತಾಯಿತು. ಸಮೀಪದಲ್ಲಿ ಇದ್ದ ಲಲಿತೀ ಆಧಾರವಾಗಿ ಹಿಡಿದಳು.

“ ಏನಾಯಿತಪ್ಪಾ? ಎಂದು ಕೇಳಿದಳು.

ರಾಯರು ಹೆಚ್ಚೇನೂ ಹೇಳಿದೆ, “ ಮನೆಗೆ ಹೋಗೋಣ ” ಎಂದರು.

ಉರಾಗೋಳಿನೆ, ಕಾಗೂ ಲಲಿತೀಯ ನೇರವಿನಿಂದ ಬಹಳ ಪ್ರಯಾಸ ದಿಂದ ಮನುಷುತ್ತನೆ ಒಂದರೆ.. ಯಾಗಿಸಿಯಿಂದ ಪಾಲಿಗಿದುದೇ ಜ್ಞಾನ ಉಗಿಯ ತಾಪಕ್ಕೆಂತಲೂ, ಮೇಲೇರಿತು. ಹಿತ್ತಲಲ್ಲಿದ್ದ ದಾವೋದರನೂ ವಾತೀ

ಕೇಳಿ ಕೆಲಸವನ್ನು ಬಿಟ್ಟು ಹೀಗಿಬಂದನು. ಆಗ್ಗಾಯಾಗಿ ಸಂಪೂರ್ಣ ಪ್ರಜ್ಞೆಯಿರಲಿಲ್ಲ. “ ಈ ಹೋಗಕ್ಕೆ ಮಂದಿಲ್ಲ. ” ಎಂದು ಪದೇ ಪದೇ ಅವರು ಬಡಬಡಿಸುತ್ತಿದ್ದರು.

ಕತ್ತಲಾಗುತ್ತಾ ಬಂದಿತ್ತು. ಆದರೂ, ದಾವ ಏದರನು ಮಂಗಳೂರಿಗೆ ಹೋಗಿ ಡಾಕ್‌ರರನ್ನು ಕರೆದುಕೊಂಡು ಬಾಯಾ ನಿಶ್ಚಯಿಸಿದನು. ಇನ್ನು ಹೋಳಿ ದಾಟುವಾಗ ಪೂರ್ಣಚಂದಿರನು ಹೀಲೇರಿ ಬಂದಿದ್ದನು. ಚೆಳಿಗಾಲದ್ವೈ ಮಂಜು ವುಸುಕುವ ರಾತ್ರಿಯಾದೂ ಒಂದ ಬೀದಿಯಲ್ಲಿ ಜನ ಸಂಚಾರವು ಕಡಿಮೆಯಾಗಿತ್ತು. ದಾವೋದರನು ಮೊದಲಾಗಿ ಡಾಕ್‌ರರ ದವಾಖಾನೆಗೇ ಹೋದನು. ಆ ದಿನ ಆದಿತ್ಯವಾರವು ದುದರಿಂದ ಡಾಕ್‌ರರು ಬೆಳಗಿನಿಂದಲೂ ದವಾಖಾನೆಯ ಬಾಗಿಲನ್ನು ತೀಗಿರಲಿಲ್ಲ. ಆದಿತ್ಯವಾರ ಡಾಕ್‌ರರೂ ರಚೆ ಮಾಡಿದರೆ ಹೇಗೆ? ಎಂಬೇಕೆ ಒಂದು ಅವರ್ತನೆನೇಗೇ ಹೋದನು. ಸುಖಿನಿದ್ರೆಯಲ್ಲಿದ್ದ ಡಾಕ್‌ರರು ಮೊದಮೊದಲು ಹೋರಿಗೆ ಬರಲು ಅನುಮಾನಿಸಿದರೂ, ಕರೆಯುತ್ತಿರುವವನು ಹಾವೋದರನೆಂದರಿತು, ಧನದ ದೃಷ್ಟಿಯಿಂದ ಸೋಡಿ ಹಾಸಿಗೆಯಿಂದಿದ್ದರು.

ಹಾಗೇ, ಹೋರಟಿವರು ನದಿತೀರಣ್ಯ ಒಂದು ಸೋಡಿದರೆ, ಅಲ್ಲಿ ಮೋಟಿಯೆಲ್ಲಿದೆ? ಎವ್ವು ರಾವಣನ ಧ್ವನಿಯಿಂದ ಕೂಗಿದರೂ ಇತ್ತರವಿಲ್ಲ. ಹೋಳಿಯ ಆಚೆ ಶೀರದಲ್ಲಿ ಅಲ್ಲಲ್ಲಿ ಮನೆಗಳಲ್ಲಿ ಚಿಪ್ಪಣಿ. ಮುಕ್ಕೆಮಿಣಿ ದಿಪಗಳು ಇವರನ್ನು ನೋಡಿ ನಗುತ್ತಿದ್ದಾರೆ. ಕೊನೆಗೆ ಯಾವನೇ ಇಬ್ಬ ಅಂಬಿಗನನ್ನು ಹಿಡಿದು, ರಜಪಾಯಿಯನೇಲೆ ರೂಪಾಯಿಯ ಆಸ ತುಟ್ಟಿಸಿ ಆ ದಡವನ್ನು ಸೇರಿದರು. ದಾವೋದರನು ಈಸಿ ಹೋಗಬಲ್ಲನಿದರೂ, ಜೊತೆಯಲ್ಲಿ ಡಾಕ್‌ರರಿದ್ದಿದರಿಂದಾಗಿನ ಸ್ವೇಕವನ್ನೇ ಮಾಡಬೇಕಾಯಿತು.

ಅವರು ಮನೆಗೆ ಹೋದಾಗ ಗಣೇಶರಾಯರ ಸ್ಥಿತಿ ಭಯಂಕರ ವಾಗಿತ್ತು. ಉನ್ನಾದ ಸಂಪೂರ್ಣ ತಲೆಗಡರಿ ಬಿಟ್ಟಿದ್ದಿತು. ಆ ಜ್ವರದಲ್ಲಿಯೇ ನಿದ್ರೆ ಆಚೇಚೆ ಅಡ್ಡಾಡುತ್ತಾ ತ್ತರ, ಗೋಡೆಗಳಿಗೆ ಕೈಮುಷ್ಟಿಯಿಂದ ಗುದ್ದುತ್ತಾ ಹುಚ್ಚುಹುಚ್ಚಾಗಿ ಮಾತಾಡತೊಡಗಿದ್ದರು. ಲಲತೆ ಹೆದರಿದೂರದಲ್ಲಿ ಕಣ್ಣೀರು ಸುರಿಸುತ್ತಾ ನಿಂತಿದ್ದಾರು.

ದಾವೋದರನೂ, ಡಾಕ್‌ರರೂ, ಇಬ್ಬರೂ ಹೂಡಿ ಬಲಾತ್ಮಾರದಿಂದ ರಾಯರನ್ನು ಹಿಡಿದು ಮಲಗಿಸಿದರು. ಅಲ್ಲಿಂದಲೂ ಇವರು ಏಳುವ ಪ್ರಯತ್ನ

ವನ್ನೂ, ಹುಚ್ಚುಹುಚ್ಚುಗಿ ಮಾತಾಡುವುದನ್ನೂ ಬಿಡಲಿಲ್ಲ. ದಾಮೋದರರು ಡಾಕ್ಟರರ ಗದರಿಕೆಗೆ ಮಾತ್ರ ಸ್ವಲ್ಪ ಸಮಯದ ಮೇಲೆ ಸುಮೃದ್ಧಿಸಿದರು. ಡಾಕ್ಟರರು ಪರಿಶೀಲಿಸಿದರು. ಗಣೇಶರಾಯರೆಂದಂತೆಯೇ ಆಯಿತು. ಡಾಕ್ಟರರು ಮಾತ್ರ ಸೊಟ್ಟಿಗೆ ಮಾಡುತ್ತಾ, “No remedy, This is a hopeless case” ಎಂದರು. ದಾಮೋದರನು ಮಾತನಾಡಲಿಲ್ಲ. ಡಾಕ್ಟರರೇ ಏನೋ ಜೈವಿಕಿಕೊಟ್ಟು “ರುಸುಂ” ಇಸಿದುಕೊಂಡು ಶಯನಾಸಕ್ತರಾದರು. ಆ ರಾತ್ರಿಯೇ ಅವರು ಹೋಗುವಂತಿರಲ್ಲ.

ಮರುದಿನ ಮುಂಜಾನೆ ಡಾಕ್ಟರರು ಇನ್ನೂ ಕತ್ತಲಿರುವಾಗಲೇ ಎದ್ದು ಹೊರಟು ಹೋಗಿದ್ದರು. ಲಲಿತೆ ಕಾಫಿಯನ್ನು ತಿಗೆದುಕೊಂಡು ಹೋಗು ವಾಗ ರಾತ್ರಿರು ಇನ್ನೂ ನಿದ್ರಾವಸ್ಥೆಯಲ್ಲಿದ್ದರು.

“ಅಪ್ಪಾ!” ಎಂದು ಕರೆದಳು ಲಲಿತೆ.

“ಯಾರು, ಲಲಿತೆಯೇ?” ರಾಯರು ಕಣ್ಣ ತೆರೆದರು.

“ಈಗ ಸ್ವಲ್ಪ ಸುಖವನ್ನಿಸುತ್ತಿದೆಯೇ?”

“ಕಾಬಿ, ಮಣ್ಣಾ! ಸತ್ತಮೇಲೆಯೇ ಎಲ್ಲಾ ಸುಖ! ” ಎಂದು ರಾಯರು ಪುನಃ ಕಣ್ಣಾಚ್ಚಿದರು.

“ಇರಲಿ; ಕಾಫಿ ಕುಡಿಯಿರಿ.” ಎಂದು ಲಲಿತೆ ಕಾಫಿಯನ್ನು ಬಾಯಿಗೆ ಏರಿಯಲು ಹೋದಳು.

“ಬೇಡ; ನಾನೇ ಕುಡಿಯುತ್ತೀನೆ.” ಎಂದು ತಾವೇ ಎದ್ದು ಲೋಡಿಗೆ ಒರಗಿ ಶುತ್ತರು. ನೇಲ್ಲನೇಲ್ಲನೆ ಕಾಫಿ ಕುಡಿಯುತ್ತಾ, ಕುಡಿಯುತ್ತಾ, “ಏಕೋ ಬಾಯಿ ರುಚಿಯೇ ಇಲ್ಲ.” ಎನ್ನು ದಿರಲಿಲ್ಲ.

ಬಿಂಬಾದ ಲೋಟಿನನ್ನು ತಿಗೆದುಕೊಂಡು ಸ್ವಲ್ಪ ಸಂತಸದಿಂದಲೇ ಒಳಹೋದಳು ಲಲಿತೆ. ತಂಡೆಗೆ ಸ್ವಲ್ಪ ಗುಣಮಾರ್ಪಣವಾಯಿತೆಂದು ಅವಳಿಗೆ ಹಣ. ಇನ್ನು ಹೀಗೆಯೇ ಕೆಲದಿನಗಳಲ್ಲಿ ಸಂಪೂರ್ಣ ಅರೋಗ್ಯ ಲಭಿಸಿ ತೆಂದು ಭರವನೆ. ಅದರಿ?

ಅದೇ ಮಧ್ಯಾಹ್ನ, ಲಲಿತೆಉಟಿನನ್ನು ತಿಗೆದುಕೊಂಡು ಹೋದಾಗ ರಾಯರು ಬೆಳಗನಂತಿರಲಿಲ್ಲ. ಲಲಿತೆಯನ್ನು ನೋಡಿಯೂ ನೋಡದೆಂತೆ ಅವರು ಸುಮೃಸಿದ್ದರು. ಲಲಿತೆಯೇ, “ಉಟ ತಂದಿದ್ದೇನೆ!” ಎಂದಳು.

ರಾಯರು ಸ್ವಲ್ಪಿಕಾಲ ಮಾತನಾಡಲಿಲ್ಲ. ಮತ್ತೆ ಮೇಲ್ಲನೇ, “ನಿನ್ನ ಶಾಟ ತೀರಿಸಬಿಡು.” ಎಂದು ಅಪ್ಪಣಿ ಮಾಡಿದರು. ದಾಮೋದರನ ಆಗೋ ಗಣ ಈ ಮೊದಲೇ ಆಗಿತ್ತು.

“ನೀವು?” ಎಂದಳು ಲಲಿತೀ.

“ಸುಮೃನೆ ಹೇಳಿದಂತೆ ಮಾಡು, ಹೋಗು!” ಎಂದು ಗದರಿಸಿದರು.

ಲಲಿತಿ ಮೌನವಾಗಿ ಒಳಗೆ ಹೋದಳು. ಉಂಟ ವುಗಿಸಿ ಬಂದಳು. “ಭುಜಂಗನನ್ನು ಕರೆದು ತಾ,! ” ಎಂದು ಪುನಃ ಅಪ್ಪಣಿಯಾಯಿತು. ಲಲಿತೀ, ‘ಇದೇನೋ ಎಲ್ಲಾ ವಿಹರಿತ !’ ಎಂದುಕೊಂಡು ಭುಜಂಗನನ್ನು ಕರೆದು ಕೊಂಡು ಬಂದಳು. ರಾಯರು ಭುಜಂಗನನ್ನು ತಮ್ಮ ಹೊಡ್ಡಿಯ ಮೇಲೆ ಕುಳಿರಿಸಿಕೊಂಡರು. ಆಗಲೇ ಅವರ ಕೈಗಳು ನಡುಗಲಾರಂಭಿಸಿದ್ದವು. ಕಣ್ಣಗಳು ಗಿರಿಗಿರನೆ ತಿರುಗಲಾರಂಭಿಸಿದ್ದವು. “ ದಾಮೋದರನನ್ನು ಕರೆದು—ಕೊಂಡು ಬಾ !” ಎಂದು ಅಪ್ಪಷ್ಟವಾಗಿ ಹೇಳಿದರು. ಅಪ್ಪು ಹೇಳುವವನ್ನು ಶಕ್ತಿ ಕೂಡಾ ಅವರಲ್ಲಿ ಉಳಿದಿರಲಿಲ್ಲ.

ಲಲಿತಿ ಹೋಗಿ ದಾಮೋದರನನ್ನು ಕರೆದಳು. ಅವನು ಕೂಡಾ, “ಏನೇನು?” ಎಂದು ಬಂದನು.

“ ಏನು, ಏನು ?” ನನ್ನ ಪರಲೋಕಯಾತ್ರೆಯ ಸಮಯದಲ್ಲಿ ನೀನಿರುವುದು ಚೇಡವೇ ? ಎಂದು ನಿನ್ನನ್ನು ಕರೆಯಿಸಿದೆ.” ಎಂದರು. ಒಳಕ ಮೌನಮುಖಿಯಾದರು.

ಲಲಿತಿ-ದಾಮೋದರ, ಕೂಡಿ ಅವರನ್ನು ಹಾಸಿಗೆಯಿಂದಿಳಿಸಿ, ಸೆಲದ ಮೇಲೆ ಮಂಗಿಸಿದರು. ಇಬ್ಬರೂ ಪ್ರತ್ಯೇಕವಾಗಿ ತೀರ್ಥವನನ್ನು ಬಾಯಿಗೆ ಹೊಯ್ದಿರು.

ರಾಯರ ಉಸಿರಾಟ ಮೇಲ್ಲಮೇಲ್ಲನೇ ಕಡಿಮೆಯಾಗತೊಡಗಿತು. ಆದರೂ, ಸಂಪೂರ್ಣ ಹೋಗಲೊಂಡು. ಏನೋ, ಬಂದು ಚಿಂತೆಯೇ ಅದಕ್ಕೆ ಕಾರಣ ವಾಗಿತ್ತು. ಲಲಿತಿ-ದಾಮೋದರ, ಇಬ್ಬರಿಗೂ ಅದು ಗೂತ್ತಾಯಿತು. ರಾಯರು ಬಿಕ್ಕತ್ತಾ ಹೇಳಿದರು :

“ ಈ ಜಡಶರೀರವನ್ನು ತ್ಯಜಿಸಿ ಹೋಗಲು ನನಗೆ ಯಾವ ದುಃಖವೂ ಇಲ್ಲ. ಆದರೆ—ಆದರೆ, ಲಲಿತಿಯ ಸ್ಥಿತಿಯನ್ನು ನೆನೆದು, ನೆನೆಚೇ, ಇನ್ನೂ ಈ ಸಂಕಟದಿಂದ ನಿವೃತ್ತಿಯಿಲ್ಲ. ಏನು ಮಾಡಲಿ?—ಏನು ಮಾಡಲಿ? ”

“ನನ್ನ ವಿಷಯ ನಿಮಗೆ ಯಾವ ಚಿಂತೆಯೂ ಬೇಡ, ಅಪ್ಪಾ! ”
ಎಂದಳು ಲಲತೆ.

ದಾಮೋದರನು ಹೇಳಿದ: “ಆ ವಿಷಯ ನೀವೇನೂ ಜಿಂತಿ ಮಾಡು
ವುದು ಬೇಡ. ಎಲ್ಲದೂ ನಾನಿದ್ದೇನೇ. ಹೇಗೂ ಮದುವೆಯಿಲ್ಲದೆ ಬೆಳೆದಿದ್ದೇನೇ.
ನಾನು ಇನ್ನೂ ಮಡುವೆಯಾಗುವುದಿಲ್ಲ. ಲಲತೆಯ ಉದ್ದಾರ, ಏಳಿಗಿಗೇ
ನನ್ನ ಆಯುಷ್ಯವೆಲ್ಲ ಮಿಸಲು. ಅವಳ ಸುಖವೇ ನನ್ನ ಸುಖ ! ”

ರಾಯರ ಮುಂದಲ್ಲಿ ಶಾಂತಿಯ ಭಾಯೆ ಪರಸಿತು. ಇನ್ನೂ
ಗಂಟೆ ನಾಲ್ಕುಗಿದ್ದೂ, ಹೊರಗಿಲ್ಲ ಕತ್ತಲೆಯ ಜವನಿಕೆಯು ಇಳಿದಿತ್ತು.
ಅದರೊಡನೆ ಮಂಜುಗಾರೆ, ಇಳಿದಂತೆ ಭೂಮ್ಯಾಕಾಶಗಳ ನಡುವೇ ನೀಲ,
ನೀರಳಿಯ ತೆಳ್ಳಿಗಿನ ಫರದೆ. ಗಾಳಿ ಸ್ತುಭ್ರವಾಗಿತ್ತು. ಎಲೆಗಳು ಮರಿತೂ
ಅಲುಗುತ್ತಿರಲಿಲ್ಲ. ಎತ್ತೀ ಶಾಸ್ಯವಾದಪ್ಪ ನೀರವತೆಯ ಸಾಮರ್ಪಣೆ;
ಶಾಂತಿಯ ಪರಮಾಪಣಿ ! ಆ ಭೀಕರ ಹೊತ್ತಿನಲ್ಲಿ, ರಾಯರು ಯಿಮಾಲಯದ
ಭಟ್ಟರ ದಾರಿಯನ್ನು, ಬರವನ್ನೂ ಹಾರಯಿಸುತ್ತಿದ್ದಾರೆ. ಗಾಳಿಯೊಮ್ಮೆ ಬಲ
ವಾಗಿ, ‘ಫೂ ! ’ ಎಂದು ತೀಕಿ ಹೊಯಿತು. ಆ ಗಾಳಿಯ ಬಲದಿಂದ
ಲಲತೆಯ ಕಣ್ಣಗಿಲುಗಳು ವಿದೀಽವಾಗಿ ಕಣ್ಣೀರ ಮಳೆ ಜಿನ್ನಗಿಡಿತು.

ಲಲತೆಯ ಕ್ರಂದನವನ್ನೂ ಲಿಸಿ ನೆರೆಹೊರೆಯವರು ಬಂದರು. ಅವರಿಗೆ
ಕಂಡು,—ಮನೆಯೊಳಗೆ ಬಿಡ್ಡ ರಾಯರ ಪ್ರೀತ ಶರಿರ !

ಬಂದವರು ರಾಯರ ದಹನಸಂಸ್ಥಾರದ ಸಿದ್ಧತೆಯಲ್ಲಿ ತೊಡಗಿದರು.
ಭುಜಂಗನು ಮೊದಲಾನಂತೆ ಯಾವ ಪರವೆಯೂ ಇಲ್ಲದೆ, ರಾಯರ ಶರಿರದ
ಮೇಲೆ ಬಿಡ್ಡ ಆಟಂಬಾಡಳಿಂಡಿದ್ದನು.

೧೦

ತಂದೆಯ ನಿಯಾರಣವು ಕಳೆದ ಒಂದೇ ಒಂದು ಶಿಂಗಳೊಳಗಾಗಿ
ಲಲತೆ ಮಂಗಳರಿಗೆ ಒಂದಳು. ರಾಜಾರಾಮನು ತನ್ನ ಕೈತಪ್ಪಿ ಹೊಡಾ
ಗೆಲೂ ಅವಳು ಇಷ್ಟ ದುಃಖಿಸಿರಲಿಲ್ಲ. ತಂದೆಯ ಮರಣವೆಂದರೆ ಮಾತ್ರ
ಅವಳಿಗೆ ಮರಣಯಾ ನೆಯಾಂತಾಗಿತ್ತು. ಈ ಒಂದು ಶಿಂಗಳೊಳಗಾಗಿಯೇ
ಅವಳು ಅತ್ಯು, ಅತ್ಯ, ಸೂರಗಿ ಕಡ್ಡಿಯಂತಾಗಿದ್ದಳು. ನೊಡಿದವರೆಲ್ಲಾ,
“ಇದೇನು, ಹೀಗೆ ? ” ಎಂದು ಪ್ರಶ್ನೆ ಮಾಡಿರುತ್ತಿರಲಿಲ್ಲ.

ಮನೆಯಲ್ಲಿ ಎಲ್ಲಿ ನೋಡಿದರೂ, ಲಲೈಕಿಗೆ ರಾಯರ ರೂಪು ಗೋಚರಿಸುವುದು. ಗೋಡೆಗಳ ಕತ್ತಲು ಸಂದುಗಳಲ್ಲಿ, ಅವರು ನಿಂತು ತನ್ನನ್ನು ‘ಬಾ!’ ಎಂದು ಕರೆದಂತೆ ಭಾಸವಾಗುವುದು. ಅಟ್ಟುದಲ್ಲಿ ಸದ್ಗುದರೆ, ಅವರು ನಡೆಯುತ್ತಿದ್ದಾರೆ, ಎಂದೇನಿಸುವುದು. ಎಷ್ಟೋ ಬಾರಿ, ‘ಲಲಿತೀ! ’ ಎಂದು ಹಿಂದಿನಿಂದ ಕರೆದಂತಾಗಿ, ಆದು ರಾಯರೇ ಎಂಬ ಭ್ರಮೆಯಿಂದ ಹಿಂದೆ ನೋಡುವಳು. ಅದರೆ, ಯಾರಿದ್ದಾರೆ, ಅಲ್ಲಿ? ಹೀಗೆಯೇ ಎಷ್ಟೋ ದಿನಗಳು ಕಳೆದವು. ಲಲಿತೀ ಬೇಸರದಿಂದಲೇ ಇದ್ದಳು. ಭುಜಂಗನ ತೊಡಲು ಮಾತುಗಳೂ ಅವಳನ್ನು ಸಂತೋಷವಹಿಸಲಿಲ್ಲ. ದಾಮೋದರನು ನಾಲ್ಕುರು ಬಾರಿ ಮಂಗಳೂರಿಗೆ ಬಂದು ತಂಗಿಯ ಆವಶ್ಯಕ, ಅನುಪತ್ತಿಗಳನ್ನು ವಿಚಾರಿಸಿಕೊಂಡು ಹೋದನು. ಎಡೆ, ಎಡೆಯಲ್ಲಿ ಪತ್ರಗಳನ್ನು ಹಾಕಿದನು. ಅದಕ್ಕೆಂತ ಹೆಚ್ಚಿಗೆ ಅವನಿಂದಾಗುವಂತಿರಲಿಲ್ಲ; ಸಾಧ್ಯವೂ ಇರಲಿಲ್ಲ. ಆವನ ಮನೆಯ ಕೆಲಸವೇ ಅವನಿಗೆ ಸಾಕಷ್ಟಿತ್ತು. ಲಲಿತೀಯೂ ನಿರಾಸಕ್ಕೆಳಾಗಿದ್ದಬಿಟ್ಟು ಈ. ಅವಳಿಗೆ ಬದುಕ್ಕ ವುದೇ ಬೇಡ, ಎಂದೇನಿಸತ್ತೊಡಗಿತ್ತು. ಹೆಚ್ಚು ಹೆಚ್ಚು ಆ ಕುರಿತು ಆಲೋಚಿಸಿದಂತೆ, ಆ ನಿರ್ಧಾರವೇ ಧೃತಿಪಾಯಿತ್ತು. ಜೊತೆಯಲ್ಲಿ, ತಾನು ಆತ್ಮಹತ್ಯೆ ಮಾಡಿಕೊಂಡರೆ, ಭುಜಂಗನ ಗಶಿಯೇನು? ಎಂಬ ಆಲೋಚನೆಯ ತೆರೆಯೇಳುತ್ತಿತ್ತು. ಅದರೆ, ಮರುಕ್ಕಣವೇ, ಏನಾದರೂ ಆಗುತ್ತದೆ. ಹುಟ್ಟಿದಾಗಲೇ ತಾನು ಸತ್ತಿದ್ದರಿ.....? ಎಂಬ ವಿಚಾರದ ಮಾನುಷೋಂದು ತೆರೆಬಂದು ಅದನ್ನು ಉರುಳಿಸಿ ಬಿಡುತ್ತಿತ್ತು.

ಲಲಿತೀಯ ನಿರ್ಧಾರ ಇನ್ನು ಷಟ್ಟು ಧೃತಿಪಾಗುತ್ತಿತ್ತು. ಕೊನೆಗೆ, ಆತ್ಮಹತ್ಯೆಯೇ ಸರಿಯಾದ ದಾರಿಯೆಂದು ನಿಷ್ಪರ್ಷೆಯಾಯಿತ್ತು. ಆದರೆ, ಆದರೂ ಮೊದಲು ತನ್ನ ವಿವುಲವಾದ ಸಂಪತ್ತಿನ ವಿಲೇವಾರಿಯನ್ನು ಮಾಡಿ ಹೋಗಬೇಕೆಂದು ನಿಶ್ಚಯಿಸಿದಳು.

X

X

X

X

ಸಂಜೆ ನಾಲ್ಕು ಗಂಟೆ; ಕುಡಿದ ಕಾಫಿ ಇನ್ನೂ ಕರಗಿಲ್ಲ. ಜೊಡುಮರುತದ ಗಲ್ಲಿಯಲ್ಲಿ ಹೀರೆಯ ಮನೆಯ ಮುಂಬಾಗಿಲು ಸ್ವಲ್ಪ ಓರಿಯಾಗಿತ್ತು. ಅದರ ಮಧ್ಯ ಸಂಜೆಯ ಬಿಸಿಲು ತೂರಿಹೋಗಿತ್ತು. ಒಳಗೆ ಇಬ್ಬರು ಇಸ್ತೇ ಟೂಡುತ್ತಿದ್ದಾರೆ. ನಾಣ್ಯಗಳ ರುಣರುಣತ್ವಾರವು ಕೇಳುತ್ತಿದೆ. ಇಬ್ಬರ

ಬಾಯೆಲ್ಲೂ ದಬ್ಬಾ, ದಬ್ಬಾ, ಸಿಗರೇಟೆಗಳು ಬೂದಿಯಾಗಿ ಹೋಗಿವೆ. ಅಗಾಗ ಆಟದ ಭರದಲ್ಲಿ ಎತ್ತುವ ಉದ್ದಾರಗಳೂ ಕೇಳಬರುತ್ತಿವೆ.

ರಾಜಾರಾಮನು ಹೀರೆಯ ಮನೆಯಲ್ಲಿ ಮೊಕ್ಕಾಂ ಮಾಡಿದಂದಿನಿಂದ, ದಿನವಿಡೀ ಅವನೂ, ರಾಮಗೋಪಾಲನೂ ಇಸ್ತೀರ್ಣಾಢುವುದು ರೂಢಿಯಾಗಿತ್ತು. ದಿನಂಪ್ರತಿಯೂ, ರಾಜಾರಾಮನು ಹತ್ತಿಪ್ಪತ್ತು ರೂಪಾಯಿಗಳನ್ನು ಕಳೆದುಕೊಳ್ಳಿದರುತ್ತಿರಲಿಲ್ಲ.

ಇಬ್ಬರೂ ಆಟದಲ್ಲೀ ಸಂಪೂರ್ಣ ಮಗ್ನಾರಿರುವಾಗಲೇ, ಬಾಗಿಲುಪೂರ್ಣವಾಗಿ ತೆರೆಯಿತು. “ಶುಭವರ್ತಮಾನ! ಶುಭವರ್ತಮಾನ!” ಎಂದು ಹೇಳುತ್ತಾ ಹೀರೆ ಒಳಗೆ ಬಂದಳು.

ಇಸ್ತೀರ್ಣಿನ ಎಲೆಯನ್ನು ಇಳಿಸಲು ಎತ್ತಿದವನು, ಆದನ್ನು ಹಾಗೆಯೇ ಹಿಡಿದುಕೊಂಡು, ರಾಜಾರಾಮನು, “ಏನು, ರಾಣಿ?” ಎಂದು ಕೇಳಿದನು.

ಅಗ ಹೀರಾ, ರಾಣಿಯಾಗಿದ್ದು ಇಲ್ಲ. ರಾಜಾರಾಮನು, ರಾಜನಾಗಿದ್ದನ್ನು ಬಹಳ ಚೆನ್ನಾದ ಹೆಸರುಗಳು!

ಹೀರಾ, ಸ್ವಲ್ಪ ದರ್ಶಿಸಿದೆಲೇ, “ವಿನಂದರೆ? ಶುಭವರ್ತಮಾನ!” ಎಂದಳು.

“ಹಾಗಂದರೆ?”

“ಶುಭವರ್ತಮಾನ!”

“ಅವಳನ್ನೇನು ಕೇಳುತ್ತಿಯೋ, ಬಿಂಕದ ಮುದ್ದೆಯನ್ನು? ಅವಳ ಶುಭವರ್ತಮಾನ ಅವಳಿಗೇ ಇರಲಿ, ನಾವು ನಮ್ಮ ಆಟ ಮುಂದರಿಸೋಣ.” ಎಂದನು ರಾಮಗೋಪಾಲ.

“ಸ್ವಲ್ಪ ನಿಲ್ಲು, ಅದೇನು? ಹೇಳು ರಾಣಿ!”

“ಹೇಳಿದ್ದಿಲ್ಲವೇ?”

“ಹೊಳ್ಳಿ!” ನಗುತ್ತಾ ರಾಜಾರಾಮನು ಹೇಳಿದನು. “ತಿಳಿಯಿತು, ತಿಳಿಯಿತು. ನನಗಿಂತ ಕುಬೇರನೊಬ್ಬನು ಸಿಕ್ಕಿದಾಗೆನೇ, ಅಲ್ಲವೇ? ಇನ್ನು ನನ್ನನ್ನು ಬಿಡುವ ಆಲೋಚನೆ!”

“ಧಿಕ್ ಇದೆಂಥಿ; ಮಾಡಿ?”

“ಮತ್ತೆ! ವರ್ತಮಾನವನ್ನು ಹೇಳಬಾರದೇ?”

“ಹೇಳಿದೆ, ಎಲ್ಲಾ ದರೂ ಉಂಟೇ? ನಿಂವೇ ಉಹಿಸುತ್ತಿರೋ ಎಂದು ಸುನ್ನುನಿಡ್ದೆ.”

“ಸಾನೂ ಉಹಿಸಿದೆ!”

“ಹೊಂ?”

“ಅದು ತಪ್ಪಾಯಿತಷ್ಟೇ?”

“ಶುಧ್ಧ ತಪ್ಪು!

“ಹಾಗಾದರೆ, ಇನ್ನು ಹೇಳಬಹುದು.”

“ನೀವು ಸುಮ್ಮನೆ ವಕೀಲರಿಗೆ ಹಣ ಸಾವಿರಗಟ್ಟಿಲೆ ಸುರಿದು, ಬಾಲ ಶಾಂಡಾದ ನರಿಯಾಗಿ ಸುಮ್ಮನೆ ಬಂದಿರಿ. ನಾನು ಸೋಡಿ, ಕಾಸೂ ಖಚಿತಲ್ಲದೆ, ಅಥವ ಲಕ್ಷ್ಯಕ್ಕೆ ಒಡತಿಯಾಗುತ್ತೇನೆ.”

“ಹ್ಯಾಯ್!” ಎಂದು ರಾಜಾರಾಮನೂ, ರಾಮಗೋಪಾಲನೂ ಇಬ್ಬರೂ ಕೇಳಿದರು. ಇಸ್ತೀರ್ಣಾಟ ಅವ್ಯಾರಲ್ಲೀ ನಿಂತುಸೋಯಿತು.

“ಅದು ಹೇಗೆ?” ಎಂದು ಪುನಃ ರಾಜಾರಾಮನ ಸವಾಲು.

“ನಿನ್ನಿಂದ ವ್ಯವಹರಿಸಲಕ್ಕೆ ಆದಿತ್ಯೋ?” ಎಂದು ರಾಮಗೋಪಾಲ ಕೇಳಿದನು.

“ನಾನು ಹೇಳಿದ್ದಲ್ಲವೇ, ಕಾಸೂ ಖಚಿತಲ್ಲವೆಂದು? ವ್ಯವಹರಣೆಯಾ ಇಲ್ಲ, ಕೊಟ್ಟೊ ಇಲ್ಲ!”

“ವುತ್ತೆ ರಾತ್ರಿ ಮನಿಗೆ ಕನ್ನ ಕೊರೆದು ಕಳ್ಳುತನ ಮಾಡುವುದೆಂದೇ?”

“ಭೀ! ಸಂಪೂರ್ಣಕೇಳಿಕೊಂಡು ಮಾತನಾಡಿಯಾಪ್ತ. ಈಗ, ನಿನ್ನ ಲಲಿತೆಯಿಲ್ಲವೇ!”

“

“ ಏನು, ಮಾತಿಲ್ಲ ? ”

“ ಮಾತನಾಡಬಾರದು, ಎನ್ನ ವವಳೂ ನೀನು, ಈಗ ‘ ಏನು, ಮಾತಿಲ್ಲ ’ ಎಂದು ಕೇಳುವವಳೂ ನೀನೇ ! ”

“ ಆಗಲಿ; ಲಲಿತಿಗೆ ಸಾಯುವ ಆಲೋಚನೆಯಿದೆಯಂತೆ ! ”

“ ಅದರಿಂದ ನನಗೇನು ಲಾಭ? ಬಾ, ರಾಜಾರಾಮ! ಅವಳು ಏನು ಹೇಳುತ್ತಾಳೋ, ಅವಳಿಗೇ ಗೊತ್ತು! ನಾವು ಇಸ್ತೀರ್ಣಾಡೋಣ ! ” ಎಂದು ರಾಮಗೋಪಾಲನು ರಾಜಾರಾಮನನ್ನು ಕರೆದನು.

“ ನೀನು ಸುಮ್ಮನಿರು ” ಎಂದು ಹೀರಾ, ಅವನನ್ನು ತಡೆದು,

“ ಸಾಯುವ ಮೊದಲು ತನ್ನ ಸಂಪತ್ತನ್ನು ಯಾವುದಾದರೂ ಫಂಡಿಗೆ ಕೊಡುವ ಆಲೋಚನೆಯಲ್ಲಿದ್ದೂ ಇಂತೆ.”

“ ಆದರೆ, ನಾವು ಯಾವ ಫಂಡಿನ ಗಂಡಂದಿರು? ನನಗೇಕೋೇ ಇದ ರಲ್ಲಿ, ಆಸೆಯೇ ಕಾಣಿಸುವುದಿಲ್ಲ” ಎಂದನು ರಾಜಾರಾಮ.

“ ನಿನುಗೇಕೋೇ ಕೋತಿಗಿಡ್ದವ್ಯಾ ಸಹಾ ಬುದ್ಧಿಯಿಲ್ಲ. ವರಿಸ್ತಿಗೆ ತಕ್ಷಕಾಗಿ ಉಪಾಯ ಯೋಚಿಸಬೇಕು.”

“ ಎಂಥ ಉಪಾಯು ?”

ಹೀರಾ, ಏನನ್ನೊೇ ಗಂಟ್ಯಾಗಿ ರಾಜಾರಾಮನ ಕೆವಿಯಲ್ಲಿ ಹೇಳಿದೆಳು. ಕೇಳಿ, ರಾಜಾರಾಮ ಹಿಗ್ಗಿ ನೂರು ಡಿಯಾದನು. “ ಹಾಗಾದರೆ, ಇದೇ ಉಪಾಯು ” ಎಂದು ‘ ಶರಾ ’ ಹೇಳಿದನು.

x x x x

ತನ್ನ ಸಂಪತ್ತನ್ನೆ ಲಾಲ್ಯ ಯಾವುದಾದರೂ ಫಂಡಿಗೆ ಕೊಡುತ್ತೇನೆ, ಎಂದೀ ಹೇಳಿದ್ದ ಈ ಲಲತೆ. ಆದರೆ, ಜನರ ಹುಜ್ಞತನವನ್ನು ನೋಡಿ, ‘ ತನಗೇಕೆ, ಈ ಬುದ್ಧಿ ಹುಟ್ಟಿತು ? ’ ಎಂದು ತೋರಿತು. ಇಲೆಕ್ಕುಸಿನ ಹಾಗೂ ಇದಕ್ಕೂ, ಹೀಡು-ಹಂಡಿನೊಳಗೆ ಸ್ವೇಚ್ಛೋಟಿ, ಇದರಿಂದಲೇ ಫಂಡ್ ಕರಿಷಿಯು ಮಾನ್ಯ (?) ಮೆಂಬರುಗಳು ವಂತಿಗೆಯಿಂದು ದೇರಿತ ಸಂಪತ್ತನ್ನೆ ಖಾಲ್, ತನ್ನ ಸ್ವಕಾರ್ಯಗಳಿಗಾಗಿಯೇ ಉಪಯೋಗಿಸುವವರು, ಎಂಬುದನ್ನು ಉಹಿಸಿ ಕೊಳ್ಳಬಹುದಾಗಿತ್ತು. ಲಲತೆಗೆ ಇದರಿಂದುಂಟಾದ ತಲೆಸಿಡಿತ ಅಷ್ಟವ್ಯಾಲಿ.

ಮೊದಲಾಗಿ ಬ್ರಾಹ್ಮಣೋದ್ದಾರ ಸಮಿತಿಯ ಮಾನ್ಯ (?) ಸ್ವೀಸಿಡೆಂಟರೀ ಚಿಜಯಂಗ್ರೇಡರು. ಈ ಸಮಿತಿ ಸಾಫ್ಟ್‌ಪಿತವಾಗಿ ಮೂವತ್ತು ವರ್ಷಗಳಾದವು. ಇದು ಸಾಫ್ಟ್‌ಪಿತವಾದುದರ ಉದ್ದೇಶವೇ ಬಹಳ ದೊಡ್ಡದು (!) ಬ್ರಾಹ್ಮಣ ವನ್ನು ಕೇಳುವವರಿಲ್ಲವಾಗಿದೆ. ದಿನದಿಂದ ದಿನಕ್ಕೆ ಅಧೋಗಳಿಗಳಿಯುತ್ತದೆ. ಪಾತಾಳಕ್ಕೆಳಿದ ಬ್ರಾಹ್ಮಣ ವನ್ನು ಮೇಲೆ ಸ್ವರ್ಗಕ್ಕೆತ್ತುವುದೇ ಇವರ ಮುಖ್ಯ ಧೈರ್ಯ ! ಇದನ್ನು ಇವರು ಎಷ್ಟರ ಮಟ್ಟಿಗೆ ಸಾಧಿಸಿದ್ದಾರೆಂಬುದು ಬೇರೆಯೇ ವಿಷಯ. ಅದಕ್ಕೆ ಅನುಕೂಲತೆಯೆಲ್ಲಿದೆ? ದುಡ್ಡೊಂದು ಬೇಕೆಲ್ಲ ! ಬ್ರಾಹ್ಮಣಕ್ಕೆ ಅಧೋಗಳಿ ಪಾರಪ್ತವಾದ ಹಾಗೆ. ಬ್ರಾಹ್ಮಣರಿಗೆ ದುಡ್ಡಿನಲ್ಲಿ ಅಧೋಗಳಿಯೇ ! ಅದಕೆ ತೋಟ, ಕಾಫಿ ತೋಟದ ಸಾಹುಕಾರರಲ್ಲೇನೋ ಇರ

ಬಹುದು, ಬೇಕಾದವ್ಯಾ. ಆದರೆ, ಅದೆಲ್ಲ ಅವರ ‘ಕೇಷ್ಟಿ’ನ ‘ಸೇವ್ಯಾ!’ ಪ್ರಾಧತೀಕ್ಷಣಕ್ಕೆ ಹೋದ ಅವರ ಮಗಂದಿರು, ಕೃಷ್ಣ ಭವನದಲ್ಲಿ, ಸಿನೆಮಾ ಧಿಯೇಟರಿನಲ್ಲಿ ಹಿಂದಕ್ಕೆ ತೆಗೆಯಾರದೆ ತೆ, ‘ಪರ್ಮನೆಂಟ್’ ಡೆಪ್ರೊಸಿಟ್’ ಆಗಿ ಇಡುತ್ತಾರೆ. ಅಲ್ಲವಾದರೆ ಇದು ನ್ಯಾಯ: ರೇ? ಮದುವೆ, ಮುಂಜಿಗಳಾದರೆ, ಜರಿಕಚ್ಚಿಯವರಿಗೆ ಒಂದು ಚಕ್ರದಕ್ಷಿಣಿ ಕೈಟ್ಟಿರೆ, ಬಹಿನಾರ್ಸದವರಿಗೆ, ಆ ಚಕ್ರದಲ್ಲಿ ಮೂರಾಣಿಗೆ ಚಕ್ರ ಕೊಡುತ್ತಾರೆ. ಇವರಿಗೆ ದುಡ್ಡಿದ್ದವರನ್ನೇ ಉದ್ದಾರ ಮಾಡುವ ಬುದ್ಧಿಯಲ್ಲದೆ, ಬಡವ: ಸಂಕಷ್ಟಗಳು ಗೊತ್ತೇ ಇಲ್ಲವಳ್ಳ! ದುಡ್ಡಿನಲ್ಲಿ ಹೀಗೆ ಕಂಗಾಲಾದ ರವ, ನಂದಾಚಾರ್ಯರು, (ಮಾನ್ಯ ಪ್ರೈಸಿಡೆಂಟರು) ಅನಾಯಾಸವಾಗಿ ಅಥವ ಲಕ್ಷ್ಯಕ್ಕೆ ಹತ್ತಿರದ ಸಂಪತ್ತು ವಶವಾಗುವಾಗ ಸುಮೃನೆ ಕುಳಿತುಕೊಳ್ಳಲು ಆ ರಿಗೇನು ತಲೆಗೆ ಹುಳ ಹತ್ತಿತ್ತೇ? ಅವರು ಲಲಿತಮೃನನ್ನು ಭೇಟಿಯಾಗುವ ಲೋಚನೆ ಮಾಡಿದರು.

ಆದರೆ, ಹಿಂದಿನ ರಾತ್ರಿಯೇ ಆ: ರಿಗೆ ಹಾಳಾದ ಜ್ಞರ್ವೋಂದು ಒಂತಯ್ಯಾ! ಆದರ ಕಾವನ್ನು ಅನುಭವಿಸಿದ ಅವರಿಗೆ, ಹಣ ಬರುವಾಗ, ತಾನು ಹೆಣವಾಗುತ್ತೇನೋ ಎಂಬ ಆಲೋಚನೆಯಾಗಿ ಆಗದಿರಲ್ಲ. ಆದರೆ, ಇಷ್ಟ್ವೋಂದು ಅಲ್ಲ ಶಾರಣಗಳಿಗಾಗಿ ರಣವ ತ್ವ ಸುಮೃನೆ ಬಿಡುವ ಜನರಲ್ಲ ಅವರು! ತಾವು ಹೆಣವಾದರೂ, ತಮ್ಮ ಕರ್ತುಂಬದ ವಿಸಿಯೋಗಕ್ಕಾದಿತ್ತು, ಇನ್ನೂರ್ ಮಾಡಿ ಬಿಡ್ಡೋಣ ಎಂಬ ಸಡೆಂಬೋಚನೆಯಿಂದ (?) ತಮ್ಮ ಪರಸ್ಯನಲ್ಲ ಸೆಕ್ರೆಟರಿ ಮಹಾಶಯರನ್ನೇ ಖದ್ದು ಕಳುಹಿಸಿದರು. ಇವರು ದಯಾನಂದಾಚಾರ್ಯರು! ಹೆಸರಿಗೆ ತಕ್ಕಿನರು ಎಂದು ಹೇಳಿದರೆ ನಾಕು.

ಟೆಕ್, ಟೆಕ್ ಬಾಗಿಲು ಸದ್ಗ್ರಾಗಿ, ಲಲಿತೆ, ಬಾಗಿಲು ತೆರೆದಳು. ಹೊರಗೆ, ಹಾವುಗೆ ಹೆಟಿಕೊಂಡ ಆಚಾರ್ಯರೇ! ಕುಕುಲ್ಲಿ ಕಾಗದಪತ್ರದ ಕಟ್ಟು!

“ನಮಸ್ಯಾರ!” ಎಂದಳು ಲಲಿತೆ.

“ನಮೋನ್ಯಾನು!” ಆಚಾರ್ಯರು ಉತ್ತರಗೊಟ್ಟಿರು. ಲಲಿತೆ, ತನಗೆ ನಮಸ್ಕಾರಸಲಿಲ್ಲವೆಂದು ಸ್ವಲ್ಪ ಬೇಸರವಾಯಿತು. ಹಿರಿಯರೆಂಬ ಗೌರವ ವಾದರೂ ಬೇಡವೇ?

“ಕುಳಿತುಕೊಳ್ಳಿ..” ಎಂದು ಲಲಿತೆ ಆಸನವನ್ನು ತೋರಿಸಿದಳು.

“ರಾಮ! ರಾಮ! ಶಾಂತಂ, ಪಾಪಂ! ಶಾಂತಂ, ಪಾಪಂ! ಖುಚಿಯನ್ನೇರುವುದೋ? ಮಣಿ! ಮಣಿ!”

ಲಲತೆ ನಕ್ಕು, ಮಣಿಯನ್ನಿರಸಿದಳು. ಅಚಾರ್ಯರು, ಸ್ವಲ್ಪವೂ ವಿಲಂಬಿಸದೆ, ಆಸನಾರೋಹಣ ಮಾಡಿದರು.

“ ಕಾಫಿ, ಕಣಾಯ, ಚಹಾ !.....! ”

“ಒಂದು ಉಹಳಂ! ಎಳ್ಳನೀರು, ಹಾಲು.....! ”

ಹಾಲೇ ಬಂದಿತು. ಅಚಾರ್ಯರು ಬೆಕ್ಕಿನಂತೆ ಕಣ್ಣಾಚ್ಚಿ ಕೊಂಡು ಕಚ್ಚಿಯೇ ಕುಡಿದರು.

“ತಮ್ಮ ಪವಿತ್ರ ಪಾದಂಗಳು ಏಕೆ ಇತ್ತು ಕಡೆ ಬರೋಣಾಯ್ತು? ”

ಕೇಳಿದ್ದೇ ಸರಿ, ಅಚಾರ್ಯರ ಬಾಯಿಯ ಬೀಗ ತೆರೆದಂತಾಯಿತು. ಅವರ ಪ್ರತಿಯೊಂದು ಮಾತಿನಲ್ಲಿ ಅವರ ಸಂಸ್ಕೃತ ಪಾಂಡಿತ್ಯವು ಹೊರ ಸೂಸುತ್ತಿತ್ತು. ಆ ಪಾಂಡಿತ್ಯ ಪ್ರದರ್ಶನದ ನಡುವೆ ಕಂಕಳ ಕಾಗದದ ಕಟ್ಟನ್ನು ತೆರೆದು, ಅದರಲ್ಲಿ ಲಿಖಿತವಾದ ಬ್ರಾಹ್ಮಣಿಜ್ಞಾದಧ್ರರದ ಯೋಜನೆಯನ್ನು ತೋರಿಸಿಯೂ ಆಯಿತು.

ಅವರು ಇನ್ನೂ ಗುಂ ವುಟ್ಟಿರಲಿಲ್ಲ. ಅವ್ಯಾರಲ್ಲಿ, ‘ ರೊಟ್ಟಿ, ರೊಟ್ಟಿ, ’ ಎಂದು ಶಾಗುತ್ತು ಚಿಕ್ಕ ಹುಡುಗನೊಬ್ಬ ಒಳಗೆ ಬಂದು ಬಟ್ಟಿ. ಅಚಾರ್ಯರು ತಮ್ಮ ಮೂರಿನ ಎರಡೂ ಸೊಳ್ಳಿಗಳನ್ನು ಬತ್ತಿಹಿಡಿದು, ತಮ್ಮ ದಯಾ ಹೆಸರಿನ ಮಹಿಮೆಯನ್ನು ಪ್ರದರ್ಶಿಸಿದರು. “ ಅಯ್ಯೋ ! ಅವನ ಮೈಯ ದುಗಂಧವೇ ! ಚಿಂದಿ ಬಟ್ಟಿಯೇ ! ರೂಪವೇ ! ಅವನು ಇನ್ನು ಸ್ವಾನಮಾಡುವುದು ಯಾವಾಗ ಸಾಯುವಾಗಲ್ಲೋ ? ” ಎಂದೆಲ್ಲಾ ಅಂದಿತು ಅವರ ಮನಸ್ಸು. ಉಸಿರುಗಟ್ಟಿ ಸಾಯುವಂತಾಯಿತು. ಆದರೆ, ಅವರನ್ನು ಕೊಳ್ಳುವ ಇಚ್ಛೆ ಲಲಿತಿಗರಲಿಲ್ಲ. ಅವಕಿಸಿದ ಒಂದು ರೂಪಾಯಿ ಯನ್ನು ಹೆಕ್ಕಿ, ಹಿಗ್ಗಿ, ಹುಡುಗ ಹೋಗಿಬಿಟ್ಟಿದ್ದನೇ.

ಅಚಾರ್ಯರು, ಉಸಿರಾಡಿಸುತ್ತಾ, “ ಏನೊಂದು ದಕ್ಷಿಣ ಮಂಗಳೂರಪ್ಪ ! ಸರಕಾರದವರಂಗೇನು ಮಂಡಿಮಾರಿ ? ಫೇಡಿಂಗ್ ಹೌಸ್ ತೆರೆಯಲಿ, ಓರ್ವನ್ ಫಂಡ್ ಹೊರಡಿಸಲಿ, ” ಎಂದು ತಮಗೂ ಇಂಗ್ಲಿಷ್ ಗೊತ್ತಿದೆ ಎಂಬುದನ್ನು ತೋರಿಸಿದರು.

“ ಇರಲಮ್ಮು, ನಾನು ಹೇಳಿದ ವಿಚಾರ ? ”

“ ಎಲ್ಲಾ ನಾಲ್ಕು ದಿನದ ಮೇಲೆ ನೋಡೋಣ ಅಚಾರ್ಯರೇ ! ”

“ ಭೇಣ ! ”

‘కుక్కలంబరథరం’ ఎన్న త్వా ఆజాయిర సమారి హోరటు కోరియితు.

మంగళారినల్లే! ఇన్నొందు సంఘపూ తత్వాలక్షే తలేయైత్తి కేండిత్తు. భాషోధ్వార సంఘు! మంగళారు చన్నడద ఉరా దడూ, ఇదు బరే ఇన్నడ భాషోధ్వారక్కాగి కుట్టిద సంఘపల్లి. మంగళారినల్లిరువుదు కన్నడిగరు మాత్రవే! అల్ల; ఇతర భాషేయి న్నూ దువవరూ ఇద్దారే. ఆవరన్న బిట్టు బరే కన్నడవన్న ఉద్దరి సువుదెందరి కుచ్చుతనవల్లవే? ఆదుదరిందలే! ఈ సంఘాదవు చన్నడ, ఇంగ్లీష్, తమిళు, తెలుగు, హింది, మలయాళ, కొంకణి ముంతాద భాషేగళన్న ఒట్టుసేరిసి, వితేన అడుగెగళల్లి మాడువ అవ్విలనంథ, కలసు మేలోగరదంథ ఒందు భాషేయిన్న ఉత్సవిసి, ఆదర ఉద్దారవన్న క్షేగొళ్ళవుదరల్లి మగ్గురాగిద్దరు. ఆదరే, ఇవరు పరస్పర మాతాడికోళ్ళవాగ అధ్యవాగద తొందరియిద్దే! ఇత్తు. ఇంగ్లీషరు, “ఇంగ్లీషు కెలియిరయ్య! ఇదెంథదు, కం-శం? మాకాలే సాకేఖరు సత్తు ఇష్టు వఫవాదరూ, నిమగే బుద్ధి బరలిల్లవల్ల!” ఎన్న త్తిద్దరే, హింది-ప్రవీణరు తన్న హందిగే సమానవాద బాయియన్న తరిదు, “నిమ్మ తాట్-గిట్ ఎల్లా ఇల్లి నడియోకంగిల్ల, నివే! ఇన్న పెట్టిగే కట్టబేళు ఇంగ్లాండిగి! ఇల్లవాదరే, నావు నిమ్మన్న అరబి కదలిగిసేయుత్తేహో ఇల్లవో నోఇది,” ఎందు అబ్బంసుత్తిద్దరు. కన్నడిగంగే, ఇవరిచ్చరల్లి యారు మాతాడిదరూ, ‘ఎన్నడ ఇదు?’ ఎందు కేళునంతాగుత్తిత్తు. అదరల్లియూ ఒబ్బ హింది పండితరు, ఒబ్బ కన్నడ పండితరన్నడ్డేతిసి, “కాను కరో!;” ఎందాగ, ఆ బ్రహ్మచారిగళగే మోదల శబ్దవన్న కేళి, పాప! మనస్సినల్లి ఏనేనో ఆయితంతే.

ఇదక్కేంత మోదల విజారవన్న మరీతు బిట్టు. ఈ సంఘ క్షీంతలూ మోదలాగి బేరి సంఘగళు దొడుగట్టికొందు లలితియు నున్నగే బందిద్దవు. గౌడ సారస్వతరు బందు, తావు ‘బ్రాహ్మణరు’ ఎందాగ, లలితీ, రమానందాజాయిర హసరన్న త్తిదరే, ‘ఆవరు

ಪುಲಕೊಡ್ಡೆಲ್ಲ ಬ್ರಹ್ಮಣರು' ಎಂದು ಬಿರುದಾಯಿತು. ರಮಾನಂದಾ ಚಾರ್ಯರು ಸುಮೃದ್ಧಿ ಕೂತಾಡ ವೀರ? ಅವರು, ಕೊಂಕಣಿಗಳಿಗೆ, 'ನೀವು ಕಸಚೆ-ಮೊಸಚೆ ಬ್ರಹ್ಮಣರು' ಎಂದು ನಂಜು ಕಾರಿದರು. ಸರಿ, ಸುರು ವಾಯಿತು ಅಲ್ಲಿಯೇ ಹೈಪೋಟ! ಒಬ್ಬ ಮಾಹನೀಯರು, 'ಸಿನಿಮಾ ಫೇಟರು' ಕಟ್ಟಿಸುವ ಆಸೆಯಿಂದ ಬಂದು, "ನೀವೀಗ ಒಂದು ಮೂವತ್ತು ಸಾವಿರ ಸಾಲವೆಂದು ಕೊಟ್ಟಿರಿ, ವಾಯಿದೆ ಮುಗಿಯುವುದರೊಳಗೆ, ಫಾಯಿದೆ ಸಮೀತ ಎಂದರೆ, ಬಡ್ಡಿ ಉಟ್ಟಿರ ಸಲೆಯ್ಲೇ ಕೂಡಿಸಿ, ನಾನು ತೆಂದುಕೊಟ್ಟಿರಾಯಿತ್ತಲ್ಲ" ಎಂದು ರಂಗು ಮಾಡಿದರು. ಆದರೆ, ಲಲಿತೀಯ ಗುರಿ ಬೇರೆಯಾಗಿದ್ದುದ ರಿಂದ ನಿರಾಶೆಯಿಂದ ಹಿಂದಿರಿಗಬೇಕಾಯಿತು.

ಬ್ರಹ್ಮಣರ ಬೆನ್ನುಟ್ಟಿಕೊಂಡೇ ಹೊಲೆಯರು ಬಂದರು. ಅವರು 'ಗಾಂಧಿರೀಕಿ ಜ್ಯೇ.' 'ಜ್ಯಾರಲಾಲ್ಲಾಕಿ ಜ್ಯೇ' ಗೆ ಬೀದಿಗಳು ಒಡೆದು ಹೋದವಂತಿ. ಅವರು ಲಲಿತೀಯ ವನೆಯು ವುಂದೆ 'ಹಾಲ್ಫ್' ಅಂದಾಗ, ಲಲಿತೆ ಹೊರಗೆ ಜಗಲಿಯಲ್ಲೇ ಕುಳಿತಿದ್ದಳು. ತನ್ನ ಪಂಗಡವನ್ನು ದಾರಿಯಲ್ಲೇ ಬಿಟ್ಟು, 'ಲೀಡರ್'ನೋಬ್ಬನೇ ಮುಂದೆ ಬಂದವನು.

"ಅಮ್ಮಾ, ವೇಲೆ ಬಗ್ಗುಹಃದಲ್ಲವೇ?" ಎಂದು ಅಂಗಳದಲ್ಲೇ ನಿಂತು ಕೇಳಿದನು.

ಲಲಿತಿಗೆ ಅರ್ಥವಾಗಲಿಲ್ಲ: "ಅದೇನಪ್ಪು" ಎಂದು ಕೇಳಿದಳು.

"ನಾವು ಹೊಲೆಯರಾ!"

"ಒಹೋ! ಹಾಗೋ?"

"ಬರಬಹುದೇ?"

"ಅಡ್ಡಿ ಶಿವಾಯಿ!"

ಲೀಡರ್ ಕೃಷ್ಣಪ್ಪನು ಜಗಲಿಯನ್ನೇ ರಿದನು. ಲಲಿತೆ, ಖುಚ್ಚಿಯನ್ನೇ ಅವನಿಗಿತ್ತಳು.

"ತಮ್ಮ ಹೆಸರು?" ಎಂದು ಕೇಳಿದಳು.

"ಕೃಷ್ಣಪ್ಪ!"

"ಮತ್ತೇನು ವಿಶೇಷ?"

"ಎನ್ನೂ ಇಲ್ಲ; ತಮ್ಮ ಒಪತ್ತನ್ನು ಜನೋಧ್ವಾರಕ್ಕಾಗಿ ಕೊಡುತ್ತೀರೆ ರಿಂದು ಹೇಳಿದ್ದೀರಂತೆ."

“ಹೊಂ; ಹೇಳಿದ್ದು ಹೋದು.

“ನೋಡಿ; ನಮ್ಮುದು ಬಹಳ ಕೀಳು ಜಾತಿ; ವಿದ್ಯಾಬುದ್ಧಿ, ಎಲ್ಲದ ರಲ್ಲಾ ಬಹಳ ಕೀಳು. ಉಳಿದವರೆಡುರಿಗೆ ನಮಗೆ ಸ್ಥಳವೇ ಇಲ್ಲ. ನಮ್ಮವರ ಉದ್ದಾರಕಾಗಿಯೇ ನಾವು ಚೀಂಕ ಕಟ್ಟಿದ್ದೇವೆ.”

“ಇದೇನೂ ಸರಿಯಾಗಿ ಕಾಣಿಸುವುದಿಲ್ಲ ನನಗೆ. ಎಲ್ಲಿ ನೋಡಿದರೂ ಈಗ, ಡಾಕ್ಟರ್‌ಗೋ, ಎಂಜಿನಿಯರಿಂಗಿಗೋ, ಕಾಲೇಜಿಗೋ ಎಲ್ಲಾ ನಿಮ್ಮ ಜಾತಿಯವರೇ ಹೋಗುತ್ತಿದ್ದಾರೆ. ಉಳಿದವರನ್ನು ಕಡೆಗಳಿಸಿ, ನಿಮಗೇ ಮೊದಲು ‘ಸೀಟು’ ಕೊಡುತ್ತಾ ಇದ್ದಾರೆ.”

“ನಿಮ್ಮ ಮಾತು ಒಂದು ರೀತಿಯಲ್ಲಿ ನಿಜ, ಅಮ್ಮಾ! ಕೆಲವರು ಕಲಿತು ಹೋಗುತ್ತಾರೇನೋ ನಿಜ. ಒಂದು S. S. L. C. ಯಾದರೆ ತನ್ನ ಷ್ಟೇಚ್‌ನೇ ಧೈರ್ಯಬರುತ್ತದೆ ಆದರೆ, ಹೆಚ್ಚಿನವರಿಗೆ ಶಾಲೆಗೆ ಹೋಗುವ ಧೈರ್ಯವೇ ಇಲ್ಲ. ಒಂದು ವೇಳೆ ಹೋಗುವ ಮನಸ್ಸಿದ್ದರೂ, ಆರ್ಥಿಕ ದೃಷ್ಟಿಯಿಂದ ನೋಡಿ ಹಿಂಜರಿಯುತ್ತಾರೆ. ಉಟಕ್ಕೇ ಇಲ್ಲದವರು, ಇನ್ನು ಬಟ್ಟಿ, ಸ್ಲೇಟ್‌, ಪ್ರಸ್ತರಕ್ಕೆಲ್ಲಾ ಎಲ್ಲಿಂದ ತಂದಾರು? ನಮ್ಮದೇನೋ ಹಿರಿಯಾಸೆಯಿದೆ. ಒಂದು ಸಂಘವನ್ನು ಹೇಗೂ ಕಷ್ಟದಿಂದ ಸಾಫ್‌ಪಿಸಿದ್ದೇವೆ, ಇನ್ನೊಂದು ಫಂಡ್ ತೆರೆದು, ನಮ್ಮವರನ್ನು ವಿದ್ಯಾವಂತರನ್ನಾಗಿ ಮಾಡಬೇಕೆಂದು ಆವಶ್ಯಕವಿದ್ದಲ್ಲಿ ಧನಸಹಾಯ ಮಾಡಬೇಕೆಂದು ನಮ್ಮ ಉದ್ದೇಶ! ನಿಮ್ಮಂಥವರ ಬೆಂಬಲವಿದ್ದರೆ, ಅದು ನೇರವೇರುವುದಕ್ಕೆ ಏನೂ ಕಷ್ಟವಾಗಲಾರದು.”

ಲಲಿತೀಯ ಮನಸ್ಸಿಗೆ ಈ ಮಾತು ಸ್ವಲ್ಪ ಹಿಡಿಯಿತು. ಆದರೂ, ಸ್ವಲ್ಪ ಹೊತ್ತು ಸುಮ್ಮಿನಿದ್ದು. “ಯಾವುದಕ್ಕೂ ನೋಡೋಣ” ಎಂದಳು.

“ಹಾಗಾದರೆ, ನಾನು ಬರುತ್ತೇನೆ.” ಎಂದು ಕೃಷ್ಣಪ್ಪನು ಹೊರಟು ಹೋದನು.

ಆ ಸುದ್ದಿ ಹೇಗೋ ರಮಾನಂದಾಚಾರ್ಯರಿಗೆ ಗೊತ್ತಾಯಿತು. ಜ್ಞರನೀಗಿ, ಕೆಲವು ದಿನಗಳಾಗಿದ್ದೇರೂ, ಇನ್ನೂ ಆವರಲ್ಲಿ ಸಾರೆನ್ನು ಶಕ್ತಿ ಬಂದಿರಲಿಲ್ಲ. ಆದರೂ, ತಾವೇ ಖುದ್ದ ಮೋಟಾರ್ ಕಾರಿನಲ್ಲಿ ಚಿತ್ತಪ್ರಸಿದರು.

“ಏನಮ್ಮು, ಆ ಹೊಲೆಯರಿಗೆ ಹಣಕೊಟ್ಟು, ನೀವೂ ಚಂಡಾಲ ರಾಗುತ್ತೋರೋ?” ಎಂಬುದೇ ಆವರ ಕರೋರ ಮಾತು.

“ ಏಕಾಗಬಾರದು ? ”

“ ನೇರೀಡಿ; ಹೀಗೆ ಮಾಡಬೇಡಿ, ಒಕ್ಕೊಯದಕ್ಕೂ ಮಾಡಬೇಡಿ. ಎನು ಕುಷಾಲೀ ? ಶ್ರುತಿಯವಾದಿತು; ಇಡೀ ಮಂಗಳೂರಲ್ಲೀ ರಕ್ತದಹೂಳಿ ಹರಿದಿತು. ಹ್ಯಾ ! ”

“ ನಾನು ಯಾರಿಗೂ ಕೊಡುವುದಿಲ್ಲ ಅಚಾಯರೀ ! ”

“ ಹ್ಯಾ ! ಹ್ಯಾ ! ಹ್ಯಾ ! ನಾನು ಹೇಳಿದ್ದ ಕೇಳ ಹೆದರಿಬಿಟ್ಟಿರಾ ? ಇಲ್ಲ, ಇಲ್ಲ, ಎಲ್ಲಾ ನಮಗೇ ಕೊಟ್ಟುಬಿಡಿ. ಎನೂ ಆಗಲಾರದು. ”

“ ಆದಕ್ಕಲ್ಲ, ನಾನು ಇತ್ತಿಉಚಿಗೆ ಯಾರಿಗೂ ಕೊಡುವುದಿಲ್ಲ ಎಂದು ತೀವ್ರಾನಿಸಿದ್ದೇನೇ ! ” ಎಂದು ಬೇಕೆಂದೇ ಸುಳ್ಳೀ ಹೇಳಿದಳು.

“ ಹಾಗಾದರೆ, ಹೂಂ, ಹೂಂ, ನಮ್ಮನ್ನು ಪರಿಸ್ಥಿಸಲಕ್ಕೆ ಇಷ್ಟೆಲ್ಲಾ ನಾಟಕ ಮಾಡಿಸಿಯೋ ? ”

“ ನಿಜಕ್ಕೂ ಹೌದು; ಇದರಿಂದಾಗಿಯೇ ನನಗೆ ಗೊತ್ತಾಯಿತು, ನಿಮಗೆ ಕೊಟ್ಟರೆ, ಅದೆಷ್ಟು ಸದ್ವಿನಿಯೋಗವಾದಿತೆಂದು..... ”

ಅಚಾಯರಿಗಾದ ಅವಮಾನ, ಅವರ ಧ್ವನಿಯಲ್ಲಿ ಚಿಮ್ಮೆ ತೊಡಿತು. “ ಹ್ಯಾ ! ಥೂತ್, ಥೂ ! ಬಾಯಿಮುಚ್ಚು ! ನಿನು ಹೆಂಗಸಾದುದಕ್ಕೂ ಯಿತು. ಇಲ್ಲವಾದರೆ ತಫರಾಕು ಕೊಟ್ಟು..... ”

ಅಚಾಯರಿಗೆ ಕೋಪದಿಂದ ಮುಂದೆ ಮಾತನಾಡುವುದಾಗಲಿಲ್ಲ. ಲಲಿತೆ, ಇನ್ನೂ ತನ್ನ ಹೇಳಿಕೆಯನ್ನು ಮುಂದುವರಿಸಿದಳು- ಅಚಾಯರಿಗೆ, ಅದನ್ನು ಕೇಳುವಪ್ಪು ತಾಳೈಯುಳಿದಿರಲಿಲ್ಲ. ಅವರು ಆಗಲೇ ಅಲ್ಲಿಂದ ಹೊರಟ್ಟಿಬಿಟ್ಟಿದ್ದರು. ಕೋಪದಿಂದಾಗಿ, ಆ ಒಂದು ದಿನವಿಡೀ ಮೌನವೃತ್ತಧಾರಣೆಮಾಡಿದರು.

“ ಹೂಂ, ಒಂದು ಮಲಾಮತ್ತು ಹೇಗೂ ಹೋಯಿತು. ಇನ್ನೂ ದುದನ್ನು ನೋಡಬೇಕು. ಜಾತಿ-ಪಂಗಡ ಎಂಬ ಭೇದವಿಲ್ಲದೆ ಯಾವುದು ತನಗೆ ಸರಿಯಾಗಿ ಕಾಣುತ್ತದೋ, ಅದಕ್ಕೇ ಎಲ್ಲವನ್ನೂ ಕೊಡಬೇಕು. ” ಎಂದು ನಿವ್ಯಾಸಿಸಿದಳು ಲಲಿತೆ.

೧೧

ಸಮಯ ಹೀಗೆಯೇ ಕಳಿದುಹೋಯಿತು. ಭುಜಂಗನೀಗ ತಾಯಿಯ ಮಡಿಲನ್ನು ಬಿಟ್ಟು, ಶಾಲೆಯ ಮಡಿಲನ್ನು ಸೇರಿದ್ದನು. ಸ್ವಾಭಾವಿಕವಾಗಿ, ಮೊದಲು ಒಂದೆರಡುದಿನ ಭಂಡಿ ಹಿಡಿದುದರಿಂದ ಅವನನ್ನು ಶಾಲೆಗೆ ಕಳುಹಿಸುವುದು ತುಂಬಾ ಪ್ರಯಾಸವಾಯಿತು. ಪೆಸ್ಟರಮೆಂಟ್, ಬಿಸ್ಟ್ರೋಟ್‌ಗಳಿಂದ ಪ್ರೇರಿಸಬೇಕಾಯಿತು. ಮತ್ತೆ ಕೆಲವು ದಿನಗಳಮೇಲೇ ಶಾಲೆಯ ವಾತಾವರಣಕ್ಕೆ ಮನಸ್ಸೋತು, ಗಂಜಿಯಾಟ ಶೀರಿಸಿಕೊಂಡು, ಚೀಲವೇರಿಸಿಕೊಂಡು, ಇನ್ನೂ ಒಂದು ಗಂಟಿಯ ಮೊದಲೇ ಅವನು ಶಾಲೆಯ ಕಡೆಗೋಡುತ್ತಿದ್ದನ್ನು. ಶಾಲೆಯಲ್ಲಿ ಸಹಜವಾಗಿಯೇ ಅವನ ಟ್ರೇಚರ್‌ರ ವ್ಯಾದುವಾತು, ಶಿಂಡಿಗಳ ಪ್ರೇರಕ ಶಕ್ತಿಯಿತ್ತು.

ಭುಜಂಗನು ಶಾಲೆಗೆ ತೆರಳಿದನಂತರ, ಲಲಿತ್‌ಗೆ ಹೊತ್ತುಗಳಿಯುವುದು ಬಹಳ ಕಷ್ಟವಾಯಿತು. ಭುಜಂಗನು ಹೋದ ಒಂದು ಗಂಟೆಯಾಳಗಾಗಿಯೇ ಅವಳ ಕೆಲಸ, ಕಾರ್ಯಕಲಾಪಗಳೆಲ್ಲ ಮುಗಿಯುವುವು. ಅಲ್ಲಿಂದ ಜಗಲಿಯಲ್ಲಿ ಕುಳಿತು ನುಸಿ ಓಡಿಸುವ ಕೆಲಸ; ಅವಳ ನೇರಿಮನೆಯ ಹೆಂಗಸರೆಲ್ಲಾ ನಾಲ್ಕಾರು ಮಕ್ಕಳ ಜನನಿಯರಾಗಿದ್ದು ದರಿಂದ, ಅವರಿಗೆಲ್ಲಾ ರಾಶಿ ಮಲಗುವ ತನಕ ಉಸಿರಾಡಿಸಲು ಕೂಡಾ ಅವಕಾಶವಿರಲಿಲ್ಲ. ಅಂತಿರಲು, ಅವರೆಲ್ಲಾ ಇವಕ್ಕೊಡನೆ ಹೇಗೆ ಪಟ್ಟಾಂಗಕ್ಕೆ ಒಂದಾರು? ಒಂದು ವೇಳೆ ಒಂದರೂ, ಅವರ ಮಾತುಕಥ್ಯಯೆಲ್ಲಾ ಏನು? ‘ಫೇಶನ್’ ಮಹಿಳೆಯರ ಟ್ರೇಕೆ; ಗಂಡಸರ ಅಣಕ; ‘ಆ’ಧಮ್ ಮರದ ಹಾಗೂ, ಅದರ ಸ್ವಾಮಿ ಪಾದಂಗಳ ‘ತಾರೀಫು’; ಸೀತಾರಾಮಾಯಣ ಇತ್ಯಾದಿ. ಇಂಥ ವಿಷಯ ಗಳನ್ನು ಕೇಳುವುದರಲ್ಲಿ ಲ್ಲಾ ಲಲಿತೆಗೆ ಆಸಕ್ತಿಯಿರಲಿಲ್ಲ; ಉಲ್ಲಾಸವಿರಲಿಲ್ಲ. ಭುಜಂಗ ಬರುವವರಿಗೂ, ಆಕಾಶವನ್ನು ನೋಡುತ್ತಿಲೇ ಅವಳು ಸಮಯ ಕಳೆಯುವಳು.

ಭುಜಂಗ ಬರುವಾಗ ಸಾಧಾರಣವಾಗಿ ಗಡಿಯಾರದ ಮುಳ್ಳಗಳು ಒಂದು-ಹನ್ನೆರಡರ ಮೇಲೆ ಮುಂದಿಲ್ಲ. ಡಿಗ್ರಿಯಲ್ಲಿ ಸಿಲ್ಲುತ್ತಿದ್ದವು. ಅವನು ಬರುವುದೇ ‘ರಾಯಲ್’ ಮೇಯಿಲ್ ಸ್ಪ್ರೋಡಿನಲ್ಲಿ. ಒಂದುದೇ, ಉಟ ಮಾಡಲಿಕ್ಕಾಯಿತು, ಹೋಗಲಿಕ್ಕಾಯಿತು. ತಾಯಿಯ ಬಳ ಕುಳತು,

ಅವಳನ್ನು ಸಂತೋಷ ಪಡಿಸಲು, ಅವನಿಗೆಲ್ಲಿದೆ ಅವಕಾಶ? ಲಲಿತೆ, ಅವನು ಹೋದಮೇಲೆ, ತಾನೊಬ್ಜಂಟಿಗಳಾಗಿ ಉಟ್ಟಿ ಶೀರಿಸಿ ಬಂದು ಪವಡಿಸಬೇಕು. ನಿದ್ರೆಯೊಂದು ಈ ಸಮಯದಲ್ಲಿ ಬಹಳ ಉಪಕಾರಮಾಡುತ್ತಿತ್ತು. ಸಾಧಾರಣ ಬಂದೂವರೆ ಗಂಟಿಗೆ ಮಲಿಗದಳೆಂದರೆ, ಅದರ ಇಮ್ಮೆಡಿಯನ್‌ಪ್ರ ಹೊತ್ತು ಗುವತನಕ, ಗಾಥವಾದ ನಿದ್ರೆ!

ಮೂರು ಗಂಟಿಗೆ ಎಡ್ಡು ಒಲೆಹಚ್ಚಿದಳೆಂದರೆ, ಒಬ್ಬೊಬ್ಬರಾಗಿ ಫಂಡಿನ ‘ಭಂಡ’ರು ಕಾಣಿಸಿಕೊಂಡು ತಮ್ಮ ಕಾಟಗಳನ್ನು ಪ್ರಾರಂಭಿಸುವರು; ಅವರ ಚಮತ್ವಾರವೇನು? ತಮಗೂದಿಗಿರುವ ‘ತಕಲೀನು’ಗಳ ವಣಿನೆಯೇನು? ‘ತಾರೀನ್ಹೇ’ನು? ಲಲಿತೆ, ಒಬ್ಬೊಬ್ಬರನ್ನು ಗಿಯೇ, ‘ನೋಡೋಣ, ನೋಡೋಣ’ ಎಂದು ಹೀಂದೆ ಕಳುಹಿಸುವಾಗಲೇ, ಗಡಿಯಾರದಲ್ಲಿ ನಿದು ಬಡೆದು, ಭುಜಂಗನು ಕುಣಿಯುತ್ತಾ, ಕುಣಿಯುತ್ತಾ ಮನೆಗೆ ಬರುವನು. ಇಬ್ಬಿರಗೂ ಕಾಫಿ-ಪಾಟ್‌ಯಾಗುವುದು. ಈಗಾನರೆ, ಲಲಿತೆಗೆ ಏತಿನಿರಿದ ಸಂತಸ! ಆದರೆ, ಸೂರ್ಯನಿಗೆ ಅವಳಕ್ಕೇಲೆ ಕರುಣೆಯಿರುವುದಿಲ್ಲ; ಕತ್ತಲು ಹೆಚ್ಚಾಗಿ ಭುಜಂಗನಿಗೆ ತೂಕಡಿಕೆ ಪ್ರಾರಂಭವಾಗುವುದು. ತಾಯಿಯ ಜೋಗುಳ ವಿಲ್ಲದೆ, ಇನ್ನೊ ರಾತ್ರಿಯ ಭೋಜನ ಮುಗಿಯುವುದಕ್ಕೆ ಮುಂಚೆಯೇ, ತೆಂಗಿನವರದ ಸೋಗೆಗಳ ಕುಣಿತಕ್ಕೂ, ಗಾಳಿಯ ಶೀಟಕ್ಕೂ, ಮೈಮರಿತು ಸಿದ್ದಿಸಿಬಿಡುವನು. ಆದರೆ, ಲಲಿತೆಗೆ ಹತ್ತು ಗಂಟಿಯಾಗದೆ, ನಿದ್ರೆ ಬರುತ್ತಿರಲಿಲ್ಲ. ಸಿದ್ರೆ ಬರುವತನಕವೂ ಹಾಸಿಗೆಯಲ್ಲಿ ಹೊರಳಿಕೊಂಡು, ಯೋಚನೆಯಿಂದಲೇ, ಅವಳು ಸಮಯ ಕಳೆಯುತ್ತಿದ್ದಳು. ಇದಿಷ್ಟು ಅವಳ ಸಾಮಾನ್ಯ ದಿನಚರಿಯಾಯಿತು.

ಒಂದೊಂದು ದಿನ ಸಾಯಂಕಾಲ ಕಾಫಿ-ಶಿಂಡಿಯಾದಮೇಲೆ, ಭುಜಂಗನು, ‘ಹಿಮಂತಾಲಯಕೆ ಹೋಗುವ.’ ಎಂದು ಹಟ ಮಾಡುವುದಿತ್ತು. ಆಗ, ಲಲಿತೆ ಅವನನ್ನು ಶರೀದುಕೊಂಡು ಕದ್ದಿಗಿರಿಯನ್ನೇರಬೇಕಾಗುತ್ತಿತ್ತು. ಆಗ, ಭುಜಂಗನ ಉತ್ತಾಪನೇ ಉತ್ತಾಪ! ಓದುತ್ತಿರುವ ಅವನ ಬೆಂಬ ತ್ತಲು ಲಲಿತೆಗೆ ಬಹಳ ಪ್ರಯಾಸವಾಗುತ್ತಿತ್ತು. ಲಲಿತೆಯಂತೆ, ಮೆಲ್ಲನೇ ಹೋಗುತ್ತಾ, ಸುತ್ತಣ ಬಯಲ ಸಾಂದರ್ಭವನ್ನು ನಿರುಕ್ತಿಸುವವ್ಯಾ ಆವ ನಿಗೆ ತಾಳ್ಳೆಯಿರಲಿಲ್ಲ. ಆವನ ಓಟ ನಿಲ್ಲಬೇಕೆಂದರೆ, ಕದ್ದಿಗಿರಿಯ ತಳಕ್ಕೆ ಬರಬೇಕು. ಆ ಕಲ್ಲು ದಾರಿಯನ್ನು ಏರುವಾಗ ಮಾತ್ರ, ಇನ್ನೂ ಚಿಕ್ಕವೆ

ನಾದುದರಿಂದ ಅವನ ಶೀವ್ರತೆಗೆ, ಕಡಿವಾಳ ಹಾಕಿದಂತಾಗುತ್ತಿತ್ತು. ಲಲಿತೆಯೇ, ಆಗ, ಅವನನ್ನು ಎತ್ತಿಕೊಂಡು ಮೇಲೀರಚೇಕಾಗುತ್ತಿತ್ತು. ಎಪ್ಪಿ ಬೇಗನೆ ಏರಿದ್ದೂ, ತಾಯಿಯನ್ನು, ‘ಬೇಗ, ಬೇಗ’ ಎಂದು ಅವಸರ ಪಡಿಸಿದ್ದ್ವಾ ಸಾಲದು ಭುಜಂಗನಿಗೆ.

ಮೇಲೀರಿ, ಇವಾಟಪ್ಪುದ ಜಾಗದಲ್ಲಿ ಏದುತ್ತಾ ನಿಲ್ಲುವಳು. ಭುಜಂಗನು ತಾನಾಗಿಯೇ ತಾಯಿಯ ಸೊಂಟದಿಂದ ಕೆಳಕ್ಕೆ ಜಾಂವನ್. ನಾಲ್ಕಿನೆಯ ಲ್ಲೂ ಆಳವಾದ ಕಂದರ; ಒಂದೆಡೆಯಲ್ಲಿ ಬಹು ದೂರಗಳವರೆಗೂ, ಬಯಾಲುಗಳ ವೇಳೆ; ಆಕ್ತರಕ್ಕೆ ಬೆಳೆದ ರುಲ್ಲಿಗಳು ಸಮೃದ್ಧಿಯಾಗಿ ರಣ್ಣಿಗೆ ಸೋರಸನ್ನಂಟು ಮಾಡುತ್ತಿದ್ದವು. ಅಲ್ಲಲ್ಲಿ, ನಡುನಡುವೆ, ಮೇಯುತ್ತಿರುವ ಕಾಲ್ಯಾಂಡೆಗಳು ಹಸುರು ಶಿವಾಸಿಯಪ್ಪೇಲೆ, ಕರಿಚುಕ್ಕಿಗಳಂತೆ ಕಾಣಬರುವ ಸೊಬಗೇ ಬೇರಿ! ಬಹುದೂರದವರೆಗೂ, ಇದೇ ಪ್ರಕಾರ ಏಕರಿತಿಯಾದ ನೋಟಿ! ಅಲ್ಲಲ್ಲಿ, ಕಾಗಿಚ್ಚೆ ದಹಿಸಿ, ಕರ್ತೃಗಾದ ಭಾಗವೂ ಈ ಸೊಗಸಿನ ಲೊಳ್ಳಂದು ಸೋಗಸು! ಮತ್ತೊಂದು ದಿಕ್ಕಿನಲ್ಲಿ ಬಾಳಿಗಳ ಗುಂಪು! ಪಕ್ಷವಾಗಿ ನೇತಾಡಿಕೊಂಡಿರುವ ಬಾಳಿಗೊನೆಗಳನ್ನು ನೋಡಿ, ಭುಜಂಗನ ಬಾಯಿಯಲ್ಲಿ ನೀರೊರುವುದು, ಅಲ್ಲೇ ಹರಿಯಾವ ರುರಿತಾನ್ನು ನೋಡಿ ನಕ್ಕಾಗ, ಅದರ ನಿರ್ಮಲೊದಕದಂತೆ, ಅವನ ಶಿಳಂಗನುವೂ ಇಸೀಗಿರಿಯನ್ನಾವರಿಸುವುದು. ಅಲ್ಲಿಂದ ದ್ವಷ್ಟಿ ನೆಟ್ಟಿಗೆ ಹರಿದರೆ, ಸಮುದ್ರದ ಇಂಜಿಳಿನ ತೆರಿಗಳು ಹತ್ತಿರದಲ್ಲಿದ್ದಂತೆ ಕಾಣುವುವು. ಅದನ್ನು ನೋಡಿ, ‘ಅಬ್ಬಾ! ನಮ್ಮ ಸಮುದ್ರ ರಾಜನು ಇವೂ, ಮೇಲೆ ಬಂದುಬಿಟ್ಟನೇ’ ಎಂದು ಭುಜಂಗನಿಗೆ ಆಶ್ಚರ್ಯ ಸಮುದ್ರವನ್ನು ನೋಡಿ, ಸಾಕಾದರೆ, ಆಕಾಶ; ತನ್ನ ಸೊಗಸನ್ನು ಪ್ರದರ್ಶಿಸಲು ಕಾದಿರುವುದು. ನೀರಾಕಾಶದಲ್ಲಿ ಬೆಳ್ಳಿಯ ಒಂತೆ ಶೋಭಿಸುವ ಮೇಡಗಳ ಗುಂಪು, ಮಂದಗಮನೆಯರ ರೀತಿಯಂದ, ಹಲ್ಲಿಹಲ್ಲಿನೇ ಸಾಗಿಹೋಗುವ ಬೆಡಗು; ತೆಂಗಿನ ಮುಗಳ ಸೋಗೆಗಳ ಬುಡದಿಂದ ಆದು ಸಾಗುವಾಗ, ಮುಗಿಲಶ್ರೀಯ ಸಾನ್ನಿಧ್ಯದಿಂದ, ತನು ಪುಲಕಿತವಾಗಿ, ಹರ್ಡದಿಂದ, ಕಿಳಿಕಿಳಿನೆ ನಕ್ಕು, ಕುಣಿದು, ಕೆಳಕ್ಕೆ ಬಗ್ಗಿ, ಮುಂದಿಂದ ಬೀಳ್ಳುದುವ ನೋಟಿ; ಭುಜಂಗನ ಮನೋಭೂಮಿಯಲ್ಲಿ ಆನಂದದ ಹೊನಲನ್ನೇ ಹಾರಿಯಿಸುತ್ತಿತ್ತು. ತದೇಕ ಚಿತ್ತನಾಗಿ, ಅವನು ಬಾಂದೇವಿಯ ಸೌಂದರ್ಯವನ್ನು ನಿರುಕ್ಷಿಸುತ್ತಿರುವಾಗಲೇ, ವೃಕ್ಷಸಂದೋಹವು, ಕಲಕಲ ರವದಿಂದ ಕುಣಿದು, ‘ನಮ್ಮನ್ನು

ನೋಡು' ಎನ್ನು ವಂತೆ, ಅವನ ಧಾರ್ಣನವನ್ನು ಭಂಗಮಾಡುತ್ತಿದ್ದವು. ಭುಜಂಗನು ಆ ಮರಗಳ ಬಿನ್ನಹವನ್ನು ಮನ್ನಿಸಿ, ಅಪ್ಪಂಗಳೆಡಿಗೆ ನೋಡುವನು. ಮರದಿಂದ, ಮರಕ್ಕೆ ಜಿಗಿಯುತ್ತಾ ಹಲವು ರೀತಿಯ ಸ್ವರಗಳನ್ನು ಹೊರಡಿಸುವ ಹಲವಾರು ಹಕ್ಕಿಗಳು ಅನನ್ತ ಕಣ್ಣಂದೆ! ಭುಜಂಗನ ಹೃದಯ ದಲ್ಲಿ ಆನಂದದ ಬುಗೆ ಚಿಮ್ಮಿ, ಜಿಗಿಯುವುದು!

ಅಲ್ಲಿಂದ, ಅವನ ದೃಷ್ಟಿ ಬಹು ದೂರಕ್ಕೆ ಹರಿಯುವುದು. ಮರ, ಮನೆ, ಬಯಲು, ಗುಡ್ಡ, ಬೆಟ್ಟಗಳನ್ನು ಹಾದು ದೂರದಲ್ಲಿ, ಅಂತರಿಕ್ಷಕ್ಕೆ ಸಮಾನನಾಗಿ, ಗಂಭೀರವಾಗಿ ಮುಖವೆತ್ತಿ, ನಸುನೀಲ ಲೀಪನದಿಂದ ಶೋಭಿಸುವ ಕರಿಗಿರಿಯು ಶಾಣುವುದು.

“ಆದೇನವನ್ನಾಗ್ನಿ, ಆದೇ ಹಿಮಾಲಯವೇ?”

“ಅಲ್ಲ, ಮನು! ಅದಕ್ಕೆ ಕುದುರೆಮುಖ ಶಿಶಿರವೆನ್ನು ತ್ವರಿತಾಗಿ.”

“ಹೋ! ಆದೇ ಕುದುರೆಯೋ? ಅವನ್ನಾಗಿ ನಾವು ಅಲ್ಲಿಗೆ ಹೋಗೋಣ. ನನಗೆ ಆ ಕುದುರೆಯಮೇಲೆ ಕುಳಿತು ಸವಾರಿ ಮಾಡಬೇಕು. ಆದ್ದರಿಂದ ಬಾಲವನ್ನು ಹಿಡಿದು ಆಡಬೇಕು.” ಎನ್ನುತ್ತಿದ್ದ.

“ನೋಡೋಣ; ನನಗೂ, ನಿನಗೂ ಆ ಪುಣ್ಯವಿದ್ದರೀ!”

ಅಲ್ಲಿಂದ ಆ ಶಿಶಿರವು ಬಹು ಸಾನೋಹರವಾಗಿ ಶಾಣುತ್ತಿತ್ತು. ಕುದುರೆಯು ಸ್ರವಿಸಿದ ಉಲಾಜಲದಂತಿ, ಆ ಗಿರಿಶಿಲರಿಂದ ಮಾಲೆ, ಮಾಲೆಯಾಗಿ ಉರುಳಿಹೋದ ಹೋಡಗಳು ಗಾಳಿಗೆ, ಅದರ ಪುಷ್ಟಿದಂತೆ ನಲಿಯುತ್ತಿರುವ ಮರಗಿಡಗಳು! ಭುಜಂಗನಿಗೆ ಆ ಸೋಗಸನ್ನು ನೋಡಿದವ್ಯಾಪ್ತಿ ಸಾಲದು. ಲಲತೆಯೇ ಬಲ್ಯಿಯಂದ, ಅವನನ್ನು ಮುಂದಕೊಳ್ಳಬೇಕಾಗುತ್ತಿತ್ತು. ಆದರೆ, ಭುಜಂಗನು ಸುಮೃದ್ಧಿ ಹೋಗುವವನಲ್ಲ. ಕುದುರೆ ಮುಖದ ಚಿತ್ರವನ್ನು, ಸಂಪೂರ್ಣವಾಗಿ, ಚೆಸ್ತುಗಿ, ಬಣ್ಣಿಸಿ ಅವನಿಗೆ ಹೇಳಬೇಕು.

ಅಲ್ಲಿಂದ ಅವರು ಮೇಲೀರಲಿರುವುದು ಕಲ್ಲಿನ ಶಾಲ್ವಾರ; ಭುಜಂಗನ ಶಾಲಿಗೆ ಪಾದರಕ್ಷೇಗಳಿಲ್ಲದಿದ್ದುದರಿಂದ ಸಹಜವಾಯೇ ನಡೆಯಲು ಕಷ್ಟವಾಗುತ್ತಿತ್ತು. ಲಲತೆಯೇ ಅವನನ್ನೆತ್ತಿಕೊಂಡು ಮುಂದಿರಳಿ ಬೇಕಾಗುತ್ತಿತ್ತು. ಅವರ ಹಾದಿಯ ಇಕ್ಕೆಲಗಳಲ್ಲಾ ಹರಡಿಕೊಂಡ, ತೆಲಾಪಾದ, ವಿಗ್ರಹಗಳನ್ನು ತೋರಿಸಿ ಲಲತೆ, “ನೋಡಿದೆಯಾ, ಭುಜ?” ಎಂದು ಕೇಳುತ್ತಿದ್ದಳು.

“ఏనవ్వు అదు?”

“ అదువే? అదు పరశురామును పాద ! ”

“ పరశురామునేందరే యూరు ? ”

ఆల్లింద లలితీ, పరశురామున కతీగి తోడగబేళు. జమదగ్ని— ఇనన సిట్టు, రేణుకేయ పాతివ్రత్య (?) ‘ కాత్యవిషయించన వోస— ఎల్లవూ ఆదరొందిగి బరబేళు, “భుజ! ఇల్లిందలే నింతు, పరశురామును భోరిడుత్తిద్ద కడలకడిగి కోడలియన్న బిసాదిదనంతి. ఆగ ఆష్టవ్వు దూరకై సముద్ర కుంజరియితంతి.” ఎందు, ఆ కోడలి యేసేయువాగ నింత స్తుఽఫన్న తోరిసబేళు. హేరి, కదిగిరియు విహారము, భుజంగనిగి ఒందు శైష్మణిక ప్రవాసవూ ఆగుత్తిత్తు.

ఆష్టవ్వరల్లే జోగియరసన మని బరువుదు. ఆల్లే ఇద్ద దోడ్డె నాయియోందు ఇనరన్న కందు బగుళువుదు. ఆదరీ, నాయియన్న బలవాద సరపణియింద కట్టికాండ్చుదరింద ఇబ్బరూ అంజదే, ఒళగ్గేదువరు. ఆల్లియూ కైకాలు మురిద, విగృహగళన్న గతకాలద వ్యేభవద కురుహుగళన్న కందు కుందిరుగువరు.

ఆదరీ ఎడపక్షేదల్లే, ఐదారు ఆడి ఎత్తరద ఒందు చిక్కు గోధియన్న కంత్తి ఇలిదరీ, ఒందు వితాలవాద మ్యేదాను. ఎల్లీల్లూ ఎళ్లకుసురిన శయ్య; ఆల్లింద నగరద ఒందు భాగవూ దృగ్ంగ్రాచరసు త్తిక్తు. బీదియి జనసంచారవు, వాకసంగళ బిరుసాద ఛిట్టవూ స్పృష్టవాగి కాణువుదు. లలితియూ, భుజంగను ముందరిదు సాగువరు. ఆవర హాదియల్లే భావియోందు ఆవరన్న నిల్లిసిబిడువుదు.

“భుజంగ! ఇదే సీతాభావి. సితే, కోనేగాందల్లీ ఇదే భావియోళగి ఇలిదు, భూమియన్న సేరిదఖంతి! ఎందు లలిత భుజంగనిగి కేళువళు.

భుజంగను మేల్లనే బగ్గి భావియన్న సోఁడువను. ఆవనిగే కణ్ణు కత్తులే బరువుదు. “అభ్యా! భావియ ఆళవే!” ఎన్న నను ఆళ్లయిదింద! ఆల్లింద పాండవర గుహగే హోగువరు. ఇల్లియూ భుజంగనిగి లలితియ స్మల్చ వణినే బేళాగుత్తిత్తు. పునః ఆదే

ಮೈದಾನಿಗೆ ಬರುವರು. ಭಜಂಗನು, ‘ಅಮ್ಮಾ! ಇಷ್ಟ ಬೇಗನೇ ಮನೀಗೆ ಹೋಗಿ ಏನುಮಾಡುವುದು? ಸ್ವಲ್ಪ ಕುಳಿತುಕೊಳ್ಳೋಣ.’’ ಎಂದು ತಾಯಿಯನ್ನು ಒತ್ತಾಯಿತ್ತಿಸುವನು. ಲಲಿತೀಯೂ, “ಒಲ್ಲೆ.” ಎನ್ನಾಳು.

ಬಿಸಿಲು ಕಡೆಮೆಯಾಗುತ್ತು ಬಂದಂತೆ, ಮೈದಾನಿಗೆ ಬರುವ ಜನರ ಸಂಶ್ಯೇಯೂ ಹೆಚ್ಚುವುದು. ಕಾಲೇಜಿನ ಕೆಲವು ಹುದುಗರು ಗಾಳಿಗೆ ಮೈಯೋಡಿ ಓದುತ್ತಾ ಕುಳಿತುಕೊಳ್ಳುವರು. ಗುಪ್ತವಾಗಿ ಸಿಗರೀಟ್‌ ಸೇದುವ ಮಹಿತ್ಯಾಯ್ (?) ಕ್ಷಾಗಿಯೇ ಕೆಲವು ಪ್ರೋಲಿಗಳ ಹಂಡ ನೆರಿಯುವುದು. ಇನ್ನು ಕೆಲವರು ಮರಗಳ ಸಂದಿನ ಕಣ್ಣಾಚ್ಚುಲೆಯಲ್ಲಿ ಜುಗಾರಾಟಕ್ಕೆ ತೊಡಗುವರು.

ಮೆಲ್ಲಮೆಲ್ಲನೆ ಕೆಲವು ದಂಪತ್ತಿಗಳೂ ಬರತೊಡಗುವರು. ಮೈಗೆ ಮೈ ತಾಗಿಸಿ, ಅವರು ನಡೆಯುವ ರೀತಿಯನ್ನು ನೋಡಿಯೇ ಲಲಿತೀಯ ಮನಸ್ಸಿನಲ್ಲಿ ಏನೇನೋ ಆಗುವುದು. ಅವರ ಹಿಂದಿನಿಂದಲೇ ಭುಜಂಗನಂಭ ಕೆಲವು ‘ಪಾನ’ಗಳೂ ಓಡೋಡಿ ಬರುವುವು. ಅವುಗಳನ್ನು ನೋಡಿ ಲಲಿತೀಯ ಮನಸ್ಸು ಭುಜಂಗನನ್ನು ನೆನೆಯುವುದು.

ಇನ್ನು ಬಂದು ದಿಕ್ಕೆನಲ್ಲಿ ಹಂಡಿಗಳಂತೆ ಮೈಕೊಬ್ಬಿದ ತರುಣೀಯರ ಹಿಂಡು ಕಂಡರೆ, ಅದರ ವಿರುಢ ದಿಕ್ಕೆನಲ್ಲಿ, ಅಪುಗಳ ಬೇಟಿಗೆ ಸಿದ್ಧರಾದ ಬೇಟಿಗಾರರಂತೆ ತರುಣರ ಗಂಪು ಕಾಡುವುದು. ಅವರ ಎನೆಯುವ ಕಣ್ಣಂಜಿನ ಬಾಣಗಳೇನು? ಅದಕ್ಕೆ ಅವರು ಮರುಳಾಗುವುದೇನು? ಅಶ್ಲೀಲ, ಹೊಲಸು ಮಾತುಗಳೇನು? ಆಹಾಹಾಹಾ! ಲಲಿತೀಗೆ ಇವುಗಳನ್ನೆಲ್ಲಾ ನೋಡಿ ಅಸಹ್ಯವಾಗುವುದು; ಓರಿಕೆ ಬರುವುದು. ಬಂದು ಪಾಲು ಅಸಹ್ಯ ತರುಣರ ಮೇಲಾದರೆ, ಇನ್ನೆರಡು ಪಾಲು ಈ ತರುಣೀಯರ ವೋಲೆ! ಈ ‘ಬಾಜಾರಿ’ಯ ರಿಂದಾಗಿಯೇ ಅಲ್ಲವೇ, ಹುದುಗರು ಯೋವನ್ನದೆಸೆಗೆ ಕಾಲಿಟ್ಟೆ ಕೊಡಲೇ ಹಾಳಾಗುವುದು? ದಾಡಿಗೋಸ್ಕರ, ಏನೂ ಮಾಡುವುದೇ? ಈ ಪತಿತೀಯ ರಿಂದಾಗಿ, ಎಷ್ಟು ಪತಿನ್ಯತೀಯರ ಬಾಳು ಹಾಳಾಗಿದೆ, ಎಂಬುದು ಇವರಿಗೆ ಗೊತ್ತೀ ಎಂದು ತನ್ನನ್ನೇ ಅನ್ವಯಿಸಿಕೊಂಡು ಕೇಳುತ್ತಿದ್ದೆಳು.

ಇವಳು ಇದೇ ಆಲೋಚನೆಯಲ್ಲಿ ತನ್ನಯಾಗಿರುವಾಗಲೇ ಇವಳಿಗೆ ಇತ್ತಿಯರ ಗುಂಪೊಂದು ಬಂದು ಇವುಗಳನ್ನು ಸುತ್ತುಗಟ್ಟಿ ಬಿಡುವುದು. ಉಸಿರಾಡಿಸಲೂ ಇಲ್ಲದಂತೆ ಮಾತುಕಥೆಗಳು!

“ ಯಾರು?—ಲಲಿತಮ್ಮಾ! ಹೋ! ಹೋ! ಹೋ! ಒಹಳ ಅವರೂವಿ!

ಅವರೂವ ! ” ಎಂದು ಒಬ್ಬ ಶೆಂದರೆ, ಇನ್ನೊಬ್ಬ ಇಲ್ಲಾ ಅವಳ ಮಾತು ಮುಗಿಯು ವುದಕ್ಕೆ ಮುಂಚೆಯೇ, “ ಇಲ್ಲಿಗೆ ಬಂದಿರಾ ? ” ಎಂದು ಕಣ್ಣೆಲ್ಲದವರಂತೆ ಕೇಳುವಳು. ಲಲಿತೆ ಯಾವುದಕ್ಕಾಗೆ ಸುಮ್ಮನಿದ್ದು ಬಿಡುವಳು.

“ ಏನಮ್ಮು ! ಮೂಕಿಯಹಾಗೆ ಮಾಡುತ್ತಿರಲ್ಲೀ ? ”

“ಭಿ ! ಭಿ ! ಅವರು ಈಗ ಹಾಗೆಲ್ಲಾ ಮಾತನಾಡಲಕ್ಕೆಣ್ಣಿ. ಅವರು ಸಂದ್ರ ರಾಜಾರಾಮಾಯರ ಗಾಥ ಯೋಚನೆಯಲ್ಲಿದ್ದಾರೆ.” ಎಂದೊಬ್ಬ ಮಾತು. ಜೊತೆಗೆ ನಗು!

ಕೂಡಲೇ ಇನ್ನೊಬ್ಬ ಶೆಂದರು: “ನೋಡಿ ! ಅದೇ ನಮ್ಮ ಹೆಂಗಸರಿಗೆ ತಲೆಯಿಲ್ಲ. ಇದೆ; ಇದ್ದರೂ ಉಪಯೋಗಿಸಿಕೊಳ್ಳಲಿಕ್ಕೆಣ್ಣಿ. ಗಂಡಸರಿಗೆಲ್ಲಾ ಹತ್ತು ಸೂಳಿ ! ಮೇಲೆ ಇವುತ್ತು ಹೆಂಡತ್ತಿ ! ಆದರೆ ನವಗೆ ? — ಯಾರೂ ಕೇಳುವವರಿಲ್ಲಾಂತಲೋ ? ಅದಕ್ಕೇ ನಾನನ್ನ ವುದು ಮಿಸ್ ಲಲಿತಾ ಬಾಯಿ ! ನೀವು ಅವರನ್ನು ಡ್ಯಾಪ್ಲೇಸ್ ಮಾಡಿ, ಹೊಸದೊಂದು ರಷಸ್ಟ್ರೇ ಮೇರೆಜ್ ಆಗಿ, ಸುಖವಾಗಿ ಇದ್ದುಬಿಡಿ, ನೋಡೋಣ. ಈ ತಂಟಿ—ತಕರಾರೇ ಬೇಡಿ ಸಮಾರಂಭ ನಮ್ಮ United Women's National League ನ ಪ್ರಮಾಣೀ ಜರಿಗಿಡಲಿ ಹ್ಯಾ ? ”

“ಮಿಸ್ ಲಲಿತಮಾ ! ನೀವೇನೂ ಬೇಜಾರು ಮಾಡಬಾರದು. ನನ್ನು ತೆಗೆಯಿದೆ. ಮಿಗಿಲಾಯಿ ನಿಮ್ಮನ್ನು ಬಿಟ್ಟುಹೊಗಲು, ನಿಮ್ಮಲ್ಲಿಯ ಕೊರತೆಯಾಗಲಿ, ಕುರುಹನಾಗಲಿ ಕಾರಣವಲ್ಲ. ಒಳ್ಳೆಯವರು ಅಂಥ ಶಾರಣಗಳಾಗಿ ಬಿಟ್ಟುಬಿಡುವುದೂ ಇಲ್ಲ. ಈಗ ನೋಡಿ, ನಾನು ಇಂಥಾ ಶಾಪ್ ನಬಿ ! ನನ್ನ ‘ಅವರೋ’ ಅಂಥಾ ಸುಂದರ ಮೈರಾನಣ ! ಆದರೆ, ಅವರು ‘ನನ್ನನ್ನು ಬಿಟ್ಟುಹೊಗತ್ತಾರೆಂದು ಮಾಡಿದ್ದೀರಾ ? ಘೂ ! ನನಗೆ ಸ್ನೇಹಿ, ಪೌದೆರಾ ತಂದುಕೊಡುತ್ತಾರೆ, ಸ್ವಲ್ಪ ಚಂದ ಮಾಡಿಕೊಳ್ಳಲು. ಆಫೀಸ್ ಬಿಟ್ಟುಕೂಡಲೇ ಮನೆಗೇ ಬರುತ್ತಾರೆ. ಅಷ್ಟು ಸ್ತ್ರೀಯಮಾತ್ರ, ಸ್ತ್ರೀ. ನನ್ನ ಮೇಲೆ ! ಹಾಗಿರಬೇಕು. ನಮ್ಮ ‘ಎತೋದ’ ಇಲ್ಲವೇ ? ನೀವೇ ನೋಡಿದ್ದೀರಲ್ಲಾ ಎಂಥಾ ಸುರಸುಂದರಿಯೆಂಬುದನ್ನು. ಅವಳ ಆ ನಾಚಿಕೆಗಟ್ಟಿ ಗಂಡ, ಮೂರೂ ಹೊತ್ತು ಇರುವುದೇ, ಥೂ, ಥೂ, ಥೂ, ಆ ಅಮೃತ್ತಿ ಸಾನಿಯ ಮನೆಯಲ್ಲಿ. ಹಾಗಿದೆ ನೋಡಿ. ಆದೆಲ್ಲಾ ಅವರವರ ಹಣಿಬರಹನಮ್ಮ ! ಹುಟ್ಟಿ

ವಾಗಲೇ ಬ್ರಹ್ಮ ಹಣಿಯಲ್ಲಿ ಬರೆಯುತ್ತಾನೆ, ಎನ್ನುತ್ತಾರಲ್ಲ, ಹಾಗೆ! ನಿಂವು ನಮ್ಮ ಪ್ರಸಿದ್ದಿಂಟರಂದಂತೆ, ರಚಿಸ್ತುಡಾ ಮೇರೀಜೇ ಆಗಿ.”

‘ಇದೇಕವನ್ನು, ಕವ್ವಿಸಿರೆ ಸುತ್ತಿಕೊಂಡಿದ್ದೀರಿ! ದುಃಖದ ನಿಶಾ ನಿಯೇ? ಭೇ! ಭೇ! ಸರಿಯಲ್ಲ, ಸರಿಯಲ್ಲ. ಜೆನ್ನಾ ಗಿರಬೀಕು. ಭೂದೇಪ, ನೋಡಿ, ಒಳಗೆ ಬೆಂಕಿಯಿದ್ದರೂ, ಹೊರಗೆ ಹುಲ್ಲುಗಾವಲಿನಿಂದ ಹಸನ್ನುಖಿಯಾಗಿದ್ದಾಳಿ. ಹಾಗಿರಬೇಕು!“

ಆದರೂ, ಲಲಿತೆ ಮೂಕಿಯೇ! ಅವಳ ಮೊನವ್ಯತಧಾರಣವನ್ನು ಸಹಿ ಸಲಿಕ್ಕಾಗದೆ, ಕೊನೆಗೆ ಅವರು ಭುಜಂಗನ ಬಳಗೆ ತಿರುಗುವರು.

“ಹಲ್ಲೊ, ವಿ. ಭುಜಂಗ! ನಮ್ಮ ಮನೆಗೆ ಬರುತ್ತೀರೀಯೇನಪ್ಪಾ?”

“ನಾನು, ನಿಮ್ಮಮನೆಗೆ ಬಂದರೆ, ನಿಂವು ನನಗೇನು ಕೊಡುತ್ತೀರಿ?”
ಭುಜಂಗ ಕೇಳುವನು.

“ಹುಡುಗಿ ಕೊಡುತ್ತೀನೇ, ಕಣ್ಣೋ!”

ಭುಜಂಗನಿಗೆ ನಾಚಿಕೆಯಾಯಿತು. ಉಳಿದವರು ಗೊಳ್ಳಿಂದು ನಕ್ಕರು. ಲಲಿತೆಗೂ ಸ್ವಲ್ಪ ನಗು ಬಾರದಿರಲಿಲ್ಲ.

ಹೀಗೆಯೇ ಸಂಜಿಯ ಹೊತ್ತಿನಲ್ಲಿ ಇಡೀ ಮೈದಾನೇ ತಮಾಣಿ, ನಗು, ಗುಲ್ಲು, ಗಲಾಟಿಗಳಿಂದ ತಂಬಿಹೋಗುತ್ತಿತ್ತು. ಲಲಿತೆಯೊಬ್ಬ ಭೇ, ಆದರಲ್ಲಿ ಭಾಗವಹಿಸದೆ ನೂಸಿಯಾಗಿ ಪದುವಣಾಕಾಶವನ್ನು ನೋಡುತ್ತಾ ಕುಳಿತಿರುತ್ತಿದ್ದಳು. ಸೂರ್ಯನು ಮೆಲ್ಲ, ಮೆಲ್ಲನೆ ಇಳಿಯುತ್ತಿದ್ದಾನೆ. ಆಕಾಶವು ಕೆಂಪಾಗಿದೆ; ಹಕ್ಕೆ-ಹಕ್ಕೆಗಳು ಗೂಡು ಸೇರುತ್ತಿದ್ದಾವೆ, ಹೀಗೆಲ್ಲ ಆದನ್ನು ವರ್ಣಿಸಲಾಸಾಧ್ಯ ನೋಡಿಯೇ ಅನುಭವಿಸಬೇಕು.

ಸೂರ್ಯನು ಇಳಿದುಹೋದನು; ಮುಷ್ಟಂಜಿಯ ನಸು ಬೆಳಕೂ ವ್ಯುದೋರಿ ಮಾಯವಾಯಿತು. ಲಲಿತೆಯ ಗೆಳತಿಯರು, ಮನೆಗೆ ಹೋಗಲು ಗಡಿಬಡಿಮಾಡತೊಡಗಿದರು. ವಾಯು ಸೇವನೆಗೆಂದು ಬಂದ ಎಷ್ಟೋ ಮಂದಿ ಈ ಮೋದಲೇ ಇಳಿದು ಹೋಗಿದ್ದರು. ಅವರಿಗ ಮನೆಯಲ್ಲಿ ಸಂಘ್ಯಾವಂದನೆ ಮಾಡುತ್ತಿರಬಹುದು; ಕೂಸಿಗೆ ಹೂಲೆಯುಣ್ಣಿಸುತ್ತಿರಬಹುದು. ಮೈದಾನಿ ನಲ್ಲಿ ಉಳಿದವರು ಕೂಡಾ, “ಹೋಗೋಣ, ಹೋಗೋಣ. ಅವರು, ಬರುವ ಸಮಯವಾಯಿತು. ಅವರು ಬರುವಾಗ ನಾನಿಉದಿದ್ದರೆ ನನ್ನ ಕೆನ್ನೆಗೆ ಹಪ್ಪಳ ಕಾಯಿಸಿಯಾರು.” ಎಂದು ಬಳ್ಳಿರನೊಬ್ಬರು ಆವಸರಪಡಿಸಿದರು.

ಅದರ ನಡುವಿನಲ್ಲೇ ಒಬ್ಬಳು “ಲಲಿತಮ್ಮ! ಏಳಿ, ಏಳಿ.” ಎಂದಳು. ಲಲಿತೆ ಏಳಲಿಲ್ಲ; ಮಾತಾಡಲೂ ಇಲ್ಲ. ಭುಜಂಗನೇ ಮುಂದಾಳುವಿನಂತೆ, “ನಾವು ಸ್ವಲ್ಪ ತಡೆದು ಬರುತ್ತೇವೆ, ನೀವು ಮುಂದೆ ಹೋಗಿ.” ಎಂದು ಆಜ್ಞ್ಯಾಸಿಸಿ ದನು.

ಅವರು ಹೋಗಿ ಮನೆಯನ್ನು ಸೇರಿಯೂ ಆಯಿತು.

ಲಲಿತೆ ಆಲೋಚನಾ ಕಡಲಲ್ಲೇ ತೇಲುತ್ತಿದ್ದಳು. ಯಾವಯಾವ ಆಲೋಚನೆಗಳು! ರಾಜಾರಾಮ, ಭುಜಂಗ, ಅವಳ ಗೇಳತಿಯರು, ಎಲ್ಲರೂ ಅವರನಡುವೆ ತೇಲಿಹೋದರು. ಮದುವೆಯೇನು? ಸಮಾಜವು ಸುದುವೆಯು ಕಟ್ಟಿನ್ನೇಕೆ ಹಾಕಿಕೊಂಡಿದೆ? ಮನುಷ್ಯನು ಸೀಕಿಯ ಎಲ್ಲೆಯನ್ನು ಮಿಾರಿ ಹೋಗಬಾರದೆಂದಲ್ಲವೇ? ಆದರೆ, ಇದರಿಂದ ತನಗೇನು ಉಪಕಾರ ಮಾಡಿ ದಂತಾಯಿತು? ತನ್ನಂಥವರಿಗೆ ಉಪಕಾರವಾಗಬೇಕೆಂದಿದ್ದರೆ, ಸಮಾಜವು ಈ ಸೂಳಯರ ಪಡೆಯನ್ನೇಕೆ ನಿರ್ವಿಫಸಿಕೆಂಂಡಿದೆ? ಈ ಸಾಮಾಜಿಕ ಪಾವವನ್ನು ತೊಡೆದುಹಾಕಬಾರದೇ? ಎಂದು ಮುಂತಾಗಿ ಆಲೋಚನೆಗಳು!

ಆಲೋಚನುತ್ತಿದ್ದಂತೆಯೇ ಕತ್ತಲು ದಟ್ಟಯಿಸುತ್ತಿತ್ತು. ಸಮುದ್ರ ರಾಜನ ಗಂಭೀರನಾದವು ಉಳದ್ದಲ್ಲ ನಾಡಗಳನ್ನೂ ಆಡಗಿಸಿ, ಮೇಲೆದ್ದಾ ಅಟ್ಟಹಾಸದಂತೆ ಕೇಳಿಸುತ್ತಿತ್ತು. ಶೀರೂ ಸಮೀಪದಲ್ಲಿದ್ದರೂ, ಒಬ್ಬರ ಮುಖ ಒಬ್ಬರಿಗೆ ಕಾಣಿಸದವ್ಯು ಕತ್ತಲು; ಅಲ್ಲಲ್ಲ, ಎಲ್ಲಲ್ಲಿ ನಾಯಿಗಳ ಬಗುಳಾಟ; ಯೋಚನೆಯಲ್ಲ ತನ್ತ್ಯಾಳಾಗಿದ್ದ ಲಲಿತೆಗೆ ಇದಾವುದರ ಪರಿ ವೆಯೇ ಇಲ್ಲ.

“ಅಮ್ಮಾ; ಹೊತ್ತಾಯಿತು. ಮನೆಗೆ ಹೋಗೋಣ.” ಎಂದು ಭುಜಂಗನೇ ಅವಳ ಆಲೋಚನಾಭಂಗಪೂಡಿವನ್ನು.

ಲಲಿತೆ ಮೇಲೆದ್ದಳು; ತೆಂಗಿನ ವಾರದ ಕಾಣಿಯಾವ ಸೋಗೆಗಳ ಮರೆಯಿಂದ ಚಂದಿರನು ಎದ್ದು ಬಂದು “ವೇళೆಯಾಯಿತು, ಲಲಿತೆ! ಮನೆಗೆ ಹೋಗು.” ಎಂದು ಎಚ್ಚರಿಸುತ್ತಿದ್ದು. ಆಕಾಶದಲ್ಲಿ ಮಿನುಗುವ ಅಸಂಖ್ಯಾತಾರೆಗಳ, ಲಲಿತೆ ಭುಜಂಗನನ್ನೇ ತ್ತಿಕೊಂಡು ಹೋರಟಿಂಹೋಗುವುದನ್ನು ಸೋಡಿದವು. ಆಕಾಶಮಾರ್ಗವಾಗಿ ಬೆಳ್ಳೋಹದೆ ಗುಂಪ್ರೋಂದು ಅವಳನ್ನು ಹಿಂಬಾಲಿಸಿತು.

ಹೀಗೆಯೇ ಲಲಿತೆಯ ಜೀವಮಾನವು ಸಾಗಿ ಹೋಗುತ್ತಿತ್ತು.

೧೨

ಮಂಗಳೂರಿನಲ್ಲಿ ಇಂದು ಗದ್ದಲವೇ, ಗದ್ದಲ! ‘ ಏನು, ಏನು? ’ ಎಂದು ಎಲ್ಲರೂ ಕೇಳುವವರೇ! ಎಲ್ಲರೂ ಪ್ರತ್ಯೇ ಕೇಳುವವರೇ ಆದರೆ, ಉತ್ತರಿಸುವವರು ಯಾರು? ಅವರವರೇ ಅನೇಕ ಉಹಾ-ಪ್ರೇಹೆಗಳನ್ನು, ಮಾಡಿಕೊಂಡರು. ‘ ಕೆಂಗ್ ಜಾರ್ಫರು, ಕೈಲಾಸವಾಸಿಯಾದರೇ? ’ ‘ ಗಾಂಧಿಜೀ ಒರುತ್ತಾದಂತೆನು? ’ ‘ ಗಾರ್ಫರ್ ಸಾಹೇಬರು ಭೇಟಿ ಯಾಗುತ್ತಾರೇನು? ’ ಅಲ್ಲದಿದ್ದರೆ ದೇವಿಕಾರಾಣಿಗೆ ಪುತ್ತೋಣವಾಯಿ ತೇನು? ಯಾವುದೂ ಅಲ್ಲ ಎಂದು ಹೇಳಿದರೆ ಅವರಿಗೆ ಆಶ್ಚರ್ಯವಾಗ ದಿದ್ದಿತೇ? ಆದರೆ, ಇದೆಲ್ಲಾ *Womens' Welfare Society*ಯು ಶಂಕು ಸ್ಥಾಪನೆಗಾಗಿ ಎಂದು ಕಿಳಿದ ಗಂಡಸರು ವಾಗುಮುರಿದರೆ, ಹೆಂಗ ಸರು, ‘ ಇನ್ನು ಗಂಡಸರ ದರ್ಶನನ್ನು ಇಳಿಸಿಬಿಡಬಹುದವ್ವಾ! ಯಾವುದೂ ಬೇಡ; ಇಂಗ್ಲಾಂಡಿನಲ್ಲಿಯಂತೆ, ಡ್ರ್ಯಾಪ್‌ರ್ಸ್‌ರ್ ಹದ್ದತ್ತಿ ಒಂದು ಬರಲಿ ಇಂಡಿಯಾದಲ್ಲಿ, ಗಂಡಸರನ್ನು ಒಂದು ಮಿನಿಟ್‌ನಲ್ಲಿ ಬತ್ತುಲೆಯಾಗಿ ನೀರೊಳಗೆ ಮುಳುಗಿಸಬಹುದು. ’ ಎಂದು ವಾಗಿನ ಸೆಳ್ಳಿಗಳನ್ನು ಹೊರಳಿಸಿದರು.

‘ ಇದೆಲ್ಲಾ ರಾಜಾರಾಮನ ಕಾರುಭಾರು! ’ ಎಂದು ಕೆಲವರಿಗೆ ಗೊತ್ತಾಯಿತಂತೆ. ಆದರೆ, ಹೆಚ್ಚಿನವರು ಇದರ ವಿಷಯದಲ್ಲಿ ಸಂಪೂರ್ಣ ಅಜ್ಞಾನಿಗಳು! ಅಪ್ಪು, ಗುಪ್ತವಾಗಿತ್ತು ಆದು! ಜೋಡುಮರದ ಹೀರಾ ಸಾನಿಯ ಸೆನ್ಸೆಟ್‌ನಲ್ಲಿ. ಸೊಸ್ಯಾಟ್ ಸ್ವಾಫಿಸುವ ರೆಸೊಲ್ವ್ಯೂನ್ ಪಾಸಾ ದದ್ದೀ. ಅದನ್ನು ಪೂರ್ಣಸುವ ಕಾರ್ಯ ಭರದಿಂದ ನಡೆಯಿತು. ಹೀರೆಯು ವೇಹನತ್ತಿನಿಂದ ಕೊಯಲಿ ಕನಾರಟಿಕೆಯೇ ‘ ಅಧ್ಯಕ್ಷಿಣಿ ’ ಯಾಗಿ ದೊರಿತಳು. ಇವಳು ಶುದ್ಧ ಕನಾರಟಿಕೆ! ಕನ್ನುಡ ನಾಡಿನಲ್ಲಿ ಹಿಂದಿಯೂ. ಕನ್ನುಡವೂ ಒಟ್ಟಿಗೆ ಕಲಿತು ಕಲಿಯತಕ್ಕ ಭಾಷೆಯಾಗಬೇಕೆಂದು ಹೋರಾಡಿದ ಸಾಹಸಿಗರಲ್ಲಿ ಅವಳ ‘ ಸಿತಾಜಿ ’ಯೇ ಹೊದಲಿಗರು! ಬೇರೆಯವರಿಗೆ ಹೇಳುವ ನೋಡಲೇ, ಅದನ್ನು ತಾವೇ ಅಚರಿಂಬಿಕೆಂದು ಅವರಿಗೆ ಜೆನ್ನಾಗಿ ಗೊತ್ತಿತ್ತು! ಆದುದರಿಂದಲೇ ಮಗಳಿಗೆ ಹಿಂದಿ—ಕನ್ನುಡ ಹೆಸರನ್ನಿಟ್ಟಿರು. ಅವರು ತಮ್ಮ ಉದ್ದೇಶ ಸಾಧನೆಗಾಗಿ ಬಹಳ ಹೆಣಗಾಡಿದರು. ಅವರೆಲ್ಲಿಯಾದರೂ, ಮತ್ತೆ ನಾಲ್ಕು ವರ್ಷ ಬದುಕಿ ಉಳಿಯುತ್ತಿದ್ದರೆ,

కందిగణ భాసేయీందరే, 'హింది'యీందే సారిచిడుత్తిద్దరు. ఆదరే, యఁమునిగే బుద్ధియుల్లదే కోయితు. ఆదుదరింద ఆవర ఉద్దేశ సిద్ధియాగదిద్దర, అదక్కపరన్న దూరి ఫలవిల్ల. ఇందు కన్నడదల్లి చేరకేయాగి ఉపయోగిసల్పుడున హలవారు హింది పదగళగే కారణ కశ్యా నమ్మ పుత్తిపావన రాయరే! ఇదు according to కోయలి, ఆవళ నామేతిజాస! ఆదరే, బేరేయవరన్న కేళదరే గుట్టు రట్టాగుత్తదే. ఆయ్యో, స్వామో! నిష్మాక్తిగూ ఆదెల్లల్ల ఆవళ పటూశి! ఆవళు యావ కేలసక్కె కైయిశ్శేదరూ, ఆదుఫేలో fail ఆగుత్తదే. ఆదే ఆవళ హేసరు. సరకారి రికాడఫరన తప్పినింద ఆదు కోయలో ఎందాయితు. మత్తే కోగిలేయ హేసరిట్పుకోళ్లలు ఆవళగే భాగ్యవిదయిందు ఎణిసిదిరా? ఆవళగే శుద్ధా, శుహు, అన్నలూ బారదు!"

ఈ కాయిక్కే కోయలి ఒస్పిదుదు వేదల మహా సంగతి! ఏకేందరే, ఆవళు కన్నడదల్లి జేన్నాగి, శుద్ధవాగి, పసందాగి మాతాడబల్లాళు! తన్న కనాటచి హేసరిన మహిమేయన్న తోరిస లేందే ఒందు కన్నడమాందిగే, హత్తు 'ఎన్నడ'గళన్న, ఇప్పత్తు 'ఎండా'గళన్న సేరిసి, నిరుగుదిదంతి ఉపన్యాస మాడబల్లాళు. ఇంథనాలన్న హుదుశి నేమిసిద మహాకాయిక్కే హిరేగి 'మేడలో' సల్లబేకు!

ఆవళు భాజుఁ వహిసికోండ నాల్సీ నాల్సు దినగళల్లి, లేక్కుదల్లి లక్ష్మిగట్టి, భారదల్లి ఖండిగట్టి, తూకదల్లి త్వాసుగట్టి అజ్ఞగళు తమ్మ బెన్న మడిసికోండు ఓడోఇంబందవు. మత్తు మేలి బీళహత్తిదరు. కనాటచి, "నమగే, too much బందిదే. నిఱూ ఒందు 'అజ్ఞి' కాశి నోఇహోణ." ఎంద్దు బహళ జాలాశి నింద ఉత్తరగొడుత్తిద్దుళు.

సేశాయటియ ఆరంభోత్సవక్కే ఇన్ను ఒందు పక్కవిరు వాగలీ, ఆదర ప్రభావ, పరికావుగళేల్లా జేన్నాగి పేటియల్లి శాణబందవు. దారయల్లి సాలాగి బాళిగడగళ యాత్రెయీ యాత్రె!

‘ ಎಲ್ಲಿಗೆ ? ’ ಎಂದು ಕೇಳುವ ಅಗತ್ಯನೇ ಇರಲಿಲ್ಲ. ಪತಾಕೆ, ತೋರಣ, ಮಾಲೆಗಳಿಗಾಗಿ, ಹೇಟಿಯಲ್ಲಿ ತಗಡಿತಿಂದ, ಗೆದ್ದಲು ಹಿಡಿದ ಬಣ್ಣದ ಕಾಗದ ಗಳೂ ಉಳಿಯಲಿಲ್ಲ. ಆ ದಿನದ ಕಾಫಿಗಾಗಿ, ಗಟ್ಟಿದ ಕಾಫಿ ತೋಟದ, ಒಂದು ವರ್ಷದ ಉತ್ಪನ್ನ ಕ್ಷೇತ್ರದಲ್ಲಿ ‘ ಕಂಟ್ರಾಕ್ಟ್‌’ಯಿತು. ತಿಂಡಿಯ ತಯಾರಿ, ಬೀರಿಯ ನಾಯಿಗಳ ಬಾಯಿಯಲ್ಲೂ ನೀರೂರಿಸತ್ತೊಡಗಿತು.

ಈನಾರ್ಥಿಕೆಯವುನೀಗೆ ಒಂದು ನಿಮಿಷವಾದರೂ ಪುರಸ್ತಿರಲಿಲ್ಲ. ಖುಚರ, ಮೇರ್ಚು, ಬಂಚುಗಳನ್ನು ತರಿಸುವುದು ಮೊದಲಾಗಿ, ಚಪ್ಪರದ ಸಿಮಾರ್ಚಿದ ತನಕ, ಅವಳ ಬೆವರು ಒಂದು ಕೊಡುವಾನ ಇಳುವ ಹೋಗು ಶ್ರೀತ್ವ. ಇದರ ನಡುವೆ, ಆ ದಿನಕ್ಕೆ ಕಂಕುಸ್ಥಾಪನೆ ಮಾಡುವ ದೊಡ್ಡ ಜನರೊಬ್ಬರು ಬೇಕು. ಕೋಯಿಲಮ್ಮೆ, ಮೊದಲಾಗಿ, ಬಾಡಿಗೆಯ ಮೋಟಾರ್ ಕಾರಿನಲ್ಲಿ ‘ ಕಲೆಕ್ಟರ್ ’ ಸಾಬರ ಒಂಗಲಿಗೇ ಜೋಡಳಿ. ಇದರಲ್ಲಿ ದೊಡ್ಡ ಬುದ್ಧಿವಂತಿಕೆಯನ್ನೂ ಖಚುವಾಡಿದ್ದಳು. ‘ ಕಲೆಕ್ಟರ್ ’ ಶಬ್ದದ ಮೊದಲ ಪದವನ್ನು ತೆಗೆದರೆ, ಅವರು ದೊಡ್ಡ ಉಪನ್ಯಾಸ ಕೊಡುವವರು ಎಂದಲ್ಲವೇ ಆದರಭಿ ? ? ಬೇಕಾದರೆ ಒಂದು ‘ ರ ’ವನ್ನು ಹೆಚ್ಚಿಗೆ ಸೇರಿಸಿ ಕೊಡುವಾಯಿತು. ಆದರೆ, ಕಲೆಕ್ಟರರ ಮುಂದೆ ಈ ಬುದ್ಧಿವಂತಿಕೆ ಕಾಸಿಗೂ ಬೇಡವಾಯಿತು. ಅವರು “ ಸಮಯವಿಲ್ಲಾ, ಬಿಲ್ಲಾ ಮಾಲ್ಲಾ ಆಗುವುದಿಲ್ಲ.” ಎಂದರೆ ಏನು ಮಾಡಲು ಒಂದಿತು ? ಬಾಡಿಗೆಯ ಕಾರು, ಇವಳನ್ನು ಬೇರೆ ಕಡೆಗೆ ಸಾಗಿಸಿಕೊಂಡು ಹೋಯಿತು.

ಜಡ್ಡಿಗಳು, ಪ್ರೌಷಿಕ್ಕಾಟರರು, ಪ್ರಿನ್ಸಿಪಾಲರು, ಮಂತ್ರಿಗಳು, ತಂತ್ರಿಗಳು ಎಲ್ಲರೂ ‘ನ’ಕಾರದಿಂದ :ನಕ್ಕರು. ಕೋಯಿಲಮ್ಮೆನ ಹೆಣ್ಣು ಕತ್ತಲಾಯಿತು. ಕೊನೆಗೆ ‘ ಈ ಗಂಡಸರ ಸಹವಾಸಬೀಡೆ,’ ಎಂದು, ‘ ಕೊನ್ನೆಂಟ ’ಗೇ ಭೇಟಿಕೊಟ್ಟಿಲ್ಲ. ಆದರೂ, ಹಾಳಾದವರು ‘ನಮಗೊಂದೂ ಬೇಡ ’ ಎಂದು ಹೇಳುವವರೇ ಅಂತಲ್ಲಿ ತುಂಬಿರಬೇಕೇ ? ಕೋಯಿಲಮ್ಮೆ ‘ ಏನೂರು ರೂಪಾಯಿ ಕೊಡುತ್ತೇನೇ ’ ಎಂದು ಕೊನೆಯ ಗುಂಡು ಹಾರಿಸಿದಳು. ರೂಪಾಯಿಗೋಸ್ಕರ ಒಬ್ಬಿಲ್ಲ ಆಂಗೊಲ್ಲೀ—ಇಂಡಿಯನ್ನು ಈ ಬಿಂದಳು.

ಆ ದಿನವೂ ಬಂದಿತು; ಚಪ್ಪರದಲ್ಲಿ ಸಾಥಾರಣ ಒಂದು ಲಕ್ಷದವ್ಯೂ ಜನರು ತುಂಬಿದ್ದರು. ಎಲ್ಲಾ ಸಭೆ, ನಾಟಕ, ಸಿನೇಮಾಗಳಲ್ಲಿ ಸ್ತ್ರೀಯರಿಗೆ ಪ್ರತ್ಯೇಕ ಸ್ಥಳ ಏರ್ಫಿಡಿಸುವಂತೆ, ಇಲ್ಲಿ ಗಂಡಸರಿಗೆ ಪ್ರತ್ಯೇಕ ಸ್ಥಳ ಏರ್ಫಿಡಿಸ

ಲಾಗಿತ್ತು. ಗಂಡಸರು, ಹೆಂಗಸರ ಈ ಚಟುವಟಿಕೆಗಾಗಿ ಮೂಗು ಮುರಿದರೂ, ಅದು ಹೇಗೆ ನಡೆಯುತ್ತದೆಂದು ನೋಡುವ ಮನಸ್ಸು ಮಾಡಿದುದರಿಂದ, ಕೋರುಲಮ್ಮನು ಬಹಳ ಮುತುವಜೀವಿಯಂದ ಈ ಏಪಾರಿದು ಮಾಡಬೇಕಾಯಿತು.

ಮಂಗಳೂರಿನ ಜನರಿಗೆ ಶಾಲಕ್ಕಿನ್ನತಿಯೆಂಬುದು ಗೊತ್ತಿಲ್ಲವೆಂದು ೪-೫೦ ಗಂಟಿಗೆ ನಡೆಯಬೇಕಾದ ಸಭೆಯನ್ನು ೫-೬೦ ಗಂಟಿಗೆಂದು ಜಾಹೀರು ಪಡಿಸಿದರು. ಆದರೆ ೪-೫೦ ಗಂಟಿಗೇ ಜನರು, ಕುಳಿತುಕೊಳ್ಳಲು ಸಿಗದೆ, ನಿಲ್ಲಾವಷ್ಟರ ಮಟ್ಟಿಗೆ ಸೆರಿದುದನ್ನು ನೋಡಿ ಕೋರುಲಮ್ಮನಿಗೆ ಆತ್ಮನಂದವಾಯಿತು; ಮಾತ್ರವಲ್ಲ. ಮೌದಲ ಬಾರಿಗೆ ಮಂಗಳೂರಿನ ಜನರ ಮೇಲೆ good impression ಆಯಿತು.

ಆಂಗ್ಲೋ-ಇಂಡಿಯನ್ ರಮಾಬಾಯಿಯೂ ಆ ಹೊತ್ತಿನೊಳಗಾಗಿಯೇ ಬಂದುಬಿಟ್ಟಿದ್ದರಿಂದ ಸಭೆ ೪-೫೦ ಕ್ಕೆ ಪ್ರಾರಂಭವಾಯಿತು. ರಮಾಬಾಯಿ, ಮೌದಲಾಗಿ, ಕೋರುಲಮ್ಮನ ಕೇಳಿಕೆಯಂತೆ, ಅಧ್ಯಕ್ಷ ಪೀಠವನ್ನೇ ಹಿಡಿಸಿ ಆ ನಂತರ ಕೋರುಲಮ್ಮನ ಸ್ವಾಗತ ಭಾವಣ ! ಲೋಡ್ ಸ್ಟೀಕರ್ ಆವಳಿಗೆ ಬಹಳ ಸಾಹ್ಯ ಮಾಡಿತು.

“ಭಗಿನಿಯರೇ ! ಬಂಧುಗಳೇ ! ನನಗೆ ಕನ್ನಡ ಚೆನ್ನಾಗಿ ಗೊತ್ತು. ಆದರೂ ಅಂಗಳ ಭಾವೆಯಲ್ಲಿ ರೆಚ್ಚು ವಾತ್ಸಲ್ಯವಾದುದರಿಂದ, ಅದರಲ್ಲೇ ಮಾತನಾಡುತ್ತೇನೇ.”

‘ಅಂಗಳ’ ಎಂಬುದು ಯಾವ ಭಾವೆಯ ಶಬ್ದ ? ಎಂದು ಸಭಿಕರಲ್ಲಿ ಸ್ವಲ್ಪ ‘ಗ.ಜಾಗುಜಾ’ ಪ್ರಾರಂಭವಾಯಿತು. ಕೋರುಲಮ್ಮನಂಥ ಒಬ್ಬ ಪಂಡಿತರೇ, ಹೇಳಿದರು; “ಇಂಗ್ಲೀಷ್ ಶಬ್ದದ ಕನ್ನಡ equivalent ಅಂಗ್ಲ ! ಅಂಗ್ಲದ ತದ್ವನ ಅಂಗಳ. ಶುದ್ಧ ಕನ್ನಡಿಯಾದುದರಿಂದ ಶುದ್ಧ ಕನ್ನಡವನ್ನೇ ಉಪಯೋಗಿಸಿದ್ದಾರ್ಥಯಾ !”

ಸಾಧಾರಣ ಅರ್ಥಗಂಟೆಯತನಕ ಲೋಡ್ಸ್ಟೀಕರ್ ಒಡಿದು ಹೋಗುವಂತೆ, ಕೋರುಲಮ್ಮನ ಉಪನಾಸವಾಯಿತು. ಆ ಬಳಿಕ ರಮಾಬಾಯಿಯನ್ನು ಶಂಕುಸ್ಥಾಪನೆ ಮಾಡಲು ಕೇಳಿಕೊಂಡು ಹಾರ ಹಾಕಲಾಯಿತು. ಆದರೆ, ಒಬ್ಬರಾದರೂ clap ಹೊಡಿಯಲಿಲ್ಲ. “ನಮ್ಮ ಜನರಿಗೆ manners ಏ ಇಲ್ಲ.” ಎಂದು ಕೋರುಲಮ್ಮನ ಮುಖ ಉರಿಯಿತು.

ಶಂಕುಸ್ಥ ಪನೆಯೂ ಆಯಿತು. ಕಾಫಿ, ಫಲಾಹಾರವೂ ಆಯಿತು. ಕಾಫಿಯ ಗಳು ಸುಗಳು ಬಂದಾಗ, ಇದುತನೆ ಬಾಡಿದ ಜನರ ಮುಖಗಳು ಅರ್ಥದವು. Clap, ಸಳ್ಳು, ಕೊಗುಗಳು ಸಾಕಷ್ಟು ಕೇಳಿಸಿದವು. ಎಲ್ಲರೂ ತಿಂಡಿ, ಕಾಫಿಗಳನ್ನು ಚೆನ್ನಾಗಿ ಸವಿದು ಹೀರಿದರು. ಕೆಲವು ರುಚಿಗೊತ್ತಿಲ್ಲ ದವ (?) ರಂತೂ, ಮಸಾಲೆದೋಸೆಗೆ, ‘ಮೊಸಳೆ. ದೋಸೆ’ ಎಂದು ಪೀಕೆ ಮಾಡಿದರು.

ಕೊನೆಗೆ ಕೃತಜ್ಞತೆ ಹೇಳುವೆಡಾಯಿತು. ಮೊದಲಾಗಿ ರಮಾಬಾಯಿಗೂ, ನೇರಿದ ಸಭಿಕರಿಗೂ ತುಂಬಾ ವಂದನೆಗಳು! ಎಂದಾಯಿತು. ಜನರು, ‘ಎಲ್ಲಾ ಮುಗಿಯಿತಿಂದು ಜದರುವ ಆಲೋಚನೆ ಮಾಡುವಾಗ, ‘ಒಂದು ಮಾತು’ ಎಂದು ಲೌಡ್ ಸ್ಪೀಕರ್ ಸಾರಿತು. ‘ನಮ್ಮ ಈ ಮಹಿಳೆಗಳೇ ದ್ವಾರ ಸಮಿತಿಗೆ ಶ್ರೀಮತಿ ಲಲಿತಾ ರಾಜಾರಾಮರಾಯರು ತಮ್ಮ ಯಾವತ್ತೂ ಸಂಪತ್ತನ್ನು ಕೊಟ್ಟು ಉಪಕಾರ ಮಾಡಿದ್ದಾರೆ. ಇವರಿಗೆ ನಾವು ಸತ್ತಮೇಶಿಯೂ ಚಿರಿಪುಣಿಗಳು.’

ಇದನ್ನು ಕೇಳಿ ಎಲ್ಲರೂ ಬೆಪ್ಪರಾದರು; ರಮಾನಂದಾಚಾರ್ಯರು’ ಕೃಷ್ಣಪ್ರಪಂಚರೀಲ್ಲರ ಕೋಪ ಎಲ್ಲಿಯೂ ಹಿಡಿಸಲಿಲ್ಲ. ಕೆಲವರು, ‘ಆ ಲಲಿತಮ್ಮ ಹೆಂಗಸಲ್ಲವೇ, ಹೆಂಗಸಿಗೇ ಕೊಟ್ಟಿಳು. ಅದರಿಂದ ನಮಗೇನು? ಹೆಂಗಸರಿಗೆ ಹೆಂಗಸರಲ್ಲದೆ ಮತ್ತಾತ್ಯಾರು ಕೊಡುತ್ತಾರೆ?’ ಎಂದರೂ ಅದರಿಂದ ಉಳಿದವರಿಗೆ ಸಮಾಧಾನವಾಗುವಂತಿರಲಿಲ್ಲ. ರಮಾನಂದಾಚಾರ್ಯರು, ‘ಆ ಲಲಿತಿಗೆ ಏಳರ ಸಂಕಟ; ಅದರಿಂದ ಹೀಗೆಲ್ಲಾ ಆಯಿತು. ಹೋಗಲಿ; ಅವಳ ಆ ಶಾಂಚಾಣ ಯಾವ ದಂಡುದವನಿಗೆ ಬೇಕೆಯಾ? ಅವಳಲ್ಲಿದಿದ್ದರೆ; ಅವಳ ಆಪ್ತ ಕೊಡುತ್ತಾನೆ ನಮಗೆ!’ ಎಂದರು. ವಾಪ! ಕೃಷ್ಣಪ್ರಪಂಚರಿಗೆ ಏಳಿಳು ಜನ್ಮದಲ್ಲಿಯೂ ಇಂಥ ನಿರಾಶೆ ಒಮ್ಮೆಯೂ ಆಗಿರಲಿಲ್ಲ. “ಇಡೆಲ್ಲಾ ಆ ಕೋಯಲಮ್ಮನ ಕಾರುಭಾರು! ಅದು ಯಾಕ್ಕಿಣಿಯಲ್ಲವೇ ಆವಳು? ಮಂತ್ರ-ತಂತ್ರ ಗೊತ್ತಿರಬಹುದು. ಅದರ ಪ್ರಭಾವ ಇದೂ!” ಎಂದು ಕೋಯು ಲಮ್ಮನನ್ನೇ ಬೈದನು.

ದಾರಿಯಲ್ಲಿಲ್ಲ ಜನರು ಇದನ್ನೇ ಮಾತನಾಡುತ್ತಾ ಹೋಗುತ್ತಿದ್ದರು. ಲಲಿತಿಗೆ, ‘ಹುಚ್ಚು! ಉನ್ನಾದ! ಆ ಸ್ವಾರಿ! ಇನ್ನೂ ಬೇಕಾದ ಬಿರುದುಗಳು! ಕೆಲವರಲ್ಲಿ ಕೋಯಲಮ್ಮನ ಹಾಗೂ, ರಮಾಬಾಯಿಯ ಭಾವಣಾದ ಕುರಿತು

ವಾದ—ವಿವಾದ. ಅವರು ಉಪಯೋಗಿಸಿದ ಅನೇಕ ಶಬ್ದಗಳನ್ನು ಹೇಳಿ, “ಅದೇನು? ಇದೇನು? ಗೊತ್ತೇ ಆಗಲಿಲ್ಲ” ಎನ್ನು ತಿಂಡಿದ್ದರು. ‘ನಿಷ್ಫಂಟು ನುಹಾಶಯ’ರೊಬ್ಬರು ಅದಕ್ಕೆ ಉತ್ತರಗೊಡುತ್ತಿದ್ದರು. ಜೊತೆಗೇ ಒಬ್ಬರ ಕಿವಿಯಿಂದೊಬ್ಬರಿಗೆ ಬಿದ್ದ ಇನ್ನೊಂದು ವಾರ್ತೆಯೂ ಸುಮನೋಹರವಾಗಿತ್ತು. ‘ಮಾಟೆಂಗು ನಡೆದನೇರೆ ಕೊಯಲಮ್ಮೆ ರಮಾಚಾರ್ಯಿಗೆ promise ಮಾಡಿದ ಐನೂರು ರೂಪಾಯಿ ಕೊಡಲು ವುರೆತು ಹೋದಳಂತೆ. ರಮಾಚಾರ್ಯಿ ನೇನವು ಈ ಟೈಪಿಸಿದುದೂ ನಿಪ್ಪಲವಾಯಿತು. ‘As soon as receiving the property of Lalithamma’ ಎಂದವಳು ನಂಬಿಸಿದಳು. ಆದರೆ ರೂಪಾಚಾರ್ಯಿಗೆ ಅದುತನಕ ಕಾಯಲು ಸಾಧ್ಯವಿರಲಿಲ್ಲವಾಗಿ, ‘No, No’ ಎಂದಳು. ಕೊಯಲಮ್ಮೆ ರೂಪಾಯಿ No, No, ಎಂದಳು. ಇವಳಿಗೆ ಉಪಾಯ: ಉಲ್ಲಿಚೆ ಹೋಯಿತು. ಕೊಯಲಮ್ಮೆನನ್ನು, ಚಾರ್ಯಿಗೆ ಬಂದ ಹಾಗೆ ಸಾರ್ವಜಣ್ಯತ್ವ, ‘ಈ ಮಂಗಳಾರಿನ ಜನರೆಲ್ಲಾ ಹೀಗೇನೇ ಎಲ್ಲಾ bogus百姓. ಇವರ ಸಂಖ್ಯೆ ಹಾಳಾಗಿಯೇ ಹೂಗಲಿ. ನಾನಿವರನ್ನು ನಂಬಿವುದೇ ಇಲ್ಲ; ಎಂದು ಕೊನೆಗೆ, ಮಂಗಳಾರಿನ ಮೇಲೆಯೇ ಕೊಪ ತಾಳಿ, ‘ಈ ಮಂಗಳಾರೇ ಬೇಡ’ ಎಂದು ಮುಂಬಯಿಗೇ ಸವಾರಿ ಮಾಡಿದಳು. ಕೊಯಲಮ್ಮೆನಿಗೆ ಐನೂರು ರೂಪಾಯಿ ಆದಾಯವಾಯಿತು. ಆದರೆ, ರಮಾಚಾರ್ಯಿ ಕೊಟ್ಟು ‘A Thug’ ಎಂಬುದರ ಸ್ತ್ರೀ ರೂಪಾಂತರವನ್ನು ಹೊತ್ತು ಕೊಳ್ಳಬೇಕಾಯಿತು.

ಲಲಿತೆಗೂ ಇದೆಲ್ಲಾ ವಿಚಿತ್ರವೇ! ಯಾರೋ ಒಬ್ಬಳು ಬಂದು ಈ ವಾರ್ತೆಯನ್ನು ತಿಳಿಸಿದಾಗ ಅವಳಿಗಾದ ತಕ್ಷಯ್ಯ ಅಷ್ಟಿಷ್ಟಿಲ್ಲ. ‘ಇದೆಲ್ಲಾ ಏನು ಮಂತ್ರಮಾರ್ತ್ಯ?’ ಎಂದು ಅವಳಿಗೆ ಗೊತ್ತುಗಲಿಲ್ಲ. ಬಂದರದು ಬಾರಿ ದಾಂತ್ಯಲ್ಲಿ ರಮಾ: ಒಡಾಚಾರ್ಯರೂ, ಕೃಷ್ಣಪುನೂ, ಇನ್ನು ತರರೂ ಅವಳಿಗೆ ಎದುರಾಗಿದ್ದರು. ಅವರೆಲ್ಲಾ ಇವಳನ್ನು ಗಳಿಕ್ಕುನೇ ಗಳಂಕರಿಸುವಂತೆ ದುರದುರನೇ ಸೋಡಿ ರೊಗಿದ್ದರು. ಇದರ ಕಾರಣ ಲಲಿತೆಗಭ್ರವಾಗದಿರಲಿಲ್ಲ. ಪಶ್ಚಿಕೆಗಳಲ್ಲಿಲ್ಲ ಲಲಿತೆಯ ಈ donation ನ ವಿಚಾರ, ಸುದ್ದಿಯ ತತ್ವವು ರದಿಂದಾಗಿ, ದೂಡ್ದೆ, ದೂಡ್ದೆ ಅಕ್ಷರಗಳಲ್ಲಿ ಎರಡು— ಹಾರು ಪುಟಗಳನ್ನು ತುಂಬಿಸಿ ಪ್ರತಿಟಿಷ್ಠಿಸಿಯಿತು.

ನಾಲ್ಕುದಿನಗಳಲ್ಲೇ ಲಲಿತೆಗೆ ಕೊಯಲಮ್ಮೆನ ಅಳು, ವಿನಂತಿ ಪತ್ರ

ಪ್ರೊಂದನ್ನು ತಂದುಕೊಟ್ಟು. ‘ದಯವಿಟ್ಟು ನಮ್ಮ ಮನೆಯವರಿಗೆ ಬಂದು ಹೋಗುವ ಕ್ಷೇತ್ರ ಮಾಡುತ್ತೀರಾ?—ಕೋರ್ಯಾಲ್ ಬಾಯಿ ಕನಾಟಕೀ’ ಎಂದಿತ್ತು.

“ಎಷ್ಟು ದೂರ ಮನೆ?” ಎಂದು ಲಲಿತೆ ಕೇಳಿದಳು.

ಆಳು ಬೀಡಿ ಸೇದುತ್ತಾ, “ಒಂದು ನಾಲ್ಕುರು—ಮೈಲು. ಕದ್ದಿ—ಬಿಜಯಿ ಸ್ವೇಂಡ್.”

“ಹಾಗಾದರೆ ಇವತ್ತು ಬೇಡ. ಭುಜಂಗ ಸಾಲೆಗೆ ಹೋಗಿದ್ದಾನೆ. ಅವನು ನನ್ನನ್ನು ಬಿಟ್ಟು ಒಬ್ಬನೇ ಇರಲಾರ. ಇವತ್ತು ಬುಧವಾರವಲ್ಲವೇ? ನಾಡು ಶನಿವಾರ ಬರುತ್ತೀವೇ.”

“ಭಿ! ಭಿ! ಅದೇನೂ ಇಲ್ಲ. ಕಾರಿದೆ. ಹೆಚ್ಚಿಗೆಂದರೆ ಬಂದು ನಾಲ್ಕೆತ್ತುದು ಮಿನಿಟ್‌ ಹಿಡಿಯಬಹುದು ಹೋಗಿ ಬರಲು. ನಿಮ್ಮ ಭುಜಂಗ ಸಾಲೆಯಿಂದ ಒರುವುದರೂಳಗೆ ಖಂಡಿತ ಬರಬಹುದು.”

ಕೋನೆಗೆ ಲಲಿತೆ ಬಿಜಯಿಗೆ ಬಿಜಯಿಂಗ್‌ರ್ಯಾಯಲು ಒಪ್ಪಿ ಬಂದು ಶಾರಿನಲ್ಲಿ ಕುಳಿತ್ತಳು. ಕಾರು, ‘ಡುರ್’ ಎಂದಿತು. ಕಣ್ಣು ತೆರೆಯುವುದರೊಳಗಾಗಿ, ಮಾರ್ಗದ ಸಾಲ್ಪುರಗಳನ್ನೇ ಲಾಲ್ ಗಿರಿಗಿರನೇ ಹಿಂದಿರುಗಿಸಿ, ಧೂಳನ್ನೇ ಬೆಬ್ಬಿಸಿ, ಕೋರ್ಯಾಲಮ್ಮನ ಮನೆಯು ಮುಂದೆ ನಿಂತೂ ಆಯಿತು.

ಮನೆಯೆಂದರೆ ಬಂದು ಚಿಕ್ಕ ಕೋಣೆ; ಹೋರಗೆ ಬಾಗಿಲ ಬಳಯಲ್ಲಿ ಬಂದು ಹಲಗೆಯಲ್ಲಿ,

KOYALI BAI KARNATAKI,
President,
Womens' Welfare Society,
Mangalore

ಎಂದು ಅಧ್ಯ ಡರ್ಬಿನ್ ಬಣ್ಣಗಳಿಂದ ಬರಿಯಲಾಗಿತ್ತು. ಲಲಿತೆ, ಕಾರಿನಿಂದಿ ಇದು ಒಳಗೆ ಪ್ರೇರಿತಿಸುವಾಗ, ಬಾಗಿಲಲ್ಲಿದ್ದ ದಫ್ಫೆದಾರನು ಮಿನೆ ಹುರಿ ವಾಡಿ, “ಶಹರೋ!” ಎಂದನು.

ಲಲಿತೆ ಚೆನ್ನೆವ್ವಾದಳು.

ಅವ್ಯಾರಲ್ಲಿ ಕಾರಿನ ತ್ರೈಪುರ್ ಸಾಹೇಬನೇ ಬಂದು, ಯಾರೆ ‘ಹುಕುಮೂ’

ಇಲ್ಲದೆ ಲಲಿತೀಯನ್ನು ಒಳಗೆ ಕರೆದುಕೊಂಡು ಹೊಡನು. ದಫ್ಫೆದಾರನು ‘ಜಂರದಸ್ತಿ’ನ ಮುಖಕ್ಕೆ ಮೆಣಸಿನ ಒಗ್ಗರಣ ಕೊಟ್ಟುಂತಾಯಿತು.

ಒಳಗೆ ಕೋರ್ಯಾಲಮ್ಮೆ, ಲಲಿತೀಯ ಅಗವನವನ್ನೇ ಇದಿರು ನೋಡುತ್ತು ಶಾಳಿತ್ವದ್ವಾರೆ ವಳು, ಮಯಾರ್ಥದೆಪೂರ್ವ ಕವ.ಗಿ, ‘ಜೀ ನಮಸ್ತೇ! ’ ಎಂದಳು.

“ನಮಸ್ತಾರ! ”

“ಕುಳಿತುಕೊಳ್ಳಿ. ”

ದ್ರೈವರ್ ಸಾಹೇಬನು ತಾನು ಹೊಡ್ಡ ವಲ್ಲಿಯಿಂದಲೇ ಖಾಚಿಯನ್ನೊಳಿಸಿ ಸಿದ್ಧವಾಗಿಸಿದನು. ಅವು ರಲ್ಲೀ, ಅವನಿಗೆ, “ತಾಮ್ರ ಚಲೋ! ” ಎಂದು ಕೋರ್ಯಾಲಮ್ಮನ ಆಜ್ಞೆಯಾಯಿತು.

“ಇದೇನು, ಕೋರ್ಯಾಲಮ್ಮ, ನೀವು ಮಾಡಿದ್ದು? ನನಗೂಂದೂ ಅರ್ಥವಾಗುವದೇ ಇಲ್ಲವಲ್ಲ! ”

“ಯಾವುದು donationನ ವಿಚಾರ ನೇಳುತ್ತಿರಸ್ತೇ? ” ಎಂದು ನೆಕ್ಕಳು.

“ಹೂಂ; ಅದೇ! ”

“ಅದಕ್ಕೂಸ್ತರವೇ ನಿಮ್ಮ ಬರವನ್ನು ಈಗ ಅಪೇಕ್ಷಿಸಿದ್ದು. ”

“ನೀವು, ‘ಕೊಡಿ’ ಎಂದು ಕೇಳಿದರೆ, ನಾನು ಕೇಳುತ್ತಿರಲಿಲ್ಲವೇ? ಕೊಡುತ್ತಿರಲಿಲ್ಲವೇ? ಅದಕ್ಕೆ ಇಷ್ಟೆಲ್ಲಾ ಸುಳ್ಳ-ಪಳ್ಳ ಕೊಡಿಸಬೇಕಾಗಿತ್ತೇ? ” ಎಂದಳು. ಮಾತಿನಲ್ಲಿ ಸ್ವಲ್ಪ ಸಿಟ್ಲೂ ಬೆರೆತ್ತು.

“Sorry ಲಲಿತಮ್ಮ; ನಾವು ನಿಮ್ಮನ್ನು cheat ಮಾಡಲಿಕ್ಕೆ ಹಾಗೆ ಹೇಳಲಿಲ್ಲ. ಹೆಂಗಸು cheating a ಹೆಂಗಸು at any cost, impossible ನಿವಾಗಿ ಸಿಕ್ಕಿದವರೆಲ್ಲಾ ಬಂದು ಉಪರ್ಯು ಕೊಡುತ್ತಿದ್ದದ್ದು ನಿಜನಷ್ಟೇ! ಅದನ್ನು ಹೊಗಲಾಡಿಸಲಿಕ್ಕೆ ಹೀಗೆ ಹೇಳಬೇಕಾಯಿತು. ”

“ಈಗ ಉಪರ್ಯು ಕಡಿಮೆಯಾದರೂ, ಅವರ ಸಿಟ್ಲೂ ಹೆಚ್ಚಾಗಿದೆ. ಅಲ್ಲದೆ, ಈಗ ನಾನು ಆ donation ಕೊಡುವ ವಿಚಾರವನ್ನು ಸಂಪೂರ್ಣ ಬಿಟ್ಟುಬಿಟ್ಟಿದ್ದೇನೆ

“ನಿಜವೇ? ”

“ಅಲ್ಲದೆ ಸುಳ್ಳೇ? ”

ಕೋಯಲಮ್ಮನ ಧ್ವನಿ ಸ್ವಲ್ಪ ದಪ್ಪವಾಯಿತು; “ಹಾಗಾದರೆ, ನಾನೇನು ಹೇಳಲಮ್ಮ, ನಿಮಗೆ? ಯಾವುದಾದರೂ ಒಂದು ವಿಚಾರವನ್ನು ಹೇಳುವ ಮೊದಲಾಗಲೀ, ಮಾಡುವ ಮೊದಲಾಗಲೀ, ಚೆನ್ನಾಗಿ ಆಲೋಚಿಸಿ ಕೊಳ್ಳಬೇಕು. ಇಲ್ಲವಾದರೆ ಮಾನಕೈ ಕುಂದು.”

ಅವಳ ಮಾತು ಮುಗಿಯುವಷ್ಟು ರಲ್ಲಿ ಕಾಫಿ ಬಂದಿತು. ಕಾಫಿ ಕುಡಿದಂತೆ, ಹೊಸ ಆಲೋಚನೆಯೂ ಕೂಡಿತು ಲಲತೆಗೆ. “ಹೊಗಿ ಬರುತ್ತೇನೇ” ಎಂದು ಲಲತೆ ಹೇಳುವ ಮೊದಲಾಗಿಲೇ, ಕೋಯೀ ಮ್ಮ ತ್ರೈವರಸಿಗೆ ಲಲತೆಯನ್ನು ಬಿಟ್ಟು ಬರಲು ಆಜ್ಞೆ ಮಾಡಿದಳು.

ಕಾರು ಮನೆಯ ಬಳಗೆ ಬಂದಾಗ ಭುಜಂಗನು ಶಾಲೆಯಿಂದ ಬಂದಾಗತ್ತು. ನಿಟ್ಟಿನಿಂದ ಸ್ನೇಹಿ, ಪುಸ್ತಕಗಳನ್ನೆಸೆದು, ಜಗಲಿಯಲ್ಲಿ ಕೋವದಿಂದ ಕುಳತುಕೊಂಡಿದ್ದು.

೧೩

ಮಾರು ಹಗಲು;-ರಾತ್ರಿ, ಲಲತೆ ಇದೇ ವಿಷಯವನ್ನು ಕುರಿತು ಆಲೋಚಿಸಿದಳು. ಅವಳು ದೊಡ್ಡ ಸಂಕಟದಲ್ಲಿ ಸಿಗ್ಗಬಿದ್ದಿದ್ದಳು. ಈ ಮೊದಲು ಅವಳ ಬುದ್ಧಿ ಮಣ್ಣ ಕಿಂದು ಹೊಗಿತ್ತು. ಆಗ, ಭುಜಂಗನ ಆಲೋಚನೆ ಅವಳಿಗರಲಿಲ್ಲ. ಈಗ ‘ತನ್ನ ಸಂಪತ್ತನ್ನ ಕೊಟ್ಟಬಿಟ್ಟರೆ ಭುಜಂಗನಿಗೆ?---’ ಎಂದು ಬುದ್ಧಿ ಬಂತು. ಸಾಯಂ ಇಷ್ಟೆಯಂತೂ ಅವಳಿಗೆ ಉಪರೇಶವಾದರೂ ಇರಲಿಲ್ಲ.

ಎಷ್ಟು ಆಲೋಚಿಸಿದರೂ ವಿಚಾರ ಬಗೆಹರಿಯದು. ತನ್ನ ಈಗಿನ ನಿಧಾರವನ್ನೇ ಬಲಪಡಿಸಿ, ಮೊದಲಿನ ನಿಧಾರವನ್ನು ಸಡಲಿಸಿದರೆ ಮಾತ್ರ, ಅವಾರಾನ ಕಟ್ಟಬ್ಬಿದ್ದ ಎಂದು ಅವಳಗೆ ಚೆನ್ನಾಗಿ ಗೊತ್ತಿತ್ತು. ಕೋಯಿ ಲಮ್ಮನ ‘ಆಕಾಶವಾಣಿ ಬಾಯಿ’ ಸುದ್ದಿಯನ್ನು ವಿಶ್ವದ ಮೂಲೆಮೂಲೆಗೂ ಅಟ್ಟಬಹುದು. ಪತ್ರಿಕೆ ಲೆಲ್ಲಾ ವ್ಯಂಗಚಿತ್ರಗಳನ್ನು ಬರೆದು ನಗಬಹುದು. ಎಲ್ಲರೂ ಉಗುಳಬಹುದು. ಮತ್ತೆ ಇಲ್ಲಿ ಉಳಿಯಲು ರಾಧ್ಯವಿಲ್ಲ. ಆದುದ ರಿಂದ ಮಾನವನ್ನು ಹೇಗಾದರೂ ಉಳಿಸಿಕೊಳ್ಳಬೇಕು. ಹೊನೆಗೆ ತನ್ನ ಸಂಪತ್ತಿನಲ್ಲಿ ಅರ್ಥವನ್ನು Womens' Welfare Society ಕೊಡುವುದೆಂದು ನಿಷ್ಪರ್ಷಿಸಿದಳು.

ఆ సుద్ని హేగోర్ డెంగురవాయితు! లూరురే ఇదన్ను కేళి అత్యాశ్చయ్-ఎపట్టేతు. గండస్-ఏ బందు మనేయల్లి హెంగసర బళి విచారగళన్నూ ది నగతొడిదరు. “ఇన్న మంగళారినల్లి హెణ్ణు నాయిగళ రాజ్యభార; హోస, బూదిగుడై గళన్న సివిల్సచేకాయితు.” హెంగసరిగూ ఇదన్ను కేళి బేసర బందితు. ఆ కోయలమ్మ బిత్తిద బిఇ బిశీరె, సాపు మయాదే బిట్టు, బట్టు బిచ్చెదకాగే ఎందు తీమానిసి, లలితె బళిగే బందరు.

“ నిమగేను, యాచ్చు లలితవు ! ”

“ ఆ ‘ బికనాతి’గే యఱ. కౌడుత్తీరూ ? ”

“ నిమ్మ తలేగి హండ హిచిదిదేవేఇ ? ”

“ ఉలితన్ను, ఇదల్లా సిమ్మన్న భికారి పూడలు కోయల మ్మన తిథారి ! ”

“ ఆయ్యయ్యో ! నమ్మ లలితవునిగే హిడిద గ్రహచారవే ! ”

“ నీవేల్లాదరూ అవళగే బిక్కుసు కౌట్టుద్దే ఆదరె, నావూమ్మ ఖండితక్కు అవళన్న అందమంసిగే, కళుకుసియేఇ తీరుత్తీఎవే. అవళ మేలే ఫిర్యాది కొండు హూరి త్తేఎవే, కళపన మాలేందు. లక్ష్మింతర రూపాయి ఖిజాఫదరూ చింతిస్తు.”

“ నావేల్లా బూది మాచ్చెద కెందద యాగే కాణి, లలితమ్మ ! స్పెల్పి కారిదర సాకు, లూరన్నే సుట్టుబిడుత్తీఎవే. ”

“ ధూ ! యారిగే బేకమ్మ అవళ ఆ సోసాయిటి, లేగు ఎల్లా? అల్లి, అవరాదరూ హేళునుదేను? గండసరన్న జీప్పుబిడి, డ్యూనోఎస్-ఎవాడి, ముఖుక్కే సుణ్ణ హచ్చెకొళ్లి. మర్యాద బిట్టు బీదియుద్ద కొన్న కారుగళంతి ఓడాడి. కోనేగే సమయ బందరె, సూళిగేరిగూ ఇళయిరి, అంత ! ”

“ ఇంధవర హచ్చు సంధారణీయి: దాగియే, ఆమ్మ, నమ్మల్లి హెంగసరిగూ, గండసరిగూ ‘ ఇట్టిపిటి ’ ఇరువుదు. ”

“ నీవేనమ్మ, యఱ. న్న హెంగసర ఉద్దారక్కాగి కోడువుదేఇ? కోయలమ్మన ఉద్దారక్కాగి కోడువుదే ? ”

“ಅಷ್ಟಿದ್ದರೆ, ನೀವೇ ಒಂದು ಸೋಸಾಯಿಟಿಯೋ, ಲೀಗೋ, ಕಾನ್ಪಿನೆನ್ನೋ ಯಾಕೆ ತೆರೆಯಬಾರದು? ನಮ್ಮ ಸಂಪೂರ್ಣ ಚೆಂಬಲ ನಿನುಗಿದ್ದು?”

“ಅಂಶೂ, ಆ ಹೀಂದಿ—ಕನ್ನಡದ ಬೆರಕೆಯ ಪ್ರಾಣ ಬೇಡ.”

“ಮತ್ತೆ.....”

“ಮತ್ತೆ, ನನುಗೆ ಲತ್ತಿಯೇ ಅಲ್ಲವೇ?”

“ಇಂಥವರ ಹಣೆಬರಹವೆಲ್ಲಾ ನನಗೆ ಚೆನ್ನಾಗಿ ಗೊತ್ತುವ್ಯಾ! ಸುಮ್ಮನೆಯೇ? ನನಗೆ ಎಪ್ಪತ್ತೆಡು ವರ್ಷವಾಗಲಿಲ್ಲವೇ! ಯಾರು ತಾನೇ ನನ್ನ ಕಣ್ಣಿಗೆ ಮಂಕುಬಾದಿ ಎರಚಿಯಾರು, ನೋಡೋಣ! ಹತ್ತುವರ್ಷದ ಕೆಳಗೆ—ನಾನು ಹೇಳುತ್ತೇನಲ್ಲಾ, ಹೀಗೆಯೇ ಒಂದು ಅಧ್ಯ ಸೂಚೆ—ಅಧ್ಯ ಗರಿ ಯಾದ ಹಂಗಸು ಬಂದಿತ್ತು. ಎರಡು ವಾರದ ತನಕ, ರಾಜವಾಗದಲ್ಲಿಲ್ಲಾ ತನ್ನ ಹಿಂದೆ ಗಂಡಸರ ವದೆಯನ್ನು ಮೆರಿಯಿಸಿಕೊಂಡು ತನ್ನ ಪ್ರಭಾವವನ್ನು ಪ್ರದರ್ಶಿಸಿತು. ಕೊನೆಗೊಂದು, ‘ಸ್ತ್ರೀ ಸಮಾಜ’ ಸ್ಥಾಪನೆ ಎಂದಿತು. ನನ್ನ ಕುಂಬಾತ್ಮೆಯ ಹೆಂಗಸರೆಲ್ಲಾ ಅದಕ್ಕೆ ಹುಟ್ಟುಗಟ್ಟಿದರು. ನಾನು ಸಾವಿರ ಬಾರಿ ‘ಬೇಡ’ವೆಂದೆ. ಆದರೆ, ಈ ‘ಮುಂಡಿ’ಯರೆಲ್ಲಾ ಕೇಳಿದರೇ? ಎಲ್ಲಾ ಆದರ ಘಳಕಿಗೆ ವಾರುಳಾದರು. ನಾಲ್ಕೇ ದಿನದಲ್ಲಿ ಆ ಮುಂಡಿಗೆ ವಂತಿಗೆಯಿಂದು ಒಂದು ಕೊಟಿ ರೂಪಾಯಿಯತನಕ ವಸೂಲಾಯಿತು. ಉಪ್ಪಿಗೆ ಗತಿಯಿಲ್ಲದವರೂ ನೂರಾರು ರೂಪಾಯಿ: ಕೊಂಡುಹೋಗಿ ಕೊಟ್ಟಿರಿ, ಹೊಲ್ಯುವೇರದೆ ಇದ್ದಿತೇ? ಅನೆಯ ದಿನ, ಇನೆಯ ದಿನವೇ ಸ್ತ್ರೀ ಸಮಾಜವೂ ಇಲ್ಲ. ಮಣ್ಣಿ ಇಲ್ಲ. ಆ ಪ್ರಾಣ ಹಿಂದಿನ ದಿನವೇ ಇಂಗಾಂಡಿಗೆ ಹಡಗು ಹತ್ತಿಯಾಗಿತ್ತು. ನಮ್ಮ ಹೆಂಗಸರೆಲ್ಲಾ ಸಿಟ್ಟಿನಿಂದ, ದಃಖದಿಂತ, ಬೀದಿಯಲ್ಲಿ ಹೊರಳಾಡಿದರು, ಬೂದಿಯಲ್ಲಿ ಹೊರಳಾಡಿದರು! ಆದರೇನು? ಕೆಲವರು ಒಂದು ನನ್ನ ಕಾಲಿಗೆ ಬಿದ್ದು, ನಿಮ್ಮ ಮಾತು ಕೇಳಿದ್ದರಿಂದ ಹೀಗಾಯಿ ತೆಂದು ಕಣ್ಣೀರು ಸುರಿಸಿದರು. ಹಾಗೆ! ಈಗ ನೀನೂ, ನನ್ನ ಮಾತು ಕೇಳಮ್ಮು, ಲಲಿತಮ್ಮ! ಇಲ್ಲವಾದರೆ, ಹಿಂದಿನವರ ಗತಿಯೇ ನಿನಗೂ! ನನಗೇನು?”

“ಹೌದು, ಅಜ್ಞೀ! ನೀವಾದರೂ ಹೇಳಿ ಸ್ವಲ್ಪ ಲಲಿತಮ್ಮನಿಗೆ! ನಾವು ಹೇಳಿದರೆ, ಕೇಳುವುದಿಲ್ಲ. ನಿಮ್ಮ—ಹಿರಿಯರ, ಮಾತಿಗಾದರೂ ಸ್ವಲ್ಪ ಬೆಲೆಯಿಟ್ಟಾರು!”

“హిరియరు! హిరియరు! నావు హిరియరు హోరియాగిద్దేవమ్మ, నిమ్మ కిరియంగి!”

“నాను, హాగల్ల, అజ్ఞ !” ఎందు లలితీ, ఒండు మాత్రాడి దళు.

“కాగాదరే, నమ్మమాతు కేళుత్తీరష్టే ?” ఎందు ఎల్లదూ ఒట్టుగి నుడిదరు.

“.....”

“నేండి! ఈగేకే మాత్రిల్ ?”

“మోనం సమ్మతి లక్ష్మణవే ?”

“అల్ల, ఎరోనం పండిత లక్ష్మణవే ?”

“ఆ తొల్లికవెల్లా ప్రయోజనవిల్ల; లలితమ్మ తన్న భాయియింద హేళబేకు, ‘హం !’ ఎందు ఇల్లవాదరే, ఇదే బీదియాల్ల, ఆగలే, బత్తులేయాగి, సత్యాగ్రహ ! ఏనన్నత్తీరి ?”

“నావెల్లా తయారే !”

ఆదరే, బత్తులేయాగి సత్యాగ్రహ, జూడువుదక్కే వుంచితవాగియే, అపజయవాయితెందు, నమ్మ కైలాగదెందు, ఆవరు హిందే హోదరు. దామోదరరాయిరిగి, ఈ సుధి వుట్టిసలు, రేసినల్లి నేఱరూ వనా బంద కుదురీయ మేలేయే జన హోయితు.

కుదురె, ‘హే! హే!’ ఎందు బిందాగ, దామోదర హోలదల్లి కేలస మాడుత్తిద్ద. కుదురీయన్న నోండి, వోదలు యారో ఒచ్చ కేంపు ఘోరె, హంగసర బేటిగి బందిరబహుదెందు తీళిద. కొనేగే అదు తప్పేందు తోరి, నాయి శిఖారిగి బందిరబహుదో ఎందు ఉఱి సిద. రాయరే-ధనిగళే- కేలసబిట్టు, కుదురె బరువుదన్న నోండువు దన్న నోండి, ఒక్కలుగళు తావూ అదే ఉద్యమదల్లి తోడగిదరు. కుదురె జవాన సనియక్కే బంద.

“దామోదరరాయరేందరే యారు? ఆవర వసేయేల్లి?

ఆళ్ళయి! దామోదరనోడనేయే, దామోదరన విషయ కేళువుదు.

“ಯಾಕೆ ?”

“ಅವರ ತಂಗಿಯ ವಿಷಯ ಒಂದು ಮಾತು ಹೇಳಲಿಕ್ಕೆ ಬಂದೆ”

ದಾಮೋದರನಿಗೇನೋ ಸಂಶಯ ಒಂದಂತಾಗಿ, “ಅವರಿಗೆ ಮಂದುವೆಯಾಗಿದೆ.” ಎಂದ.

“ಘೋ! ಅವರನ್ನು ಮಂದುವೆಯಾಗಲಿಕ್ಕಾಗಲೀ, ಹಾರಿಸಿಕೊಂಡು ಹೋಗಲಿಕ್ಕಾಗಲೀ, ನಾನು ಬರಲಿಲ್ಲ.”

“ಮತ್ತೆ?”

“ನೀವೇ ದಾಮೋದರರಂತುರೂ?”

“ಇರಬಹುದು!”

“ಮನೆಗೆ ಹೋಗೋಣ; ಹೇಳುತ್ತೀರಿ.”

“ಏಕೆ? ಏನಾದರೂ ವಾರಂಟು ಇರೆಯೇ!”

“ಅಯ್ಯೋ! ಚಪ್ಪು ದಾಮೋದರರಾಯರೇ! ಮನೆಗೆ ಹೋಗೋಣ!”

ಮನೆಗೆ ಒಂದರೂ ನಾನ ಕುಚರೆಯನ್ನು ನೇಯಲುಬಿಟ್ಟು ಜಗಲಿಯಲ್ಲಿ ದಾಮೋದರ ರಾಷ್ಟ್ರ ಹಸೆಯವೇತೆ ಕುಳಿತ.

“ಸ್ವಲ್ಪ ಕುಳಿತಿರಿ; ಕಾಫಿಗೆ ಬೆಂಕಿ ರಾಕಿ ಬರುತ್ತೀನೇ.” ಎಂದ ದಾಮೋದರ.

“ಟಾಯ್ ಇಲ್ಲ; ನಾನು ಯೇಳಿಪುದನ್ನು ಕೇಳಿ.”

“ಏನು?”

“ನನ್ನ ಹೆಸರಃ ದೇವೇಂದ್ರಯ್ಯ; ಈದಿ ಟಿಂಪಲ್ ರೋಡಿನಲ್ಲಿ ನಿವಾಸ. ಒಳ್ಳೇ ಆಸ್ತಿ, ಮನೆ, ಹಿತ್ತಲು ಎಲ್ಲಾ ಇರೆ, ಒಂದು ಗಂಡುಮಾಗು, ನಾಲ್ಕು ಹೆಣ್ಣುಮಾಕ್ಕಳು, ಮಾರು ಮಕ್ಕಳನ್ನು ಬ್ರ್ಯಾಕ್ ಕಡೆಗೆ ಮಂದುವೆಮಾಡಿ ಕೊಟ್ಟಿದ್ದೀನೇ. ನಾಲ್ಕುನೇಯವೇಗಿ ಇದಿಗೆ ಮಂದುರೆಯು ಪ್ರಾಯ; ನೊದಲ ಮಾರು ಅಳಿಯಂದಿರಿಗೆ ಒಳ್ಳೇ ವರದಕ್ಕನೆಬಿನ್ನು ಕೊಟ್ಟಿದ್ದೀನೇ. ಅವರಿಲ್ಲ ಈಗ ಸುಖವಾಗಿದ್ದಾರೆ.” ಎಂದು ತನ್ನ ಚರಿತ್ರೆಯನ್ನು ಹೇಳಿದ.

ದಾಮೋದರನಿಗೆ, ಇವರು ಲಲಿತೀಯಂದ ತನ್ನನ್ನು ತಿಳಿದುಕೊಂಡು ನಂಟುತನಕೆ ಒಂದುದೋ ಎಂದು ಸಂಶಯವಾಯಿತು. ಆದರೂ, “ವಿಷಯ ವೇನು, ದೇವೇಂದ್ರಯ್ಯ?” ಎಂದು ಕೇಳಿದನ:

“ ಏನು ಹೇಳಲಿ, ದಾವುಣ್ಣಿ ! ಏನು ಹೇಳಲಿ ? ” ನಿಮ್ಮ ತಂಗಿಗೆ ಭಿಕಾರಿಯಾಗುವ ಆಲೋಚನೆಯಾಯಿತು.

“ ಹ್ಹ್ಹ್ಹ್ ! ”

“ ಮಂಗಳೂರಿನಲ್ಲಿ ಎಂಬುದೇ೯೯ Womens' Welfare Societyಗೆ ತನ್ನ ಸಂಪತ್ತನ್ನು ಕೊಡುತ್ತಾರಂತಿ ! ”

“ ಅವಳಿಗೇನು. ಹುಳ್ಳು ಹಿಡಿಯಿತೀ ? ”

“ ಅದೇ ನಾನೂ ಕೇಳುವುದು ! ”

“ ಯಾವುದು ಆ ಸೊಸ್ಯಾಟಿ ? ”

“ ವೊನ್ನೆ ತಾನೇ ಒಂದು ಪ್ರಾರಂಭವಾಗಿದೆ. ಕೋಯಿಲಮ್ಮೆ ಎಂಬವರು ಅದರ ‘ಪ್ರೈಸಿಡಿಂಟ್’ ! ”

ದಾಮೋದರ ಏನೋ೯ ಆಲೋಚಿಸುತ್ತಿದ್ದ.

“ ಇದರಲ್ಲಿ ಏನೋ ಹಿಕ್ಕತ್ತಿಯಿದೆ. ”

“ ಏನದು ? ”

“ ಮೋದಲಾಗಿ ಸಭೆಯಲ್ಲಿ, ಲಲಿತಮ್ಮನಿಗೆ ಸಭೆಯ ನೋಟೀಸೂ ಕೊಡದೆ, ಲಲಿತಮ್ಮ ಸೊಸ್ಯಾಟಿಗೆ ತಮ್ಮ ಸಂಪತ್ತನ್ನು ಕೊಟ್ಟಿದ್ದಾರೆಂದು ಸಭೆಯಲ್ಲಿ ಬಹಿರಂಗವಾಗಿ ಹೇಳಿದಳಂತೆ. ಲಲಿತಮ್ಮ ಈಗ ಮಾನವುಲಿಸಿ ಕೊಳ್ಳಲಿಕ್ಕಾಗಿ ಉಪಾಯವಿಲ್ಲದೆ ಸಂಪತ್ತನ್ನು ಕೊಡುತ್ತಾರೆಂದು ವದಂತಿ. ”

“ ಅವಕೇಕೆ ಹಾಗೆ ಮಾಡಿದಳು ? ”

“ ಅದೇ ಅಲ್ಲವೇ. ನಾನು ಹೇಳುವುದು, ಎನ್ನೋ ಹಿಕ್ಕತ್ತಿದೆಯೆಂದು. ”

“ ಏನದು ದೇವೇಂದ್ರಣ್ಣಿ ? ”

“ ಇದರಲ್ಲಿ ಬೇರೆಯವರ ಕೈವಾಡನೂ ಇದೆ. ”

“ ಯಾರವರು ? ”

“ ರಾಜಾರಾಮ ಮತ್ತು ಶಿರಾಬಾಯಿ ! ”

“ ಹಾಗಾದರೆ, ಸಲೀಸಾಯಿತು. ಲಲಿತೆಗೆ ಈ ವಿಷಯ ಶಿಳಿಸಿದರೆ, ಅವಕೆಂದೂ ಕೊಡಲಾರಳು ! ”

“ ನಾವೆಲ್ಲ ಪ್ರಯತ್ನಿಸಿ ನೋಡಿದ್ದೇವಲ್ಲ ! ಆಥಾರವಿಲ್ಲದೆ, ಲಲಿ

ತಮ್ಮ ನಂಬಿವುದಿಲ್ಲ. ನಾನು ತಿರುಪ್ಪಿ ತಿಮ್ಮಪ್ಪನ ಆಡಿ ಹಾಕಿ ಹೇಳಿ ದುದೂ ವ್ಯಾಘರವಾದ ಮೇಲಲ್ಲವೇ, ಇಲ್ಲಿಗೆ ಬಂದದ್ದು ! ”

“ ಹಾಗಾದರೆ, ಇದಕ್ಕೆ ಆಥಾರ ದೊರಕೆಸಿಕೊಳ್ಳುವುದು ಹೇಗೆ ? ”

“ ಓಹೋ ! ದೊರಕೆಸಿಕೊಳ್ಳಬಹುದು, ಪ್ರಯತ್ನ ಪಟ್ಟಿರೆ.”

“ ಎಂಥ ಪ್ರಯತ್ನ ? ”

“ ಹೆಚ್ಚಿಗೇನಿಷ್ಟಿ; ಎರಡು ಕಾಸು ಖಚಾರಗಬಹುದು.”

“ ಅಪ್ಪೆಯೇ ! ” ದಾಮೋದರನು ಹತ್ತು ರೂಪಾಯಿ ಸೋಣಿನ್ನು ದೇವೇಂದ್ರಯ್ಯನಿಗೆ ಕೊಟ್ಟು, “ಹಾಗಾದರೆ, ಪ್ರಯತ್ನ ಮಾಡುತ್ತೀರಷ್ಟೇ ? ” ಎಂದನು.

“ ನೀವು ಮೊದಲು ಹೀಗೆಯೇ ಬಾಯಿಯಲ್ಲಿ ರೇಳಿ ಸೋಡಿ; ಅದು ಫಲಿಸದಿದ್ದರೆ, ತನ್ನ ಸಹಾಯ ಹೇಗೂ ಇದೆಯಲ್ಲ ! ” ಎಂದನು. ಸ್ವಲ್ಪಿ ತಡೆದು, ನೀವೂ, ಈಗ ನನ್ನೊಂದಿಗೆ ಬರುತ್ತೀರಲಿಲ್ಲ.” ಎಂದನು. “ಹೂಂ” ಎಂದ ದಾಮೋದರ.

ಆವರು ಹೊರಡುವಾಗ ಸಾಥಾರಣ ಚತ್ತಲೆ. ದೀಪ ಹಚ್ಚಿವ ಹೊತ್ತಾಗಿತ್ತು. ಒಕ್ಕಲುಗಳಿಗೆ ಹೊಲದಲ್ಲಿ ಮಾಡಬೇಕಾದ ಕೆಲಸಗಳ ಪಟ್ಟಿ ಹೇಳಿ, ಮನೆಯ ಕಡಿಗೆ ಜಾಗ್ರತೆ ಹೇಳಿ, ದಾಮೋದರ ಹೊರಟಿನು. ತಾನು ಹಿಂದಿರುಗಿ ಬರಲ್ಪುಕ್ಕಿಂತಿರೆ ಹಿಂದು ವಾರವಾದರೂ ಹಿಡಿದಿತು ಎಂದೂ ತಿಳಿಸಿದನು.

ನದಿಯ ಪಕ್ಕದ ದಾರಿಯಲ್ಲೇ ಹೊರಟಿರು. ಸಂಜೀಯ ಪ್ರಶಾಂತ ಪಾತಾವರಣದಲ್ಲಿ ಪ್ರಯಾಣವು ಆನಂದಕರವಾಗಿತ್ತು. ಮೇಲ್ಮೇಲನೇ ಅಲು ಗುವ ಮರಗಳ ಎಲೆಗಳಿಂದ ಉದುವ ಗಾಳಿಯ ಸ್ವರವು ಆನಂದವನ್ನು ದ್ವಿಗುಣಿಸುತ್ತಿತ್ತು. ಕುದುರೆಯೂ ಮಂದಗಮನೀಯಿಂದ, ಉಲ್ಲಾಸಚಿತ್ತ ದಿಂದ ನಡೆಯುತ್ತಿತ್ತು. ನದಿಯಲ್ಲಿ ಕೆಲವು ಜೋಣಿಗಳು ಬಿಟ್ಟು ಬಿರುಸು ಬಾಣಗಳಂತೆ, ಒಡುತ್ತಿದ್ದವು. ಬಂಡಿಗಳನೇಲೆ ಹತ್ತಿ, ಹಾರುತ್ತಾ ಕೆಲವು ಬಾಲಕರು ಈಜಾಡುತ್ತಿದ್ದರು. ನದಿಗೆ ಬಾಗಿದ್ದ ವೃಕ್ಷಗಳ ಪ್ರತಿ ಬಿಂಬಗಳು, ಕುಣಿಯುವ ನೀರಿನೊಂದಿಗೆ ತಾವೂ ಕುಣಿಯುತ್ತಿದ್ದವು. ಕೆಲವು ಕಡೆ ಸೀರಿಂಗಿ, ಪುಳನರಾತಿಗಳು ಗೋಚರಿಸುತ್ತಿದ್ದವು. ನದಿಯ ನಡುವೆ ಕುದುರುಗಳ ಸಿರಿಯು ಮನವನ್ನೂ ಕಷಿಸುತ್ತಿತ್ತು. ಗಾಳಿಗೆ

ಅಲುಗುವ ಕಬ್ಬಿನ ಗರಿಗಳು ಒಂದು ಬಗೆಯ ಗೀತವನ್ನು ಪ್ರಾರಂಭಿಸಿದ್ದವು. ಶಾಂತಿಮಯ ಸೌಂದರ್ಯ !

ದೇವೇಂದ್ರಯ್ಯನೂ, ದಾಮೋದರನೂ, ಆ ಸೌಂದರ್ಯವನ್ನು ಸವಿಯುತ್ತಾ, ಮುನ್ನಡಿದರು. ಅವರು ಕಡಲಿನ ಬಾಗಿಗೆ ಬಂದಾಗ ಚಂದಿರನು ದಿಗಂತವನ್ನು ಡರಿದ್ದ. ಹೊಣಿಗಳ ಸಂಚಾರವು ಕಡಮೆಯಾಗಿತ್ತು. ಒಬ್ಬ ಅಂಬಿಗನು ಮಾತ್ರ ಕೊನೆಯದಾಗಿ, ಆಚೆ ದಡಕ್ಕೆ ಹೊರಡುವ ಸನ್ನೂಹ ದಲ್ಲಿದ್ದ. ಅನಾಯಾಸವಾಗಿ ಎರಡು ಕಾಸು ಸಿಕ್ಕುವ ಸಂದರ್ಭ ದೂರಿತು ದರಿಂದ ಅಂಬಿಗನಿಗಾನಂದವಾಯಿತು. ಹೊಣಿಯಲ್ಲಿ ಖಾಪೆ ಬಿಡಿಸಿ, ಅನುಕೂಲವಾಗಿದ್ದು ದರಿಂದ, ದೇವೇಂದ್ರಯ್ಯ. ದಾಮೋದರಿಗೂ ಪರಮಾನಂದವಾಯಿತು. ಹಟ್ಟ ಬಿಡಿಸಿದ ಹೊಣಿಯು ಗಾಳಿಯ ಸಾಹ್ಯದಿಂದಲೇ ಮೆಲ್ಲನೇ ಮುನ್ನಡೆಯಿತು. ದೇವೇಂದ್ರಯ್ಯ-ದಾಮೋದರರನ್ನು ತೂಕಿಡಿಕೆ ಸೀಡಿಸತ್ತೊಡಗಿತು. ಅದರೊಂದಿಗೆ ಅಂಬಿಗನ ಗಾನವೂ ಸೇರಿ ಜೊಗುಳ ವಾಯಿತು. ಅವರು ಸುಲಭವಾಗಿ ನಿದ್ರಾವಶರಾದರು.

ದಡ ತಲ್ಲಿಸಿದ ಮೇಲೆ, ಅಂಬಿಗನೇ ಅವರನ್ನೇ ಚ್ಯಾರಿಸಿದ. ಹೊಣಿಯವನ ಬಾಡಿಗೆ ತೆತ್ತು, ಅವರು ಸಿಗರೆಟೆನ ಬೂದಿ ಹಾರಿಸುತ್ತಾ ಮುನ್ನಡಿದರು. ಸುತ್ತಲಿನ ಕಟ್ಟಡ, ಮರ ಮಟ್ಟಗಳು ಕತ್ತಲೆಯಲ್ಲಿ, ಭೂತಗಳಂತೆ ಕಾಣುತ್ತಿದ್ದವು; ಯಾವುದೋ ಸವಾರಿ ಗಾಡಿ ಹೊಗುತ್ತಿದ್ದು ದನ್ನು ಕಂಡು ಅದನ್ನೇ ರಿದರು. ಸಾಧಾರಣ ಆರ್ಥ ಮೈಲು ಸಾಗಿದ ಮೇಲೆ, “ನಾಳೆ ಸಿಕ್ಕುತ್ತೀನೆಂ” ದು ದೇವೇಂದ್ರಯ್ಯ ಇಳಿದು ಹೊಡ. ದಾಮೋದರಯ್ಯ ಸ್ವಲ್ಪ ಹೊತ್ತು ಗಾಡಿಯ ಹೊರಗೆ ತಲೆಹಾಕಿ ಸೋಡುತ್ತಿದ್ದ. ದಾರಿಯ ಎಡಪಕ್ಕದಲ್ಲಿ ಒಂದು ಚಿಕ್ಕ ಗುಡ್ಡ; ಅದರ ಮೇಲೆ ಪೂರ್ಣಚಂದಿರನ ನಗು; ಆಗಾಗ ಕೇಳಬರುತ್ತಿರುವ ಹಕ್ಕೆಯೊಂದರ ಕಾಗು; ಇಬ್ಬನ್ನು ಯಲ್ಲಿ ತೊಯ್ದು ಖಾಮರವನ್ನು ಬೀಳುತ್ತಿರುವ ಮರಗಳು; ಎಲ್ಲಿದೆಯೂ ನಿರವ, ನಿಶ್ಚಯ ! ಸಂಪೂರ್ಣ ಜಡವಾದ ಜಗತ್ತಿನಲ್ಲೇ, ಆ ಗಾಡಿಯೊಂದೇ ಜೀತನದಿಂದ, ತನ್ನ ‘ಟಿಕಟಕ’ ಸದ್ಗುಣಾದಿಗೆ ಸಾಗಿದೆ. ದಾಮೋದರ, ಸೋಡುತ್ತಿದ್ದುಂತೆ, ಚೇಳಾಳಿ ಬೀಸಿ ಮೈನಡುಗಿತು. ಹಾಗೆ, ಮುಖವನ್ನೊಳಗೆ ದುಕೊಂಡವನು ಕುಳಿತಲ್ಲೇ ನಿಡ್ಡೆಹೋದ.

ಲಳಿತೀಯ ಮನೆಯ ಬಳಗೆ ಬಂದಾಗ, ಚಂದಿರನು ಕಂತುವುದರಲ್ಲಿದ್ದ.

ಮನೆಯೋಳಗೆ ಲಲತೆಯ ಹಾಗೂ ಭುಜಂಗನ ಬಲವಾದ ಗೊರಕೆಯೆ ಶಬ್ದ ಕೇಳಿಸುತ್ತಿತ್ತು. ದಾವೋದರ ಬಾಗಿಲು ತಟ್ಟಿದ. ನಾಲ್ಕಾರು ಬಾರಿ, “ಲಲತೆ! ಲಲತೆ!” ಎಂದು ಕೂಗಿದ.

ಲಲತೆ ಎಚ್ಚುತ್ತಳು. “ಯಾರದು?” ಎಂದು ಒಳಗಿಸಿಂದಲೇ ಹೆದರಿಕೆ ಯಿಂದ ಕೇಳಿದಳು.

“ಹೆದರಬೇಡ, ಲಲತೆ! ನಾನು, ದಾವೋದರ!”

“ಯಾರು, ಅಣ್ಣನೇ?” ಎಂದು ವಿಂಚಿನ ವೇಗದಿಂದ ಎದ್ದುಬಂದು ಬಾಗಿಲು ತೆರಿದಳು.

“ಇದೇನಳ್ಳಿ, ಈ ಅಪರಾಶ್ರಿಯಲ್ಲಿ?”

“ಎಲ್ಲಾ ನಾಳ ಹೇಳೋಣ; ಈಗ ಮಲಗು.”

“ಎಲ್ಲಿಂದ ಬಂದೆ?”

“ಮನಯಿಂದಲೇ! ನೀನು ಮಲಗು.”

“ಉಟ್ಟಿ-ಗೀಟಿ.....”

“ಎಲ್ಲಾ ಆಗಿದೆ; ಚೇಗನೇ ಬಂದು ಕಾನೆ ಕೊಡು; ನಿದ್ದೆ ಬರುತ್ತದೆ.”

ದಾವೋದರನು ಷಾಪೆಯ ಮೇಲಿ ಕೈ ಕಾಲು ಬಿಡಿಸಿ ಮಲಗಿದ. ಜೆನ್ನುಗಿ ಬೆಳಗಾಗುವ ತನಕ ಅವನ ಗೊರಕೆ ಕೇಳಿಸುತ್ತಿತ್ತು. ಒಂಭತ್ತು ಗಂಟೆಗೆ ಎಚ್ಚರವಾಯಿತು. ‘ಓ! ಎನ್ನು ಹೊತ್ತಾಯಿತು!’ ಎಂದು ತಟಕ್ಕನೆ ಎದ್ದ. ಮುಖ ತೊಳೆದೆಕೊಂಡು ಬರುವುದರೊಳಗಾಗಿ ಕಾಫಿ, ತಿಂಡಿ ಸಿದ್ದವಾಗಿದ್ದಿತು.

ಮಧ್ಯಾರ್ಹ ಕಳೆಯಿತು; ಸಂಜೆಯೂ ಬಂದಿತು. ಲಲತೆಯಾಗಲೀ, ದಾವೋದರನಾಗಲೀ ಮಾತನಾಡಲಿಲ್ಲ. ಲಲತೆ, ಅವನಾಗಿಯೇ ಮಾತನಾಡಲಿ, ಎಂದು ಸುಮೃಸಿದ್ದೇ. ದಾವೋದರನು ಮಾತನಾಡಲು ಸರಿಯಾದ ದಾರಿ ಯನ್ನು ಹುಡುಕುತ್ತಿದ್ದ. ನಿದು ಘಂಟೆಗೆ ಸರಿಯಾಗಿ, ಕೊಯಲಮ್ಮೆ ಕಳುಹಿಸಿದ ಯಾವನೋ ಒಬ್ಬ ಹುಡುಗ ಬಂದ. “ಅಮ್ಮೆ, ನೀವು ಬೇರೊಕೆಗೆ ಚೆಕ್ಕು ಯಾವಾಗ ಬರೆದಾಕೊಡುತ್ತಿರೆಂದು, ತಿಳಿದು ಬರಲು ಕಳಿದ್ದಾರೆ” ಎಂದ.

ದಾವೋದರನಿಗೆ, ಸುಲಭವಾದ ದಾರಿ ದೊರೆತಂತಾಯಿತು.

“ನಿಂದು, ಲಲತೆ?” ಎಂದನು.

ಲಲತೆಯ ಶ್ವದಯದಲ್ಲಿ ನೋಡಿಯಿತು. ಆ ಹುಡುಗನನ್ನು ಉವಾಯ

ವಾಗಿ ಕಳೆಸಿದಳು. ಅಣ್ಣನೇಡಿಗೆ ತಿರ್ಗಿ; “ಹಾಗಾದರೆ, ನಿನಗೆ ಇನ್ನೊ ಗೊತ್ತೇ ಇಲ್ಲ.” ಎಂದಳು ಹೆಲ್ಲಿನೆ.

“ಅದೇ, ಎಲ್ಲಾ ಗೊತ್ತಾಯಿತ್ತು. ಏನಿದು, ನಿನ್ನ ಹುಚ್ಚುತನ್ನ?”

“ಉಪಾಯವಿಲ್ಲಣಿ.”

“ಏನು ಉಪಾಯು?”

“ಹೆಂಗಸರ ಉದಾಧರಕ್ಕಾಗಿ ಕೊಡುವಾಗ ನಿನಗೇರಿನ್ನು ಹೊಟ್ಟಿಕಿಚ್ಚು?”

“ಉದಾಧರ! ಉದಾಧರ! ನಿನ್ನ ಉದಾಧರಕ್ಕಾಗಿ ಬೆಂಕಿ ಬಿತ್ತು! ತಂದೆಯ ಮರಣಶಯ್ಯಯ ಒಳ ಪ್ರತಿಷ್ಠಿ ಮಾಡಿದ್ದೇನಲ್ಲಾ. ನಿನ ಗೋಸ್ಕರವಾಗಿ.”

“.....”

“ಇದರಲ್ಲಿರುವ ಕುಂಬುಕ್ಕೆಯನ್ನು ಒಲ್ಲಿಯಾ?”

“ಏನದು?”

“ಇದೆಲ್ಲಾ ಹೀರಾ-ರಾಜಾರಾಮನ್ ಎರಸ್ಥಾನವೆಂಬುದನ್ನು.”

“ನಾನೂ ಇಂಥ ಸುಳ್ಳು ಹೇಳಿಕೆಗಳನ್ನು ಕೇಳಿದ್ದೇನಣಿ, ಆಧಾರ ಪಿಲ್ಲದೆ, ಯಾವುದನ್ನೂ ನಾಬಬಾರದು”

“ನಾನು ಆಧಾರ ತಂದು ಹೊರಿಸಿ ರೆ ಸಂಬುತ್ತಿಯಾ?”

“ಹೂಂ!” ಎಂದಳು.

ದಾಮೋದರನು ಆ ದಿನ ಹಾತ್ತೆ ಮಾತನಾಡಲಿಲ್ಲ. ರಾತ್ರಿ ಮಲಗಿ ಕೊಂಡರೂ, ಅದೇ ಕುರಿತು ಆಲೋಚಿಸುತ್ತಿದ್ದನು. ದೇವೇಂದ್ರಯ್ಯ ಹೋಸ ಕೊಟ್ಟಾನೋ ಎಂಬುದೇ ಆವನ ಲಾದ ಸಂದೇಹ! ಆ ರಾತ್ರಿಯಲ್ಲಾ ಅದೇ ಆಲೋಚನೆಯೇ ಆಯಿತು. ಮರುದಿನ ಮುಂಜಾನೆ, ಲಲಿತೆ, ಏಳುವುದಕ್ಕೆ ಮುಂಬಿತವಾಗಿಯೇ ಆವನೆ, ಹೊರಗೆ ಹೊಗಿದ್ದನು.

ಕೃಷ್ಣಭನನದ ತನಕ ನಡೆದು, ವೇಜಿನಮುಂದೆ ಕುಳಿತು, ಶಾಫಿ— ಶಿಂಡಿಗಳಿಗೆ, ‘ಆರ್ಡೆರ್’ ಮಾಡಿದನು. ಶಿಂಡಿಯನ್ನು ಬರಿದುಮಾಡಿ, ಶಾಫಿ ಕುಡಿಯುತ್ತಿರುವಾಗ, ಯಾರೋ ಶಿಂಡಿನಿಂದ ಹೆಗಲಮೇಲೆ ಕೈಯಿಟ್ಟಿರು. ನೋಡಿದರೆ,— ದೇವೇಂದ್ರಯ್ಯ!

“ಏನು. ಸ್ವಾಮಿ?” ಎಂದನು ಹೀಂನು.

“ಹೋ! ದೇವೇಂದ್ರಯ್ಯ, ಬಸ್ತಿ, ಬಸ್ತಿ. ಕಾಫಿಯಾಯಿತೇ?”
ಎಂದನು.

“ಆಗಿದಿ!” ಎಂದರೂ ಬಿಡಲಿಲ್ಲ. ಅವನೊಂದಿಗೆ ಪುನಃ ತಾನೂ
ಒಂದು ಕಪ್ಪ ಕಾಫಿ ಕುಡಿದನು.

ಹಣ ಕೊಟ್ಟು, ಹೊರಗೆ ಬರುವಾಗ, ದೇವೇಂದ್ರಯ್ಯ ಕೇಳಿದನು;
“ಏನಾಯಿತು; ಸ್ತುಮಿಾ!”

“ಪ್ರಯೋಜನವಿಲ್ಲ; ನೀವು ಹೇಳಿದ ಹಾಗೇ, ಆಧಾರವಿಲ್ಲದೆ, ಅವಳು
ನಂಬುವದಿಲ್ಲ.”

“ಹೂಂ!” ಎಂದ ದೇವೇಂದ್ರಯ್ಯ.

“ನಾನಿಗೆ ನಿಮ್ಮನ್ನು ಹುಡುಕಿಕೊಂಡೇ ಬಂಡೆ.”

“ಸರಿ; ಈ ಕಾಗದವನ್ನು ಕೊಂಡು ಹೋಗಿ, ಅವರಿಗೆ ತೋರಿಸಿದರೆ,
ಎಲ್ಲಾ ಬಗೆಹರಿದಿತು.”

ದಾಮೋದರ, ಕಾಗದ ಬಿಡಿಸಿ ಓದಿದನು. ಆಶ್ಚರ್ಯದಿಂದ, “ಇದು
ನಿಮಗೆ ಹೇಗೆ ಸಿಕ್ಕಿತಯಾಗ್ಯಾ!” ಎಂದನು.

“ಅದೆಲ್ಲಾ, ಅಧಿಕಪ್ರಸಂಗ, ನಿಮಗೇಕೆ? ನಿಮ್ಮ ಕೆಲಸವಾಯಿತಷ್ಟೇ!”

ದಾಮೋದರನೂ, “ಆಗಲಿ! ನನಗೇಕೆ?” ಎಂದು ಸುಮ್ಮನಾದನು.

“ನಾನು ಬರುತ್ತೇನೆ.” ಎಂದು ದೇವೇಂದ್ರಯ್ಯನಂದಾಗ, ದಾಮೋ
ದರ, “ತಡೆಯಿರಿ; ನಿಮ್ಮದು ಬಹಳ ಉಪಕಾರವಾಯಿತು; ಎಂದು ಹತ್ತು
ರೂಪಾಯಿ ಕೊಡಹೋದನು.

“ಲಂಜ. ಬೇಡ, ಮೊನ್ನೆ ಕೊಟ್ಟಿದ್ದೇ ಹೆಚ್ಚಾಯಿತು. ಪ್ರೀತಿ
ಇರಲಿ.” ಎಂದು ದೇವೇಂದ್ರಯ್ಯ ತನ್ನ ದಾರಿ ಹಿಡಿದು ಹೋದನು.

ದಾಮೋದರ ಮನೆಗೆ ಬಂದಾಗ, ಲಲತೆ ಅವನ ಬರವನ್ನೇ ಹಾರ್ಡಿಸಿ
ಕೊಂಡಿದ್ದ ಈ. “ಎಲ್ಲಿಗೆ ಹೋದದ್ದಣ್ಣಿ?” ಎಂದು ಮೊದಲ ಪ್ರಶ್ನೆ ಹಾಕಿದಳು.

“ನಿನಗೆ, ಆಧಾರ ತೆಗೆದುಕೊಂಡು ಬರಲು.”

“ಏನು?”

“ ಈ ಕಾಗದವನ್ನು ಓದಿ ನೋಡು; ಎಲ್ಲವೂ ಗೊತ್ತಾಗುತ್ತದೆ.”

ಲಲತೆ ಕಾಗದವನ್ನು ಬಿಡಿಸಿದಳು. ರಾಜಾರಾಮನ ಅಕ್ಷರವಂದು
ಕೂಡಲೇ ಗೊತ್ತಾಯಿತು; ಹಾಗೆಯೇ ಒಕ್ಕಣೆಯನ್ನೇ ಏದಳು.

మిస్ కోఎయిలవ్యూనిగె,— నమస్కారగళు.

లలితాబాయి donation కొడువ విచార హేళిద్దు నిమగే గొత్తిరచుదు. ఆదన్న నశపదిసికోళ్వ ఆలోచనేయల్లిద్దే ఏవి. అడక్కే నమగె, నిమ్మ సహాయ బేసు. ఎల్లాదరూ నమ్మ కాయిసిద్ధిసిదరే, నిమగే ५,००० రూపాయి ఒముమానవాగి కొడుత్తీ ఏవి.

ఇకి,

హిరాబాయి మత్తు రాజూరామరావు.

శాగదవన్నో ఇది లలితి సిట్టీనింద శుదిదళు.

“ ఈగ నంబుత్తీ ఇయష్టే ? ” ఎందను, దామోదర.

“ నన్నన్న క్షుమిసణ్లు ! ”

“ భుజంగను నిష్టన్న క్షుమిసబీకు. తలే సరియిల్లదే, ఆవనన్న నిఱు భికారియాగిమాడుత్తీ ద్దే.”

అందే, దామోదరన ఇచ్ఛీయంతి, లలితి కోయిలవ్యూనిగే ఒందు కాగద బరీదళు.

మిస్ కోఎయిలవ్యూ,

నిమ్మ, హిరే-రాజూరామర నిఱశతనవేల్లు ఒయిలిగే బిద్దిదే. సంపత్తున్న నిమగే కోట్టు, నన్న భుజంగనిగే కరటి-కోఱు కొడువష్టు ముఖిలు నానల్ల. ఇన్న నిఱు ఈ వినయదల్లి జశారవేత్తువు దాదరే, నిమ్మ ఒళసంచిన పత్రు, నమ్మ కృసేరిదే, వ్యవహరణ నడిస లాదితు. ఎళ్ళరికి!

లలికాబాయి

శాగదవన్నో ఇది, కోయిలవ్యూ ఒమ్మె ఆశాక్కే కారి, పాతాళక్కే బిద్దిరచుదు.

१६

నాల్చారు దినగళింద, రామగోవాలన స్థితియల్లే నోరియదలావణయాగిత్తు. శిరు, ధూరవాగి కాడు హత్తిరవాదుదరింద,

ಅವನಿಗೇಗ ಸ್ಪರ್ಶ-ನರಕಗಳ ಕಲ್ಪನೆಯಾಗಿ, ತನ್ನ ಪಾಪವು ಎಷ್ಟು ಹೊಗೇ ವಾಗಿರಬಹುದೆಂದು ಪರಿಶೀಲಿಸುತ್ತಿದ್ದನು. ಎಷ್ಟು ಮಹಿಳೆಯರಬಾಳನ್ನು ತಾನು ಗೋಳಾಗ್ನಿಮಾಡಿದ್ದೇ ನೆಂಬುದನ್ನು ನೆನೆದು ಹುಚ್ಚುಗುತ್ತಿದ್ದನು. ಹರಿಕಥಾ ದಾಸರು ವರ್ಣಿಸಿದ ವಿವಿಧ ನರಕಗಳ ಕಲ್ಪನೆಯನ್ನು ತನ್ನ ಮನಸ್ಸಿನಲ್ಲಿ ಚಿತ್ರಿಸಿಕೊಂಡು ವಿಡುಕುತ್ತಿದ್ದನು.

ಸಂಜೀ ನಾಲ್ಕು ಫೌಂಟೆಂಟು ಸಮಯ; ಇಂದೂ, ಶದ್ರಿಗಿರಿಯಮೇಲೆ ಕುಳಿತುಕೊಂಡು, ಅದೇ ವಿಚಾರದಲ್ಲಿ ತನ್ನಯನಾಗಿದ್ದನು. ಪಾಪದ ಭಾರ ವನ್ನು ಹೊತ್ತುಕೊಂಡು, ಎದಾರಿಗಿದ್ದ ಮಂಜಸಾಧನ ಮೂರುತೀಯನ್ನೂ ನೋಡಲಾರದವನಾಗಿದ್ದನು.

ಸುಮಾರು ಏದು ಗಂಟೆ, ರಾಜಾರಾಮನು ಆ ದಾರಿಯಾಗಿ ಹೊಗು ವುದನ್ನು ನೇಡುತ್ತಿದ್ದನು. ಅವನು ಇವನನ್ನು ನೋಡದೆ, ನೆಟ್ಟಿಗೆ ಹೊಗು ತ್ತಿದ್ದನು. “ರಾಜಾರಾಮರಾಯರೇ!” ಎಂದು ಕರೆದನು.

ರಾಜಾರಾಮನಿಗೆ ಆಶ್ಚರ್ಯವಾಯಿತು. ಎಂದೂ ರಾಮಗೋಪಾಲನು, ಅವನನ್ನು ಹಾಗೆ ಬಹು ವಚನಾಂದ ಸಂಪೋಧಿಸಿದವನಲ್ಲ. ಬಳಗೆ ಬಂದು, “ಏನಾಯಿತೋ, ನಿನಗೆ? ಹುಚ್ಚನಡಾಗಿದ್ದೀಯಲ್ಲಾ!”

“ನನ್ನು ತೆಗೆಯಿದೆ, ರಾಜಾರಾಮರಾ.., ನೀವಿಗೆ ನೆಟ್ಟಿಗೆ ಮನೆಗೆ ಹೊಗಬೇಕು.”

“ನಾನಿಗೆ ಮನೆಗೇ ಹೊಗುವುದು.” ಎಂದನು ನಗುತ್ತಾ.

“ಆ ಮನೆಗಲ್ಲ; ಲಲಿತವಿನ ಮನೆಗೆ!”

“ಇಹೋ! ಇದೇನು, ಈ ಎಸ ಆಧಾರಾಯ ಪ್ರಾರಂಭವಾಯಿತೇ?”

“ಅಂಥಃ ಪತಿವ್ರತೀಯ ಪಾದಸೇವೆ ಮಾಡಬೇಕು, ನಮ್ಮಂಥ ಪಾಪಿಗಳು!”

“ಇದೆಲ್ಲ ನೀನು ಹೇಳಲು ಏನು ಕಾರಣ?”

“ಆ ದಾರಿಯಾಗಿ ಬರುತ್ತಿದ್ದೆ. ಏಕೋ. ಬಳಗೆ ನೋಡೋಣ ಅನಿಸಿತು.. ನೋಡಿದೆ, ನಿಮ್ಮ ರಟಕ್ಕೆ ಮಲ್ಲಿಗೆಮೂವಿನ ಹಾರ ಹಾಕಿತ್ತು ಬಳಯಲ್ಲಿ ಇಲಿತನ್ನು ದುಃಖದಿಂದ ನಿಂತುಕೊಂಡಿದ್ದರು. ನೋಡಿ, ನನಗೆ ಕಣ್ಣಲ್ಲಿ ನೀರು ಬರುವ ಹಾಗಾಯಿತು”

“ಒಹೋ! ಸರಿ, ನೀನೇನಿಗ ನನ್ನೊಂದಿಗೆ ಬರುತ್ತೀಯೋ ಇಲ್ಲವೇ?”

“ಹೋಗೋಣ.” ಎಂದು ಎದ್ದನು.

ಮನೆಗೆ ಬಂದೊಡನೆಯೇ, ರಾಜಾರಾಮ ಹೀರೆಯೋಡನೆ, “ರಾಣೇ! ನನಗಿಂದು ಸುನೀತಿಕ್ರಂಬಣವಾಯಿತು!”

“ಯಾರಿಂದ?”

“ವತ್ತಾರಿಂದ? ನಿನ್ನ ಗಂಡಯ್ಯನಿಂದಲೇ!”

“ಪನೆಂದು?”

“ನಾನು ನಿನ್ನನ್ನು ಬಿಡಬೇಕಂತೆ. ಲಲಿತೆಯನ್ನು ಸೇರಬೇಕಂತೆ!”

“ಹಾ! ಅವನು ಇಷ್ಟ್ವಾ ಮುಂಬರಿದನೇ? ಎಂದು ರಾಮಗೋಪಾಲ ನೆಡಿಗೆ ತಿರುಗಿ, “ಇದೆಲ್ಲಾ ನಿಜವೇನೋ?” ಎಂದು ಕೇಳಿದಳು.

“ನಿಜವಲ್ಲದೆ, ಮತ್ತೆ ಸುಳ್ಳೇನು?”

“ಜಂಡಾಲ! ಈಗಲೇ ನಡಿ, ನನ್ನ ಮನಿಯಿಂದ.”

“ಹೋಗುತ್ತೇನೆ, ಹೀರಾ! ಹೋಗುತ್ತೇನೆ. ಇದುತನಕ ಮಾಡಿದ ನನ್ನ ಪಾಪಕ್ಕೆ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಲು ಹೋಗುತ್ತೇನೆ. ಹೋಗಿ, ಆ ಲಲಿತಮೃನ ಪಾದಸೇವೆಯನ್ನೇ ಮಾಡುತ್ತೇನೆ. ಆದರೆ?—ನೀನು! ಮುಂದಿನದನ್ನು ಜ್ಞಾಪಿಸಿಕೋ! ದುಡುಕಬೇಡ,!”

ರಾಮಗೋಪಾಲನು ಹೋಗಿ, ಲಲಿತೆಯ ಮರೀಹೋಕ್ಕಿನು. ಲಲಿತೆ, ಅವನನ್ನು ಆದರದಿಂದ ಸ್ವಾಗತಿಸಿದಳು. ಉರಲ್ಲಿ ಕೆಲವರು ಇದಕ್ಕೂ ಟೀಕೆ ಮಾಡಿದರು. “ಇದು Exchange System! ಲಲಿತೆಯ ಗಂಡ, ಹೀರಿಗೆ, ಹೀರೆಯ ಗಂಡ ಲಲಿತೆಗೆ,” ಎಂದು ನಕ್ಕರು.

X

X

X

X

“ಸಾರ! ಸಾರ!” ಎಂದು ಶಾಲಾ ಹೇಡೆ ಕರೆದನು.

ಹೆಡೆ ಮಾಸ್ಪರನು ತಲೆಯೆತ್ತಿ ಸೋಡಿದನು. ಎದುರಾಗಿ ಭುಜಂಗನು, ಶಾಲಾಹೇಡೆಯೂ ನಿಂತಿದ್ದರು.

“ನಿನು ವಿಚಾರ?” ಎಂದು ಕೇಳಿದು.

“ಈ ದುಡುಗರನ್ನು ಆಳುವುದು ಬಹಳ ಕಷ್ಟವಾಗಿದೆ, ಸಾರ!

ಮುಂಡೇ ಮಕ್ಕಳು ಎಪ್ಪು ಹೇಳಿದರೂ ಕೇಳುವಲ್ಲ. ಆ ಹುಣಸೇನುರ ಹತ್ತಿ,
ಹತ್ತಿ ಸಾಂಱತ್ತಾರೆ. ನೋಡಿ, ಈ ಹುಡುಗ ಈಗ ಹತ್ತಿ ಬಿದ್ದು.”

“ನೀನು ಹೊಗು.” ಎಂದರು. ಅವನು ಹೊಡ.

“ನಿನ್ನ ಹೆಸರೇನು?” ಎಂದರು ಭುಜಂಗನೋಡನೆ.

“ಭುಜಂಗ.”

“ಭುಜಂಗರಾವಾ! ಅಲ್ಲವೇ?”

“ಹೂಂ!!”

“ಅಪ್ಪನ ಹೆಸರು?”

“ಗೊತ್ತಿಲ್ಲ.”

“ಬದುಕಿದ್ದರೋ, ಸತ್ತಿದ್ದರೋ?”

“ಗೊತ್ತಿಲ್ಲ!”

“ತಾಯಿಯ ಹೆಸರೂ ಗೊತ್ತಿಲ್ಲವೇ!”

“ಲಲಿತಾ!”

ಹೆಡ್ ಮಾಸ್ಟರಿಗೆ ಅಶ್ವಯರ್ಥವಾಯಿತು. “ಲಲಿತಿಯ ಮಗನೋ, ನಿನು?” ಎಂದರು, ಯಾವುದೋ ಆಲೋಚನೆಯಿಂದ. “ನಾನು ನಿಮ್ಮ
ನುಸೆಗೆ ಬರಲೇನು” ಎಂದರು.

“ಓಹೋ! ಬನ್ನಿ, ತಾಯಿಗೆ ಬಹಳ ಸಂತೋಷವಾದಿತು.”
ಕೊನೆಯ ಮಾತನ್ನು ಏನೋ ರೀತಿಯಾಗಿ ಶೀಳದರು ಹೆಡ್ ಮಾಸ್ಟರರು.
ಭುಜಂಗನಿಗೆ ಮರ ಇತ್ತಬಾರದೆಂದು ಬಂದೆರದು ಒಳ್ಳೆಯ ನುಡಿಗಳನ್ನು ದಿ
ಕಳಿಸಿದರು.

ಮನೆಗೆ ಬಂದ ಭುಜಂಗ. ತಾಯಿಗೆ, ‘ಹೆಡ್ ಮಾಸ್ಟರ್ ಬರುತ್ತಾರೆ’ಂಬ
ಸುದ್ದಿಯನ್ನು ತೀಳಿಸಿದ. ಅವಳು ಕಾಣಿ ತಯಾರಿಸಿ ಕಾದಳು. ಆದರೆ,
ವ್ಯಾಧವಾಯಿತು. ಹೆಡ್ ಮಾಸ್ಟರ್ ಬರಲಿಲ್ಲ.

ಸಾಧಾರಣ ರಾತ್ರಿ, ಹತ್ತು ಗರಟಿಗೆ, ಬಾಗಿಲಿಟ್ಟಿ, ‘ಟಿಕ್’, ಟಿಕ್’ ಎಂದು
ಸದ್ದಾಯಿತು. ಲಲಿತೆ ಅಶ್ವರ್ಯದಿಂದ ಬಾಗಿಲು ತೆರೆದಳು. ಸೆಂಟಿನ ಸುವಾ
ಸನೆಯಿಂದ ಗಮನಿಸುತ್ತಾ, ಹೆಡ್ ಮಾಸ್ಟರರು ಒಳಗೆ ಬಂದರು.

“ಯಾರು, ಮಾಸ್ಟರೋ?”

“ಹು, ಹು, ಹು, ಹು! ಏನಮ್ಮು, ಸಂತೋಷವೇ?” ಎಂದು

చేఇందరా. లలితిగే ఆవరు జేఇందుడొందూ ఆఫ్వాగలిల్ల.“సంతోషిని! ఏను మాస్టీ, ఇను కత్తులీగే బందుబిట్టిరి!”

డు, హు, స్పృష్ట కేలసవిత్తు. ఈగ తానే ఆలువే బరచేకు.” ఎందు నాక్కరు.

లలితి పూతనాడలిల్ల.

“ భుజంగనేల్లిద్దానే ? ” ఎందు చేఇందు.

“ కులగిద్దానే .”

చేడోమాస్ట్ర రరు సిరాతంకవాయితెందు బగెదరు. అల్లీ గోఽడియి: మేలీ కూకిత్తు లలితియ పట. దీపద బెళకినల్లి ఆచ్చ బీళగుత్తిత్తు.

“ ఇదు యార పటవమా? నిమ్మదే? ”

“ హం ! ”

“ ఓహళ చెన్నా గిదే ! ”

లలితి గోఽడియి కడిగే ముఖమాడి నింతిద్దుళు. బెళ్ళసేయ కైయోందు ఆవళ జేగల వేలిళియితు. లలితి హిందే సోఽడిదళు. హేడోవాస్టరరు కెట్టు కణ్ణినింద తన్నున్న సోఽడుత్తు నింతిద్దరే. ఆవళు లిష్ట్టినించ కైయున్న కేత్తిసేదళు.

హేడోమాస్ట్రరు ప్రారంభిసిదరు; “ లలితారాణ ! My queen consort ! జలువిన ఆరసి ! నన్నున్న సోఽడు ! ”

లలితిగే: సిట్ట్సినోందిగే హదరికేయూ ఉంటాయితు.

“ హోగుత్తిరో ఇల్లవేఇ ఇల్లింద ! ”

“ హోగలు బరలిల్ల రాణ ! నిన్న బళ ప్రేమయాజనేగాగి బందే. నిన్న మేలిన మోహవన్ను తడియలారదే బందే సోఽడు, హోరగి సోఽడు! నీఎలాకాశదల్లి పూణిచందిరను వేలేరి బరుత్తు. నన్న ప్రేమవన్ను కతగాణిసుత్తిద్దానే. భావనాప్రపంచదల్లి ఒమ్మె ఆలోచిసి సోఽడు. ప్రపంచవే ప్రేమద సిద్ధియల్లి తన్నయవాగిదే. ఇల్లి, చా ఏకాంకశదల్లి. యారూ సోఽడలారరు. ఇల్లి గుప్తవాగి ప్రేమద సిద్ధియల్లి తొడగోణ ! ”

“ ಅಯ್ಯಾಯ್ಯಾಯ್ಯೋ..... ! ” ಎಂದಳು ಲಲಿತೆ.

ಹೆಡ್‌ಮಾಸ್ಪರರು ಲಲಿತೆಯನ್ನು ಲಂಗಿಸಿದರು. ಇನ್ನು ಅವರು ಲಲಿತೆಯನ್ನು ಮುದ್ದಿಸುವವರು. ಆದರೆ, ದೊಕ್ಕೆಯ ಬಲವಾದ ಪ್ರಕಾರವು ತಲೆಯಮೇಲೆ ಬಿದ್ದು, ಆವರ ಆಲಿಂಗನವು ಸಡಲಿತು. ಕಣ್ಣ ಕತ್ತಲೆ ಬಂದಂತಾಯಿತು. ಹಿಂದೆ ಸೋಡಿಸಿದರು. ಪ್ರತ್ಯಾಷ್ಟ ಯಾವುಂತೆ, ಬಲವಾದ ದೊಕ್ಕೆಯನ್ನು ಹಿಡಿದುಕೊಂಡು ರಾಮಗೋಪಾಲ ನಿಂತಿದ್ದು. ಹೊರಗೆ ಮಲಗಿದಲ್ಲಿಂದಲೇ, ಲಲಿತೆಯ ಕೂಗನ್ನು ಕೇಳಿ ಎಚ್ಚರಗೊಂಡು ಅವನು ಬಂದಿದ್ದು.

“ ಇದೇನು ನಡೆಸಿದ್ದಿರ್ಯೋ ಇಲ್ಲಿ, ಈಂಡೇವಾಗನೇ ! ”

ಹೆಡ್‌ಮಾಸ್ಪರರು ಚಪ್ಪಾದರು. ಏನು ಹೇಳಿಸುದೆಂದು ತೋಚಲಿಲ್ಲ; “ ಈ ಮಾರಿ, ಸೂಕ್ಷೆ, ಬೋಧ ತಪ್ಪಿಸಿ, ನನ್ನನ್ನು ಮನೆಯಿಂದ ಹೊತ್ತು ಕೊಂಡು ಬಂದು ಇಲ್ಲಿ ಕೆಡಿಸುವೆಡರಲ್ಲಿದ್ದಳು. ನಿನು ಬಂದು ನನ್ನನ್ನು ಉಳಿಸಿದೆ, ವಾಹಾರಾಯಾ, ಉಳಿಸಿದೆ ! ” ಎಂದು ‘ಸಲಾಂ’ ಹಾಕಿದರು.

ಆದರೆ ಹೀರಾಮಗೋಪಾಲನು ದೊಕ್ಕೆಯಿಂದ ಬಲವಾಗಿ ಇನ್ನೊಂದು ಕಾಯಿಸಲು ಚಂಗನೆ ಮೇಲಕ್ಕೆ ನೆಗೆದನು.

“ ಸುಳ್ಳ, ಬಗುಳ ಶ್ರೀಯೋ, ಮಾಗನೇ ! ”

“ ಸುಳ್ಳಲ್ ! ”

ರಾಮಗೋಪಾಲ ಮೇಲಿಂದ ಮೇಲೆ ಪ್ರಕರಿಸುತ್ತಾ ಬಂದ. ಹೆಡ್ ಮಾಸ್ಪರರು ಸೋವಿನಿಂದ ಹಣ್ಣಾದರು.

“ ನನ್ನನ್ನು ಬಿಟ್ಟುಬಿಡು ಮಹರಾಯ ! ಇನ್ನು ಈ ಸುದ್ದಿಗೆ ಬರುವುದಿಲ್ಲ. ದಮ್ಮಯ್ಯ ! ” ಎಂದರು.

ರಾಮಗೋಪಾಲ ‘ ಲಾತು ’ಕೊಟ್ಟು ಅವರನ್ನೊಡಿಸಿದ.

ಅಲ್ಲಿಂದ ಬಂದ ಹೆಡ್‌ಮಾಸ್ಪರರು, ಲಲಿತೆಯ ವಿಷಯವಾಗಿ ಏನೇನೋ ಅಪಪ್ರಚಾರವನ್ನೇ ಸಗಿದರು. ಆದರೆ, ಆದನ್ನು ನಂಬಿದವರು ನಂಬಿದರು, ಬಿಟ್ಟುವರು ಬಿಟ್ಟಿರು. ಆದರೆ, ತಮ್ಮ ಮಿತ್ರರೇ, ತಮ್ಮನ್ನು ಸಂಶಯಿಸಿದೆ ಕಂಡಾಗ ಹಾತ್ತ ಆವಮಾನವನ್ನು ತಾಳಲಾರದೆ, ಎರಡು ಕಿಂಗಳು ರಜಾ ಬರೆದುಹಾಕಿ ಹೊಗಿ ತಮ್ಮ ಹಳ್ಳಿಯೂರನ್ನು ಸೇರಿದರು.

ಹೇಮುಂತ ಮತ್ತುವು ನೆಲ್ಲಮೆಲ್ಲನೇ ಆಗಮಿಸುತ್ತಿತ್ತು. ಹಳ್ಳ, ಕೆರೀ, ಹೊನಲಿನ ಸೀರು ಮಂಟ್ಪದರೆ ಚಳಿಜ್ಞರ ಬರುವಂತೆ ಹಿನುಗಡ್ಡೆಯಾಯಿತು. ಚೆಳಿಗ್ಗೆ ಒಂಭತ್ತು-ಹತ್ತು ಗಂಟಿಯಾದರೂ ಜಗತ್ತಿನಲ್ಲಿ ಜ್ಯೇಶ್ವರ ಲಕ್ಷ್ಮಣ ಗಳೇನೂ ಕಾಣುತ್ತಿರಲಿಲ್ಲ. ಗುಡ್ಡ, ಬೆಟ್ಟ, ಉಟ್ಟಿ, ಕೊಡ್ಡೆಕನಾಲ್ ಮುಂತಾದ ಸ್ಥಳಗಳಿಗೆ ಜೀವನ ವ್ಯವಸಾಯವನ್ನ ರಸಿ ಹೋದ ಸಕೆಯಾರಿನ ಮಂದಿ, ಅಲ್ಲಯ ಜಳಿಯನ್ನು ತಡೆಯಲಾರದೆ, ಕಳಗೆ ಕಣವೆಗಿಳಿಯಲಾರಂ ಭಿಸಿದ್ದರು. ಚಳಿ! ಚಳಿ!! ಚಳಿ!!!

ಒಂದುದಿನ ಭುಜಂಗ ಶಾಲೆಯಿಂದ ಬೇಗನೇ ಮನೆಗೆ ಬಂದ. ವೈಯಲ್ಲಿ ಆಲಸ್ಯ, ಆಯಾಸಗಳು ತೊರುತ್ತಿದ್ದವು. ಬಂದವನೇ ಕಾಫಿ ಕೂಡಾ ಕುಡಿಯದ ಶಯ್ಯೆಯನ್ನು ತೆದುಕೊಂಡು ಮಲಗಿದ. ಲಲತೆ ಆಶ್ಚರ್ಯ ದಿಂದ ಬಂದು ನೋಡಿದಾಗ ಭುಜಂಗನಿಗೆ ಅಸಾಧಾರಣವಾದ ಜ್ಞರ ಬರುತ್ತಿತ್ತು. ಅವನ ವೇಲೆ ಕೈಯಿಟ್ಟುದೇ, ಉರಿಯುವ ಕೆಂದದ ಮೇಲೆ ಕೈಯಿಟ್ಟುತ್ತಾಯಿತು.

ರಾಮಗೋಪಾಲನು ಹೋರಗೆ ಹೋದವನು ಬರಿವತನಕ, ಲಲತೆ, ಭುಜಂಗನ ಶಯ್ಯೆಯ ಬಳಿಯಲ್ಲೇ ಕುಳಿತ್ತಿದ್ದಳು. ರಾಮಗೋಪಾಲನು ಬರುವಾಗ ರಾತ್ರಿ ಹತ್ತುಗಂಟೆಯೇ ಕಳೆದಿತ್ತು. ಆಗ, ಭುಜಂಗನ ಸ್ನಿತಿ ಬಹಳ ವಿವರಿತವಾಗಿತ್ತು. ರಾಮಗೋಪಾಲನು ಬಂದಮೇಲೆ, ಲಲತೆ, ಒಳಗೆ ಅದುಗೆಮನೆಗೆ ಹೋದಳು. ರಾಮಗೋಪಾಲನೇ ಶಯ್ಯೆಯ, ಬಳಿ ಕುಳಿತನು. ಆ ದಿನ ರಾತ್ರಿ ಅವರಿಗೆ ಉಳಿಟವಾಗುವಾಗ ಬಂದು ಗಂಟಿಯಾಗಿತ್ತು.

ಮರುದಿನವೂ ಭುಜಂಗನ ಸ್ನಿತಿ ಸುಧಾರಿಸಲಿಲ್ಲ. ರಾಮಗೋಪಾಲನು ಡಾಕ್ಟರರನ್ನು ಕರೆಯುವ ಆಲೋಚನೆ ಮಾಡಿದನು. ಅಲ್ಲಿಗೆಲ್ಲಾ ಇದ್ದುದು ಒಬ್ಬರೇ ವೈದ್ಯರು-ಶಾಸ್ತ್ರಿಗಳು! ಅವರೇನು ಎಂ.ಬಿ.ಬಿ. ಎಸ್. L. I. M. ಡಾಕ್ಟರರಳ್! ಆಯುವೇದಿಯ K. M. P. ಯವರು. ಅವರನ್ನೇ ಹೋಗಿ, ರಾಮಗೋಪಾಲ ಕರೆದುಕೊಂಡು ಬಂದನು. ಶಾಸ್ತ್ರಿಗಳು ರಾಮಗೋಪಾಲನ ಚಿಂದಿಬಟ್ಟಿ, ಹರಕುಬಟ್ಟಿಗಳನ್ನು ಸೋಡಿ ಮೊದಲು ಹೋರಿದಲು ಅನುಮಾನಿಸಿದರೂ, ಅವನು ತಂದಿದ್ದ ಹೊಸ ಕಾರನ್ನು ನೋಡಿ, ಲಲತೆಯ ಹಸರನ್ನು ಕೇಳಿ ಬಹಳ ‘ಉಮೇದಿ’ನಿಂದ ಬಂದರು.

ಶಾಸ್ತ್ರಿಗಳು ಬಂದರು. ಆದರೆ, ಹೊರಡುವ ಮೊದಲು, ಅವರು ‘bag’ ಕ್ಯೆಗೆ ತೆಗೆದುಕೊಳ್ಳಬೇಕಾದರೆನೇ ಇದು ರೂಪಾಯಿ ಕೊಡಬೇಕಾಯಿತ್ತಲ್ಲದೆ, ಮನೆಗೆ ಬಂದನೊಡನೆಯೇ ಹೊದಲು ಕಾಫಿ ಕೊಡಬೇಕಾಯಿತು. ಆ ಮೇಲೆ ಶಾಸ್ತ್ರಿಗಳು ರೋಗಿಯ ಪರಿಕ್ರೇಗೆ ಬಂದರು. ನಾಡಿ ಹಿಡಿದೊಡನೆಯೇ ರೋಗಿಗೆ ಬದುಕುವುದಕ್ಕೆ ‘ಧಾಡಿ’ಯೇನೂ ಇಲ್ಲವೆಂದು ಆವರಿಗೆ ಗೊತ್ತಾಯಿತು. ವೈದ್ಯ ವಿದ್ಯೆಯಲ್ಲಿ ಅಷ್ಟು ಪ್ರಮೀಳಿಸಬಹುದಾಗಿ ಅವರು! ಮಾತ್ರವಲ್ಲ, ಇವು ತೈದು ವರ್ಷದ ಜೆ-೩೨ ದ ಸರ್ವೀಸು ಕೂಡ ಇತ್ತು.

“ಗಾಬರಿಯೇನೂ ಇಲ್ಲ ಅಮಾತ್ರ! ಇಂಥವುಗಳಿಗಲ್ಲ ರಾಮಭಾಣ ದಂಫಃ ಛೈಪಂಥಿಗಳು ನನ್ನಲ್ಲಿವೆ. ಆದರೆ, ಆರ್ಯಕೆ ಮಾತ್ರ ಸ್ವಲ್ಪ ಚೆನ್ನಾಗಿ ಮಾಡಬೇಕು. ರೂ೯೦. ತುಪ್ಪ, ಮೊಸರು,-ಎಲ್ಲಾ ಚೆನ್ನಾಗಿ ಹಾಕುತ್ತೀರಷ್ಟೇ!”

“ಅದಕ್ಕೇನೂ ಕಡಿಮೆಯಿಲ್ಲ.”

“ಹಾಗಾದರೆ, ಗಾಬರಿಯೇನೂ ಇಲ್ಲ, ಬಿಡಿ.”

ಶಾಸ್ತ್ರಿಗಳು ತಮ್ಮ ಸ್ವಯಂಸ್ವ ದಿಂದಲೇ ರೋಗಿಗೆ ಛೈಪಂಥಿ ಕಡಿಸಿದರು. ಪುನಃ ತಮ್ಮ ಪ್ರಶ್ನಿಫಲವೆಂದು ಹತ್ತು ರೂಪಾಯಿಗಳನ್ನು ಯಾಚಿಸಿದರು. ಈ ರೋಗದ ಸೆವಿಂದ, ಲಲಿತೀಯ ಟ್ರೀಜಿರಿಯ ಬಿಗದ ಕೈಯನ್ನು ತಮ್ಮದಾಗಿ ಮಾಡಿಕೊಳ್ಳಬಹುದೆಂದು ಅವರು ಒಗೆದಿದ್ದರು. ಸ್ವಲ್ಪ ಹೊತ್ತಿನಲ್ಲೀ ಶಾಸ್ತ್ರಿಗಳ ಸಂಖಾರಿ, ಬಾಡಿಗೆಯ ಸ್ವೀಪಲ್ ಮೋಟಾರ್ ಕಾರಿನಲ್ಲೀ ತಮ್ಮ ನಿವಾಸ ದೇಡಿಗೆ ಸಾಗಿತು. ಹೋಗುವಾಗ ಮಾತ್ರ, “ನಾಳಿ ಬರುತ್ತೀನೇ, ಮೋಟಾರ್ ಕಳಿಸಿದರೆ” ಎಂದುಸುರಿ ಹೊಡರು.

ಶಾಸ್ತ್ರಿಗಳು ಅತ್ಯ ಹೋಡೊಡನೆಯೇ ಭಾಜಂಗನಿಗೆ ಸ್ವಲ್ಪ ಜ್ಞಾನೋದಯವಾಯಿತು. “ಅಮಾತ್ರ!” ಎಂದವನು ಕರೆದನು. ಲಲಿತೀ, ರಾಮಗೋಪಾಲ-ಇಬ್ರಿಗೂ ಉಂಟಾದ ಸಂತೋಷವಷ್ಟಿಪ್ಪಿಷ್ಟಿಲ್! ಇದು ಶಾಸ್ತ್ರಿಗಳ ಛೈಪಂಥದ ಕ್ರಘಾವವೆಂದು ತರ್ಕಿಸಿದರು. ಹಾತ್ರವಲ್ಲ; ಅವರನ್ನು ಮನಸ್ಸಿನಲ್ಲಿಯೇ! ಕೊಂಡಾಡಿ ಹರಸಿದರು.

“ಏನು, ಮಾಗು?” ಎಂದು ಕೇಳಿದಳು ಲಲಿತೀ.

“ಬಾಯಾರಿಕೆ!” ಎಂದನು.

ಲಲಿತೀ ಹೋಗಿ ಕಾಯಿಸಿದ ಹಾಲನ್ನು ತಂದಳು. ಆದರೆ, ಹಾಲು

ಬಾಯಿಗೆ ಬೀಳುತ್ತಲೇ, ‘ಒಲ್ಲೆ! ’ ಎಂದನು. ರುಚಿ ಕೆಟ್ಟುಹೋಗಿತ್ತು. ‘ಕೂಡಿಯಾಗುತ್ತದೆ! ’ ಎಂದನು. ಅದನ್ನು ಕೇಳಿ, ರಾಮಗೋಪಾಲ, “ಏನು ಕಾರಣವೇ, ಬಾಯಿ ರಜಿಯಿಲ್ಲ? ನಾಳೆ, ನೆನಪು ಮಾಡಿಯಮ್ಮೆ, ವೈದ್ಯರ ಬಳ ಹೋಕೋಣ.” ಎಂದನು. ಅಂತೊ ಹಾಲನ್ನು ಒತ್ತಾಯದಿಂದ ಭುಜಂಗ ನಿಗೆ ಕುಡಿಸಿದ್ದಾಯಿತು. ಆದರೆ, ಏನು ಪ್ರಯೋಜನ?—ಪೂರ್ವ ಕುಡಿಯು ಪುದರೋಳಗಾಗಿಯೇ, ಕುಡಿದುದೆಲ್ಲಾ ವಮನದ ರೂಪದಲ್ಲಿ ಈಚಿಗೆ ಬಂದಿತು.

“ಭುಜಂಗ! ಸ್ವಲ್ಪ ಉಂಟಮಾಡುತ್ತೀಯಾ, ಮಗು?” ಎಂದು ಲಲತೆ ಕೇಳಿದಳು.

“ಇಲ್ಲ.” ಎಂದು ಭುಜಂಗನು ಕಣ್ಣು ಮುಚ್ಚಿ ಮಲಗಿದನು. ಲಲತೆ, ಹೊನಿಕೆಯನ್ನು ಹೊದ್ದಿಸಿ ಒಳಹೋದಳು.

ಮರುದಿನವೂ ಟಾಂಗಾ ತೆಗಿದುಕೊಂಡು ಹೋದ. ರಾಮಗೋಪಾಲ ನೋಡನೆ ಶಾಸ್ತ್ರಿಗಳ ಸವಾರಿ ಬಂದಿತು. ಭುಜಂಗನ ನಾಡಿ ಹಿಡಿದು ನೋಡಿ ದುದೇ ಅವರ ಸಂತೋಷಕ್ಕೆ ಎಲ್ಲಿಯೇ ಇಲ್ಲ. “ನಾನು ಹೇಳಿದು ಸುಳ್ಳೇ? ನೂರಕ್ಕೆ ವಿವತ್ತು ಪಾಠ್ಯ ಗುಣ! ಹೇಗೆ ನನ್ನ ಮದ್ದು? ನಾಲ್ಕು ದಿನ ಕಳಿಯಲಿ; ನೂರಕ್ಕೆ ಇನ್ನೂ ರು ಗುಣ ಸಿಗುತ್ತದೋ ಇಲ್ಲವೇ ನೀವೇ ನೋಡಿ.” ಎಂದರು.

ಈ ದಿನ ಅವರು ಕೇಳುವುದಕ್ಕೆ ಹೊದಲಾಗಿಯೇ ಇಪ್ಪತ್ತು ರೂಪಾಯಿಯು ‘ಚಿಕ್ಕ’ ಅವರ ಕ್ಯು ಸೇರಿತು. ಶಾಸ್ತ್ರಿಗಳಿಗೆ ತುಂಬ ಸಂತೋಷವಾಯಿತು. ಆದರೂ, ಅಷ್ಟುಂದಲೇ ತೃಪ್ತಿಪಟ್ಟುಕೊಂಡು ಹೋಗುವ ಮನಸ್ಸು ಅವರಿಗಿರಲಿಲ್ಲ. ಮೇಲ್ಲನೆ, “ಒಳಗೆ ಸ್ವಲ್ಪ ಬೆಳ್ಳಿಯಿದೆಯೇನಮ್ಮಾ? ನಮ್ಮ ಹುಡುಗನಿಗೆ ನಾಲ್ಕುರು ದಿನವಾಯಿತು, ಏನೋ ಒಂದು ಕೆಟ್ಟಿ ‘ಸೀಕು.’ ಬೆಳಗಿನಿಂದ ಸಂಜೀಯ ವರಿಗೆ ಇಡೀ ಮಂಗಳಾರು ಹೇಬೀ ಸುತ್ತಾಡಿದರೆ, ಪವನು ಕೊಡುತ್ತೀನೆಂದರೂ, ಸಾಸಿವೆಕಾಳಿನಷ್ಟು ಬೆಳ್ಳಿದೂರೆಯಲ್ಲಿ” ಎಂದು ನಾಲ್ಕುರು ತೆಲೆ ಬೆಳ್ಳಿಯನ್ನು ಮಾರ್ಚಾಲಶಾಸ್ತ್ರಿಗಳು ಹಾರಿಸಿಕೊಂಡು ಹೋದರು.

ಅದೇ ರಾತ್ರಿ ಭುಜಂಗನು ಸಂಕಟದಿಂದ ಹೊರಳತ್ತೊಡಗಿದನು. ಏನು ಮಾಡಿದರೂ ಕಡಮೆಯಾಗಲಿಲ್ಲ. ರಾಮಗೋಪಾಲನಿಗೆ ಗಾಬರಿ ಹೆಚ್ಚಿ, ಆಗಲೇ ವಾಯುವೇಗದಿಂದ ಶಾಸ್ತ್ರಿಗಳ ದವಾಖಾನೆಗೆ ಓಡಿದನು. ಶಾಸ್ತ್ರಿಗಳೂ

ವಾಹನವನ್ನೇ ನೋ ಅವೇಕ್ಷಿಸದೆ ಪಾದರಕ್ಷೆಯ ಸಾಹ್ಯದಿಂದಲೇ, ಲಲಿತೀಯ ಮನೆಗೆ ‘ರೇಸ್’ ತೊಡಗಿ ಬಂದರು.

ತೋಳಿಗೆ ಯಾವುದೋ ಒಂದು ಇಂಜಿನೆನ್ನು ಚುಚ್ಚುತ್ತಲೇ ಭುಜಂಗನ ಹೊರಳಾಟ ನಿಂತುಹೋಯಿತು. ಸ್ವಲ್ಪ ಸಿದ್ದಿಯೂ ಬಂದಾವರಿಸಿತು. ‘ಇನ್ನು ಗಾಬರಿಯಿಲ್ಲ’ ಎಂದರು ಶಾಸ್ತ್ರಿಗಳು. ಮತ್ತೆ, “ಬರೇ ಇಂಜಿನ್ ಕ್ರಯ ನೂರು ರೂಪಾಯಿ ಅಷ್ಟೇ ಕೊಡಿ, ಸಾಕು” ಎಂದು ಕೇಳಿದರು. ಲಲಿತೆ ಇನ್ನೂರು ರೂಪಾಯಿಗೇ ಚೆಕ್ಕು ಕೊಟ್ಟಿಲ್ಲ. “ಭಿ, ಭಿ, ಬೇಡಮ್ಮು, ಬೇಡ” ಎಂದು ಶಾಸ್ತ್ರಿಗಳು ದೊಡ್ಡ ಮನಸ್ಸು ಮಾಡಿದರು. “ಇರಲಿ ಶಾಸ್ತ್ರಿಗಳೇ, ನಿಮ್ಮ ಉಸುಕಾರಕ್ಕೆ ಎಷ್ಟು ಕೊಟ್ಟಿರೂ ಕಡಿಮೆಯೇ” ಎಂಬ ಪ್ರಶಂಸೆಯನ್ನು ಕೇಳಿ, ಶಾಸ್ತ್ರಿಗಳ ಮುಖ ಇವ್ವು ಅಗಲವಾಯಿತು.

ಮರುದಿನ ಮಧ್ಯಾಹ್ನ ಪುನಃ ಭುಜಂಗನ ಅವಸ್ಥೆ ಮತ್ತೆನ್ನು ವಿವರಿತ ವಾಯಿತು. ರಾಮುಗೋಪಾಲ, ಶಾಸ್ತ್ರಿಗಳ ಹೈಪಥಾಲಯಕ್ಕೆ ಓಡಿದನು. ಗ್ರಂಥಾರಕ್ಯೆ ಅವರೂ ಅಲ್ಲಿರಲಿಲ್ಲ. ಕಂಪೌಂಡರನು, “ಈಗ ಬಂದಾರು” ಎಂದುಸುರಿದುದರಿಂದ, ಅಲ್ಲೇ ಹಾಕಿದ ಸೂಲಿನ ಮೇಲೆ ಕ್ರಿತನು. ಮನಸ್ಸು ಮಾತ್ರ; ಮನೆಯ ಭುಜಂಗನ—ಕಡೆಗೆ ಸೆಳೆಯುತ್ತಿತ್ತು.

ಒಂದು ಗಂಟಿಯ ಮೇಲೆ ಶಾಸ್ತ್ರಿಗಳು ಬಂದರು. ಅವರ ಮುಖದ ಲ್ಲೇನೋ ಬದಲಾವಣೆಯ ಕುರುಹು ಗೋಚರವಾಗುತ್ತಿತ್ತು. ರಾಮುಗೋಪಾಲನನ್ನು ಕಂಡು ಆಶ್ಚರ್ಯದಿಂದ, “ವನು ಪುನಃ...?” ಎಂದರು.

“ಹೊಂ, ಶಾಸ್ತ್ರಿಗಳೇ! ಈಗಲೇ ಹೊರಡಬೇಕು.”

ಅವರು ಮನೆಗೆ ಬಂದಾಗ ಭುಜಂಗನ ಉಸಿರು ಮೇಲುಕೆಳಗಾಗಿತ್ತು. ಶಾಸ್ತ್ರಿಗಳು ಯಾವುದೋ ಚಿಕ್ಕ ಬಾಟಲಿಯನ್ನು ತೆಗೆದರು. ಅದರೊಳಗಿನ ಮದ್ದನ್ನು ಕುಡಿಸುವಾಗ, “ವರ ಕೈ ಅಸಾಧಾರಣವಾಗಿ ಕಂಸಿಸುತ್ತಿತ್ತು. ಅದನ್ನು ನೋಡಿ ಲಲಿತೀಗೂ, ರಾಮುಗೋಪಾಲನಿಗೂ ಸಂದೇಹವಾಯಿತು. ರಾಮುಗೋಪಾಲನು ಇತ್ತು ಬಂದು ಕೇಳಿದನು: “ವನು, ಶಾಸ್ತ್ರಿಗಳೇ! ಮಿಂಚಿಹೋಯಿತೇ?” ಶಾಸ್ತ್ರಿಗಳು ಆಕಾಶದೆಡೆಗೆ ಮೋಗವೆತ್ತಿ, ಎರಡೂ ಕೈಗಳನ್ನು ಅಲಾಡಿಸಿದರು.

ಅವರು ಹೋದ ಮೇಲೆ ರಾಮುಗೋಪಾಲನಿಗೆ ಏನು ಆಲೋಚನೆ ಯಾಯಿತೋ, ಕೂಡಲೇ ಹಂಪನಕಟ್ಟಿಗೆ ಪಯಣ ಬೆಳೆಯಿಸಿದನು. ಎಂ. ಬಿ.

బి. ఎసా. సజ్ఫనరోబ్బరన్నే కరెదు తందను. ఆదరే, అష్టరోళగి భాజంగను అవర సహవాసదింద పారాగిద్దను. ఇబ్బరన్ను బాగిలల్లే స్వాగతిసుత్తు లలితే, దుఃఖవన్ను కొంజవూ ప్రదక్షిసదే, “దేవరి జ్ఞీయంతి ఆయితు గోవాల,” ఎందళు.

సజ్ఫనరు, భుజంగనన్ను పరిశ్శిసిదవరే ఆశ్చేయింద దంగా దరు! “ఇవనిగి విషప్రయోగ మాడిదంతిదేయల్లా!”

“ఆ ఇం?!” ఎందను రావుగోవాల.

“ఎరడు గంటియ మోదలే ఇవనిగి విషప్రయోగవాగిరబేకు. ఇదు బక్కల కెరిం విష. ఇదన్ను ఒబ్బ వ్యక్తి సేవిసిదనేందరే, యమ నిగూ అవనన్ను బదుకిసలసాధ్య!” ఎందరు.

రావుగోవాలను “ఆ కళ, సిచె, సా..... మగ శాస్త్ర హిగూ మాడిదనే?” ఎందు తన్న ష్టైక్ తానే విచారిసుత్తు లిద్దను. లలితే హుజ్ఞీయంతి కుళికిద్దళు. రావుగోవాలను అక్కిత్తు సుళదను. సజ్ఫనరు హోదమేలే హోరగే హోగి, స్పృహ హోత్తినల్లే తిరుగి బందను. లలితే, మోదల స్థితియల్లే ఇద్దళు.

“శాండలే హోరడి, ఆమ్మా!”

“ఎల్లిగి?”

“ప్రోలీసరిగే సుద్ది తిలిసబేడవే?”

“ఆఁరు మగువన్ను బదుకిసబల్లరే!”

“ఇదు సరియాద ‘సవాలు’! హాగాదరే, అన్యాయకై ప్రతి శ్రీయియే ఇల్లవే? లోకదల్లి దుష్టరిగే తిక్కియే బేడవే? అమ్మా! ఇదెల్లు ననగే జెన్నాగి గొత్తుగిదే. ఎల్లా హిరేయ కంరసాఫ్టనే! శాస్త్రగే లంచకోట్టు ఈ కెలస మాడిసిదళు. ఆదూ, నిమ్మ ఆస్తిగాగి! బస్తు, ఆ శాస్త్రగూ, సూళిగూ ఒమ్మె జ్యేలిన ఆనుభవ కోడోణి!”

“గోవాల! తిక్కిశలు నావేష్టరవరు? ఏను, స్పృగ్, నరకమెం బుదు సుఖ్యాయ్తే? దుష్టమదిక, తిష్టపాలక, ఆ సవాంకయాఫమి ఇల్లవే? అవనెల్లవన్ను నోడువుదిల్లవే?” ఎందళు. కణ్ణు హోళియాయ్తు ‘నన్న మగు స్పృగ్ దల్లిద్దానే! స్పృగ్ దల్లిద్దానే!’

ಎಂದು ಶವನನ್ನ ಸ್ವಿದಳು. ರಾಮಗೋಪಾಲನು ಶವದಹನದ ಸಿದ್ಧತೀಯಲ್ಲಿ ತೊಡಗಿದನು.

೨೫

ಹೀರೆಯ ಎಲ್ಲಾ ಪ್ರಯತ್ನವೂ ಮಣ್ಣಿತ್ತಿಂದು ಹೋಯಿತು. ಅವಳಿ ಹೇದರಿದಂತೆ, ಲಲಿತಿ ಅವಳವೇಲೇ ಖಟ್ಟಿ ಹೂಡಿದ್ದರೂ, ಅವಳಿಗೆ ಭುಜಂಗನ ಸ್ತುತಿಕರಣದಿಂದ ಲಾಭವೇನೂ ಆಗಲಿಲ್ಲ. ಲಲಿತೆಯ ಸಂಪತ್ತಿಂಬುದು ಅವಳಿಗೆ ಇನ್ನು ದೂರದ ಗಂಟು—ಆಕಾಶ ಕುಸುಮವಾಗಿಯೇ ಉಳಿಯಿತು. ಇದಕ್ಕೆಂತ ಮಿಕ್ಕೆ ಬೇರಾವ ಪ್ರಯತ್ನವೂ ಅವಳಿಗೆ ತೋಚಲಿಲ್ಲ.

ರಾಜಾರಾಮನಾದರೋ ದಿನದಿಂದ ದಿನಕ್ಕೆ ಗರೀಬನಾಗುತ್ತಾ ಬರುತ್ತಿದ್ದನು. ಹೀರೆ ಈಗ ಅವನನ್ನು ಸಾಕುವುದು ಮಾತ್ರವಲ್ಲ; ಅವನ ಕಾಫಿ, ಸಿಗರೇಟೆಗೂ ತಾನೇ ಕೊಡಬೇಕಾಗಿತ್ತು. ಇಂಥಾದ್ದರಲ್ಲಿ ಅವಳಿಗೆ ಅವನ ಮೇಲೆ ಸಂಪೂರ್ಣ ಬೇಸರವುಂಟಾಯಿತು. ಯಾವಾಗ ಲಲಿತೆಯ ಸಂಪತ್ತಿ ನಾಸೆಯನ್ನು ಅವಳು ಬಿಟ್ಟುಬಿಟ್ಟೇ ಹೋ, ಆಗಲೇ ರಾಜಾರಾಮನನ್ನೂ ಅವಳು ಬಿಡುವ ಅಲೋಚನೆ ಮಾಡಿದಳು.

ಒಂದು ದಿನ ಎಂದಿನಂತೆ ರಾಜಾರಾಮನು ಕೋಹಿಯಲ್ಲಿರುವಾಗ ಆ ಕುರಿತು ಪ್ರಸ್ತಾಪನೆತ್ತಿದಳು. ಸಂಪತ್ತು ಲಭಿಸದಿದ್ದ ದರಿಂದ ಈಗ ಹೀರೆಗೆ ತನ್ನ ಮೇಲೆ ಅಸಮಾಧಾನ, ತುಳ್ಳೀಕಾರವೆಂದು ರಾಜಾರಾಮನಿಗೂ ತಿಳಿದಿತ್ತು ಆದುದರಿಂದ ಅವನು ಆದಷ್ಟು ಮೌನಿಯಾಗಿಯೇ ಇರುತ್ತಿದ್ದನು.

“ಏನು ಆ ಲಲಿತೆಯನ್ನು ಯಾವುದರಿಂದಲೂ ಬಗ್ಗಿಸಲು ಸಾಧ್ಯವಿಲ್ಲವೇ?”

“ದೇವರಿಗೇ ಗೊತ್ತು!”

“ಅಂದರೆ?” ಎಂದು ಬಿರುಸಾಗಿ ಕೇಳಿದಳು.

“ಅಂದರೆ,—ನೀನೇ ನೋಡಲಿಲ್ಲವೇ, ಎಂಥಃ ಪ್ರಯತ್ನ ಗಳೆಲ್ಲಾ ನೀರಲ್ಲಿ ಹೋಮ ಮಾಡಿದಂತಾಯಿತು!”

“ಹೂಂ !”

“ಏನು, ಬೇಸರವಾಯಿತೇ ?”

“ಅಯ್ಯಯೇ ! ಏಕೆ ಬೇಸರವಾದಿತು? ಆ ಲಲಿತೆಯೊಂದಿಗೆ ನೀವೆಲ್ಲಾ

సేరి, ననగే ఇదుతనకప్పు మోసమాడిదిరీందు ఈగ తానే గొత్తు యితు!"

" ఇదెంఫః మాతు, హీరా !"

" సత్కృవాస మాతు! బెళ్లిగిద్దు దెల్లు కూలేందు నంబువెళు, నాను. ఆదరే చిళియాదుదెల్లు సుణ్ణుద సిరీందు ఈగ తానే తిళియితు!"

మత్తె రీరే మాతనాడలిల్ల. రాజారామునూ మౌనియాదను. ఉఱిద హూత్తిగ్ మాత్ర ఒళగినిందలేఁ సిట్టున భరదింద, "ఉఱికొన్ని యితు." ఎందళు. ఉఱిక్కే కుళితరే, రాజారామును తిందు ముగియున్నదచోళగాగియేఁ ఉళిదున్ను హళసిద అన్నవన్ను చీదియునాయిగసేయువంతి, తందు ఎలేయునేలే సుందళు. దిన సిక్కుద ఖపచార, చయ్యార, ఒందూ ఆ దిన ఇరలిల్ల. మాతు, మాతిన లీయూ తిరస్కార, కృతి, కృతియలీయూ సిట్టు. రాజారామును తాటిశ్శ్వభావదింద ఎల్లవన్నూ సక్కిసి ఉఱివన్ను ముగిసిదను. అందు ఇడీదివస హీరయూ, రాజారామునూ మౌనవాగియేఁ ఇద్దరు.

వ.రుదిన ఎళ్ళత్తాగ, గంటి ఒంభత్తాగిత్తు. కాఫి కుడిదు హోదవను రాజారామ సిదా దిఏపస్త్రంభ గుడ్డువన్నే రిదను. సోమవార; మునిసపల్ వాచనాలయక్కు రజాదిన; గుడ్డుద వేలూ జనర సుళివిల్ల. కేలవు పోలిగళేనోఁ మరద మేలిద్దారి. ఆదరే, సభ్యరాము ఇల్ల; ఆదు అవరు బరువ హోత్తు ఆల్. సాయం కాలవల్లదే, అవర హెజ్జిగళు బావటికట్టియకడిగి తిరుగవు.

గాళ జెన్నూగి బిసుత్తిత్తు; గుడ్డుద కేళగి సస్యసామ్రాళ్ళవు కుణియుత్తిత్తు. అవుగళ నధువినింద కేలవు మోటారా కూనిస సద్గు కేళుత్తిత్తు. పక్కద మనేయోందర రేడియోఁదింద, 'పంభీ బావర.' ధ్వని.....

రాజారామును నేట్టగే సముద్రదేడిగె సోఇదను. కిరిచాగి శాణుత్తిరువ హోళే; ఆదరాచె మళలరాతి; ఆదరత్త కడలు; ఏళు-

ಬೀಳುತ್ತಿರುವ ತಿರಿಗಳು ಚೆನ್ನಾಗಿ ಕಾಣಿಸಿದವು. ರಾಜಾರಾಮನು ಆಲೋಚನಾಂಬುಧಿಯಲ್ಲಿ ಮುಳುಗಿಹೊಡನು.

ತನ್ನ ಬಾಲ್ಯ, ವಿವಾಹ, ಉಲಿತೆಯೇಡನೆ ಸಂಸಾರ ಸುಖ, ಎಲ್ಲವನ್ನೂ ಸ್ವೀರಿಸಿಕೊಂಡನು. ಆನ್ನಗಳೆಲ್ಲ ಎಪ್ಪು ಅನಂದದಾಯಕವಾಗಿದ್ದವು, ಸುಖದಾಯಕವಾಗಿದ್ದವು? ಆದರೆ, ?-ಹಗ! ಇನ್ನಾದರೂ ಆ ಸುಖ ದೊರೆಯ ಲುಂಟಿ? ಕೆಳೆದುಹೊರುದು ಕಳದೇ ಹೋಯಿತು. ಅದನ್ನು ಸ್ವೀರಿಸಿಕೊಂಡು ಸುಖಿಸುವುದು ಹುಟ್ಟುತ್ತನೆ, ಅದರಿಂದೊದಗುವುದು ಹೆಚ್ಚಿನ ದುಃಖವಲ್ಲದೆ ಬೇರೇನೂ ಅಲ್ಲ.

ಗಭೀಣಯಾದ ಉಲಿತೆ! ಈನಾ ಗಭೀವೇ ಇಪ್ಪು ಅನಧ್ರಕ್ಕೆ, ದುರಂತಕ್ಕು ಮೂಲಕಾರಣವಲ್ಲವೇ? ಆ ಸಮಯದಲ್ಲಿ ಹೇಗೆ ಉಪಾಯವಾಗಿ ರಾಮಗೂಪಾಲ ತನ್ನನ್ನು ಕಿಡಿಸಿಬಿಟ್ಟು! ಸಹ ಧರ್ಮಿಣಿಯೋಂದಿಗಿರುವ ಸುಖ ವೇತ್ಯೆಯಲ್ಲಿ ಎಲ್ಲಿಂದ ಒಬ್ಬೇಕು? ಆದರೆ, ತನ್ನ ಕುರುಡುಬುದ್ಧಿ ಇದು ತನಕ ಇದನ್ನೇ ಸ್ವರ್ಗಸುಖಂದು ಭಾಪಿಸಿತ್ತು.

ಅವಳಿಗೊಸ್ತು ರವಾಗಿ ತಾನು ಇದುತನಕ ಎಂಥಃ ಹೀನ, ಕ್ಷೂರಕ್ಕೆತ್ತೇ ಗಳನ್ನೆಲ್ಲ ಮಾಡಿದೆ? Women's Welfare Societyಯೆಂಬ ಕಡತ ಸಂಸ್ಥೆಯ ನೇವದಿಂದ ಉಲಿತೆಯನ್ನು ವಂಚಿಸ ನೋಡಿದೆ. ಕೊನೆಗೇ ಯಚ್ಚಿಕೆ? -ಹೀರೆಯ ಉಳಿಷ್ಟ ಸಂಪರ್ಕಕ್ಕಾಗಿ ತನ್ನ ಅಂಶವಾದ ಕಂದ ನಿಗೇ ವಿಷ ಉಳಿಸಲು ಹಿಂಜರಿಯಲಿಲ್ಲ! ಅಯ್ಯೇ!!!

ಇ ನ್ನು ಸೀರಾತಿ ಹೊಂದಿದ ಆ ಹೀರಾ ಏನು ಮಾಡಬಹುದಃ? -ತನ್ನನ್ನು ಕಿರಸ್ತುಸಬಹುದು, ಕಡೆಗಳಿಸಬಹುದು, ಕೊಸೆಗೆ ಬಿಟ್ಟು ಬಿಡಬಹುದು. ಸುಖವಾಯಿತು! ಇನ್ನು ಉಲಿತೆಯಂಥಃ ಯಾವದೋ ಸಾಧ್ಯ ಜೀವನವನ್ನು ನರಕವನ್ನಾಗಿ ಮಾಡಬಹುದು, ಆದರೆ, ಇದು ಯಾರ ತಪ್ಪಿ? --ಆ ಹೀರೆಯದೇ ಅಥವಾ ತನ್ನಂಥಃ ಪ್ರರುಷ ವರ್ಗದವರದೇ?.....

ಮಧ್ಯಾರ್ಹವಾಯಿತು; ರಾಜಾರಾಮನಿಗೇ ಹೀರೆಯ ಮನೆಗೆ ಹೋಗುವ ಮನಸ್ಸಿರಲಿಲ್ಲ. ಗುಢವನ್ನಿಳಿದು ಸಮಾಪದ ‘ಜಯ, ಕೆಫೆ’ಗೆ ಹೋದೆ ಶಿಂಂ-ಶೀಧರ್ಜಗಳಿಂದ ಹಸಿವನ್ನು ಹಿಂಗಿಸಿಕೊಂಡ. ‘ಲೇಡಿಸ’ ರೂಮು’ನಲ್ಲಿ ಕಾಫಿ-ಫಲಾಹಾರಕ್ಕೆಂದು ಬಂದ ಎಪ್ಪೋ ದಂಪತ್ತಿಗಳು ಕಾಣಿದರು. ರಾಜಾರಾಮನು ವಿಚಾರಿಸಿದ. ‘ಇವರಲ್ಲಿನ್ನು ಮಂದಿ ಬಹಿರಂಗದಲ್ಲಿ ಸಂಭಾವಿತ

ರಾಗಿದ್ದು, ತಮ್ಮ ಹಕ್ಕಿಯರನ್ನು ಸ್ತೀತಿ, ವಾತ್ಸಲ್ಯ, ಮನತೆಯಂದ ಕಾಣುತ್ತಿದ್ದರೂ, ಅಂತರಂಗದಲ್ಲಿ ವೇಶ್ಯಸಂಗಿಗಳಾಗಿರಬಹುದು?" ಎಂದು ಕೇಳಿಕೊಂಡ.

ಪುನಃ ಗುಡ್ಡವನ್ನುಡರಿದೆ. ಗಾಳಿಗೆ ಆಲಾಗುವ ಮರದೆಲೆಗಳೂ, ಪಾಚಿಹಿಡಿದ ಸೋಧಾಗಳೂ ಅವನನ್ನು ಸ್ವಾಗತಿಸಿದವು. ಒಂದು ಸೋಧಾದ ಮೇಲೆ ಆಸಿನನಾದನು. ಮಧ್ಯಾಹ್ನ ಸಿದ್ದೇಯ ಉಭ್ಯಾಸವಿದ್ದುದರಿಂದ ಕುಳಿತಲ್ಲಿಯೇ ತೂಕದಿಕೆ ಬರಹಿಡಿತು. ಅಲೊಚಿಸುತ್ತಿದ್ದಂತಿಯೇ, ಗಾಢವಾದ ಸಿದ್ದೇಯಲ್ಲಿ ಸೇರಿಹೋದನು.

ಎಚ್ಚರವಾದಾಗ ಸಮಯ ಸುಮಾರಾಗಿತ್ತು. ಅವನ ಪಕ್ಕದಲ್ಲೂ, ಸುತ್ತುಮುತ್ತು ನೆಲದಮೇಲೂ, ಸೋರ್ಕಾಗಳ ಮೇಲೂ ಕುಳಿತುಕೊಂಡು ಅನೇಕ ಜನರು 'ಕೆರಿ, ಕೆರಿ' ಹಾತನಾಡುತ್ತಿರು. ಕೆಲವು ಹಳ್ಳಿಯ ಶಾಲಾ ಹುಡುಗರೂ ತಮ್ಮ ಅಧ್ಯಾಪಕರೊಡನೆ, 'ಕೆ ವ್ಯಾ' ಬಂದಿದ್ದರು. ಅಲ್ಲಲ್ಲಿ ಕೆಲವು ನೋಟಾರುಕಾರುಗಳು, ಜಟಕಾಗಾ, ಸ್ವೀಕಲುಗಳಿದ್ದವು.

"ಒಬ್ಬ! ಎಷ್ಟು ದೂಡ್ಡ ಸಂಪ್ರದ್ರಿ!" ಎಂದೊಬ್ಬ ಹುಡುಗನು ತನ್ನ ಸ್ವೀಹಿತನಿಗೆ, ಆಶ್ಚರ್ಯವನ್ನು ಕೈಪಡಿಸುತ್ತಿದ್ದು. "ಇದು ಹಿಂದೂ ಸಾಗರವೇ, ಬಂಗಾಳ ಆಖಾತವೇ?" ಎಂದು ಪ್ರಶ್ನೆ ಕೇಳಿದ ಅವನು ಇವನೊಡನೆ. "ಎರಡೂ ಅಲ್ಲ, ಅರಬ್ಬೀ ಕಡಲು." ಎಂದಾಗ ಅವನಿಗೆ ಆಶ್ಚರ್ಯವಾಯಿತು. "ಹೋರ್ಹೋ! ನಮ್ಮ ಅರಬ್ಬೀ ಕಡಲು ಇಲ್ಲಿಗೂ ಬಂತೇ?" ಎಂದು ಸಂತೋಷಾಶ್ಚಯಾಗಳಿಂದ ಹೇಳಿ ಕಡಲನ್ನೇ ನೋಡಿತ್ತೊಡಗಿದೆ. "ನೋಡು! ತೆರಿಗಳು ಹೋಳುವುದು ಎಷ್ಟು ಸರಿಯಾಗಿ ಕಾಣುತ್ತದೆ!" ಎಂದ.

ಅಲ್ಲಲ್ಲಿ ನೆಲಗಡಲೆ ಮುರಿಯುವ ಸದ್ದು ಕೇಳಿತ್ತಿತ್ತು. ಹೆಂಗಸರ ತಲೆಯ ಹೂವಿನ ಪರಿಮಳ ಸುತ್ತುದೆರಿತೊಡಗಿತ್ತು. ರುಗೂಸುಗಳಲ್ಲಿ ಕೆಲವು ಓಲಗ ಬಾರಿಸುತ್ತಿದ್ದರೆ, ಕೆಲವು ರಣ ಭೇರಿ ಹೊಡಿಯುತ್ತಿದ್ದವು.

ರಾಜಾರಾಮನು ಕುಳಿತಲ್ಲಿಂದ ಎದ್ದು ನಿಂತ. ಅದೇ ಸೋಧಾದಲ್ಲಿ ಕುಳಿತವನೊಬ್ಬನು ತನ್ನ ಪಕ್ಕದವನ್ನೆಡನೆ ಮೆಲ್ಲಿನೆ ರಾಜಾರಾಮನನ್ನು ದೇತಿಸಿ "ಇವನೆಂಥ ಪ್ರಾಣಿ! ಮಲಗಲಿಕ್ಕ ಇಲ್ಲಿಗೆ ಬರಬೇಕೇ? ಮನೆಯಲ್ಲಿ ಸ್ಥಳವಿಲ್ಲವೇ" ಎಂದು ಹೇಳುವುದು ಸ್ವಪ್ನವಾಗಿ ಕೇರುಸಿಡು.

ರಾಜಾರಾಮ ಹೂರಟ. ಕ್ಷಣಭವನದಲ್ಲಿ ಸಾಲಾಂತ್ರೇಯ 'ಬಿಳ್ಳು' ಶಿರಿಸಿ

ಮೈದಾನಿಗೆ ಬಂದ. ಸ್ವೀಗಲನ, ಸುಮನೋಹರ ಗಾಯನವು ಕೇಳುತ್ತಿತ್ತು. ಬಂದರ ಹಿಂದೊಂದರಂತೆ ಸುಮಧುರ ಸಂಗೀತವನ್ನು ಕೇಳುತ್ತಾ ಕುಳಿತಂತೆ ಗಂಟೆ ಎಂಟು ಕಳೆದುದು ಗೊತ್ತಾಗಲೇ ಇಲ್ಲ. ರೇಡಿಯೋ ಹಾಸಿನ ಬಾಗಿಲು ಮುಚ್ಚಲು, ಅಲ್ಲಿಂದದ್ದವನು ಸೀಡಾ ಮನಗೇ ನಡೆದ.

ಮನೆಯಲ್ಲಿ ಯಾವನೋ ಒಬ್ಬನು ಹೀರಾ ಕೊಟ್ಟಿ ರುಚಿಕರವಾದ ಹಾಲನ್ನು ಸೇವಿಸುತ್ತಾ ಕೆಲಿದ್ದ. ಅವನು ಯಾರೆಂದು ರಾಜಾರಾಮ ತತ್ತಾ ಕ್ರಣವೇ ಶಾಹಿಸಿದನು.

“ಇದು ಯಾರು?” ಎಂದು ಕೇಳಿದ ಆ ಮನುಷ್ಯ.

“ಯಾರೋ? ಗೊತ್ತಿಲ್ಲವಲ್ಲ! ಯಾರಿಯ್ಯಾ ನೀನು?” ಎಂದು ಹೀರಾ ನೇರವಾಗಿ ರಾಜಾರಾಮನನ್ನೇ ಕೇಳಿದಳು.

ರಾಜಾರಾಮನಿಗೆ ಅಶ್ವಯುವಾಗಲಿಲ್ಲ; ಮಾತ್ರ ನಗು ಬಂದಿತು.

“ಏ! ಏತಕ್ಕೆ ನಗುತ್ತಿಯೋ ಘಟಿಂಗ್?” ಎಂದು ಆ ಮನುಷ್ಯ, ಹೀರಿಯೆಡಿಗೆ ತಿರುಗಿ, “ಏನು, ಇವನೂ ಇಲ್ಲಿಗೆ ಬರುತ್ತಾನೋ? ಏನು, ನಿನ್ನ ದು Public businessನಿ? ಹಾಗಾದರೆ, ನಾನು ಹೊರಟ್ಟಿ.”

ಹೀರಾ— “ಏನಪ್ಪ! ಏತಕ್ಕೆಲ್ಲಿ ಬಂದೆ? ದಾರಿ ತಪ್ಪಿತೇ? ಹಾಗಾದರೆ ಹಿಂದೆ ಹೋಗು. ಇದು ನಿನ್ನ ಮನೆಯಿಲ್ಲ.”

“ಹೀರಾ!”

“.....”

“ ತಿಳಿಯಿತು, ಹೀರಾ! ತಿಳಿಯಿತು. ಇದರಿಂದ ಕೊಚಿತ್ತು ಬೇಸರ ವಿಲ್ಲ ನನಗೇ!”

“ ಇಲ್ಲಿಂದ ದಯಮಾಡಿಸಬಹುದು.”

“ ಹೋಗುತ್ತೇನೆ, ಹೀರಾ! ಹೋಗುತ್ತೇನೆ, ನಿಜವಾಗಿಯೂ ಹೋಗುತ್ತೇನೆ. ಆದರೆ ಹೋಗುವ ಮುನ್ನ ಒಂದು ಮಾತನ್ನು ಹೇಳ ಹೋಗುತ್ತೇನೆ. ಅದಕ್ಕೆ ಹೋಗುವ ಮುನ್ನ ಒಂದು ಮಾಡಿದೆ. ನನಗಂತೂ ನೀನು ಅಧಿಕೆಂದ್ರ ಪ್ರಯೋಗವನ್ನು ಮಾಡಿದೆ. ಅದಕ್ಕೆ ಕಾರಣವೂ ಗೊತ್ತಿದೆ. ಇನ್ನು ಈ ನರಪ್ರಾಣಿಯ ಸರದಿ ಯಾವಾಗ ಬರುತ್ತದೋ? ನನ್ನು ತೆಯೇ ಕುಬೇರನಿದ್ದವನು ಹೋಗಿ ಗಂಬಿ ನಾದ ಮೇಲೆ ಅಲ್ಲವೇ?”

“ ಏಯೋ ! ನನ್ನ ಕಡೆಗೆ ಬೊಟ್ಟಿಟ್ಟು ಯಾಕೆ ಮಾತನಾಡುತ್ತೀರೋ ಸಿನಗೇನಾಗಿದೆ ? ” ಎಂದನಾಹೋಸಬ.

“ ಸಾಕು, ಸಾಕು ಮಾಡು ! ಹೋಗು ಇಲ್ಲಿಂದ ” ಎಂದಳು ಹೀರಾ. ಅವಳು ಹಾಗೆನ್ನು ವುದಕ್ಕೆ ಮೊದಲೀ ಅವನು ಹೊರಟು ಹೋಗಿದ್ದನು.

“ ಯಾರು ಆ Mannerless fellow ? ” ಎಂದು ಆತ ಕೇಳಿದ.

“ ಒಬ್ಬ ಹುಜ್ಜು ! ”

“ ಹುಜ್ಜುನೇ ! ಸರಿ, ನನಗೆ ಮೊದಲೀ ಗೊತ್ತಾಗಿತ್ತು ! ” ಎಂದನು. ಇಬ್ಬರೂ ಒಬ್ಬರನ್ನೊಬ್ಬರು ಸೋಡಿ ನಕ್ಕು ನಲಿದಾಡಿದರು.

ಮರುದಿನ ಬೆಳಗಾಯಿತು; ರಾಜಾರಾಮನು ಉಭಯಗಿರಿ (Hat Hill) ಯನ್ನೇರಿ ಕುಳತುಕೊಂಡಿದ್ದನು. ತನ್ನ ಮುಂದಿನ ಹಾದಿಯನ್ನು ಕಾಣದೆ ಅವನು ಪರಿಶಿಸುತ್ತಿದ್ದನು. “ ಈಗಲಾದರೂ ನನಗೆ ಬುದ್ದಿ ಬಂದಿತಲ್ಲ, ಇನ್ನು ಇದ ನನ್ನ ಜೀವತವನ್ನು ದರೂ ಸದ್ವಿನಿಯೋಗಗೊಳಿಸಬಹುದಲ್ಲ ! ” ಎಂದು ಅವನು ತನಗೆ ತಾನೇ ಹೇಳಿಕೊಳ್ಳುವ ಸಮಾಧಾನವಾಗಿತ್ತು. “ ನಾನು ಗೈದ ಕೃತ್ಯಕ್ಕೆ ಪ್ರಾಯಶ್ಚಿತ್ತವಾಗಿ ಇನ್ನು ನನ್ನು ಇದ ಜೀವನವೆಲ್ಲಾ ಜನೋದ್ಭಾರಕ್ಕಾಗಿ, ಜನರ ಏಳಿಗೆಗಾಗಿ ಮಿಂದು ” ಎಂದು ಧೃತಿನಿರ್ಧಾರ ಮಾಡಿದನು.

ಆ ದಿನ ಬಹಳ ದುರ್ದಿನವಾಗಿತ್ತು. ಆಕಾಶವೆಲ್ಲಾ ಕರಿದಾಗಿತ್ತು. ಕಾಗೆಗಳೂ ಏನೋ ದುಃಖಭಾರದಿಂದ ಎಂಬಂತೆ ಸುಮೃಸಾಗಿದ್ದವು. ರಾಜಾರಾಮನು ಕುಳತುಕೊಂಡಿದ್ದಂತೆ ಬೀದಿಯಲ್ಲಿ ಬಂದು ದೊಡ್ಡ ಮೇರಿನಣಿಗೆ ಹೋಗುವುದು ಕಂಡಿತು. ಅದರೊಡನೆ, ‘ಇನ್ನಾಕ್ಕಲಾಬ್ರ’ ಎಂಬ ಸ್ವರವೂ ಆಕಾಶದ ತನಕ ಹಾರಿತು.

ಪಟ್ಟಣದಲ್ಲಿ ಬಹಳ ಗಲಿಬಿಲಿ; ‘ ಏನು ? ಏನು ? ’ ಎಂದರ ‘ಆಗಸ್ಟ್ ವಿಪ್ಲವ ’ ಎಂದಾಯಿತು. ರಾಜಾರಾಮನ ಹೃದಯದಲ್ಲೇನೋ ಮಿಂಚು ಮಿಂಚಿದಂತಾಯಿತು. ಆ ಕ್ವಣದಿಂದಲೀ ಅವನು ಸ್ವಾತಂತ್ರ್ಯದ ವಿಪ್ಲವದ ರಣಯೋಧನಾಗಿ ಜಿಗಿದನು.

* * * * *

ಇಸ್ಟಿಕ್ಕೊಂಡನೇಯ ಶತಮಾನದ ನಲ್ಲಿಕ್ಕೊಂಡು ವರುಷಗಳು ಕಳೆ

ದವು.. ನಲ್ಪುತ್ತೀರಡರ ಏಳು ತಿಂಗಳುಗಳೂ ಸಂದುಹೋದವು. ಆಗ ಇದ್ದು ಕ್ಷೇದ್ದಂತೆ ಜ್ಞಾಲಾಮುಖಿ ಸಿಡಿದಂತಾಯಿತು. ಭೂಮಾತ್ರಾಕಾಶಗಳೆಲ್ಲಾ ಅದರ ಬೆಂಕೆ, ಹೊಗೆಗಳಿಂದ ತುಂಬಿಕೊಂಡವು. ಭೂಕಂಪವಾದಂತೆ, ಆವಿಲ ಭರತ ಭೂಮಿಯೇ ನಡುಗಿತು. ‘ಹೆಣದ ರಾಶಿ ಬೀಳಲಿ, ರಕ್ತ ಸೂಸಿ ಸುರಿಯಲಿ’ ಎಂದು ಎಲ್ಲರೂ ಹಾಡತ್ತೊಡಗಿದರು. ‘Quit India ಇನ್’ಕ್ಷೇಲಾಬ್ ಜಿಂದಾಬಾದ್’ ಎಂಬ ಉದ್ದಾರಗಳು ಪ್ರತಿದಿನವೂ, ಕೈಗಳಿಂದ ಕ್ಷಣವೂ, ಕೇಳಿತ್ತಿದ್ದವು.

ಮುಜೂರರು, ಕಾವೀರರು, ದಲಿತರು, ಬಡವರು, ಸಿರಿವಂತರು, ಹೆಂಗಸರು, ಮಾಕ್ಕಳು, ಸಾದುಕರು ಎನ್ನದೆ ಎಲ್ಲರೂ ವಿಪ್ಪನದಲ್ಲಿ ಭಾಗ ವಹಿಸಿದರು. ಕೋಟೀರ್, ಕೆಚೇರಿಗಳು ಮಂಜ್ಞಿದವು. ಶಾಲಾ, ಕಾಲೀಜಾಗಳ ಬಾಗಿಲುಗಳು ತೆರೆಯಲಿಲ್ಲ. ಜನರೆಲ್ಲಾ ತಾವಾಗಿಯೇ ಕೋಟೀರ್ ಕಭೇರಿಗಳಿಗೆ ಹೋಗುವುದನ್ನು ನಿಲ್ಲಿಸಿದರು. ಕೆಲವು ಬ್ರಿಟಿಷರು ಗುಲಾಮರ ರಿವಿಯಿಂದ ಹೋದರೂ, ಆಡಲ್ಲಾ ಲೆಕ್ಕೆಕ್ಕೆ ಬರ ನಂತಿರಲಿಲ್ಲ. ಕೆಲವರು ಬೇಕೆಂದೇ ಸ್ವಾತಂತ್ರ್ಯ ಯೋಧರಾಗಿ ಕೋಟೀರ್, ಕಭೇರಿಗಳಿಗೆ ಬಹಿಷ್ಮಾರ ಹಾಕಿದರೂ, ಹೆಚ್ಚಿನವರು ಸಾತಂಕ್ರಿ ಯೋಧರು ಕೋಟೀರ್, ಕಭೇರಿಗಳ ಮುಂದೆ ಮಲಗಿ ಮುಷ್ಣದ ಹೆಡಿದಾಗ, ಅಂಗಲಾಚಿದಾಗ ಉಪಾಯವಿಲ್ಲದೆ ಹಿಂದೆ ಹೋಗಬೇಕಾಯಿತು.

ಗೋಡೆ, ಕೌಂಪೊಂಡು, ಡಾಮಾರಿನ ಬೀದಿಗಳಲ್ಲಿಲ್ಲಾ ಸೀಮೆಸುಣ ದಿಂದ ಬರಿದ, ‘Quit India Inquilab Zindabad’ ಗಳು ರಾರಾಜಿಸುತ್ತಿದ್ದವು. ಗಳಳನೇ ಸೆಕ್ಕುನನ್ನು ಉಲ್ಲಂಘಿಸ ಮೆರವಣಿಗೆ ತಿಗಿದು ಕೊಂಡು ಹೋಗುತ್ತಿದ್ದರು. ಸಭೆ ಜರಗಿಸುತ್ತಿದ್ದರು. ಪೂರೀಸರೂ ಸಿಕ್ಕಿ ಸಿಕ್ಕಿದಲ್ಲಿ ಲಾಲಿ ಪ್ರಯೋಗ ಮಾಡುತ್ತಿಸ್ತಾರು.

ಒಂದು ದೊಡ್ಡ ತರುಣರ ಗುಂಪು ಒಂದು ಹೃಸ್ತಾಲಿನೆಡಿಗೆ ಥಾವಿಸಿತು. ಕಾಲುಸು, ಕಾಲುಸುಗಳ ಬಳಿಗೂ, ಕೊ ಹೆ, ಕೊಣೆಗೂ ಹೋಗಿ, ‘Quit India, Come out, Come it’ ಎಂದು ಕೂಗಿತು. ಕೆಲವರು ಅಧ್ಯಾಪಕರು ಕಾಳಿತ್ತಿದ್ದಂತೆಯೇ ಎದ ಹೊರಗೆ ಬಂದರು. ಹಾಗೆ ಹೊರಗೆ ಬಾರದವರಿಗೆ, ‘Shame, Shame’ ಎಂದು ಸಹಸ್ರನಾಮೋಚ್ಚಾರಣೆ ಯಾಯಿತು.

పొత సాగిసలు సాధ్యవాగదంతి, కుడుగరేలల్లు కాంపోండినల్లి నింతు కేఎకే హాకేదరు; కుణైదరు; దేబుంబి ఎభీసిదరు. రుడ్ మాస్టరరు ప్రోలీస్ సబ్ ఇన్స్పెక్చరరిగే టిలిఫ్రేంస్ కోట్టురు. ప్రోలీస్ వ్యాన్ సాగి బందితు. లాంచు ప్రోలీస్కరస్ట్రు -ఒడ్డొప్పే కుడుగర పడి సిక్కుబట్టియాగి జదురితు. డరి హారిదరు; బేలి కారిదరు. ప్రోలీసరూ అవరన్ను హింబాలిసి, కుస్తిమాడి సిక్కేసిక్కే దట్ల ఆప్చేసిదరు. దుబ్బలంగూ ఉట్టు బిద్దితు. సిదచరాధిగళూ సేరే సిక్కేదరు. అంతూ, ఒందు వ్యాన్ తెంబ కుడుగరన్ను కుళ్లరిసి కొండు అవరు హోగువాగ, ‘Quit India’ జ్యే గాంధి! జయ హిందా! ఎంబ స్వరగళు ఆశాకవన్ను బేధిసుక్కిద్దచు. ప్రోలీసరు అవరన్ను సుమ్మనాగిసలు మాడిద స్తుయెత్తువేల్లు సిష్టులవాయితు.

రథ బీదియల్లి బేరియే జటువణిచే ప్రారంభవాయితు. ఎల్లెల్లి అడగి నింతు కేలవరు ప్రోలీసరమేలి కల్లేసేయితోడగిదరు. ప్రోలీసర బలి లాంతి, బండూకాగలిద్దరూ, ఆవర జీవ వేవేట్లుణిసిహోయితు. కళ్లుక్కియల్లి, ‘లుచ్చగిరి’ తోరిసిదరే, అవరేను మాడలాదీతు? ‘ధ్వయివిద్దరే దిరు బస్సు.’ ఎందు అవరు హేళద్దూ సిష్టులవాయితు. రథ బీదియల్లి ప్రోలీసరమైబ్బను ఒబ్బనే ఆగి హోగుక్కిద్దద్దన్ను సోంది, కేలవు కొంకణిగళు, ‘కెంపు పోప్పిగే’ కారిశదరు. అవన్ను అవనివిరల్లియే భస్తువాచిదరు. పావ! (?) అవనిగే అవన్నే జీవంత సుట్టుకాగాయితు. అవను హోగి ప్రోలీసర వడెయున్నే కేగెదుకొండు బుద. ఆదరే, అపరాధిగళు సిక్కుత్తారేయే? కొన్నిగే, అవరెల్లు సేరి, ఒందు హోటు లిగే గుండు కారిసి, కన్నడ కషాటుగళన్ను జూరుమాడి, తమ్మి సిట్టున్ను తీరిసికొండరు. ప్రోలీసరమేలి హోటిలినందరు నష్టి క్యాగి దానె హూడిదరే, ఖఱ్జు (లుచ్చుపేఁ?) ఆధికారిగళు మత్తుష్టు దండహారి ‘ లాభ మాడిదరు ! ’

శాలా, కట్టేరిగళ ముండే దినంపుక్కియూ ‘స్టేచ్యూక్స్’ నడెయు క్రీత్తు. అదన్నొఱ్లదే కేలవు బాలకరు కళ్లుదారియింద శాలేయోళగి

ಪ್ರಮೇತಿಸಿ, ‘ಒಚಾವಾಗುತ್ತಿದ್ದರು.’ ಬಾಲಕೆಯರಲ್ಲಿ ಕೆಲವರು, ಶಿಕ್ಷಿ ಹತ್ತಿ ಒಳಗೆ ಪಾರಾಗುತ್ತಿದ್ದರು.

ಉಭಯಗಳಿಯ ಪಕ್ಕದಲ್ಲೀ ಕೆನ್ನ ಸ್ವಾತಂತ್ರ್ಯಯೋಧರು ಒಂದು ಶಿಬಿರ ಹಂಡಿದ್ದರು. ರಾಜಾರಾಮಾನೂ ಅವರಂದಿಗೆ ಹೋಗಿ ಸೇರಿ ಕೊಂಡನು, ಯೋಧರು ಮೊದಲೊದಲು ರಾಜಾರಾಮನನ್ನು C. I. D ಎಂಬ ಅನುಮಾನದಿಂದ ಸೇರಿಸಿಕೊಳ್ಳಲು ಒಪ್ಪಲಿಬ್ಬ. ರಾಜಾರಾಮನು ಬಹಳ ಕಪ್ಪದಿಂದ ಅವರನ್ನು ನಂಬಿಸಬೇಕಾಯಿತು. ಅಲ್ಲಿ ಅವರ ಗುಪ್ತ ಚಟು ಪಟಿಕೆಗಳು ನಡೆಯುತ್ತಿದ್ದವು.

ಶೂಲಲ್ಲಿಯ ಪತ್ರಿಕೆಗಳಿಗಲ್ಲೂ ‘Ban’ ಹಾಕಲಾಗಿತ್ತು. ರಾಜಾ ರಾಮನ ಹಿಂದಿನ ಪತ್ರಿಕಾ ಅನಭವವು, ವ್ಯವಸಾಯವು ಪುನಃ ಅವನನ್ನು ಕಡೆಯಿತು. ಪರಿಣಾಮವಾಗಿ ‘ಸ್ವಾತಂತ್ರ್ಯ’ ಪತ್ರಿಕೆ ಹೊರಟಿತು. ‘Ban’ ಬಿದ್ದಿತು. ‘ವಿಹುವ’ ಹೊರಟಿತು. ಅದಕ್ಕೂ Ban. ‘ಕ್ರಾಂತಿಮಾತ್ರ’ ಹೊರಟಿನು. ದೊಡ್ಡದೊಡ್ಡ ಅಧಿಕಾರಿಗಳ ವ್ಯಂಗ್ಯ ಚಿತ್ರಗಳು ಬಂದವು. ಎಲ್ಲರೂ ವೆಂಗ, ಕೊಳಿಗಳಾದರು. ಆದು ಜನರ ಕೈಸೇರುವುದಕ್ಕೆ ಮುಂಚಿತವಾಗಿಯೇ ಸಂಪೂರ್ಣ ಭಕ್ತವಾಯಿತು.

ಒಮ್ಮೆ ಒಬ್ಬ ಪ್ರೋಲೀಸನಿಗೆ ಯೋಧರ ಗುಪ್ತ ಚಟುವಟಿಕೆಯು ಸುಳಿನ್ನ ಹತ್ತಿ ಬಂದೂಕು ಸಮೀತನಾಗಿ ಅತ್ತು ಹೊರಟಿನು. ಅಲ್ಲಿ ಯೋಧರಿಗೂ. ಪ್ರೋಲೀಸನಿಗೂ ಚಕಮಕಿಯಾಗಿ ಬಂದೂಕು ರಾಜಾರಾಮನ ವಶವಾಯಿತು. ಅವನು ಸ್ವಲ್ಪನ್ನು ಯೋಚಿಸದೆ ಅದನ್ನು ಉಪಯೋಗಿಸಿ, ಪ್ರೋಲೀಸನನ್ನು ‘ರಾಮ, ರಾಮ’ ಎಂದು ಚೀರುವಂತೆ ನಾಡಿ ಕೆಳಗುರುಳಿಸಿದನು. ✓

ಅದೇ ಸಮಯಕ್ಕೆ ಸರಿಯಾಗಿ ಹತ್ತಿಪ್ಪತ್ತು ಪ್ರೋಲೀಸರು ದುರದ್ದಷ್ಟ ವಶಾತ್ ಆ ದಾರಿಯಾಗಿ ಬಂದರು. ಉಳಿದ ಯೋಧರಿಗಳ್ಲೂ ಮಾಯವಾದರು. ರಾಜಾರಾಮನೆಂಬುನೇ ಉಳಿದನು. ಬಂದೂಕನ್ನೇತ್ತುವ ಮೊದಲೇ ಪ್ರೋಲೀಸರು ಅವನನ್ನು ‘ಶ್ವೇದು’ ನಾಡಿದರು. ವಿಚಾರಣೆ, ಸ್ವಾಯ ಒಂದೂ ಇಲ್ಲದೆ ಅವನನ್ನು ಗುಂಡಿನಿಂದ ಸುಡುವುದೆಂದು ಕೀರ್ಮಾನವೂ ಆಯಿತು. ಮುಂಚಿನಂತೆ ಈ ವಾರ್ತೆ ನಗರದ ಎಲ್ಲಿಡೆಗೂ ವ್ಯಾಸಿಸಿಕೊಂಡಿತು.

ರಾಮಗೋಪಾಲ ಆ ದಿನ ಮನೆಗೆ ಬಹಳ ವಿಜಯಿಯಂತೆ ಬಂದನು. ಪ್ರತಿದಿನವೂ ಅವನು ಹೊರಗಿದ್ದು ಸುತ್ತಾಡಿ, ಸಂಭವಿಸಿದ ಆಕಾಂಡತಾಂಡವ

ఒళన్ను బందు లలితీగి హేళుత్తిద్దను. ఈదిన కేళిద వాతీ అవనిగి ఒంచ సంతోషవుంటుమాడితు.

“ ఒకళ १० తోఱడ సంగతి, అమ్మా! ” ఎందు కొగి హేళిదను.

“ ఏనదు, గోపాల? ”

“ రాజారామనన్ను గుండిన బాయిగి కొడుత్తారంతే! ”

“ నిజవే! ”

“ ఆట్లవే మత్తీ? ”

“ ఇదు సంతోషడ సంగతియే, గోపాల? ”

“ ఆమ్మా! నీపోందు మరుళు. అవనిష్ట మాడిద మేలూ, జీమగవన మేలీ శ్రీకియే? ”

“ గోపాల! నానోందు సంగతి హేళుత్తీనే. మాడు శ్రీయా? ”

“ ఏనదు ”

లలితి, మేల్లనే చెవియల్లి హేళిదళు. కేళ గోపాలనిగి అళ్ళయే! “ ఇదెంథః విచిత్ర, ఆమ్మా! ”

“ గోపాల! ఆ విషయ నినగే బేడ. నన్న ధృతి నిధారిదంతి, నాను మాడునవణే. నినగే మనస్సిద్దరే, ననగే సకాయ మాడు! ”

“ ఆగలి! ” ఎందను.

రాత్రియాగితు. ఇబ్బరూ సేరిమనేయ కడిగే బందరు. శులభ వాగి ఒళహోక్కు బందు కోణియు బలగి బందరు. కావలుగారను ఎళ్ళత్తిద్దరూ, అనన జీఱు ఈ వోదలీ భారవాగిద్ద దరింద శులభ వాగి ఒళగిహోగబిట్టును. ఒళగి వ్యేది పోలీసర సిక్కు పట్టి హోడితక్కు ఆహుతియాగి స్కూలితస్థి బిద్ద కోండిద్దను.

స్టోల్ హోత్తినల్లీ ఒళగిహోదవరల్లీఱబ్బిను శ్రీ ఉండుపిన మతీందు వ్యక్తియన్న హోత్తుకోందు మనియకడిగి సాగిదను.

మరుదిన బేళగాయితు. రాజారామనన్ను గుండిగాముతి కోదలు జ్యేలుకోణియింద హోరగి తందరు. అధికారిగళల్లా అమ

ಲನ ಗುಂಗಿನಲ್ಲಿದ್ದರು. ಇಲ್ಲವಾದರೆ, ‘ಇವನು ರಾಜಾರಾಮನನ್ನು !’ ಎಂದನ್ನು ಅವರು ಸುಲಭವಾಗಿ ಕಂಡುಹಿಡಿಯಬಹುದಾಗಿತ್ತು.

ಸ್ವಲ್ಪ ಹೊತ್ತಿನಲ್ಲೇ ಗುಂಪು ಹಾರಿದ ಸದ್ಗು ಕೇಳಿತು. ಅದರೊಡನೆ ಒಂದು ಆತ್ಮಕೃತ್ಯಾ ಸ್ವರ್ಗೀಯವಾಯಿತು.

ಅದೇ ಸಮಯಕ್ಕೆ ಸರಿಯಾಗಿ ರಾಜಾರಾಮನಿಗೆ ಮನೆಯಲ್ಲಿ ಎಚ್ಚರವಾಯಿತು. ನೋಡಿಸರೆ ಸ್ತ್ರೀ ಉದುಸಿನಲ್ಲಿವ್ಯಾನಿ. ಲಲಿತೀಯ ಬಟ್ಟೆ! ಬಹಳ ಆಶ್ಚರ್ಯವಾಯಿತು. ಬಳಿಯಲ್ಲೇ ರಾಮಗೋಪಾಲ ದುಃಖಭಾರದಿಂದ ಶಲೀಯನ್ನು ಬಗ್ಗಿ ಕುಳಿದ್ದನು.

“ನಿನಿದು ರಾಮಗೋಪಾಲ ?” ಎಂದು ಕೇಳಿದನು.

ರಾಮಗೋಪಾಲನಿಂದ ನಡೆದ ಕತೆ ತಿಳಿಯಿತು. ಕೂಡಲೇ ಇಬ್ಬರೂ ವಾಯುವೇಗದಿಂದ ಜೈಲನೆಡಿಗೆ ಧಾವಿಸಿದ್ದಾರು.

ಆ ರೆ, ಕಾಲ ಮಿಂಚಿಹೊಗಿತ್ತು.! ಲಲಿತೀಯ ನಗುಮೋಗದ ಶವ ಬಿದ್ದು ಕೊಂಡಿತ್ತು.

ಅಧಿಕಾರಿಗಳ ಅವುಲೂ ಇಳಿಯುತ್ತು ಬಂದಿತ್ತು. ರಾಜಾರಾಮನನ್ನು ನೋಡಿ, ಅವರೂ ದಂಗಾದರು.

ರಾಜಾರಾಮ ಶವವನ್ನು ಏಕೀಸಿದನು. ಕಂಬನಿ ಸುರಿಸಲಿಲ್ಲ. ದುಃಖಭಾರದಿಂದ ಕಣ್ಣೀರು ಹರಿಯಲಿಲ್ಲ. ಯಂತ್ರದಂತೆ ಶವವನ್ನು ಮುದ್ದಿಸಿದನು.

“ಅಯ್ಯೋ! ಅಯ್ಯೋ!! ಇನ್ನು ಅವಳು ದೊರೆಯಲುಂಟಿ? ದೊರೆಯು ಲುಂಟಿ?” ಎಂದು ಹಂಬಲಿಸಿದನು.

—:ನುಗಿಯಿತು:—

